

**THE BOOK WAS
DRENCHED**

Noise Book

Damage Book

UNIVERSAL
LIBRARY

OU_198929

UNIVERSAL
LIBRARY

ಒಯುತು ಭಗವಾಂ
ಬಾಲಸರಸ್ವತೀ ಗ್ರಂಥಮಾಲಾ

— —

ಪ್ರಭಾವಳಿ

೨

ಕರ್ತೃತ್ವೀ ಭನ್ತನ್ತು

(ಗ್ರಂಥಚಿತ್ರ)



ಬಾಲಸರಸ್ವತೀ

ಜಯತು ಭಗವಾಂ
ಬಾಲಸರಸ್ವತೀ ಗ್ರಂಥಮಾಲಾ

ಪ್ರಭಾವಳಿ

೨

ಶೋಽಭನೇ

(ಗೃಹಚಿತ್ರ)



ವಿದ್ಯಾ

ವಿದ್ಯಾಭೂಷಣ ಬಾಲಸರಸ್ವತಿಯವರಿಂದ
ವಿರಚಿತವಾದುದು

ಮೂರಕೆಯ ಮುದ್ರಣ

ಚೆಂಗಳು ರು

ವಿ. ಸ್ನೇಹ ಅಂಡಾ ಕಂಪನಿ, ಪರ್ಮ ಶ್ರೀನಿವಾಸ
ಮುದ್ರಿಸಲ್ಪಟ್ಟತು.

Price 0-12-0.]


1931

[ಚೆಲೆ 0-೧೨-೦.

(All Rights Registered.)

Publisher,
G. Siddappa, Photographer,
BANGALORE CITY.

ನೇಲೆಂ ವಜಂಟಿರು,
ಕೆ. ಎ. ಚೌರಸ್ಸು ಅಂಡ್ ಸ್ಟ್ರೀಸ್,
ತುಸ್ತು ಕ ವ್ಯಾಪಾರಿಗಳು,
ಅವೆನ್ನ್ಯಾ ರೋಡ್, ಬೆಂಗಳೂರು ಸಿಟಿ.



ಶ್ರೀಯುತ ವಿದ್ವಾನ್ ವಿದ್ವಾಭೂಷಣ
ಚಾಲಸರಸ್ತತೇ.

ನಿ ಜ್ಞಾ ಪನೆ.

ಶೋಭನೆಯೆಂಬ ಈ ಗ್ರಂಥವು ನನ್ನ ಪ್ರಥಮಪ್ರಯತ್ನವು. ಇದು ಮೃಸೂರಿನ ಕಣಾರಟಕಚಂದ್ರಕೆಯೆಂಬ ಮಾಸಪ್ರಸ್ತುಕದಲ್ಲಿ ಬಹುಕಾಲದ ಹಿಂದೆ ಮುದ್ರಿತವಾದುದು. ಈ ಗ್ರಂಥಚಿತ್ರವು ಉಜ್ಜಾಪಲವಾದ ವರ್ಣಗಳಿಂದ ಶೋಭಿಸುತ್ತಿರುವುದರಿಂದ, ಈ ಗ್ರಂಥವನ್ನು ಮತ್ತೆ ಪ್ರಕಾಶಕ್ಕೆ ತರಬೇಕೆಂದು ನನ್ನ ಅನೇಕ ಮಿಶ್ರಮಹಾಶಯರು ಸಂಚಿಸಿದುರೆ ಮೇಲೆ, ನಾನು ಈ ಗ್ರಂಥವನ್ನು ಮತ್ತೊಂದು ಸಲ ಮುದ್ರಿಸಿ ವಾಚಕ ಮಹಾಶಯರಲ್ಲಿ ಮುಂದಿಟ್ಟಿರುವೆನು.

ಈ ಕಥೆಯು ಅದೊಂದು ಗೃಹಚಿತ್ರವನ್ನು ಆವಲಂಬಿಸಿಕೊಂಡು ರಚಿಸಲ್ಪಟ್ಟದಾಗಿರುವುದು. ಈ ಗ್ರಂಥದಲ್ಲಿನ ರಚನಾಕೌಶಲವು ಅನೇಕರಿಗೆ ಅಪ್ಪಾಗಿ ಹೃದಯಂಗಮವಲ್ಲಿದ್ದರೂ, ಚಿತ್ರವು ಪರಿತ್ರಾದ ಭಾವನೆಯೆಂದ ಕೂಡಿದುದಾಗಿರುವುದು. ಈ ಗ್ರಂಥದಲ್ಲಿ ಪತಿಪರಾಯಣತೆ, ಹಾಗೂ ಪಾತಿಪ್ರತ್ಯೇಕಣಿ ಇವೆರಡೂ ಸಮಾನವ್ಯಾಪನೆಯೆಂಬ ಕಥಾಸಂವಿಧಾನವಾಗಿರುವುದು. ಈ ಉಧರ್ಯಾತ್ಮಕವಾದ ಸೂತ್ರದಲ್ಲಿ ಇಂದಿರಾಶೋಭನೆಯರೆಂಬ ಚೀವರತ್ತು ಗಳಿರಡೂ ಪರಸ್ಪರನ್ಯಾಘಾತವಿಲ್ಲದೆ ಪೋಣಿಸಲ್ಪಟ್ಟಿರುವುದರಿಂದ, ವಾಚಕ ಮಹಾಶಯರಿಗೆ ಬೇಸರವನ್ನು ಒಟ್ಟಮಾಡಲಾರದೆಂದು ಗ್ರಂಥಕಾರರ ಭಾವನೆಯು. ಸ್ತ್ರೀಯರು ನಮ್ಮೆ ಇಂದಿರಾ ಶೋಭನೆಯರಿಂದ ಪ್ರೇಮಬೀಜ, ಪ್ರೇಮಾಂಕುರಗಳನ್ನು ಪಡೆದುಕೊಂಡು ತಮ್ಮ ತಮ್ಮ ಹೃದಯಾಲವಾಲಗಳಲ್ಲಿ ನಟ್ಟು ಪ್ರೇಮರಸದ ಸೇಜನೆಯೆಂದ ನಿರಂತರವೂ ಕಾಷಿದುತ್ತಾ ಅದರ ಪ್ರೇಮಫಲವನ್ನು ಸೇವಿಸಿ ಅನಂದಿಸುವುದಾದರೆ, ಗ್ರಂಥಕಾರರ ಶ್ರಮವು ಅಂದಿಗೆ ಸಾರ್ಥಕವೇನಿಸುವುದು.

ಇತಿ ನಿಷ್ಪಾಜ್ಞನವಶಂವದ,

೩೩—೩೪—೧೯೫೦,
ಮೃಸೂರು.

ಜಾಲಕರಸ್ತುತಿ,
ಗ್ರಂಥಕರ್ತಾ.

ಜಯತು ಭಗವಾಂ
ಬಾಲಸರಸ್ವತೀ ಗ್ರಂಥಮಾಲಾ

ಪ್ರಭಾವಳಿ

ಶ್ರೀ ಭನೆ

ಒಂದನೆಯ ಪರಿಚ್ಛೇದ

ನಂದನಪುರವು ಒಂದು ಸಣ್ಣ ಗ್ರಂಥ. ಗ್ರಂಥವು ಸಣ್ಣ ದಾದರೂ, ಅಲ್ಲಿ ಅನೇಕಜನ ಮೊಡ್ಡೆ ಮನುಷ್ಯರು ವಾಸಮಾಡಿಕೊಂಡಿದ್ದರು. ಆ ಗ್ರಂಥದ ಪಕ್ಷ ದಲ್ಲಿಯೇ ಒಂದು ಮೊಡ್ಡೆ ದಾದ ನದಿಯು ಹರಿಯುತ್ತಿದ್ದಿತು. ನದಿಯ ಹೆಸರು ವಿಶಾಲಾಕ್ಷಿ. ವಿಶಾಲಾಕ್ಷಿಯು ಬಹಳವಾಗಿ ಚಪಲೆ, ಅಲ್ಲದೇ ಅಭಿಮಾನಿನಿ. ವಾಯುವು ಸ್ವಲ್ಪ ಅಫಾತವನ್ನುಂಟುಮಾಡಿದರೂ ತೀರದಲ್ಲಿ ಒಂದು ತನ್ನ ಮನೋವ್ಯಧಿಯನ್ನು ಇಗತ್ತಿಗೆ ತೋರ್ವಾಡಿಸಿಕೊಳ್ಳುವಳು. ವಿಶಾಲಾಕ್ಷಿಯು ಯಾವಾಗಲೂ ಯೋವನದಿಂದ ಪರಿಪೂರ್ಣಯು. ಪೂರ್ಣಯೋವನದಿಂದ ತುಂಬಿದ ದೇಹದಲ್ಲಿ ಮನೋಮೃಗ್ಧ ಕರವಾದ ಸೌಂದರ್ಯವು ಹೇಗೆ ತಳತಳಿಸುವುದೋ, ಹಾಗೆಯೇ ವಿಶಾಲಾಕ್ಷಿಯಲ್ಲಿಯೂ ಅನಿರ್ವಚನೀಯವಾದದೇಂದು ಸೌಂದರ್ಯವು ನೋಟಿಕರ ಮನಸ್ಸನ್ನು ಮುಗ್ಧವಾಗಿ ಮಾಡುತ್ತಿದ್ದಿತು.

ಈ ನಂದನಪುರದಲ್ಲಿಯೇ ರಮೇಶಬಾಬುವು ವಾಸವಾಗಿರುತ್ತಿದ್ದನು. ರಮೇಶನು ಜಾತಿಯಲ್ಲಿ ಬಾಹ್ಯಕ್ಕಣಿ. ಅವನು ಆ ಗ್ರಂಥದಲ್ಲಿ ಒಬ್ಬ ಧನವಂತನಾದ ಮೊಡ್ಡೆ ಮನುಷ್ಯನು. ಅವನ ಮನೆಯು ಮೊಡ್ಡೆ ದಾಗಿಯಂತಹ ಸುಂದರವಾಗಿಯಾಗಿ ಇದ್ದಿತು. ಮನೆಯ ಸುತ್ತುಲೂ ಹೂಡೊಂಟಿ. ತೋಟದ ಸುತ್ತುಲೂ ಪಾರಕಾರದ ಗೋಡೆ. ಮನೆಯ ಪಶ್ಚಾದಾಘಾಗದಲ್ಲಿ ಒಂದು ಸುಂದರವಾದ ಪುಷ್ಟಿರಿಣಿ. ಪುಷ್ಟಿರಿಣಿಯ ಎರಡುಕಡೆಯಲ್ಲಿಯೂ ಸೋಂಪಾನಗಳು. ಕೊಳಳದ ಸುತ್ತುಲೂ ತಟದಲ್ಲಿ

ಹಕ್ಕು ಹುಲ್ಲು ಮನೋಹರವಾಗಿ ಬೆಳೆದಿರುವುದು. ಮಧ್ಯಮಧ್ಯದಲ್ಲಿ ನಾನಾ ಜಾತಿಯ ವೃಕ್ಷಗಳು ಗಗನವನ್ನು ಮುಟ್ಟುವಂತೆ ಬೆಳೆದಿದ್ದವು. ಕೊಳದಲ್ಲಿ ಸುಂದರವಾದ ಕಮಲಗಳು ಮಂದಾನಿಲನ್ನಿಂದ ಆಂದೋಳನಮಾಡುತ್ತಲಿದ್ದವು. ಅವುಗಳಲ್ಲಿ ಕೆಲವು ಅರಳಿದ್ದವು, ಕೆಲವು ಅರಳುತ್ತದ್ದವು.

ಈದಿನ ನಾವು ರಮೇಶನ ಮನ್ಯಯ ಒಳಗೆ ಪ್ರವೇಶಮಾಡೋಣ. ಹೊರಗಿನ ಮಹಲಿಗಿಂತಲೂ ಒಳಗಿನ ಮಹಲು ಆನೇಕಜನಗಳಿಂದ ನಿಖಿಲತಾಗಿರುವುದು. ಒಳಗಿನ ಮಹಲು ಹೊರಗಿನ ಮಹಲಿಗಿಂತಲೂ ದೊಡ್ಡದಾಗಿಯೂ ನೋಡುವುದಕ್ಕೆ ಅಂದವಾಗಿಯೂ, ಸುಸ್ವಜ್ಜಿತವಾಗಿಯೂ ಇರುವುದು.

ಈ ದಿನ ರಮೇಶನ ಮಗನಿಗೆ ಅನ್ನಪ್ರಾಶನ. ಈ ಸಂತೋಷದ ಮಧ್ಯದಲ್ಲಿ ಅವನು ಸ್ಪೃಲ್ಪ ವ್ಯಾಸ್ತನಾಗಿದ್ದನು. ಸಂಬಂಧಿಗಳೂ, ಸಂಬಂಧಿಗಳಲ್ಲಿದವರೂ, ಕರೆಯಿಸಿಕೊಂಡವರೂ, ಕರೆಯಿಸಿಕೊಳ್ಳದವರೂ ಎಲ್ಲರೂ ಬಂದಿರುವರು. ಕರೆಯ ದಿದ್ದರೂ ನಾವೂ ಆ ಮನ್ಯಯೋಳಿಗೆ ಪ್ರವೇಶಮಾಡಿರುವೀವು. ಈ ದಿನ ಮನ್ಯಯವ ರೆಲ್ಲರೂ ಸಂತೋಷದಿಂದ ತುಂಬಿಹೋಗಿರುವರು. ದಾಸದಾಸಿಜನ ವೇದ ಲೋಂಡು ಎಲ್ಲರೂ ಹೊಸದಾದ ವಸ್ತುವನ್ನು ಧಾರಣಮಾಡಿ ತಮ್ಮತಮ್ಮ ಕೆಲಸದಲ್ಲಿ ಆಸಕ್ತರಾಗಿರುವರು. ಬಂದ ಸ್ತ್ರೀಯರೆಲ್ಲರೂ ಗುಂಪುಕಟ್ಟಿಕೊಂಡು ಏಕತ್ರ ಕುಳಿತಿರುವರು. ಇದನ್ನು ನೋಡಿದಮೇಲೆ ಅದಾಲತ್ತಾ ಪ್ರವಿಕೌಂಸಿಲ್ ನೋಡಿ ಬೇಕಾದ ಅವಶ್ಯಕವಿರುವದಿಲ್ಲ. ಹೆಂಗುಸರು ಒಬ್ಬರನ್ನೊಬ್ಬರು ಮಿಾರಿಸುವಂತೆ, ವೇಷಭೂತಣಗಳನ್ನು ಧಾರಣ ಮಾಡಿ ವಿಕಸಿತವಾದ ಕಮಲ ಪುಷ್ಪದಂತೆ ಶೋಭಿಸುತ್ತಲಿರುವರು. ಎಲ್ಲರು ಸರಸಸಲ್ಲಾ ಹಗಳನ್ನು ಮಾಡಲಾರಂಭಿಸಿದರು. ಕೆಲವು ಕಡೆ, ಮಹಿಳೆಯರು ಹಕ್ಕುನ್ನು ಶಿಗಳಾಗಿ ತಮ್ಮಯಜಮಾನರಿಗೆ ಎಷ್ಟರಮಟ್ಟಿನ ವಿಶ್ವಾಸವಿರುವುದೆಂಬುದನ್ನು ತೋರ್ವೆದಿಸುತ್ತಿರುವರು. ಮತ್ತೆ ಕೆಲವರು ನಿಭಾರಗ್ಯನಾದ ಪತಿಯ ದೇಸೆಯಿಂದ ತಾವು ಹಷುತಲಿರುವ ಕಷ್ಟವನ್ನು ಮನಸ್ಸುಕರಗು ವಂತೆ ವರ್ಣನೆಮಾಡುತ್ತಲಿರುವರು. ಮತ್ತೆ ಕೆಲವರು ಪತಿಯ ಗುಣಾಪಗುಣಗಳನ್ನು ಅನುವಾದನಮಾಡುತ್ತಲಿರುವರು. ಇನ್ನು ಕೆಲವರು, ಪ್ರತಿಕೊಲಿದಾದ ಪತಿಗಳನ್ನು ಸಾಪ್ತಧೀನವಡಿಸಿಕೊಳ್ಳಲು ತಕ್ಕುದಾದ ಪಶೀಕರಣವಿದ್ಯೆಯ ಉಪದೇಶವನ್ನು ತಿಗೆದುಕೊಳ್ಳತ್ತಲಿರುವರು. ಮುಖ್ಯವಾಗಿ ಆ ಸಭಿಯಲ್ಲಿ ಪತಿಯ ವಿಷಯವೇ ಎಲ್ಲಿಲ್ಲಿಯೂ ಉದ್ದೇಶಿಸಿತವಾಗುತ್ತಲಿದ್ದಿಲ್ಲ ತೆಂದು ಹೇಳಿದರೆ ಸಾಕಾಗಿದೆ. ಪಾಠಕ ಮಹಾಶಯರೆ! ಒಂದಾವತೀರ್ಥಯಾದರೂ ಇಂತಹ ಸ್ತ್ರೀಸಮಾಜದಲ್ಲಿ ಉಕ್ತವಾಗುವ ವರ್ಣನಾತ್ಮೀತವಾದ ಸಂಗತಿಗಳನ್ನು ಕೇಳಿ ಪುರುಷ ಇನ್ನುವನ್ನು ಸಾಧ್ಯಕ ಮಾಡಿಕೊಳ್ಳಬಾರದೆ?

ರಮೇಶನ ಹೆಂಡಿತಿಯು, ಮಧ್ಯೇ ಮಧ್ಯೇ ಅಲ್ಲಲ್ಲಿ ಸಂಚಾರಮಾಡುತ್ತಾ ಎಲ್ಲ ರಿಗೂ ಬೇಕಾದುದನ್ನು ಅನುಗೊಳಿಸುತ್ತೇ, ಎಲ್ಲರನ್ನೂ ಸಂತೋಷಪಡಿಸುತ್ತಲಿದ್ದಳು. ಇವಳು ರಮೇಶನಿಗೆ ಎರಡನೆಯ ಹೆಂಡಿತಿ. ಇವಳ ಹೇಸರು ಸಾವಿತ್ರಿ. ಮೊದಲನೆಯ ಹೆಂಡಿತಿಯು, ಏಕಮಾತ್ರ ಪ್ರತಿಯನ್ನು ವರಸವಿಸಿ, ಪರಿಮೋಕಗಮನ ಮಾಡಿದನಂತರ, ರಮೇಶನು ಅನುಬಂಧಿಗಳ ನಿಬಂಧದಿಂದ ಮತ್ತೆ ಮದುವೆಯಾದನು. ಈಗ ಆ ಸಾವಿತ್ರಿಯ ಮಗುವಿಗೆ ಅನ್ನಪೂರ್ಣ. ವಿವಾಹವಾದ ಹತ್ತು ವರುವದ ಮೇಲೆ ರಮೇಶನಿಗೆ ಪ್ರತ್ಯಾಭವಾಯಿತಾದುದರಿಂದ ಮಗುವಿನ ಅನ್ನಪೂರ್ಣವು ಇಷ್ಟು ವಿಜೃಂಭಿಸಿಯಾಗಿ ನಡೆಯಲು ಕಾರಣವಾಯಿತು. ಆತ್ಮೀಯರು, ಅನಾತ್ಮೀಯರು ಎಲ್ಲರೂ, ಮೂರು ದಿವಸಕ್ಕೆ ಮುಂಚೆಯೇ ಒಂದು ಸೇರಿದರು. ಮುದಿತನದಲ್ಲಿ ರಮೇಶನಿಗೆ ಸಂತಾನಪೂರ್ತಿಯಾಗಿರುವುದನ್ನು ಸೋಡಿ ಎಲ್ಲರೂ ಆನಂದಸಾಗರದಲ್ಲಿ ಮಜ್ಜನೋನ್ಯಜಜನ ಮಾಡುತ್ತಿರುವರು. ಆದರೆ, ರಮೇಶ ಅವನ ಸ್ತ್ರೀ ಇಬ್ಬರು ಮಾತ್ರ ಸ್ವಲ್ಪ ಉದ್ದಿಗ್ನಿರಾಗಿದ್ದರು. ಕಾರಣ ವೇನೆಂದರೆ—ಕಳೆದ ರಾತ್ರಿಯಿಂದಲೂ ಆಕಾಶವು ನೀರಂದ್ರವಾಗಿ ಮೇಘಾವೃತ ವಾಗಿದ್ದಿತು. ಈ ದಿನವೇನಾದರೂ ಪರಿಿತವಾಗಿ ಮಳೆ ಬರುವ ಸಂಭವದಲ್ಲಿ ಮಾಡಿದ ಕೆಲಸವೆಲ್ಲವೂ ಕೆಟ್ಟು ಹೇಳಿತೆಂಬ ಭಯ ಮಾತ್ರ ಇವರ ಹೃದಯ ದಲ್ಲಿ ಕಿಂಚಿತ್ ಪದಾರ್ಥಣ ಮಾಡಿದ್ದಿತು.

ರಮೇಶನ ಮನೆಯ ಹಿಂದುಗಡೆ ಒಂದು ಸುಂದರವಾದ ಪುಷ್ಟಿರಣಿ ಇರುವುದೆಂದು ಮೊದಲೆ ತಿಳಿಸಿರುವೆಷ್ಟು. ಆ ಪುಷ್ಟಿರಣಿಯ ಸೋವಾನಗಳಮೇಲೆ ಈ ದಿನ ಅನೇಕ ಸ್ತ್ರೀಯರು ತುಂಬಿಕೊಂಡಿರುವರು. ಕೆಲವರು ಕೊಡಗಳಿಂದ ನೀರನ್ನು ತುಂಬಿಕೊಂಡು ಹೋಗುತ್ತಿದ್ದರು. ಕೆಲವರು ನೀರನಲ್ಲಿ ಆಕಂತಮಗ್ನಿರಾಗಿ ಪ್ರಪುಲ್ಲವಾದ ಕಮಲಗಳಂತೆ ಶೋಭಿಸುತ್ತಿದ್ದರು. ಕೆಲವರು ಸೋವಾನದ ಮೇಲೆ ಕುಳಿತು ತಂಬಿಗಳಿಂದ ನೀರನ್ನು ಮ್ಯಾಮೇಲೆ ಸುರಿದುಕೊಂಡು ಸ್ವಾನ ಮಾಡುತ್ತಿದ್ದರು. ಕೆಲವರು ಒಬ್ಬರಮೇಲೊಬ್ಬರು ನೀರ ಚೆಲ್ಲಾಡುತ್ತಿದ್ದರು. ಮತ್ತೆ ಕೆಲವರು ಸ್ರೇಮಾತಿಶಯದಿಂದ ಒಬ್ಬರಿಗೊಬ್ಬರು ಕಮಲವನ್ನು ಕಿತ್ತು ಹೊಡಿದಾಡುತ್ತಿದ್ದರು. ಪುಷ್ಟಿರಣಿಯ ಜಲವು ಭಿನ್ನಭಿನ್ನವಾಗಿ, ತರಂಗಗಳು ಎದ್ದು ಮಧ್ಯೇ ಮಧ್ಯೇ ಸ್ವಾನಮಾಡುತ್ತಲಿದ್ದ ಸುಂದರಿಯರ ಮುಖವನ್ನು ಮೃದುವಾಗಿ ಚುಂಬನಮಾಡುತ್ತಲಿದ್ದವು. ಅನಂತರ ಸ್ವಲ್ಪದೂರ ಹೋಗಿ ಮತ್ತೆ ಒಂದು ಅವರ ಕಿಂಪಿಗಳಲ್ಲಿ ಏನೋ ಅಸ್ಟುಟಿವಾಗಿ ಮಾತನಾಡುವಂತೆ ಕಾಣಿಸಿ ಕೊಳ್ಳುತ್ತಿದ್ದುವು.

ಹೆಂಗಸರು ವಿಧವಿಧವಾಗಿ ಜಲಕ್ಕೀಡೆಯನ್ನು ಮಾಡುತ್ತಿದ್ದರು. ಹನ್ನೇ ರಡು ವರುವವಯಸ್ಸುಳ್ಳ ಒಬ್ಬ ಹುಡುಗಿಯು ಮಾತ್ರ ಕೆಳಗಳ ಸೋವಾನದಲ್ಲಿ ಕುಳತು ಇವರ ಜಲವಿಹಾರವನ್ನು ನೋಡುತ್ತಿದ್ದಳು.

ಹುಡುಗಿಯು, ಒಬ್ಬ ಯುವತಿಯನ್ನು ಲಕ್ಷ್ಯಮಾಡಿ “ಅವ್ಯಾ! ನೀರಿನಲ್ಲಿ ಮುಳುಗಿ ನನಗೊಂದು ಹೂವನ್ನು ತಂದು ಕೊಡಬಾರದೆ? ” ಎಂದಳು.

ಯುವತಿಯು ಬಹೆಳ ರಸಿಕಳು. ಹುಡುಗಿಯ ವಾತನ್ನು ಕೇಳಿ, “ ತಂಗೆ! ಒಳೆಯವಾತನ್ನು ಹೇಳಿದೆ! ನೀರಿನಲ್ಲಿ ಮುಳುಗುವುದನ್ನು ನನಗೆ ಯಾರು ಕಲಿಸಿಕೊಟ್ಟಿಲ್ಲ. ಒಂದುವೇళೆ ಕಾಲುಜಾರಿ ನೀರಿನಲ್ಲಿ ಮುಳುಗಿಕೊಂಡರೆ ಏನು ಗತಿ? ” ಎಂದು ಉತ್ತರ ಕೊಟ್ಟಿಳು.

ಈ ಸಲ್ಲಾ ಪವನ್ನು ಕೇಳಿ ಎಲ್ಲರೂ ನಗಲಾರಂಭಿಸಿದರು. ಹುಡುಗಿಯೂ ನಕ್ಕಳು. ಹುಡುಗಿಯು ತಾನು ಏತಕ್ಕೂ ನಕ್ಕಳೆಂಬುದನ್ನು ಮಾತ್ರ ಅರಿತವ ಇಂಗಿರಲಿಲ್ಲ.

ಹುಡುಗಿಯ ಹೆಸರು ಶೋಭನೆಯು. ಶೋಭನೆಯು ರವೇಶಬಾಬುವಿನ ಮೊದಲ ನೆಯ ಹೆಂಡಿತಿಯ ಕನ್ಯೆ. ಇಂದಿನವರೆಗೂ ಅವಳಿಗೆ ವಿವಾಹವಾಗಿರಲಿಲ್ಲ.

ಶೋಭನೆಯು ಇತರ ಹೆಂಗಸರ ಜತೆಯಲ್ಲಿ ನಕ್ಕಳು. ಈ ನಗೆಯ ಮಹಿಳೆ ವನ್ನು ಅವಳು ಅರಿತವಾಗಿದ್ದ ಹೇಳೇ ಇಲ್ಲವೋ ನಾವು ಖಂಡಿತವಾಗಿಯೂ ತಿಳಿದು ಹೇಳುವುದಕ್ಕಾಗುವುದಿಲ್ಲ. ಇತರರು ಅಳುತ್ತಿದ್ದರೆ, ಅವಳೂ ಅವರ ಜತೆಯಲ್ಲಿ ಅಳುವಳು. ಏಕೆಂದರೆ—ಅಳುವಿನಲ್ಲಿ ಒಂದು ವಿಧವಾದ ಮರ್ಮಸ್ಪರ್ಶಿಫಿನಿಯಾದ ಶಕ್ತಿಯುಂಟು, ಆ ಶಕ್ತಿಯು ನಗೆಯಲ್ಲಿ ಇರುವುದೋ ಇಲ್ಲವೋ ಗೊತ್ತಿಲ್ಲ. ಒಂದುವೇళೆ ಇದ್ದಲ್ಲಿ, ಶೋಭನೆಯು ಆಶಕ್ತಿಯ ಪ್ರಭಾವದಿಂದಲೇ ನಕ್ಕಿರಬೇಕು. ಹೇಗೋ ಎಲ್ಲರ ಜತೆಯಲ್ಲಿಯೂ ಶೋಭನೆಯು, ತಿಳಿದೋ, ತಿಳಿಯದೆಯೋ, ನಕ್ಕು ಬಿಟ್ಟಿಳು. ಇದನ್ನು ನೋಡಿ ಎಲ್ಲರೂ ಮಾತನಾಡಿಕೊಳ್ಳುವುದಕ್ಕೆ ಆರಂಭಮಾಡಿ ದರು. ಕೆಲವು ರಹಸ್ಯವಾದ ಮಾತುಗಳೂ ಒರುಗಿದವು. ಇದಾವುದೂ ಶೋಭನೆಗೆ ಗೊತ್ತಾಗಲಿಲ್ಲ.

ಯುವತಿಯರ ಸರಸಾಲಾಪಗಳು ಹರಾತ್ತಾಗಿ ಭಗ್ಗುವಾಯಿತು. ಎಲ್ಲರಲ್ಲಿಯೂ ಗಡಿಬಿಡಿ ಎದಿತು. ಸುಂದರಿಯರ ಅವ್ಯಾಜಮಧುರವಾದ ನಗೆಯು ಅಥರ ಪಾರ್ಂತ ದಲ್ಲಿಯೇ ಅಡಗಿಹೋರಿತು. ಆಕಾಶಪಾರ್ಂತದಲ್ಲಿ ಇದ್ದಕ್ಕಿದ್ದ ಹಾಗೆಯೇ ಹೇಳಿ ದೆವು ಕವಿದುಕೊಂಡು, ಮಳೆಯು ಧಾರಾಕಾರವಾಗಿ ಸುರಿಯುವಹಾಗೆ ಕಂಡು

ಬಂದಿತು. ಹೊಡಿದಂದ ಸೂರ್ಯನ ರತ್ನಯು ಮುಚ್ಚಿಹೋಗಿ ಎಲ್ಲವೂ ಅಂಥಕಾರ ಮಾಯವಾಗಿ ಹೋಯಿತು. ಆ ಸಮಯದಲ್ಲಿ ಒಬ್ಬ ಯುವಕನು ಪುಷ್ಟಿರಿಗೆ ಅಭಿಮುಖವಾಗಿ ಬರುತ್ತಿದ್ದುದನ್ನು ಅಲ್ಲಿನ ಸ್ತ್ರೀಯರೆಲ್ಲರೂ ನೋಡಿದರು. ಆಗ ಯುವತಿಯರೆಲ್ಲರೂ ನಾಚಿಕೊಂಡು, ಅವನು ಸಮಿಾಪಕ್ಕೆ ಬರುವದರೊಳಗಾಗಿಯೇ, ವೆಟ್ಟಿಲುಗಳನ್ನು ಹತ್ತಿ ರಮೇಶನ ಗೃಹಾಭಿಮುಖವಾಗಿ ಪಲಾಯನವಾದರು. ಶೋಭನೇ ಮತ್ತು ಒಬ್ಬಿಬ್ಬರು ಹೆಂಗಸರು ಮಾತ್ರ ಅಲ್ಲಿಯೇ ಇದ್ದರು. ಶೋಭನೇಯು ಸೀರೆಯನ್ನು ಸರಿವಾಡಿಕೊಂಡಳು.

ಯುವಕನು ವೆಲ್ಲಮೆಲ್ಲನೇ ವೆಟ್ಟಿಲು ಇಳಿದು ನೀರಿನಲ್ಲಿ ಸ್ವಾನಮಾಡಲಾರಂ ಫಿದನು. ಅವನು ನೀರಿನಲ್ಲಿದೊಡನೆಯೇ ಒಬ್ಬ ಹೆಂಗಸು ಶೋಭನೆಯ ಕೆವಿಯಲ್ಲಿ—ಒಂದು ಹುವ್ವನ್ನು ಕಿಟ್ಟು ಕೊಡುವಹಾಗಿ ಕೇಳಲಾರೆಯಾ? ಎಂದಳು.

ಶೋಭನೇ—ನರೇಂದ್ರನನ್ನು ನೀನೇತಕ್ಕೆ ಕೇಳಬಾರದು?

ಯುವಕನ ಹೆಸರು ನರೇಂದ್ರನಾಥ. ನರೇಂದ್ರನಾಥನು ಸಾವಿತ್ರಿಯ ಬಾಲ್ಯಸ್ನೇಹಿತಳ ಮಂಗ. ನರೇಂದ್ರನಾಥನು ಆಗಾಗ್ಗೆ ಶೋಭನೆಯ ಮನೆಗಿಬಂದು, ಎರಡು ಮೂರು ದಿನಗಳು ಇದ್ದು ಹೋಗುತ್ತಿದ್ದನು. ಇವನನ್ನು ಶೋಭನೆಯು ಅಣ್ಣನೆಂದು ಕರೆಯುತ್ತಿದ್ದಳು. ಸಾವಿತ್ರಿಯು, ನರೇಂದ್ರನನ್ನು ಹೇಗೆ ಸ್ತ್ರೀತಿಸುತ್ತಿದ್ದಳೇ, ರಮೇಶನೂ ಹಾಗೆಯೇ ಸ್ತ್ರೀತಿಸುತ್ತಿದ್ದನು. ಶೋಭನೆಯ ಮಾತನ್ನು ಕೇಳಿ, ನರೇಂದ್ರನು “ಏನು ಶೋಭನೇ?” ಎಂದನು.

ಶೋಭನೇ—ಅಣ್ಣ! ಒಂದು ಹೂ ಕೊಯಿದುಕೊಡಬಾರದೆ?

ಶೋಭನೆಯ ಮೃದುಮಧುರವಾದ ಮಾತನ್ನು ಕೇಳಿದೊಡನೆಯೇ ನರೇಂದ್ರನ ಹೃದಯದಲ್ಲಿ ಒಂದು ಅನಿವಾರ್ಯನೀಯವಾದ ಭಾವವು ಅಂಕುರಿಸಿತು. ಶರೀರವೆಲ್ಲವೂ ಒಂದುವಿಧವಾಗಿ ಸಾತ್ವಿಕಭಾವದಿಂದ ಕಂಪಿತವಾಗಲಾರಂಭವಾಯಿತು.

ನರೇಂದ್ರನು, ಈ ಹೂವಿನಿಂದ ಶೋಭನೆಗೆ ಏನುತಾನೇ ಪ್ರಯೋಜನವಿದ್ದಿತು. ಆದರೂ ಅವಕು ಅವೇಕ್ಷಿಪಟ್ಟು ಕೇಳಿದುದರಿಂದ ತಂದು ಕೊಡುವುದೇ ಸರಿಯೆಂದು ನಿಶ್ಚಯಿಸಿ, ನೀರಿನಲ್ಲಿ ಮುಳುಗಿ ಕೆಲವು ಹೂಗಳನ್ನು ಕೊಯಿದು ಅವಕ ಕೈಯಲ್ಲಿ ಕೊಡುವಾಗ ಅವಕ ಬೆರಲಿನಲ್ಲಿದ್ದ ಉಂಗುರವು ಸೋಪಾನದಲ್ಲಿ ಜಾರಿಬಿದ್ದಿತು. ನರೇಂದ್ರನು ಒಂದು ಹೂವನ್ನು ಅವಕ ಕೈಗೆ ಕೊಟ್ಟು, ಮತ್ತೆನು ಚೇಕಾದರೂ ತೆಗೆದು ಕೊಡುತ್ತೇನೆಂದನು. ಇದನ್ನು ಕೇಳಿ ಶೋಭನೆಯು ಮುಗುಳನಗೆ ನಕ್ಕು ಮನಗೆ ಹೊರಡಲು ಸಿದ್ಧಾಂತ ಇದನ್ನು ನೋಡಿ

నరేంద్రను “ నిన్న ఉంగురవు బిద్దు హోగిదే. స్పుల్చ తాళు. నాను అదన్న కుడుకి తెగెదుకొడువెను ” ఎందను.

నరేంద్రను తన్న కైయింద శోభనేయ కైయన్న హిడిదుకొండు ఉంగురవన్న కుడుకువుదక్కే హోదను. ఇబ్బరు పరస్పర కరస్పశి దింద జక్కటరాగి స్పుగ్ సుఖవన్న అనుభవమాడిదరు. ఉంగురవన్న కుడుకువ సందబ్ధిదల్లి ఒబ్బరిగొబ్బరు నోఇడలారంభిసిదరు, ఆదరే అవర పరస్పరదత్తానపు ఉడ్డే శిఖిఎనవాగిద్దితు. ఉంగురవు నరేంద్రన కైగి సిక్కి హేగెయో కైజారి మత్తె నీరినోళగి బిద్దు హోయితు. నరేంద్రను శోభనేయ కైయన్న బిట్టు మత్తె ఉంగురవన్న తరువుదక్కే హోదను. అదన్న కుడుకికొండు బందు మత్తె శోభనేయ కైయన్న హిడిదు కొండను. ఒండావతి ఇబ్బర దృష్టియూ క్షణకాల సేరితు.

ఆ సమయదల్లి అల్లి మత్తురు ఇరలిల్ల. ఆరారు హోవిగోస్చర అల్లియే ఇద్దరో, ఆవరల్లరు హో సిక్కిచెడనేయో హోరటుహోదరు. శోభనే మత్తు నరేంద్ర—ఇబ్బరు మాత్ర నింతరు.

నరేంద్రనాథ ! నీను యువకను, ఆవివాహితను, అల్లదే నినగి ఓదుబరిక బరుత్తుదే. నీను కెన్నెరడువషా తుంబిద ఒబ్బ కుడుగియ కైయన్న హిడిదు, ఆదరించేనే ఆవా ముఖవన్న నోఇడత్తు, ఏను మాడుతలిరువే ? శోభనే, నినగేను హేఖలి ! నీను కుడుగి, ఆదరల్లియూ యోవనోఎన్నటి. ఇదేను కేలస మాడువే ? ఈరీతియాద కేలసవు నినగి తక్కుదల్ల !

కల్గినింద మాడిద చోంబియంతే ఇబ్బరు నివారి—నిష్పంద. కెత్తాత్తుగి ఇబ్బరిగూ సంజ్ఞాలాభవాయితు. అంతరిక్షదల్లి మేఘివు విసరితవాగి గుడుగలారంభిసితు. గాళియు భోరేందు భోరేర్లిరేయితు. గిడ మరగళు వాయువిన వేగదింద ఆంధోళనమాడిదవు. నందన పుర వెల్లపూ ధూళియింద తుంబిహోయితు.

నరేంద్ర—శోభనే ! బేగనే మనేగి హోగు.

శోభనే—నాను హోగుత్తే నే—నీనేఱ ?

నరేంద్ర—నానూ హోగుత్తే నే.

ಶ್ಲೋಭನೆಗೆ ನರೇಂದ್ರನೊಡನೆ ಮನಿಗೆ ಶ್ಲೋಗಚೇಕೆಂದು ಆತೆ. ಅವನನ್ನು ಬಿಟ್ಟು ಶ್ಲೋಗಲು ಅವಳಿಗೆ ಮನಸ್ಸು ಬಾರದು. ಇವಳ ಅಭಿಪ್ರಾಯವನ್ನು ತಿಳಿದು, ನರೇಂದ್ರನು, “ಶ್ಲೋಭನೇ! ನನ್ನ ಬಟ್ಟೆಯು ಒದ್ದೆಯಾಗಿರುವುದು. ಮಳೆಬರುವುದೆಂದು ನನಗೆ ಭಯವಿಲ್ಲ. ನೀನೇತಕ್ಕೆ ಮಳೆಯಲ್ಲಿ ನನೆಯಬೇಕು?” ಎಂದನು.

ಶ್ಲೋಭನೇ—ಮಳೆಬೀಳಲು ಪ್ರಾರಂಭವಾಯಿತು. ನನಗೆ ಓಡಿಶ್ಲೋಗಲು ಆಗುವುದಿಲ್ಲ. ಒಂದುವೇಳೆ ಉಂಗುರವು ಮತ್ತೆ ಬಿದ್ದು ಶ್ಲೋಗನು ದಾದರೆ—

ನರೇಂದ್ರನು, ಮನಸ್ಸಿನಲ್ಲಿಯೇ, ಒಂದುವೇಳೆ ಅದು ಬಿದ್ದು ಶ್ಲೋದರೆ, ಮತ್ತೆ ತಂದುಕೊಡುವೆನು. ಮತ್ತೊಂದಾವತ್ತಿರ್ ನಿನ್ನ ಆನುಪನಾನವಾದ ಮೂಲಿ ಕಾಂತಿಯನ್ನು ಮನದಣಿಯೇ ನೋಡಿ ಕೃತಾರ್ಥನಾಗುವೆನು, ಎಂದುಕೊಂಡು (ಪ್ರಕಾಶವಾಗಿ) ಹಾಗಾದರೆ ನಡೆ, ನಾನೂ ನಿನ್ನ ಜತೆಯಲ್ಲಿಯೇ ಹೊರಟು ಬರುವೆನು.

ಹೀಗೆ ಹೇಳಿ ಇಬ್ಬರೂ ಸೋಪಾನವನ್ನು ಅತಿಕ್ರಮಿಸಿ ಮನೆಯ ಕಡೆಗೆ ಹೊರಟುಹೊಂದರು.

ದ್ವಿತೀಯ ಪರಿಷ್ಪೇದ

ಮೇಘವು ಆವರಿಸಿಕೊಂಡಿತು. ಒಂದೆರಡು ಮಳೆಯ ಹೈಯಾ ಬಿದ್ದಿತು. ರಮೇಶಭಾಬುವೂ ಏನಾಗುವುದೊಂದು ಎಂದು ಬಹೇ ಭಯಪಟ್ಟಿನು. ಅಷ್ಟರಲ್ಲಿಯೇ ಒಂದು ಬಿರುಗಾಳಿ ಯೇಳಲು, ಕವಿದುಕೊಂಡಿದ್ದ ಮೇಘವೆಲ್ಲವೂ ಭಿನ್ನಭಿನ್ನವಾಗಿ ಶ್ಲೋಯಿತು. ಆಕಾಶದಲ್ಲಿ ಅಲ್ಲಲ್ಲಿದ್ದ ಒಂದೆರಡು ಮೇಘಾಖಂಡಗಳೂ ಒಂದೆರಡು ಮಳೆಯ ಹೈಗಳನ್ನು ಸುರಿಸಿ ಮೆಲ್ಲಗೆ ತೇಲಿಹೊಂದವು. ಆಕಾಶವು ಮತ್ತೆ ನಿಮ್ಮಲವಾಯಿತು. ಸೂರ್ಯನು ತನ್ನ ಸಹಸ್ರ ಕಿರಣಗಳಿಂದ ಕಾಣಿಸಬೇಕ್ಕಾ ಲಾರಂಭಿಸಿದನು. ಉಜ್ಜವಲವಾದ ಸೂರ್ಯಕಿರಣಗಳಿಂದ ನಂದನಪುರವು ಮತ್ತೆ ಉದಾಖಿಸಿತವಾಯಿತು.

ಮಧ್ಯಾಹ್ನ ಹೆನ್ನೊಂದು ಗಂಟೆಯಾಯಿತು. ರಮೇಶನು ಬಾರ್ಹಕ್ಕೆ ಭೋಜನಕ್ಕೆ ತಕ್ಕು ಏನಾರ್ಥಿ ಮಾಡಲಾರಂಭಿಸಿದನು. ಭೋಜನಕ್ಕೆ ಬಂಧವರೆಲ್ಲರೂ ಏಕತ್ರ ಕುಳಿತರು. ಮನೆಯ ಜನರೆಲ್ಲರೂ ಸಡಗರದಿಂದ ಬಡಿಸಲು ಸನ್ನದ್ಧ

ರಾದರು. ನರೇಂದ್ರನಾಥನು ಅಪ್ಪಿರೊಳಗೆ ತನ್ನ ಒದ್ದೆಯಾಗಿದ್ದ ವಸ್ತುವನ್ನು ಬಿಸಿಲಲ್ಲಿ ಬಣಿಸಿ, ಉಟ್ಟಿಕೊಂಡು ಮನೆಯೊಳಗೆ ಪ್ರವೇಶಮಾಡಿದನು. ಸಾವಿತ್ರಿಯು ಅವನನ್ನು ಸೋಧಿದಳು.

ಸಾವಿತ್ರಿ—ನೀನು ಉಟ್ಟಿಕ್ಕೆ ಕುಳತುಕೊಳ್ಳುವುದಿಲ್ಲವೇತಕ್ಕೆ? ನೀವೆಲ್ಲರೂ ಸಾವಕಾಶಮಾಡಿದರೆ ಬಂದ ಬಾರಹ್ಯಣರ ಜೆಯಲ್ಲಿ ಕುಳತು ಉಟ್ಟಿಮಾಡುವರಾರು?

ನರೇಂದ್ರನು ಸ್ಪೃಹ ನಕ್ಕು “ನಾನೂ ಕುಳತುಕೊಳ್ಳುತ್ತೇನೆ.” ಎಂದನು.

ಸಾವಿತ್ರಿಯು, ಶೋಭನೆಯನ್ನು ಕರೆದು, “ಶೋಭನೆ! ನರೇಂದ್ರನನ್ನು ಕರೆದುಕೊಂಡುಹೊಗಿ ಉಟ್ಟಿಕ್ಕೆ ಕೂಡಿಸು. ನಿಮ್ಮತ್ತೆಯು ಬಡ್ಡಿಸುವಳು.” ಎಂದು ಹೇಳಿ ನರೇಂದ್ರನನ್ನು ಸೋಧಿ “ಅದೇಕೆ ನಿಮ್ಮತ್ತಾಯಿಯು ಈಹೊತ್ತು ನಮ್ಮ ಮನೆಗೆ ಬರಲಿಲ್ಲ? ಒಳ್ಳೆಯದು, ಅವಳು ನಮ್ಮ ಮನೆಗೆ ಬರಬಾರದೇನೋ!” ಎಂದಳು.

ಸಾವಿತ್ರಿಯ ಮಾತನ್ನು ಕೇಳಿ, ನರೇಂದ್ರನು “ಹಾಗಾದರೆ ಯಾವಾಗಲೂ ನಮ್ಮತ್ತಾಯಿಯು ನಿಮ್ಮ ಮನೆಗೆ ಬರಲೇಯಿಲ್ಲವೆ? ಈಗ ನೀನು ಕೊನಮಾಡಲು ಕಾರಣವೇನು? ಅವಳಿಗೆ ದೇಹದಲ್ಲಿ ಸ್ಪೃಹ ಆಲಸ್ಯ, ಆದು ಕಾರಣ ಅವಳು ಬರಲಿಲ್ಲ” ಎಂದು ಹೇಳಿದನು.

ಸಾವಿತ್ರಿಯು ಕೃತ್ಯಮಾದ ಕೊಪವನ್ನು ಪ್ರಕಾಶಮಾಡಿ “ಇರಲಿ, ನಿನ್ನ ಮದುವೆಯಲ್ಲಿ ನಾನೂ ನಿಮ್ಮ ಮನೆಗೆ ಬರುವುದಿಲ್ಲ” ಎಂದಳು.

ನರೇಂದ್ರನಾಥನ ಮನೆಯ ಹತ್ತಿರವೇ ಸಾವಿತ್ರಿಯ ತೌರುಹನೆ. ಸಾವಿತ್ರಿಯೂ ನರೇಂದ್ರನ ತಾಯಿಯೂ ಸ್ಪೃಹ ದೂರಸಂಬಂಧಿಗಳಾಗಿದ್ದರೂ ಪರಸ್ಪರ ಇಬ್ಬರೂ ಪರಮಾಪ್ತರಾದ ಗೆಳತಿಯರಾಗಿದ್ದರು. ಬಾಲ್ಯದಿಂದ ಇವರಿಬ್ಬರ ಸ್ವೀಕರಿಸುವ ಏಕರೀತಿಯಾಗಿದ್ದಿತ್ತು. ಅದುಕಾರಣ ಸಾವಿತ್ರಿಯು ನರೇಂದ್ರನನ್ನು ತನ್ನ ಮಗನಂತೆಯೇ ಸ್ವೀಕಿಸುತ್ತಿದ್ದಳು. ಆದುದರಿಂದಲೇ ನರೇಂದ್ರನು ಪದೇ ಪದೇ ಸಾವಿತ್ರಿಯ ಮನೆಗೆ ಬಂದು ಹೋಗುತ್ತಿದ್ದನು. ಈ ಸಂಬಂಧದಿಂದಲೇ ಶೋಭನೆಯು ನರೇಂದ್ರನನ್ನು ಅಣ್ಣಿನೆಂದು ಕರೆಯುತ್ತಿದ್ದಳು. ನರೇಂದ್ರನಾಥನ ತಂಡೆಯು ರಮೇಶಬಾಬುವಿನಪ್ಪು ಸಂಪನ್ಮೂಲಿಗಿರಲಿಲ್ಲ. ರಮೇಶನು ನರೇಂದ್ರನನ್ನು ಪುತ್ರನಂತೆ ಸ್ವೀಕಿಸುತ್ತೇ ಅವನ ವಿದ್ಯಾವ್ಯಾಸಂಗಕ್ಕೆಷ್ಟೇ ಸ್ವರೂಪಾಗಿ ಏನಾದರೂ ದೃವ್ಯಸಾಹಾಯ್ಯಮಾಡುತ್ತಿದ್ದನು. ನರೇಂದ್ರನ ತಂಡೆಯ

ಹೆಸರು ನಗೇಂದ್ರನಾಥ. ನಗೇಂದ್ರನಾಥನು ಯಾವುದೋ ಒಂದು ಕೆಲಸದಲ್ಲಿ ಸ್ಪಳ್ಪ ವೇತನಕ್ಕೆ ಸೇರಿಕೊಂಡಿದ್ದನು. ಸಂಪಾದನೆಯು ಕಡಮೆಯಾಗಿದ್ದ ರೂಬಹಳ ಸಾಹಸಪಟ್ಟಿ ಪ್ರತ್ಯನನ್ನು ವಿದ್ಯಾವಂತನನ್ನಾಗಿ ಮಾಡಿದ್ದನು.

ನರೇಂದ್ರನು ಭೋಜನಮಾಡುತ್ತಲಿದ್ದನು. ಶೋಭನೆಯ ಅಶ್ರೀಯೆಬ್ಬಳು ಪದಾರ್ಥವನ್ನು ಬಡ್ಡಿಸುತ್ತಲಿದ್ದಳು. ಶೋಭನೆಯಾ ಸ್ಪಳ್ಪದೂರ ನಿಂತು ನರೇಂದ್ರನನ್ನು ಟಿರೆಗಣ್ಣಿ ನಿಂದ ನೋಡುತ್ತಲಿದ್ದಳು. ನರೇಂದ್ರನು ಸರಿಯಾಗಿ ಉಂಟಿ ಮಾಡುತ್ತಿರಲಿಲ್ಲ. ಅವನು ಶೋಭನೆಯ ಅವಾನುಷವಾದ ಸಾಂದರ್ಭವನ್ನು ನೋಡಿನೋಡಿ ಮನದಲ್ಲಿ ಏನೇನೋ ಆಲೋಚಿಸುತ್ತಲಿದ್ದನು.

ಸಾವಿತ್ರಿಯು ಒಂದಾವತೀ ಅಲ್ಲಿಗೆ ಬಂದು—ನರೇಂದ್ರ! ಇದೇನು ಹೀಗೆ ಉಂಟಿಮಾಡುವೇ! ನಾಚಿಗೆವಡಬೇಡ. ಬೇಕಾದುದನ್ನು ಕೇಳಿ ಬಡ್ಡಿಸಿಕೊಂಡು ಉಂಟಿಮಾಡು” ಎಂದಳು.

ಹೀಗೆ ಹೇಳಿ ಸಾವಿತ್ರಿಯು ಬೇರೆ ಕಡೆಗೆ ಹೊರಟುಹೋದಳು.

ನರೇಂದ್ರನು, ಉಂಟಿಮಾಡಿ ಎದ್ದು ಕೈತ್ತೊಳೆದುಕೊಂಡನು. ಶೋಭನೆಯು ಅವನಿಗೆ ತಾಂಬಳಲವನ್ನು ತಂದುಕೊಟ್ಟಳು. ಪರಸ್ಪರ ಹಸ್ತಸ್ವರ್ಶವಾಯಿತು. ನರೇಂದ್ರನ ಹೃದಯದಲ್ಲಿ ಸ್ವೀಮು ತಂತ್ರಿಯು ಕಂಪಿತವಾಯಿತು. ತಲೆಯು ತಿರಿಗಿತು. ಅವನು ಹಾಗೆಯೇ ಆವಾಕ್ಯಾಗಿ ನಿಂತುಕೊಂಡನು. ಇದನ್ನು ಯಾರೂ ನೋಡಲಿಲ್ಲ. ಮನೆಯ ಯಾಜಮಾನಿ ಸಾವಿತ್ರಿಯು ಮಾತ್ರ ದೂರದಲ್ಲಿ ನಿಂತಿದ್ದಳು. ಅವಳು “ಇದೇನು ನರೇಂದ್ರ!” ಎಂದಳು. ನರೇಂದ್ರನು ಚೇತರಿಸಿಕೊಂಡು ತಾಂಬಳಲವನ್ನು ಸ್ವೀಕರಿಸಿ ಮನೆಯನ್ನು ಬಿಟ್ಟು ಹೊರಗೆ ಬಂದನು.

ಮೂರನೆಯ ಪರಿಜ್ಞೇದ

ನರೇಂದ್ರನಾಥನು ಉಂಟಿಮಾಡಿ ಎದ್ದಾಗು, ಇನ್ನೂ ಬಾರಹ್ಯಣರ ಭೋಜನವಾಗಿರಲಿಲ್ಲ. ಮಾಡಿದ್ದ ಪದಾರ್ಥಗಳೆಲ್ಲವೂ ಒಂದೊಂದಾಗಿ ಬಡ್ಡಿಸಿದುದಾಯಿತು. ಬಾರಹ್ಯಣರೆಲ್ಲರೂ ತೃಪ್ತಿಕರವಾಗಿ ಭೋಜನಮಾಡಿದರು. ಎಲ್ಲರಿಗೂ ತಾಂಬಳಲವು ಕೊಟ್ಟಾದಮೇಲೆ, ಕೆಲವರು ತಾಂಬಳಲವನ್ನು ಅಗೆಯುತ್ತಾರು ತಂತಮ್ಯ ಮನಿಗಳಿಗೆ ತೆರಳಿದರು. ಕೆಲವರು ಭೋಜನದಿಂದ ಉಂಟಾದ ಶ್ರಮವನ್ನು ಕೊಂಡಿಸಿಕೊಂಡು ಮಾತನಾಡುತ್ತಿದ್ದರು. ಮತ್ತೆ ಕೆಲವರು ರಮೇಶನ ಮಗುವನ್ನು ನೋಡಲು

ಅವೇದ್ವಿಸಿದರು. ಮಗುವನ್ನು ಕರೆದು ತಂದುದಾಯಿತು. ಕರಿಯ ಸೀರೆಯನ್ನು ಬ್ರಿಡ ಹೆನ್ನೆರಡೆವರ್ಷ ವಯಸ್ಸಿಳ್ಳ ಒಬ್ಬ ಕುಮಾರಿಯು ತೊಡೆಯನೇಲೆ ಮಗುವನ್ನು ಮಲಗಿಸಿಕೊಂಡು ಎಲ್ಲಿರಿಗೂ ತೋರಿಸಿದಳು. ನವಕುಮಾರನಿಗೆ ಅಲ್ಲರೂ ಹರಸಿ ಯಥಾಯಥಾ ಕೆಲವರು ಹೊರಟಿರು. ಉಳಿದಿದ್ದ ಕೆಲವರ ದೃಷ್ಟಿಯು ಕ್ರಮವಾಗಿ ಹುಡುಗಿಯ ನೇಲೆ ಬಿಡಿತು. ಕುಮಾರಿಯು ತಪ್ಪು ಕಾಂಚನಸನ್ನಿಭವಾದ ದೇಹಕಾಂತಿಯಾಳ್ವರಳು. ನೀಲವಸನವನ್ನುಟ್ಟು ಕುಳಿತಿದ್ದಳು. ಈಕೆಯನ್ನು ನೋಡಿದವರು ಮನದಲ್ಲಿ, ನೀಲವಾದ ಜಲರಾಶಿಯ ಮಧ್ಯದಲ್ಲಿ, ವಿಕಸಿತವಾದ ಕಮಲಪೋ, ಅಥವಾ, ನೀಲಾಕಾಶದಲ್ಲಿ ಪ್ರಕಾಶವಾನವಾದ ನಕ್ಷತ್ರಗಳ ಶೋಭಾರಾಶಿಯೋ ಎಂದು ಆಲೋಚಿಸಲಾರಂಭಿಸಿದರು. ಆ ಕುವರಿಯ ಸೌಂದರ್ಯವನ್ನು ನೋಡಿದವರೆಲ್ಲರೂ ಕೇವಲ ಮುಗ್ಧರಾಗಿ ಹೋದರು. ಅವರಲ್ಲಿ ಒಬ್ಬನು “ಈಕೆಯಾರೆಂದು ಕೇಳಿದನು.”

ರಮೇಶ—ನನ್ನ ಮಗಳು.

ಪ್ರಶ್ನಕರ್ತನು (ಮನಸ್ಸಿನಲ್ಲಿ) ಈಕೆಯು ರಮೇಶನ ಮೊದಲನೆಯ ಹೆಂಡಿಯ ಮಗಳಾಗಿರಬಹುದು. (ಪ್ರಕಾಶವಾಗಿ) ಮದುವೆಗೆ ತಕ್ಷದಾದ ವಯಸ್ಸು ಸನ್ನಿಹಿತವಾಗಿದೆಯಲ್ಲವೇ?

ರಮೇಶ—ಆಹಾದು.

ಪ್ರಶ್ನಕರ್ತ—ಇನ್ನೂ ಏತಕ್ಕೂ ಮದುವೆಯಿಲ್ಲ?

ರಮೇಶ—ಸರಿಯಾದ ವರನು ದೊರೆಯಲಿಲ್ಲವಾದುದರಿಂದ ಪಾತ್ರವರಿತು ಕನ್ಯಾದಾನ ಮಾಡಬೇಕೆಂದು ನನ್ನ ಇವ್ವ. ನೀವಾದರೂ ಸರಿಯಾದ ವರನನ್ನು ಹುಡುಕಿ ಹೇಳಬಾರದೇ? ಇದರಿಂದ ನನ್ನ ಕನ್ಯಾಪಿತ್ಯತ್ವವು ಸಾಧ್ಯಕವಾದೀತು.

ಯಾರೆ ವಿವಯವಾಗಿ ಇವ್ವ ಚರ್ಚೆನಡೆಯುತಲಿತ್ತು, ಆಕೆಯು ಮತ್ತೆ ಬೇರೆ ಅಲ್ಲ-ನಮಗೆ ಪೂರ್ವಪರಿಚಿತಿಯಾದ ಶೋಭನೆ. ಶೋಭನೆಯು ವಿವಾಹದ ಮಾತನ್ನು ಕೇಳಿ ನಾಚಿಕೊಂಡೆಳು. ಆ ಸ್ಥಳವನ್ನು ಬಿಟ್ಟು ಎದ್ದುಹೋಗುವುದಕ್ಕೆ ಪ್ರಯತ್ನಪಟ್ಟಳು. ಸುತ್ತಲು ನೋಡಿದಳು, ಹಳಾತ್ತಾಗಿ ನರೇಂದ್ರನಾಥನೂ ಅಲ್ಲಿ ಕುಳಿತ್ತದ್ದನು. ಒಂದಾವತ್ತಿ ನಾಲ್ಕು ಕಣ್ಣಗಳೂ ಸೇರಿದವು. ಆ ಕ್ರಣದಲ್ಲಿ ಒಂದು ಮುಂಚುಹೊಳೆದು, ಎಲ್ಲಿಯೇ ಅಂಥಕಾರದಲ್ಲಿ ಲೀನವಾಗಿ ಹೋಯಿತು. ಶೋಭನೆಯು ಮತ್ತೆ ನೋಡಿದಳು. ಕೇವಲ ನರೇಂದ್ರನಾಥ; ನರೇಂದ್ರನನ್ನು

ನೋಡಿದ ಮಾತ್ರದಿಂದಲೇ ಮುಖ ಕಮಲವು ಬಾಡಿದವಳಾಗಿ ತಲೆಯನ್ನು ಬಗ್ಗಿಸಿ ನೆಲವನ್ನು ಕಾಲುಗುರಿನಿಂದ ಕರೆಯಲಾರಂಭಿಸಿದಳು. ಧರಿತ್ರಿಯನ್ನು ನೋಡಿ “ತಾಯಿ! ನನಗೆ ಚಲನಶಕ್ತಿಯು ನಿಶ್ಚಯವಾಗಿ ಹೋಗಬಿಟ್ಟು. ನೀನಾದರೂ ನನ್ನನ್ನು ಈ ಸ್ಥಳಬಿಸಿ ಬೇರೆಕಡೆಗೆ ಕರೆದುಕೊಂಡು ಹೋಗಬಾರದೇ? ” ಎಂದು ಹೇಳಿಕೊಂಡೆಳು.

ಭೂಮಾತೆಯು ಅವಳ ಮಾತನ್ನು ಕೇಳಿದಳು. ಶ್ಲೋಭನೇಗೆ ಶರೀರದಲ್ಲಿ ಶಕ್ತಿಯುಂಟಾಯಿತು. ಶ್ಲೋಭನೇಯು, ಆ ಸ್ಥಳವನ್ನು ಬಿಟ್ಟು ಬಹುವೇಗದಿಂದ ಅಂತಃಪುರದೊಳಿಗೆ ಪ್ರವೇಶಮಾಡಿದಳು.

ಶ್ಲೋಭನೇಯು ಎಷ್ಟುಹೊತ್ತು ಆ ಸ್ಥಳದಲ್ಲಿದ್ದ ಶ್ಲೋಷಪ್ರಾಹೋತ್ತು ನರೇಂದ್ರನೂ ರಸ್ವೇಹಾಕದೇ ಒಂದೇ ದೃಷ್ಟಿಯಿಂದ ಅವಳನ್ನು ನೋಡುತ್ತಿದ್ದನು. ಪ್ರತಿ ಕ್ಷಣದಲ್ಲಿಯೂ ಅವನ ಮನದಲ್ಲಿ “ಈ ದೇವತಾಯೋಗ್ಯಾಳಾದ ಶ್ಲೋಭನೇಯ ರೂಪಾನುಭವವು ಯಾರ ಅದೃಷ್ಟದಲ್ಲಿದೆಯೋ ಅವರು ನಿಶ್ಚಯವಾಗಿಯೂ ದೇವಾಂಶಸಂಭೂತರು. ಈ ರೂಪರಾಶಿಯು ನರಜನ್ಯದಲ್ಲಿ ಅಸಂಭವ. ಇದು ನರರಿಗೆ ಸಾಧ್ಯವಾಗುವದೆಂದರೇನು? ಶ್ಲೋಭನೇಯು ಈ ಸ್ಥಳದಿಂದ ಹೊರಟು ಹೊಡಳು. ಅವಳ ಅನ್ಯಾದೃಶವಾದ ರೂಪವು ಕಣ್ಣಿಗೆ ದುರಿಗೆ ನಿಂತಂತಿದೆ.” ಎಂದು ಮುಂತಾಗಿ ಧಾರ್ಯನಮಾಡಲಾರಂಭಿಸಿದನು.

ಪ್ರಶ್ನಾ ಕರ್ತೃರ ಹೆಸರು—ಹರವಲ್ಲಭ ಚರ್ಚಿತ್ವೇವಾಧ್ಯಾಯ. ಹರವಲ್ಲಭನು ಒಬ್ಬ ಧನವಂತನಾದ ಜಮಿಾದಾರನು. ನಂದನಪುರಕ್ಕೆ ಮೂರು ನಾಲ್ಕು ಹರಿದಾರಿಯ ದೂರದಲ್ಲಿ ಅವನ ಮನೆ. ಅವನಿಗೆ ಒಬ್ಬನೇ ಮಗ. ಆ ಮಗನಿಗೆ ಇನ್ನೂ ಮದುವೆಯಾಗಿರಲಿಲ್ಲ. ಶ್ಲೋಭನೇಯನ್ನು ತನ್ನ ಮಗನಿಗೆ ಮದುವೆಮಾಡಿ ಕೊಳ್ಳುವುದಕ್ಕೆ ಹರವಲ್ಲಭನಿಗೆ ತುಂಬಾ ಇಪ್ಪವುಂಟಾಗಿ ರಮೇಶನನ್ನು ಕೇಳಿದನು. ಅದಕ್ಕೆ ರಮೇಶನು “ಹಾಗಾಗುವುದಾದರೆ ನನ್ನ ಪರಮಸಾಭಾಗ್ಯ, ಆ ವಿವಯದಲ್ಲಿ ಮತ್ತೊಂದು ಸಂದೇಹವೂ ಪಡೆಬೇಕಾದ ಆವಶ್ಯಕವಿಲ್ಲ” ಎಂದು ಉತ್ತರಕೊಟ್ಟನು.

ಹರವಲ್ಲಭ—ನಮಗೂ ನಿಮಗೂ ಹೆಣ್ಣು ಕೊಟ್ಟು ತೆಗೆದುಕೊಳ್ಳುವ ಸಂಪ್ರದಾಯವುಂಟು. ನಿಮ್ಮ ಕನ್ನೆಯನ್ನು ನಾವು ಸ್ಪೀಕರಿಸುವುದಾದರೆ, ಮುಂದೆ ಹೇಳತಕ್ಕುದೇನಿದೆ!

ಶ್ಲೋಭನೇಯ ವಿವಾಹವು ಒಂದುವಿಧದಲ್ಲಿ ನಿಶ್ಚಯವಾಗಿಹೋಯಿತು. ಕನ್ನೆಗೆ ಸರಿಯಾದ ವರನು ಸಿಕ್ಕಿದನೇಂದು ಮನೆಯಲ್ಲಿ ಎಲ್ಲರೂ ಸಂತೋಷಪಟ್ಟಿರು.

ಆದರೆ—ಒಬ್ಬನು ಮಾತ್ರ ಈ ವಿಷಯವನ್ನು ಕೇಳಿ ಮಹಾರಾಜನಾದನು. ಅವನಿಗೆ, ಪ್ರಪಂಚವೆಲ್ಲವೂ ಶಾಸ್ಯವಾಗಿ ಫೋರಾಂಥಕಾರದಿಂದ ವ್ಯಾಪ್ತವಾದಂತೆ ಕಂಡುಬಂದಿತು. ಕ್ರಮವಾಗಿ ಅವನ ಶರೀರದಲ್ಲಿ ಶಕ್ತಿಯು ಕುಗು ತಾತ್ ಬಂದಿತು. ಇವನು ಯಾರು? ನಮ್ಮ ಪೂರ್ವಪರಿಚಿತನಾದ ನರೇಂದ್ರನಾಥ. ನರೇಂದ್ರನ ತಲೆಯವೇಲೆ ಆಕಾಶವೇ ಕಳಬಿಂದ್ದಂತಾಯಿತು. ತಾನಿದ್ದ ಸ್ಥಳ ಬಿಟ್ಟು ಬೇರೆ ಕಡೆಗೆ ಹೋಗಲು ಯತ್ತ ಮಾಡಿದನು. ಆದರೆ ಸಾಗದೇಹೋಯಿತು. ಅವನ ಹೃದಯದ ಆಶೀಯು, ಹೃದಯದಲ್ಲಿಯೇ ಇದ್ದ ಅವನನ್ನು ಬಹಳವಾಗಿ ಅಳುವಂತೆ ಮಾಡಿತು.

ರಮೇಶನ ಮನೆಗೆ ಬಂದಿದ್ದವರೆಲ್ಲರೂ ಕ್ರಮವಾಗಿ ತಂತಮ್ಮ ಮನೆಗಳಿಗೆ ತೆರಳಿದರು. ರಮೇಶನ ಕುಟುಂಬಕ್ಕೆ ಸೇರಿದ ಕೆಲವರು ಮಾತ್ರ ಮನೆಯಲ್ಲಿಯೇ ಇನ್ನೂ ಇದ್ದರು.

ನರೇಂದ್ರನಾಥನು, ಇನ್ನು ಅಲ್ಲಿ ಕುಳಿತುಕೊಳ್ಳುವದಕ್ಕೆ ಅಸಾಧ್ಯವಾಗಿ, ಬೇರೆ ಚಿಕ್ಕಮನೆಗೆ ಹೋಗಿ ಒಂದು ಕುಟುಂಬವೇಲೆ ಕುಳಿತುಕೊಂಡನು. ಅಲ್ಲಿಯೂ ಬಹಳಹೊತ್ತು ಇರಲಾರದೇಹೋದನು. ಹಾಸಿಗೆಯವೇಲೆ ಮಲಗಿ ಏನೇನೇ ಚಿಂತಿಸಿದನು. ಸ್ಪೂಲ್ ಹೊತ್ತಿನವೇಲೆ ಅಲ್ಲಿಂದೆದ್ದು ಮನೆಯೊಳಗೆ ಹರೇಶಮಾಡಿದನು.

ನಾಲ್ಕನೆಯ ಪರಿಜ್ಞೀದ

ಶೋಭನೆಯು ಅಂತಿಪುರದೊಳಗೆ ಪ್ರವೇಶಮಾಡಿದ ಮಾತ್ರದಿಂದಲೇ ಒಬ್ಬ ರಸಿಕಳಾದ ಹೆಂಗುಸು ಶೋಭನೆಯನ್ನು ನೋಡಿ “ಏನು ಜವಿಾದಾರನ ಸೋನೆ! ಇನ್ನು ಮೇಲಿನಮೇಲ್ಲಿರನ್ನೂ ಮರಿಯಬೇಡವಮ್ಮು” ಎಂದಳು. ಅವಳ ಮಾತನ್ನು ಕೇಳಿ ಶೋಭನೆಯು ಹುಸಿನಗೆ ನಕ್ಕು. ಅಲ್ಲಿಯೇ ತಲೆ ಬಗ್ಗಿಸಿಕೊಂಡು ನಿಂತು ಕೊಂಡಳು.

ವೌಧರೆಯು “ಈ ಸಮಯದಲ್ಲಿ ನಿಮ್ಮ ತಾಯಿಯು ಬದುಕಿದ್ದರೆ ಅವಳು ಎಷ್ಟು ಸಂತೋಷವಾಗಿದ್ದಂತಿದ್ದ ಹೋ! ” ಎಂದಳು. ಶೋಭನೆಯು ತಾಯಿಯ ಮರಣವನ್ನು ರಿಯಾದಿ, ತನ್ನ ಮಲತಾಯಿಯಾದ ಸಾವಿತ್ರಯನ್ನೇ ತಾಯಿಯೆಂದು ನಂಬಿಕೊಂಡಿದ್ದಳು. ಸಾವಿತ್ರಯ ಸವತಿಯ ಮಗಳಿಂಬ ಭಾವನೆಯಿಂದ ಶೋಭನೆಯಾನ್ನು ದ್ವೇಷಿಸಿದರಳ್ಲ. ಪ್ರತ್ಯೇವಾತ್ಮಲ್ಯದಿಂದ ತನ್ನ ನ್ನು ಎಡೆಬಿಡೆ ಕಾವಾಡುತ್ತಿದ್ದುದನ್ನು ನೋಡಿ ಶೋಭನೆಯು ಸಾವಿತ್ರಯನ್ನು ತನ್ನ ತಾಯಿಯೆಂಬೇ ತಿಳಿದು

ಕೊಂಡಿದ್ದಳು. ಆದರೇನು! ಪ್ರಾರ್ಥಿಯ ಮಾತನ್ನು ಕೇಳಿ ಶೋಭನೆಯ ಕಣ್ಣಿಗಳಲ್ಲಿ ನೀರು ತುಂಬಿಕೊಂಡು ಕ್ರಮವಾಗಿ ಧಾರಾಕಾರವಾಗಿ ನೀರು ಸುರಿಯಲಾರಂ ಭವಾಯಿತು. ಶೋಭನೆಯು ಮನಸ್ಸಿನಲ್ಲಿಯೇ “ನನ್ನಂತಹ ಹತಭಾಗಿನಿಯು ಜಗತ್ತಿನಲ್ಲಿ ಯಾರೂ ಇಲ್ಲ. ಸಂಸಾರಕ್ಕೆ ಸಾರವಾದ, ಬಾಲ್ಯದಲ್ಲಿ ಸಹಾಯ ಕಳಾದ, ಪೃಥಿವಿಯಲ್ಲಿ ಪ್ರತ್ಯೇಕದೇವತೆಯಾದ ಮಾತೆಯು ನನಗೆ ಇಲ್ಲದೇ ಹೋದ ಇಲ್ಲ! ನಾನು ಬಹಳವಾಗಿ ನಿಸಾರ್ಹಾಯಾಳು” ಎಂದು ಮುಂತಾಗಿ ಚಿಂತಿಸುತ್ತು ಗಳಿಗಳನ್ನೆ ಅಳುಲಾರಂಭಿಸಿದಳು. ಶೋಭನೆಯು ಅಳುವುದನ್ನು ನೋಡಿ ಪ್ರಾರ್ಥಿಯು “ನಾನೆಂತಹ ಕೆಲಸಮಾಡಿಬಿಟ್ಟೇ! ಸಾವಿತ್ರಿಯ ಪ್ರೇಮದಲ್ಲಿ ಶೋಭನೆಯು ತನ್ನ ತಾಯಿಯನ್ನೇ ಮರೆತಿದ್ದಳು. ಅವಳ ತಾಯಿಯ ಮರಣವನ್ನು ಮತ್ತೆ ಜಾಳಿಸಿ ಅವಳನ್ನು ಅಳುವಂತೆ ಮಾಡಿದೆನು. ನಾನು ಮಾಡಿದುದೇ ಒಂದು, ಆದುದೇ ಒಂದು,” ಎಂದು ವ್ಯಸನಪಡುತ್ತಾ ಶೋಭನೆಯನ್ನು ಸಮಾಧಾನಪಡಿಸಲು ಯಿತ್ತು ಮಾಡಿದಳು. ಈ ವ್ಯಸನವು ಶೋಭನೆಯಲ್ಲಿ ಬಹಳಹೊತ್ತು ಸಾರ್ಥಕಿರಲಿಲ್ಲ. ಶೋಭನೆಯು, ನರೇಂದ್ರನು ಬಳಿಗೆ ಬಂದುದನ್ನು ನೋಡಿದೊಡನೆಯೇ ಎಲ್ಲಾ ವ್ಯಸನವನ್ನೂ ಮರೆತುಬಿಟ್ಟಳು.

ನರೇಂದ್ರನ ಮನಸ್ಸು ಬಹಳ ಆಸಿರವಾಗಿ ಹೋಯಿತು. ಅವನಿಗೆ ಇನ್ನು ಇಲ್ಲಿರಲು ಮನ ಒಡಂಬಡಲಿಲ್ಲ. ಒಂದೊಂದುವೇಳೆ ರಮೇಶನ ಮನೆಯು ತನ್ನ ವ್ಯಾಧಿಗೆ ತೊರುಮನನೆ ಎಂದು ಬೋಧಿಯಾಗಲಾರಂಭಿಸಿತು. ನರೇಂದ್ರನ ಶರೀರವು ವಿವಣ್ಣಿಭಾವವನ್ನು ಧರಿಸಿತು. ಕಣ್ಣಿಗಳಲ್ಲಿ ಕಾಂತಿಯಿಲ್ಲ. ಮುಖದಲ್ಲಿ ಲಾವಣ್ಯವಿಲ್ಲ ಮಾತಿನಲ್ಲಿ ಮಾಧುರ್ಯವಿಲ್ಲ. ಪಾರಣದಲ್ಲಿ ಸ್ಮಾತೀಯಿಲ್ಲ. ಸುಖ ದಲ್ಲಿ ಶಾಂತಯಿಲ್ಲ—ಶಾಂತಿಯಲ್ಲಿ ಸುಖವಿಲ್ಲ—ಇನ್ನು ಅಸಹ್ಯವಾದ ಯಾತನೆಯನ್ನು ತಡೆಯಲಾರದವನಾದನು. ರಮೇಶನ ಮನೆಯನ್ನು ಬಿಟ್ಟೇರೇನಾದರೂ ಕಿಂಚಿತ್ ಸುಖವಾಗುವುದೋ ಏನೋ ಎಂದು ಭಾವಿಸಿಕೊಂಡು ಸಾವಿತ್ರಿಯಾಂದ ಅಪ್ರಾಪ್ಯತೆಗೆದುಕೊಂಡು ಹೋಗುವುದಕ್ಕೇ ಸುಗ ಬಳಿಗೆ ಪ್ರವೇಶಮಾಡಿದನು. ಪ್ರವೇಶಿಸಿದೊಡನೆಯೇ ಶೋಭನೆಯು ದೃಷ್ಟಿಗೋಚರಳಾದಳು. ಇವನ ಹೃದಯದಲ್ಲಿ ವ್ಯಸನವು ದ್ವಿಗುಣವಾಯಿತು. ಇದರಿಂದ ಜೀವನತಾಗಿರುವುದೇ ಆಸಾಧ್ಯವಾಗಿ ಕಂಡುಬಂದಿತು. ಈ ಸಮಯದಲ್ಲಿ ಸಾವಿತ್ರಿಯನ್ನು ನೋಡುವುದು ಉಚಿತವಲ್ಲವೆಂದು ಬೇರೊಂದು ಕೊರತಡಿಯೋಳಿಗೆ ಪ್ರವೇಶ ಮಾಡಿದನು. ನರೇಂದ್ರನು ನೋಡಿದಾಗ ಶೋಭನೆಯು ಅಳುತ್ತಿದ್ದಳು. ಮತ್ತೊಂದು ರಸಿಕಳು ಅವಳನ್ನು ಅನುನಯಮಾಡುತ್ತಿದ್ದಳು.

ಪ್ರಾರ್ಥಿಯು ಶೋಭನೆಯನ್ನು ಸಂತ್ಯೇಸಿದೊಡನೆಯೇ ಬೇರೆಕಡೆಗೆಹೋದಳು ಇನ್ನೂ ಶೋಭನೆಯ ಕಣ್ಣಿಗಳಲ್ಲಿ ಒಲವು ತುಂಬಿಕೊಂಡೇ ಇದ್ದಿತು. ಮತ್ತೊಂದು ರಸಿಕಳು ಅವಳನ್ನು ಅನುನಯಮಾಡುತ್ತಿದ್ದಳು.

ఆళలారంభిసిదశు. ఆత్మ ఆత్మ సాకాయితు. స్మృల్పకాలదమేలే జోభ్ నేయు తన్న ఆచువన్ను సమాధానశ్చై తందుకొండు తన్న కణ్ణగళ్లిద్ద అశ్రుకణగళ్లన్ను సిరేయు సేరిగినింద ఒరసికొళ్లులారంభిసిదశు. ఈ హోత్తిగే సరియాగి నరేంద్రను అవళన్ను కండెను. జోభ్నేయు నరేంద్రనన్ను సోఎడిచొడనేయే “నరేంద్ర! నిఱు ఈగలే మనిగి హోగు వియా? ” ఎందశు.

నరేంద్ర—ఉత్తరవిష్ట.

జోభ్నే—నరేంద్ర! ఈగలే మనిగి హోగబేకేను?

నరేంద్ర—ఉత్తరవిష్ట.

నరేంద్రను హళియబట్టియన్ను బిచ్చి హోసబట్టియన్నుడెలు యత్న మాడుతిద్దను.

ఇష్టయోళగే సావిత్రయు అల్లిగే బందు—ఇదేను నరేంద్ర! బేరె బట్టియన్ను ధరిసువే? ఎందశు.

ఈ మాతన్ను కేళి నరేంద్రను “నాను మనిగి హోగువేను” ఎందను.

సావిత్ర—నిఱు మనిగి హోగకూడదు. ఇల్లియే ఇన్నూ మూరు నాల్ను దినగళిద్ద అనంతర మనిగి హోగు. ఇదేను! నిఱు ఇష్ట సంకోచపడువే! నిఱేనాదరు కండవర మనియల్లి ఇరువేయా? హోభ్నే! సోఁడు. నరేంద్రను హోగుత్తానంత; ఆవనన్ను ఇల్లియే ఇరువంతి హేళబారదే?

సావిత్రయ మాతన్ను కేళి జోభ్నేయు స్మృల్ప నక్కళు. ఆదరే ఆ నగువు ఏంజినంతి ఒందావతీ అథరపూరంతెదల్లి నతిసి ఆశ్చేణవే లిఁనవాగి హోయితు. ఆమేలే జోభ్నేయు ఒందావతీ నరేంద్ర నన్ను ఆదరదింద సోఎడి నాజికేయింద తలేబగ్గిదవలాగి, నరేంద్రన పదాధ్యవోందన్ను తెగెదుకొండు ఆ స్ఫురిదింద హోరగి హూరటు హోదశు.

సావిత్రయు నిషేధమాడిదుదన్ను సోఎడి నరేంద్రనాథను రమేశ నన్ను సోఁడలు ఇష్టపడలిల్ల. నరేంద్రనాథను తన్న మనదల్లి హీగే

ನಿಶ್ಚಯಮಾಡಿಕೊಂಡನು. “ಶ್ಲೋಭನೇಯ ಚಿಂತೆಯನ್ನೇ ಬಿಟ್ಟು ಬಿಡಬೇಕೆಂದು ಯತ್ನಮಾಡುತ್ತೀರೆ. ಆದರೆ ಅದು ಸಾಗದು. ಎಪ್ಪು ಚಿಂತಿಸಿ ದರೂ, ಅವಳು ನನ್ನ ಹಸ್ತಗತಳಾಗುವ ಸಂಭವವಿಲ್ಲ. ಅವಳ ದೇವದುರ್ಬಳಿವಾದ ರೂಪವು ಎರಡು ಮೂರು ದಿನದಲ್ಲಿಯೇ ಅನ್ಯಾಕಾರಂತವಾಗಿಹೋಗುವುದು. ಇದು ನಿಶ್ಚಯ. ಹೊಂದಲಾಧ್ಯವಾದ ವಸ್ತುವಿನ ವಿಷಯದಲ್ಲಿ ಇಷ್ಟೇಕೆ ನಾನು ಕೊರಗಬೇಕು? ವ್ಯಧಾ ಚಿಂತೆಯಿಂದ ಶಾಶ್ವತವಾದ ವ್ಯಾಸನವೇ ಹೊತ್ತು ಮತ್ತು ಬೇರೆಯಲ್ಲ” ಎಂದು ಮುಂತಾಗಿ ನಾನಾವಿಧವಾಗಿ ಚಿಂತಿಸುತ್ತಾ ನರೇಂದ್ರನಾಥನು ರಮೇಶಬಾಬುವಿನಗೃಹವನ್ನು ತ್ಯಾಗಮಾಡಿ ತನ್ನ ಮನೆಯಿಂದ್ದು ಕುರಿತು ಹೊರಟುಹೋದನು.

ಷದನೇಯ ಪರಿಜ್ಞಾದ

ನರೇಂದ್ರನಾಥನು ತನ್ನ ಮನೆಗೆ ಪ್ರೀಪುಂದುಬಿಟ್ಟುನು. ಆದರೂ ಅವನ ಮನಸ್ಸು ಶ್ಲೋಭನೇಯನ್ನು ಬಿಡಲಾರದಾಗಿದ್ದಿತು. ಶ್ಲೋಭನೇಯನ್ನು ಮರೆಯಲು ಮಾಡಬೇಕಾದ ಪ್ರಯತ್ನವೆಲ್ಲವನ್ನೂ ಮಾಡಿದುದಾಯಿತು. ಏನೂ ಪ್ರಯೋಜನವಾಗಿಲ್ಲ. ಪ್ರಸ್ತುತಕಗಳನ್ನು ತೆಗೆದು ಓದಿದರೆ, ಶ್ಲೋಭನೇಯ ಚಿಂತೆಯೇನಾದರೂ ದೂರವಾಗಬಹುದೇ ಏನೂ ಎಂದು ಓದಲಾರಂಭಿಸಿದನು. ಕ್ವಾಳಾಲದಲ್ಲಿಯೇ ಅವಗಳಲ್ಲಿ ಪರಮದ್ವೈಷಭಾವನೆಯು ಬೋಧಿಯಾಯಿತು. ಪ್ರಸ್ತುತಕಗಳನ್ನು ದೂರ ಬೇಸಾಡಿದನು. ಹಾಸಿಗೆಯಮೇಲೆ ಮಲಗಿ ನೋಡಿದನು. ಬೆಂಕಿಯ ಕೆಂಡೆಗಳಮೇಲೆ ಮಲಗಿದಂತೆ ಉದ್ದಿಗ್ನಿನಾದನು. ನರೇಂದ್ರನು ಅತ್ಯಂತ ಸುತ್ತುಲಾರಂಭಮಾಡಿದನು. ಏತರಿಂದಲೂ ಶ್ಲೋಭನೇಯು ಅವನ ಹೃದಯದೇಶವನ್ನು ಬಿಡುವಹಾಗಿ ಕಂಡುಬರಲಿಲ್ಲ. ಅವನಿಗೆ ಆಹಾರದಲ್ಲಿಯೂ, ವಿಹಾರದಲ್ಲಿಯೂ, ಕ್ರಮೇಣ ಸುಖಿತಪ್ಪತ್ತಾ ಬಂದಿತು. ಪಾಣಪು ಭಾರವಾಯಿತು. ದೇಹವು ದಿನೇದಿನೇ ಹೈಣಪ್ರಭೀಯುಳ್ಳದಾಯಿತು. ಮನೋವ್ಯಧಿಯು ನರೇಂದ್ರನನ್ನು ಬಲವತ್ತರವಾಗಿ ಆವರಿಸಿಕೊಂಡು ಅವನ ಮರುವನ್ನು ಕೊರೆಯಲಾರಂಭಿಸಿತು. ಈ ವ್ಯಧಿಯನ್ನು ಸಹಿಸುವುದು ಯಾರಿಂದತಾನೆ ಸಾಧ್ಯ? ಮಹಾಧೀರನಾದ ಮನುಷ್ಯನೇ ಈ ವ್ಯಾಸನದಿಂದ ಬೆಂಕಿಯಲ್ಲಿ ಬಿದ್ದ ಹುಳುವಿನಂತೆ ತಲ್ಲಿಷೆಸುವನು. ಹುಡುಗನಾದ ನರೇಂದ್ರನ ವಿಷಯದಲ್ಲಿ ಹೇಳತಕ್ಕುದೇನಿದೆ? ನರೇಂದ್ರನಿಗೆ ಬದುಕುವೆದಕ್ಕಿಂತಲೂ ಸಾಯಾವುದೇ ಮೇಲೆಂದು ನಿಜವಾಗಿಯೂ ತೋರುವನ್ನು ದುಃಖವು ಹೆಚ್ಚು ಅವನನ್ನು ತಲ್ಲಿಷೆಸಳಿಡಿಡಿತು. ಇನ್ನು ಅದನ್ನು ತಡೆಯುವುದು ಅಸಾಧ್ಯ. ವ್ಯಾಸನಕ್ಕೆ ತಕ್ಕ ಪ್ರತೀಕಾರಮಾಡಿದೇ ಇದ್ದರೆ ಅನಧಿ

ಪರಂಪರೆಗೆ ಗುರಿಯಾಗಬೇಕಾಗುವುದು. ಶೋಭನೆಯನ್ನು ಮತ್ತೊಂದಾವತ್ತಿ ಯಾದರೂ ಕಟ್ಟಿಸಿಂದ ಸೋಡಿಕೆಂಡು ಬರುವುದೇ ಸರಿಯೆಂದು ನರೇಂದ್ರನಿಗೆ ತೋರಿತು. “ನಾನು ಅವಳನ್ನು ಹೋಗಿ ಸೋಡಿದರೂ ಅವಳು ನನ್ನೊಂದನೇ ಮಾತನಾಡುವ ಸಂಭಾವನೆ ಇಲ್ಲ; ಆದರೂ ನಾನು ಹೋಗಿ ಒಂದುಬಾರಿ ಸೋಡಿ ಬಂದುಬಿಡುವೆನು.” ಹೀಗೆಂದು ಕೆಲವುವೇಳೆ ಚಿಂತಿಸುವನು, ಮತ್ತೆ ಕೆಲವು ವೇಳೆ ಸೋಡುವುದು ಸರಿಯಾದುದಲ್ಲಿನೆಂದು ಭಾವಿಸಿ ಸುಮೃಂಘಾಗುವನು. ನರೇಂದ್ರನು ಶೋಭನೆಯ ವಿಷಯದಲ್ಲಿ ಹೇಗೆ ಕಾತರನಾಗಿದ್ದನೋ, ತದ್ವತ್ತಾ ಶೋಭನೆಯೂ ನರೇಂದ್ರನನ ಸೋಡುವುದರಲ್ಲಿ ಕೇವಲ ಕಾತರಣಾಗಿ ಆಹಾರವಿಹಾರಗಳನ್ನು ತ್ಯಜಿಸಿ ಕೊರಿ ತಲಿದ್ದಳು.

ಪರಮಾರ್ಥಕನಾದ ಭಗವಂತನಿಗೆ ಇವರಿಬ್ಬರ ಮನೋಧಿವಾರ್ಯವೂ ತಿಳಿಯದೇ ಇರಲಿಲ್ಲ. ಹೀಗಾಲದಲ್ಲಿಯೇ ರಮೇಶಬಾಬುವಿನ ಮನೆಯಲ್ಲಿ ಮತ್ತೊಂದುತ್ತವನ್ನ ಪ್ರಾಪ್ತವಾಯಿತು. ನರೇಂದ್ರನಿಗೆ ಆಹ್ವಾನವು ಬಂದಿತು. ನರೇಂದ್ರನು ಅಲ್ಲಿಗೆ ಹೋಗುವುದ್ದಲ್ಲಿ ಕೇವಲ ಆತುರನಾಗಿದ್ದರೂ ಕಾಲೀ ಬಾರದು. ನರೇಂದ್ರನು ರಮೇಶನ ಮನೆಗೆ ಹೋಗಕೂಡೆದು. ಹೋದರೆ ಶೋಭನೆಯು ಕಟ್ಟಿಗೆ ಗೋಚರಣಾಗದೇ ಇರಬು. ಅನಂತರ ಮತ್ತೆ ಮೈ ವ್ಯಾಸ ನಕ್ಕೆ ಭಾಜನವಾಗಬೇಕಾಗುವುದು, ಎಂದು ಚಿಂತಿಸುವನು. ಆದರೆ ಈ ವಿವೇಕವು ಎಷ್ಟುಹೊತ್ತುತಾನೆ ನೆಲೆಗೊಳ್ಳುವುದು? ಶೋಭನೆಯ ದರ್ಶನಾಕಾಂಕ್ಷೆಯು ಬಲವತ್ತರವಾಗಲು, ರಮೇಶನಮನೆಗೆ ಹೋಗುವುದೇಸರಿಯೆಂದೂ ನಿಶ್ಚಯ ಮಾಡಿದನು. ರಮೇಶನ ಮನೆಗೆ ಬರುವಂತೆ ಹೇಳಿಕಳುಹಿಸಿರುವರು. ಹೋಗದೇ ಯಿದ್ದರೆ ಚೆನ್ನಾಗಿರಲಾರದು, ಅಲ್ಲಿಗೆ ಹೋಗಬೇಕಾದುದು ಯಾಕ್ಕುವಾಗಿರುವುದು. ಅಲ್ಲಿಗೆ ಹೋದರೂ ಶೋಭನೆಯನ್ನು ಸೋಡದೆಯಿದ್ದರೆಸರಿ. ಅವಳನ್ನು ಸೋಡಿತಾಗಿ ಬೇಕಾದ ಕೆಲಸತಾನೆ ಏನಿದೆ? ಅವಳನ್ನು ಸೋಡದೆಯೂ, ಅವಳಿಡನೆ ಮಾತನಾಡದೆಯೂ ಇದ್ದರೆ ಅಯಿತು. ಅವಳನ್ನು ಸೋಡಿದವಕ್ಕದಲ್ಲಿ ಹೃದಯ ಜ್ಞಾಲೆಯು ಮತ್ತೆ ಮೈ ಪ್ರಜ್ಞಲಿತವಾಗುವುದು. ಅವಳನ್ನು ಸೋಡದೆಯೇ ಅಲ್ಲಿನ ಕೆಲಸಕಾರ್ಯಗಳನ್ನು ಮಾಡಿಕೆಂಡು ಬಂದುಬಿಡುವುದು ಸರಿಯಾದುದೆಂದು ನರೇಂದ್ರನ ಮನಸ್ಸಿಗೆ ಹೊಳೆಯಿತು. ನರೇಂದ್ರನು ದೇವರು ಮಾಡಿಸಿದುದಾಗಲಿ ಎಂದು ನಿಶ್ಚಯಿಸಿ, ಬರಬೇಕೆಂದು ಹೇಳಿದ್ದ ದಿನಸಕ್ಕ ಸರಿಯಾಗಿ ರಮೇಶನ ಮನೆಗೆ ಹೋದನು.

ರಮೇಶನ ಮನೆಗೆ ಹೋದೆಡನೆಯೇ ನರೇಂದ್ರನು ಸಾವಿತ್ರಿಯನ್ನು ಸೋಡಿದನು. ಶೋಭನೆಯ ನರೇಂದ್ರನನ್ನು ಸೋಡಿದಳು. ನರೇಂದ್ರನು

ಮಾತ್ರ ಪ್ರಯತ್ನ ಪುರಸ್ಪರಖಾಗಿ ಶೈಂಭಾವೆಯನ್ನು ಸೋಡಲಿಲ್ಲ. ಸಾವಿತ್ರಿಯೊಡನೆ ಒಂದೆರಡು ಮಾತುಗಳನ್ನಾಡಿ, ಹೊರಗಣ ಮಹಲಿಗೆ ಬಂದುಬಿಟ್ಟಿನು.

ಸೋಡೆತಿದ್ದ ಹಾಗೇಯೇ, ದಿನಮಣಿಯು ಅಸ್ತಾಚಲಪ್ರಣಯಿಯಾದನು. ವಶ್ವಿಮದಿಗಂಗನೆಯು, ಭರತನು ತನ್ನಲ್ಲಿಗೆ ಬರುವನೆಂದು ಪರಮಾನಂದಭರಿತೆಯಾಗಿ, ಅನುರಾಗವನ್ನು ತಾಳಿದಳು. ಸಂಧ್ಯಾಮಾರುತವು ಮನೋಮುಗ್ಧಕರವಾಗಿ ಬೀಸಲಾರಂಭವಾಯಿತು. ವೃಕ್ಷಪತ್ರಗಳು, ವಾಯುವಿನ ಮಂದಗಮನವನ್ನು ಅನುವೋದಿಸುವಂತೆ ತಂತಮ್ಯ ಶಿರವನ್ನು ಅಂದೋಳನಮಾಡಲಾರಂಭಿಸಿದ್ದವು. ವಾಚಕಮಹಾಶಯರೇ! ಸಂಧ್ಯಾವಾಯುವಿನಲ್ಲಿ ಲತಾವಿಶೇಷಗಳು ಎಷ್ಟು ಮಧುರವಾಗಿ ನರ್ತನಮಾಡುತ್ತಿರುತ್ತವೆ ಎಂಬುದನ್ನು ನೀವು ಯಾವಾಗಲಾದರೂ ಸೋಡಿರಬಹುದೋ? ಚಿರಕಾಲ ಪ್ರವಾಸದಲ್ಲಿದ್ದ ಆಗತಾನೆ ಮನೆಯನ್ನು ಕುರಿತು ಬಂದ ಹೈದರಾಯದಯಿತರ ಮುಖವನ್ನು ಸೋಡಿ ಕಾಮಿನಿಯರು ಎಷ್ಟು ಮಧುರವಾಗಿ ನಲಿದಾಡುತ್ತಿರುವದೋ ತತ್ತೋಪ್ಯಿಶಯವಾಗಿ ಲತೆಗಳು ತಮ್ಯಸ್ವಾಮಿಯಾದ ಮಂದಮಾರುತನು ಬಂದುದನ್ನು ಸೋಡಿ ನರ್ತನಮಾಡಲಾರಂಭಿಸಿದ್ದವು. ಲತೆಗಳಿಗೆ ತಮ್ಯಸ್ವಾಮಿಯಲ್ಲಿ ಅಕೃತ್ಯಮವಾದ ವಿಶ್ವಾಸವಿರುವುದಲ್ಲವೇ! ಯಾವ ಯುವತೀಯುವಕರಲ್ಲಿ ಇಂತಹ ಅಕೃತ್ಯಮವಾದ ವಿಶ್ವಾಸವೇವರಿಟ್ಟಿರುವುದೋ, ಆ ಯುವಕರೇ ಈ ಲೋಕದಲ್ಲಿ ಧನ್ಯರು!

ನಿಶಾಂಕತಯ ತನ್ನ ಯಜಮಾನಿಗೆ ಅನುರೂಪನಾದ ಕಾಮುಕನ ಅನ್ಯೋಷಣವನ್ನು ಮಾಡಲು ಪ್ರವಂಚತಲದಲ್ಲಿ ತಲೆದೋರಿದಳು. ಬಂದೆರಡು ನಕ್ಷತ್ರಗಳು ತಂತಮ್ಯ ಅಲ್ಪ ಪ್ರಭೀಯಿಂದ ನಿಶೇಯನ್ನು ಸ್ವಾಧೀನೇಯನ್ನಾಗಿ ಮಾಡಿಕೊಳ್ಳಲು ಯತ್ನಮಾಡಿದ್ದವು. ಇದನ್ನು ಸೋಡಿ ಸಹಿಸಲಾರದಿ ಅನೇಕಾನೇಕ ನಕ್ಷತ್ರಗಳು ನಾನು ಮುಂದು ತಾನು ಮುಂದು ಎಂದು ಮಿನುಗಲಾರಂಭಿಸಿದ್ದವು. ಆದರೆ ನಿಶಾಂಗನೆಯು, ಇಂತಹರು ಎಷ್ಟುಮಂದಿ ಬಂದರೆತಾನೆ ಸ್ವಾಧೀನೇಯಾದಾಳು! ಇಂತಹ ಅಲ್ಪ ಪ್ರಭೀಗೆಲ್ಲಾ ನಮ್ಯನಿಶೇಯು ವೋಹಿಸತಕ್ಕ ಹೆಂಗಸಲ್ಲ. ಅವಳಿಗೆ ಬೇರೆಬ್ಬ ರೂಪಾನುರೂಪನಾದ ವರನಲ್ಲಿ ಆದರವಿದ್ದ ತಾದುದರಿಂದ ಅವನನ್ನು ಕರೆತರಲು ತನ್ನ ದೂತಿಯನ್ನು ವೇದಲು ಕಳುಹಿಸಿಕೊಟ್ಟಿದ್ದಳು. ವರನು ಬರುವುದು ಸ್ವಲ್ಪ ಸಾವಕಾಶವಾದುದರಿಂದ, ನಿಶಾಂಗನೆಯು ಆಗ್ರಹದಿಂದ ಫೋರಿರೂಪವನ್ನು ತಾಳಿ ಎಲ್ಲೆಲ್ಲಿಯೂ ತಾನೇತಾನಾಗಿ ವೋರೆಯಲಾರಂಭಿಸಿದಳು. ಕ್ರಮವಾಗಿ ನಿಶಾಂತನು ತಲೆದೋರಿದನು. ನಿಶೇಯ ಆಗ್ರಹವೆಲ್ಲವೂ ಎಲ್ಲಿಯೋ ಮಾಯವಾಗಿಹೋಯಿತು. ಪ್ರಣಯಕೋಪವತೀಯರಾದ ಸ್ತ್ರೀಯರ ಸ್ವಭಾವವೆಲ್ಲಾ ಹೀಗೆಯೇ ಸರಿ. ನಿಶೇಯ ಕೋಪವೆಲ್ಲವೂ ಹೋದುದನ್ನು ಸೋಡಿ ಜಂಪ್ರನು ನಗಲಾರಂಭಿಸಿದನು. ಅವನೊಡನೆ ಜಗವೆಲ್ಲವೂ ಹಾಸ್ಯಮಯವಾಗಿ ಹೋಯಿತು.

ಪ್ರಕೃತಿಯೂ ಹಾಸ್ಯಮಯಿ. ನಿತೀಯೂ ಹಾಸ್ಯಮಯಿ. ಎಲ್ಲವೂ ಆನಂದದಿಂದ ತುಂಬಹೊಗಿದೆ. ಎಲ್ಲೆಲ್ಲಿ ನೋಡಿದರೂ ಆನಂದದ ಮೇಲೆ ಆನಂದ. ಆನಂದವು ತಾನೇತಾನಾಗಿ ಭೂಮಂಡಲವನ್ನು ಆವರಿಸಿಕೊಂಡಿದೆ. ಈ ಸಮಯದಲ್ಲಿ ಆನಂದ ದಿಂದ ನಲಿದಾಡಿದೆ ಇರತಕ್ಕವರು ಯಾರು? ಯಾರಿಗೆ ಆನಂದದಲ್ಲಿ ಇವ್ವನಿಲ್ಲ. ಆಬಾಲವ್ಯಧಿರೆಲ್ಲರೂ ಆನಂದದಲ್ಲಿ ಮುಳುಗಹೊಗಿರುತ್ತಾರೆ. ಶೋಭನೀಯೆಬ್ಬಳು ಮಾತ್ರ ಈ ಆನಂದಮಧ್ಯದಲ್ಲಿ ವ್ಯಾಸನದಿಂದ ಸಾಯಂತಲಿರುವಳು. ಶೋಭನೀಯು ಮಹಡಿಯಮೇಲೆ ಕಿಟಕಿಯ ಹತ್ತಿರ ನಿಂತುಕೊಂಡು ಏನೋ ಆಲೋಚಿಸುತ್ತಿದ್ದಳು. ಅವಳ ಮೂರ್ತಿಯು ಕೇವಲ ವಿಷಣ್ಣಾಗಿಯೂ, ಗಂಭೀರವಾಗಿಯೂ ಚಿಂತಾಯಕ್ಕೂನಾಗಿಯೂ, ಇದ್ದಿತು. ವಾಯುವು ಮೇಲ್ಲಿನೆ ಬೀಸುತ್ತಾರೆ ಅವಳ ಭೂಮರಕ್ಕಷ್ಟವಾದ, ಆಲೋಳಾಯಮಾನವಾದ ಕೇಶ ರಾತಿಯನ್ನು ಆಂದೋಳನಮಾಡಿಸುತ್ತಾರೆ, ಅವಳ ಸರ್ವಾಂಗದಲ್ಲಿಯೂ ಶ್ರೀದೇವಾಡೆಲಾರಂಭಿಸಿತು.

ಶೋಭನೀಯು ಬಹುಹೊಳ್ಳು ಏನೋ ಚಿಂತಿಸುತ್ತಾರೆ ನಿಂತಿದ್ದಳು. ಅವಳ ದೃಷ್ಟಿಯು ಲಕ್ಷ್ಯಹೀನ. ಕೆಲವುವೇಳೆ ನಕ್ಕೆತ್ರಾಶಿಯಿಂದ ಖಚಿತವಾದ ನೀಲಾಕಾಶದಲ್ಲಿಯೂ ಮತ್ತೆ ಕೆಲವುವೇಳೆ ಹಾಸ್ಯಮಯವಾದ ಪೃಥಿವೀತಲದಲ್ಲಿಯೂ ದೃಷ್ಟಿಯನ್ನು ಚಲನಮಾಡೆಲಾರಂಭಿಸಿದಳು. ಸ್ವಲ್ಪಹೊತ್ತಿನಮೇಲೆ ಶೋಭನೀಯು ಅಲ್ಲಿಂದ ತೆರಳಿದಳು. ಏನೋ ಚಿಂತಿಸಿಕೊಂಡು ಮತ್ತೆ ಅಲ್ಲಿಗೇ ಬಂದು ನಿಂತಕು. ಅಲ್ಲಿ ನಿಂತುನಿಂತು ಸಾಕಾಗಿ ಕುಳಿತುಬಿಟ್ಟಿದ್ದಳು.

“ನಾನೇನು ಪಾವಮಾಡಿರುವನೋ! ಅವನು ನನ್ನೊಂದನ್ನೇ ಒಂದು ಮಾತನ್ನು ದರು ಆಡಲಿಲ್ಲವಲ್ಲ. ಹೋಗಲಿ, ನನ್ನ ಮುಖವನ್ನು ಕೂಡ ನೋಡೆಲಾರದೇ ಹೊಡನಲ್ಲ! ನನ್ನಂತಹ ನಿಭಾಂಗಗ್ಯಳು ಮತ್ತಾವಳಿರುವಳು? ಹಾ! ಧಿಕ್! ಆವ ಕರ್ಮಶೀಲವಿಂದ ಇನ್ನೂ ಈ ಪ್ರಪಂಚದಲ್ಲಿ ಜೀವಧಾರಣೆ ಮಾಡಬೇಕಾಗಿರುವದೋ!” ಎಂದು ಶೋಭನೀಯು ಚಿಂತಿಸಿದಳು.

ಬಳಿಕ ಆಕಾಶವನ್ನು ನೋಡಿದಳು. ಅಲ್ಲಿ ಉಜ್ಜಾಪುರಭಾವದಿಂದ ಒಂದು ನಕ್ಕೆತ್ರವು ಮಿನುಗುಟ್ಟಿತ್ತಿದ್ದಿತು. ಆ ನಕ್ಕೆತ್ರವನ್ನು ನೋಡಿದಳು. ಆ ನಕ್ಕೆತ್ರವು ತನ್ನನ್ನು ಕಣ್ಣಾಗ್ಗೆ ಸಂಜ್ಞೆ ಮಾಡಿ ಕರೆಯುವಂತೆ ಶೋಭನೀಗೆ ತೋರಿತು. ಮತ್ತೆ ನೋಡಿದಳು. ಅವಳಿಗೆ ಭಯವಾಯಿತು. ಆನಂತರ ತಲೆಯನ್ನು ಬಗ್ಗಿಸಿ ಬಿಟ್ಟಿದ್ದಳು.

ಕ್ರಮವಾಗಿ ರಾತ್ರಿಯೂ ಗಂಭೀರವಾಗುತ್ತೇ ಬಂದಿತು. ಜನಗಳ ಕೊಲ್ಲಾ ಹಲಧ್ವನಿಯು ಕ್ವಣೇ ಕ್ವಣೇ ಮಂದಿರಭಂತವಾಯಿತು. ಅಲ್ಲಿಲ್ಲ ನಾಯಿಯು ನಾತ್ರ ಚೊಗಳುತ್ತ ಲಿದ್ದಿತು. ಪೃಕ್ಕಗಳ ಹೇಳಿ ಗುಚೆಯು ಕೊಗಲಾರಂಭವಾಯಿತು. ಈ ಧ್ವನಿಗಳಿಂದ ರಾತ್ರಿಯ ಸಿಶ್ಯಬ್ದ ತೆಯು ಕೆಲವು ವೇಳೆ ಭಂಗವಾಗುತ್ತಿದ್ದಿತು. ರವೇ ಶನ ಮನೆಯಲ್ಲಿ ಒಬ್ಬಬ್ರಾಗಿ ನಿದ್ರೆಮಾಡಲು ಹಾಸಿಗೆ ಹಾಸುವ ಪ್ರಯತ್ನ ದಲ್ಲಿದ್ದರು. ಆಗ ಶೋಭನೆಯು, “ನರೇಂದ್ರನಾಥನನ್ನು ಬಂದಾವೃತ್ತಿಯಾದರೂ ನೋಡಿ ಅವನನ್ನು ಮಾತನಾಡಿಸುವೆನು. ಅವನು ಮಾತನಾಡೇಹೋಡರೆ, ಅವನ ಪಾದಪಾರ್ಶ್ವದಲ್ಲಿ ಶಿರಪನ್ನಿ ಟ್ರೈ, ನನ್ನ ತಪ್ಪೇನಿದ್ದರೂ ಕ್ವಮಿಸಬೇಕೆಂದು ಪಾರಧಿನೆ ಮಾಡಿ ಅವನ ದಯಿಗೆ ಪಾತ್ರಭಾಗುತ್ತೇನೇ,” ಎಂದು ಸಿಶ್ಯಾಯಿಸಿಕೊಂಡು ಎದ್ದಿಳ್ಳ. ಮಹಡಿಯಿಂದ ಕೆಳಗೆ ಇಳಿದಳು. ಬಂದಾವರ್ತ್ತ ಒಳಗಟ ಮಹಲನ್ನು ಸುತ್ತಿಹಾಕಿ ಹೊರಗಳ ಮಹಲಿಗೆ ಬಂದಳು. ಎಲ್ಲರೂ ಬಾಗಿಲು ತೆರೆದು ನಿದ್ರಾಭಿಭೂತರಾಗಿದ್ದರು, ಬಂದು ಕೊರಡಿಯ ಬಾಗಿಲು ನಾತ್ರ ಹಾಕಿದಿತು. ಒಳಗೆ ಜಿಲುಕ ಹಾಕಿರಲಿಲ್ಲ. ಬಹುಶಃ ಈ ಕೊರಡಿಯಲ್ಲಿ ನರೇಂದ್ರನಾಥನು ಮಲಗಿರಬಹುದೆಂದು ತಿಳಿದುಕೊಂಡು ಮತ್ತೆ ಒಳಗಟ ಮಹಲಿಗೆ ಬಾದಳು. ಬಂದನಳು ತನ್ನ ಮಲಗುವ ಮನೆಗಿ ಹೋಗಿ ಹಾಸಿಗೆಯಲ್ಲಿ ಮಲಗಿಕೊಂಡಳು.

ಕ್ರಮವಾಗಿ ಅರ್ಥರಾತ್ರವಾಯಿತು. ಶೋಭನೆಯ ಕಣ್ಣಿಗೆ ನಿದ್ರೆಮಾತ್ರ ಹತ್ತಿಲ್ಲ. ಮನುಷ್ಯೇದಿಯಾದ ದಾರುಣವಾದ ಚೆಂಕಿಯು ಅವಳ ಹೈದರಯ ವನ್ನು ಆವರಣಮಾಡಿತ್ತಾದುದರಿಂದ ನಿದ್ರೆಯು ಸವತಿಯ ಸ್ವಧೀಯಿಂದಹೋ ಎಂಬಂತೆ ದೂರವಾಗಿ ಹೋಯಿತು. ಶೋಭನೆಯು ಏನೇನೋ ಚೆಂತಿಸಿದಳು. ನರೇಂದ್ರನನ್ನು ನೋಡಲು ಇದೇ ಸಮಯವೆಂದು ಜಿಂತಿಸಿ ಹೊರಡಲು ಯತ್ನ ಮಾಡುತ್ತಿರಲು, ಯಾವುದೋ ವದಧ್ವನಿಯನ್ನು ಕೇಳಿ ಮತ್ತೆ ಸುಮೃಂಘಾದಳು. ಮತ್ತೆ ಏಳುವಳು, ಮತ್ತೆ ಕಾರಣಾಂತರದಿಂದ ಮಲಗಿಕೊಳ್ಳುವಳು. ಇವಳ ದುರಂತವಾದ ಅವಸ್ಥೆಯನ್ನು ನೋಡಿ, ನಿದ್ರೆಯ ಸಹಚರಿಯಾದ ಚತುರೆಯಾದ ತಂದೆಯು, ತನ್ನ ಮೋಹಿನಿ ಶಕ್ತಿಯನ್ನು ಶೋಭನೆಯಲ್ಲಿ ಬೀರಿದಳು. ಶೋಭನೆಯು ಆ ಶಕ್ತಿಗೆ ವರವಾಗುತ್ತಿರುವುದನ್ನು ನೋಡಿ ನಿದ್ರೆಯು ಇದೇ ಸಮಯ ವೆಂದು ಶೋಭನೆಯನ್ನು ಆವರಿಸಿಕೊಂಡುಬಿಟ್ಟಳು. ಶೋಭನೆಗೆ ನಿದ್ರೆ ಹತ್ತಿತು. ಆಗ ಅವಳನ್ನು ನೋಡಿದ್ದರೆ, ಸ್ಥಿರಭಾವವನ್ನು ತಾಳಿ ಭೂಮಿಯಲ್ಲಿ ನೆಲೆಸಿರುವ ಮಿಂಚಿನ ಹೊಳಪ್ಪೋ! ಅಥವಾ ನಿಪುಣನಾದ ಶಿಲ್ಪಯಿಂದ ನಿರ್ಮಿತವಾದ ನಾನಾಲಂಕಾರ ಭೂಷಿತವಾದ ದೇವಮೂರ್ತಿಯೋ! ಎಂದು ಭಾರ್ಯಾತ್ಮಕಿಯುಂಟಾಗುತ್ತಿದ್ದಿತು. ಆವ್ಯಾಜಮನೋಹರವಾದ ಅವಳಾಮೂರ್ತಿಯನ್ನು ಮತ್ತಾತ್ಮರಾದರೂ ನೋಡಿದ್ದರೆ ಅಲ್ಲಿಯೇ ಪಾಷಾಣದಿಂದ ಮಾಡಿದ ಚೊಂಬೆಯಂತೆ ನಿಪ್ಪಂದವಾಗಿ

ಹೋಗುತಲಿದ್ದರು. ವಿಧಾತನೇ! ನೀನು ರೂಪವೆಂಬುದನ್ನು ನಿಮಾರಣಮಾಡಿ ಒಗವನ್ನೆಲ್ಲವನ್ನೂ ಅಶೋಹನಿಗಳದಿಂದ ಬಂಧಿಸಿರುವೆ. ನಿನ್ನ ಪ್ರಭಾವವನ್ನು ಎಷ್ಟು ಶ್ಲಾಷ್ಟಿಸಿದರೂ ಸ್ಪಳ್ಪವೇ!

ಶೋಭನೆಯು ನಿದ್ರೆಯಲ್ಲಿ ಅಭಿಭಾತೆಯಾಗಿಹೋಗಿದ್ದಾಗೆ. ಅವಳಿಗೆ ಹೃದಯ ದಲ್ಲಿ ಆ ಜ್ಞಾನೆಯಿಲ್ಲ. ಆ ಭಾವವಿಲ್ಲ. ಆದರೂ ಮಂಧ್ಯೇ ಮಂಧ್ಯೇ ಅಳುವಳು. ಒಂದೊಂದು ವೇಳೆ ನಗುವಳು. ಇದು ಯಾವುದನ್ನೂ ಅವಳು ಅರಿಯಳು. ಆಗಾಗ ಏನೇನೇಕೋ ಮಾತನಾಡಿಕೊಳ್ಳುವಳು. ಶೋಭನೆಯು ಇಂತಹ ಅವಸ್ಥೆಯಲ್ಲಿದ್ದರೂ, ಆವಳ ರೂಪವನ್ನು ಯಾರು ತಾನೇ ವಣಿಸಬಲ್ಲರು? ಎಂತಹೆ ಕವಿಯಾದರೂ ಇವಳ ಸೌಂದರ್ಯವಣಿಸೆಯಲ್ಲಿ ಮೂಕ ಭಾವವನ್ನು ತಾಳದೇ ಇರನು. ಆದರೆ ಒಬ್ಬ ಪ್ರಸಿದ್ಧ ಕವಿಯು ಮಾತ್ರ ಹೀಗೆಂದು ವಣಿಸೆ ಮಾಡಿರುವನು.

ಉಪಾರ್ಥಕೀ ರತ್ನರಂಭಾದಿ-ನಿಮಾರಣಾ ಭ್ರಂತಿ ಕರ್ಮಣಃ ।
ಬ್ರಹ್ಮ ಕೋ ನನು ಯುಕ್ತವ | ಸೃಷ್ಟಿರನ್ಯಾದೃತೀದೃತೀ ||

ಅಧ್ಯ—ಉಪಾರ್ಥಕೀ, ರತ್ನ, ರಂಭಾ ಮೊದಲಾದ ಅನೇಕಾನೇಕರೂವ ವತಿಯಾದ ಹೆಂಗುಸರನ್ನು ಸೃಷ್ಟಿಮಾಡಿ, ಕ್ರಮೇಣ ಸೃಷ್ಟಿಕರ್ಮದಲ್ಲಿ ಆದ್ವಿತೀಯ ಪಾಂಡಿತ್ಯವನ್ನು ಸಂಪಾದಿಸೆಮಾಡಿದ ಬ್ರಹ್ಮತ್ವಿಗೆ ಈ ಅನನ್ಯ ಸಾಧಾರಣವಾದ ಸೃಷ್ಟಿಯು ಯುಕ್ತವಾದುದು. ಹಾಗಿಲ್ಲದಿದ್ದರೆ, ಇಂತಹ ಸೃಷ್ಟಿಯೇ ಅಸಂಭವವೆಂದು ತಾತ್ಪರ್ಯ.

ಸಿದ್ದಿ! ನಿನ್ನ ಹೋಹನಕಕ್ತಿಯು ಎಂತಹುದು? ನಿನ್ನ ಶಕ್ತಿಗೆ ವಶವಾಗದವರೇ ಇಲ್ಲ. ಸಿದ್ದಿ! ನೀನು ಸಂತಾಪಕರಿಗೆ ಪರಮಬಂಧು. ದರಿದ್ರಿಗೆ ಸಹಾಯ, ರೋಗಿಗೆ ವಿಶ್ವಾಸಂತಿಯು, ವಿಶ್ವಾಸಂತಿಯಲ್ಲಿ ನೀನು ಪರಮಸುಖ. ಎಲ್ಲಿ ಸಹಿಸಲಸಾಧ್ಯವಾದ ಕಷ್ಟದ ಜ್ಞಾನೆಯೋ, ಎಲ್ಲಿ ರೋಗಶೋಕದ ಜ್ಞಾನೆಯೋ, ಎಲ್ಲಿ ಸಂಸಾರಜ್ಞಾನೆಯೋ, ಎಲ್ಲಿ ದುರ್ದಮನಿಂದಿಯವಾದ ಕಾಮನಾ, ಆಶಾ ಇವೇ ಮುಂತಾದುಪ್ರಾಣಿಂದ ಮನಕ್ಕೆ ಸ್ಪಳ್ಪವೂ ತೃಪ್ತಿಯಿಲ್ಲವೂ, ಅಲ್ಲಿ ನೀನು ಸಿದ್ದಾಂತದಿಂದ ಇಲ್ಲವನ್ನೂ ಮರಿತುಬಿಡುವರು. ನೀನಿದ್ದರೆ ರೋಗ, ಶೋಕ, ಪರಿತಾಪ, ಬಂಧನ, ವ್ಯಾಸನ ಇವುಗಳು ಯಾವುವೂ ಮನಸ್ಸಿನಲ್ಲಿ ಆಧಿಪತ್ಯಮಾಡಲು ಅಂಬವುವು. ಯಾವತ್ತೆರ್ಥಂತ ನೀನು ಮಾನವರಲ್ಲಿ ಏಕಾಧಿಪತ್ಯವನ್ನು ಮಾಡುತ್ತಲಿರುವೆಯೋ ಅಲ್ಲಿನ ವರಗೂ, ಜನಗಳು, ಸ್ವರ್ಗಸುಖವನ್ನು ಅನುಭವಿಸುವರು. ಸಿನ್ನ ಪ್ರಭಾವವು ಕಡವೆಯಾದ ಹಾಗೆಲ್ಲಾ, ಮನ್ಯರಹೃದಯವು ಅಸಿಂಥಿಸುವರು. ಸಿನ್ನ ಪ್ರಭಾವವು ಕಡವೆಯಕ್ಕೆ ತವರು ಸೆಯಾಗುವುದು.

ಪೂರ್ವಸ್ತುಲ್ಲಿತಿ ಎಂಬುದು ಎಪ್ಪು ವ್ಯಾಸನಪ್ರದಾಯಕವು. ಪೂರ್ವಸ್ತುಲ್ಲಿತಿಯ ಏಕ ಮಾತ್ರ ಅಂಶವು ಹೃದಯವನ್ನು ಆರಸಿದರೆ ದೇಹವೆಲ್ಲವನ್ನೂ ಸುಟ್ಟು ಭಸ್ತು ಮಾಡಬಿಡುವುದು; ಆರಸಿದರೂ ಹೋಗದು. ಪೂರ್ವಸ್ತುಲ್ಲಿತಿಯ ದಹನಶಕ್ತಿ ಯು ದುರಂತವಾದುದು. ಇದರಿಂದಲೇ ಜೂಲಿಯಸ್ ಸೀಇರ್ ಬದ್ಧನಾದನು, ಟಾರಿಯಿ ಹಾಳಾಯಿತು, ರೋಮ್ ಧ್ವಂಸವಾಯಿತು, ವಿಪುಲವಾದ ರಾವಣನ ವಂಶವು ನಿನಾಮವಾಯಿತು. ಈ ಪೂರ್ವಸ್ತುಲ್ಲಿತಿಯ ಜಪಾಲೆಯಿಂದಲೇ ಭಾರತ ರಾಜ್ಯವು ಉತ್ತನ್ಸುವಾಗಿ ಹೋಯಿತು. ಇದರಿಂದಲೇ ಪ್ರತಿ ಮನೆಯಲ್ಲಿಯೂ, ಹಾಹಾಕಾರವೆದ್ದಿತು. ಇಂತಹ ವಿನಾಶಕಾರಣಿಯಾದ ಪೂರ್ವಸ್ತುಲ್ಲಿತಿಯನ್ನು ಮರೆಯುವುದಕ್ಕೆ ಯಾರಿಂದಲೂ ಆಗಲಾರದು.

ಶೋಭನೆಯ ಸಮಸ್ತವಾದ ಆಶೇಯೂ ಮನದಲ್ಲಿಯೇ ಆಡಿಗಿತು. ಇದ್ದ ಕ್ಷುದ್ರಹಾಗೆಯೇ ಪೂರ್ವಕಾಶದಲ್ಲಿ ಅರುಣನು ತಲೆಹೋರಿದನು. ನಕ್ಷತ್ರಗಳು ಹೀನಪ್ರಭೀಗಳಾದುವು. ಅಂಧಕಾರವಾದರೋ ಇನ್ನು ನಿಲ್ಲಲಾರದೇ ಹೋಗಿ ಕ್ರಮವಾಗಿ ಎಲ್ಲಿಯೋ ಮಾಯವಾಗಿಹೋಯಿತು, ಪಕ್ಷಿಗಳು ತಂತಮ್ಯ ಅವ್ಯಕ್ತ ಮಧುರವಾದ ಧ್ವನಿಯಿಂದ ಅರುಣದೇವನನ್ನು ಕೊಂಡಾಡಿದುವು. ಇವುಗಳ ಮಧುರಗಂಭೀರಗಾನದಿಂದ ಕ್ಷೇಣಿಕಾಲದಲ್ಲಿಯೇ ಗಗನಮಂಡಲವೆಲ್ಲವೂ ತುಂಬಿ ಹೋಯಿತು. ಇಂತಹ ಮಂಗಳವಾದ್ಯಗಳೊಡನೆ ಸೂರ್ಯದೇವನು ಗಗನಾಂಗಣ ವನ್ನು ಆಡಿರಿದನು. ಜಗವೆಲ್ಲವೂ ಪುನರುಧಾಷಿತವಾಯಿತು. ಪ್ರಭಾತವಾಯುವು ಕಮಲಿನಿಯನ್ನು ಎಚ್ಚರಿಗೊಳಿಸಿ ಎಲ್ಲಿಯೋ ಓಡಿಹೋಯಿತು. ರಮೇಶಭಾಬುನಿನ ಮನೆಯಲ್ಲಿ ಒಬ್ಬಿಬ್ಬರಾಗಿ ಏಳಿಲಾರಂಭಿಸಿದರು. ಶೋಭನೆಯು ಮಾತ್ರ ಇನ್ನೂ ಏಳಿಲಿಲ್ಲ. ಸೂರ್ಯನ ಸ್ವಿಗ್ಧವಾದ ಹೇಮೋಜ್ಜಪಲ ಕಿರಣರಾಶಿಯು, ಕಿಟಕಿಯ ಮುಖಾಂತರ ಮನೆಯೆಳಗೆ ಬಂದು ಶೋಭನೆಯ ಅನ್ನಿಂದ್ಯವಾದ ಮುಖದ ಮೇಲೆ ನರ್ತನ ಮಾಡಲಾರಂಭಿಸಿತು. ಒಂದೊಂದುಮೇಳೆ ಭ್ರಮರ ಕೃಷ್ಣ ವಾದ ಶೋಭನೆಯ ಕೇಶರಾಶಿಯೊಡನೆ ದ್ವಂದ್ವವನ್ನು ಮಾಡುತ್ತಲಿದ್ದಿತು.

ಕ್ರಮವಾಗಿ ಶೋಭನೆಗೆ ನಿದ್ರಾಭಂಗವಾಯಿತು. ಅವಳು ತತ್ತ್ವಕ್ಷಣವೇ ಶಯ್ಯಯನ್ನು ತ್ಯಾಗಮಾಡಿ ಹೋರಣ ಮಹಲಿಗೆ ಬಂದಳು. ಎಲ್ಲರೂ ಹಾಸಿಗೆಯಿಂದ ಎದ್ದಿದ್ದರು. ಯಾವ ಕೊರಡಿಯಲ್ಲಿ ನರೇಂದ್ರನಾಥನು ಶಯ್ಯಾಗತ ನಾಗಿದ್ದನೋ, ಅಲ್ಲಿಗೆ ಹೋಗಿ ನೋಡಲು, ಬಾಗಿಲು ತೆರದಿದ್ದಿತು. ಹಾಸಿಗೆಯಲ್ಲಿ ಯಾರು ಇರಲಿಲ್ಲ. ಇದನ್ನು ನೋಡಿ ಶೋಭನೆಯು ವಿಸ್ಕ್ರಿತಯಾದಳು. ಶೋಭ ನೆಯ ತಲೆಯ ತೀರುಗಲಾರಂಭವಾಯಿತು. ಮತ್ತೆ ಜಿಂತೆಯು ಅವಳನ್ನು ಎಂದಿ

ನಂತೆ ಆವರಿಸಿತು. ಶೋಭನೇಯು ಅತಿಪ್ರಯಾಸದಿಂದ ಅಲ್ಲಿಂದ ಹೊರಟು ಮುಖ ವನ್ನು ತೊಚೆದುಕೊಂಡಳು. ಏನುಮಾಡಿದರೂ ಚಿಂತೆಯು ಆವಳನ್ನು ಮಾತ್ರ ಬಿಡಲಿಲ್ಲ. ಪಾಪಿನಿಯಾದ ನಿದ್ರೆಯು ತನ್ನನ್ನು ವೋಸಪಡಿಸಿದುಕೊಂಡು ಶೋಭನೇಯು ನಿದ್ರೆಯನ್ನು ಬಹಳವಾಗಿ ನಿಂದಿಸಿದಳು. ರಾತ್ರಿಯಲ್ಲಿಯೇ ನರೇಂದ್ರನನ್ನು ದುರನನ್ನು ನೋಡಿದೆಯಿಲ್ಲದ್ದು ದಕ್ಕೊಂಡು ಶೋಭನೇಯು ತನ್ನನ್ನು ತಾನೇ ಬಹಳವಾಗಿ ನಿಂದಿಸಿ ಕೊಂಡಳು. ಮನದ ಆವೇಗವು ನಿಲ್ಲಿದೆ ಶೋಭನೇಯು ನರೇಂದ್ರನನ್ನು ಹುಡು ಕಲು ಹೊರಟಳು. ಆದರೆ ಎಲ್ಲಿಯೂ ನರೇಂದ್ರನು ಗೋಚರನಾಗಲಿಲ್ಲ. ಮಧ್ಯೇ ಮಧ್ಯೇ ಬೆಳ್ಳಿಬೀಳುತ್ತಿದ್ದಳು. ನರೇಂದ್ರನು ಪುಷ್ಟಿರಿಂದೆಯ ಕಡೆ ಹೋಗಿರಬಹುದೆಂದು ಭಾವಿಸಿ ಅತ್ತು ಕಡೆ ಸೋಡಿದಳು. ಕಮಲಪುಷ್ಟಿಗಳು ಆನಂದದಿಂದ ಅಂದೋಳನಮಾಡುತ್ತಿದ್ದವು. ಕೆಲವು ಅರಳಿದ್ದವು. ಕೆಲವು ಅರಳುತ್ತಿದ್ದವು. ಇದನ್ನು ನೋಡಿ ಶೋಭನೇಗೆ ಮತ್ತು ಪುಷ್ಟಿ ವ್ಯಾಸನವಾಯಿತು. ತಾನು ಇಂತಹ ಸಂತೋಷದಿಂದ ಎಂದಿಗೂ ವಂಚಿತಾಗಿಯೇ ಇರಬೇಕಾಯಿತಲಾ ! ಎಂದು ಬಹಳವಾಗಿ ದುಃಖಪಟ್ಟಿದ್ದಳು. ಅಳುವೂ ಬಂದಿತು. ಇವರು ಅತ್ತು ದನ್ನು ಯಾರೂ ಸೋಡಿಲಿಲ್ಲ. ಮತ್ತೆ ಶೋಭನೇಯು ಧೈರ್ಯವನ್ನು ತೆಗೆದುಕೊಂಡು ಮಹಡಿಯನ್ನು ಹತ್ತಿ ಹೋದಳು. ಅಲ್ಲಿ ನಾಲ್ಕು ದಿಕ್ಕುಗಳಲ್ಲಿಯೂ ಹುಡುಕಿದುದಾಯಿತು. ಎಲ್ಲಿಯೂ ನರೇಂದ್ರನಿಲ್ಲ. ಶೋಭನೇಗೆ ವ್ಯಾಸನವು ಬಲವತ್ತುರವಾಗಿ ಹೃದಯವು ನಡುಗಲಾರಂಭಿಸಿತು. “ನಾನು ಎಂತಹ ಹತಭಾಗಿಯು, ನಿದ್ರೆಯು ನನ್ನನ್ನು ಹೀಗೆ ವೋಸಪಡಿಸಬಹುದೇ ! ನಾನೇತಕ್ಕ ನಿದ್ರೆಗೆ ವಶಾದೆನು ? ಅಥವಾ ನಿದ್ರೆಯು ನನ್ನನ್ನು ದೀರ್ಘಾಯಿಸಿಯನ್ನಾಗಿ ಮಾಡಿಲ್ಲವೇಕ ? ದೀರ್ಘಾಸಿದ್ರೆಯಿಂದ ನನ್ನ ಕಷ್ಟಗಳಿಲ್ಲವೂ ಮಾಯವಾಗುವ ಸಂಭವವಿದ್ದಿತು. ಹಾ ದೃವನೆ ! ನನ್ನನ್ನು ಏತಕ್ಕೂ ಸಂಕಟಪಡಿಸುವೆ ? ನಾನು ದುರಂತವಾದ ವ್ಯಾಸನವನ್ನು ತಡೆಯಲಾರದ ಬಾಲೆ. ನನ್ನ ವಿಷಯದಲ್ಲಿ ನಿನಗೂ ಕರುಣೆ ಬಾರದೆ ! ಎಂದುಕೊಂಡು ಮತ್ತೆ ನರೇಂದ್ರನನ್ನು ಹುಡುಕಲು ಹೊರಟುಹೋದಳು.

ಆರನೆಯ ಪರಿಷ್ಪೇದ

ಶೋಭನೇಯು ನರೇಂದ್ರನನ್ನು ಹುಡುಕುತ್ತಿದ್ದಾಗ, ನರೇಂದ್ರನು ಹೊರಗಿನ ಮಹಲಿನ ಮಹಡಿಯ ಮೇಲೆ ಒಂದುಕಡೆ ತಲೆಯ ಮೇಲೆ ಕೈಯನ್ನು ಟ್ರೈಕೊಂಡು ಚಿಂತಾಸಾಗರದಲ್ಲಿ ಮುಳುಗಿ ಕುಳಿತ್ತಿದ್ದನು. ರಾತ್ರಿಯೆಲ್ಲಾ ನಿದ್ರೆಯಿಲ್ಲದುದರಿಂದ ಅವನ ಕಣ್ಣಗಳಿರಡ್ಡೊ ರಕ್ತವಣಿವಾಗಿದ್ದನು. ಅವನ ಹೃದಯದಲ್ಲಿ ಬಿಂದು

ಮಾತ್ರವೂ ಸುಖವಿಲ್ಲ. ಜೀವನವೇ ಭಾರವಾಗಿ ಸಹಿಸಲು ಆಸಾಧ್ಯವಾಗಿರುವಾಗ ಅವನ ಮನದಲ್ಲಿ ಶಾಂತಿಯೆಲ್ಲಿಯದು? ನಿರಂತರದಲ್ಲಿಯೂ ನೂರಾರು ಚೇಳಣಿಗಳು ಕಚ್ಚತಲಿದ್ದರೆ ಮನುಷ್ಯನಿಗೆ ಶಾಂತಿಯೆಲ್ಲಿಯದು? ನರೇಂದ್ರನು ತೀವ್ರಯಾತನೆಯಿಂದ ರಾತ್ರಿಯೆಲ್ಲವೂ ತಿರುಗಾಡುತ್ತು ಕಾಲಹರಣವಾಡಿದನು. ಒಂದಾವತ್ತೀಯಾದರೂ ಹಾಸಿಗೆಯಲ್ಲಿ ಶಯನಮಾಡಲಿಲ್ಲ. ಅದುಕಾರಣವೇ ಬೆಳಗಾಗುವುದಕ್ಕೆ ಮುಂಚೆ ಮಹಡಿಯ ಮೇಲೆ ಹೊಗಿ ಕುಳಿತುಕೊಂಡನು. ಶೋಭನೆಯು ಬಹಳ ವಾಗಿ ಹುಡುಕಿ ಹುಡುಕಿ ಕೊನೆಗೆ ನರೇಂದ್ರನಾಥನನ್ನು ಕಂಡಳು. ನೋಡಿದೊಡೆ ನೀಯೇ ಪರಮಾನಂದಭರಿತೀಯಾದಳು. ಅವಳ ಮನದಲ್ಲಿ ಏನೇನೋ ಭಾವಗಳು ಅಂಕುರಿತವಾದವು. ಶೋಭನೆಯು ಹೆಲ್ಲವೇಲ್ಲನೇ ಮಹಡಿಯ ಹೆಟ್ಟಿಲನ್ನು ಹತ್ತಿ ನರೇಂದ್ರನ ಹಿಂದುಗಡೆ ಹೊಗಿ ನಿಂತಳು. ಆಗ ನರೇಂದ್ರನು ಚಿಂತಿಸುತ್ತಿದ್ದನು. “ನಾನೊಬ್ಬ ಹಣಗಾರನ ಮಗನಾಗಿದ್ದರೆ, ದೇವದುಲ್ಫ಼ಭವಾದ ರತ್ನವೂ ನನ್ನ ಕೈವಶವಾಗುತ್ತಿತ್ತು. ನಾನೇತಕ್ಕೆ ದರಿದ್ರನ ಹೆಟ್ಟಿಯಲ್ಲಿ ಮಹಟ್ಟಿದೆ? ಅರ್ಥದಿಂದಲೇ ಸಮಸ್ತವೂ ವಶವಾಗುವುದು. ನನಗೆ ಅರ್ಥವಿಲ್ಲ; ಆದರೂ ಶೋಭನೆಯಲ್ಲಿ ನನ್ನ ವಿಶ್ವಾಸವು ಅತ್ಯಧಿಕವಾಗಿರುವುದು. ಏನುಮಾಡಿದರೂ ಹೊಗುವುದಿಲ್ಲ. ಇದಕ್ಕೆನುಮಾಡಲಿ? ಶೋಭನೆಯು ನನ್ನ ಕೈವಶವಾದಲ್ಲಿ ನಾನು ಇಟ್ಲೋಕದಲ್ಲಿ ಸುಖಿಯಾಗುವೆನು. ನನ್ನಂತಹ ಧನ್ಯನು ಮತ್ತಾನ್ನಿರುವನು? ಶೋಭನೆಯು ಪರಾಧಿನೆಯಾಗುವುದಾದರೆ, ಅವಳ ಸುಂದರಮೂರ್ತಿಯನ್ನು ಸೃಂಗತಾ ಕೊರಗಿ ಕೊರಗಿ ಪ್ರಾಣಬಿಡಬೇಕಾಗುವುದು” ಎಂದು ಧ್ಯಾನಮಾಡುತ್ತಿರುವಾಗ, ನರೇಂದ್ರನಾಥನ ಕಣ್ಣಗಳು ಮತ್ತು ಮುಕ್ಕಿಗಳು ಕೆಂಪೇರಿದವು. ಕ್ರಮವಾಗಿ ಕಣ್ಣೀರು ಸುರಿಯಲಾರಂಭವಾಯಿತು. ನರೇಂದ್ರನು ಹೃದಯದ ಆವೇಗವನ್ನು ತಡೆಯಲಾರದೆ ಗಿಟ್ಟಿಯಾಗಿ “ಶೋಭನೆ! ನೀನು ನನ್ನವಳಾಗಳಾರೆಯಾ! ಹಗಲಿರುಳಿ ನಿನ್ನನ್ನೇ ಧ್ಯಾನಮಾಡಿಕೊರಗಿ ಕೊರಗಿ ಕರಗಿ ನೀರಾಗುತ್ತಿರುವೆನು. ಶೋಭನೆ! ನೀನು ನನ್ನವಳಾಗದಿದ್ದರೆ ನಾನು ನಿನ್ನ ಸುಂದರಮೂರ್ತಿಯನ್ನು ಧ್ಯಾನಮಾಡುತ್ತಾ ಪಾರಣವನ್ನು ಬಿಡಬೇಕಾಗುವುದು.” ಎಂದು ಹಂಬಲಿಸಿದನು.

ನರೇಂದ್ರನ ಮಾತನ್ನು ಕೇಳಿ ಶೋಭನೆಯು ತಲೆತಿರುಗಿದವಳಾದಳು. ಅವಳಿಗೆನೂ ತೋರದೆ ಕಲ್ಲಿನಂತೆ ಅಲ್ಲಿಯೇ ನಿಂತುಬಿಟ್ಟಿಳು. ಈ ಸಂದರ್ಭದಲ್ಲಿ ಏನು ಮಾಡಬೇಕೆಂದು ಅವಳ ಮನಸ್ಸಿಗೆ ತೋರಲಿಲ್ಲ. ಅದು ಕಾರಣವೇ ಅವಳು ಕಲ್ಲಿನ ಪ್ರತಿಮೆಯಂತೆ ನಿಂತಳು. ಕಲ್ಲಿನ ಪ್ರತಿಮೆಯಾದರೆತೀ ನಿಜೀನ್, ಇವಳು ಜೀವವಂತಳು.

ನರೇಂದ್ರನು ತಲೆಯನ್ನು ಬಗ್ಗಿ ಸಿಕೆಂಡು ಕುಳಿತಿರುವನು. ಚಿಂತೆಯ ಮೇಲೆ ಚಿಂತೆ. ಚಿಂತೆಯು ಪುಂಖಾನುಪುಂಖಾಗಿ ಬರಲಾರಂಭಮಾಡಿ ನರೇಂದ್ರನನ್ನು ಅಸ್ತಿರನನ್ನಾಗಿ ಮಾಡಿಬಟ್ಟಿತು. ನರೇಂದ್ರನು ಹುಡುಗರ ಹಾಗೆ ಅಳಿಲಾರಂಭಮಾಡಿದನು. ಆದರೂ ಚಿಂತೆಯು ಹೋಗಲಿಲ್ಲ. ಅವನ ಶರೀರವು ನಡುಗಲಾರಂಭಿಸಿತು. ಕುಳಿರಲಾರದೇ ಹೋದನು. ಹದೇ ಹದೇ ಬೆಚ್ಚಿಬೀಳುತ್ತಿದ್ದನು. ಯಾರಾ ದರೂ ನರೇಂದ್ರನನ್ನು ಈ ಅವಸ್ಥೆಯಲ್ಲಿ ನೋಡಿದ್ದರೆ, ನಿಶ್ಚಯವಾಗಿಯೂ ಎದೆ ಯೋದೆದು ನಾಮಾವಶಿಷ್ಟರಾಗುತ್ತಿದ್ದರು. ಬಹು ದಾರುಣವಾದ ಚಿಂತೆ! ಪ್ರತೀಕಾರವಿಲ್ಲದ ಚಿಂತೆ!

ನರೇಂದ್ರನು ಕಂಪಿತಸ್ಪರದಿಂದ “ಶೋಭನೆ! ನಾನಿನ್ನು ಬದುಕಲಾರೆನು. ಈ ಮರ್ಮಸ್ಪರ್ಶಿನಿಯಾದ ದುರವಸ್ಥೆಯನ್ನು ನಾನು ಇನ್ನು ಸಹಿಸಲಾರೆನು.” ಎಂದು ಹಂಬಲಿಸಿದುದನ್ನು ಶೋಭನೆಯು ನೋಡಿ, ಇನ್ನು ತಡೆಯಲಾರದವಳಾಗಿ ನರೇಂದ್ರನನ್ನು ಕುರಿತು “ನರೇಂದ್ರ! ನಿನೇತಕ್ಕೆ ಸಾಯುವೆ, ನಾನು ನಿನ್ನನ್ನು ಸ್ತ್ರೀತಿಸುವುದಿಲ್ಲವೇ?” ಎಂದಳು.

ನರೇಂದ್ರನು ಬೆಚ್ಚಿಬಿದ್ದನು. ಅರಣ್ಯಮಧ್ಯದಲ್ಲಿ ಹಿಂಸ್ರಮೃಗವನ್ನು ನೋಡಿದರೆ ಮನುಷ್ಯನು ಎಷ್ಟು ದಿಗಿಲುಬಿಳುವನೋ ಅಷ್ಟು ಗಾಬರಿಪಟ್ಟವಾಗಿ ಎದ್ದು ನಿಂತನು.

ತಲೆಯೆತ್ತಿ ನೋಡಿದನು. ಅದೇ ಮೂರ್ತಿ ಸ್ಥಿರವಾಗಿರುವುದು, ಗಂಭೀರವಾಗಿರುವುದು. ಆ ಮೂರ್ತಿಯು ಬಾಲಿಕೆಯ ಮೂರ್ತಿಯಲ್ಲ. ಈ ಮೂರ್ತಿಯಲ್ಲಿ ಚವಲತೆಯಿಲ್ಲ. ಈ ಮೂರ್ತಿಯಲ್ಲಿ ಸ್ಥಿರಪ್ರತಿಜ್ಞಾವೃಂಜಕವಾದ ಭಾವವಿರುವುದು. ಇಂತಹ ಮೂರ್ತಿಯನ್ನು ನರೇಂದ್ರನು ಆದರದಿಂದ ನೋಡಿದನು, ನೋಡಿ ನೋಡಿ ಮುಗ್ಧನಾಗಿ ಹೋದನು.

ಶೋಭನೆಯು ನರೇಂದ್ರನನ್ನು ನೋಡಿ “ನರೇಂದ್ರ! ನಿನು ಇಲ್ಲಿರುವ ದನ್ನು ರಿಯದೆ ಎಲ್ಲಿಲ್ಲಿಯೂ ನಿನ್ನನ್ನು ಹುಡುಕಿದೆನು, ಎಂದಳು.

ನರೇಂದ್ರನು ಕೇವಲ ಆಶ್ಚರ್ಯಾತ್ಮಕವನ್ನು ಮಾಡುತ್ತಾ ನಿಂತನು. ಶೋಭನೆಯು ಇದನ್ನು ಇನ್ನು ತಾಳಲಾರದೇ ತಾನೂ ಅಳಿಲಾರಂಭಿಸಿದಳು. ಅನಂತರ ಶೋಭನೆಯು ನರೇಂದ್ರನ ಕೈಯನ್ನು ಹಿಡಿದುಕೊಂಡು “ನಿನೇತಕ್ಕೆ ಅಳುವೇ? ನಿನ್ನ ಕಣ್ಣನಲ್ಲಿ ನೀರನ್ನು ನೋಡಿ ನನ್ನ ಹೃದಯವೇ ಒಡಿದುಹೋಗುವಂತಿರುವುದು.” ಎಂದಳು.

ಹೀಗೆ ಹೇಳುತ್ತಿರುವಾಗ ಶೋಭನೆಯ ಕಣ್ಣಗಳಲ್ಲಿ ವಿವರಿತವಾಗಿ ಜಲ ಪ್ರಕಾರವಾಯಿತು. ಶೋಭನೆಯ ಮುಖದಲ್ಲಿ ಮಾತೇ ಇಲ್ಲ. ಇಬ್ಬರೂ ನಿರುತ್ತ ರವಾಗಿ ನಿಂತರು ಯಾರಿಗೂ ಏನೂ ಶೋರದೇ ಹೋಯಿತು.

ನರೇಂದ್ರನು ಆ ಸ್ಥಳವನ್ನು ಚಿಟ್ಟು ಹೋಗಲು ಪ್ರಯತ್ನಿಸಿದನು. ಆದರೆ ಶೋಭನೆಯೇ ಅವನನ್ನು ಹಿಡಿದುಕೊಂಡಳು. ಸುತರಾಂ ಅವನ ಸಂಕಲ್ಪವು ಸಿದ್ಧವಾಗದೇ ಹೋಯಿತು. ನರೇಂದ್ರನು ಅವಕ ದೇವಿಮೂರ್ತಿಯನ್ನು ನೋಡಿದ ಮಾತ್ರದಿಂದಲೇ ಅವನ ಹೃದಯದ ಜ್ಞಾಲೆಯು ಅಡಗಿಹೋಯಿತು. ವೇದನೆಯಾವುದೂ ಅವನಿಗೆ ಬೋಧಿಯಾಗಲಿಲ್ಲ. ಯಾವ ಶಕ್ತಿಯ ಬಲದಿಂದ ನರೇಂದ್ರನು ಏತಾವತ್ಪರ್ಯಂತ ಸುಮೃದ್ಧಿಸಿದನೋ, ಆ ಬಲವು ಎಲ್ಲಿಯೋ ತೇಲಿಹೋಯಿತು. ಹೃದಯವು ನೂತನ ಭಾವವನ್ನು ಅವಲಂಬಿಸಿತು. ಶೋಭನೆಯು ನರೇಂದ್ರನನ್ನು ಹಿಡಿದುಕೊಂಡು ನಿಂತಿದ್ದು ದೂ ಅವನಿಗೆ ಮರೆತುಹೋಯಿತು. ನರೇಂದ್ರನು, ಕಳಿದು ಹೋಗಿದ್ದ ಉಂಗುರವನ್ನು ತಂದುಕೊಡುವ ಕಾಲದಲ್ಲಿ, ಶೋಭನೆಯ ಕೈಯನ್ನು ಹಿಡಿದುಕೊಂಡಿದ್ದಾಗ ಅವನ ಹೃದಯದಲ್ಲಿ ಯಾವ ಭಾವವುಂಟಾಗಿದ್ದಿತೇ, ಈಗ ಶೋಭನೆಯು ನರೇಂದ್ರನನ್ನು ಹಿಡಿದುಕೊಂಡಿದ್ದಾಗ ಆ ಭಾವ ವಿರಲಿಲ್ಲ. ಶೋಭನೆಯ ಅಂಗಸ್ವರ್ಚದಿಂದ ನರೇಂದ್ರನಿಗೆ ಯಾವ ವಿಧವಾದ ಭಾವ ವುಂಟಾಯಿತೇ ಅದನ್ನು ನಾವು ತಿಳಿದು ಹೇಳುವುದಕ್ಕಾಗುವುದಿಲ್ಲ. ಈ ಭಾವವು ಅನುಭವೇ ಕನೇದ್ಯವಾದುದಾಗಿರುವುದು. ನರೇಂದ್ರನು, ಶೋಭನೆಯ ಕಣ್ಣಗಳಲ್ಲಿ ನೀರು ತುಂಬಿಕೊಂಡಿರುವುದನ್ನು ನೋಡಿ, ಎಲ್ಲವನ್ನೂ ಮರೆತನು. ತನ್ನ ಪ್ರತಿಜ್ಞೆಯು ಮರೆತುಹೋಯಿತು. ತಾನು ಎಲ್ಲಿರುವೆನೆಂಬುದೇ ಮರೆತು ಹೋಯಿತು. ಎಲ್ಲವೂ ಅಂಥಿಕಾರಮಾಯವಾಗಿ ಕಂಡು ಬಂದಿತು. ಈ ಸಮಯದಲ್ಲಿ ನರೇಂದ್ರನು ಶೋಭನೆಯನ್ನು ಆಲ್ಟಿಂಗನೆ ಮಾಡಿಕೊಂಡು,—ಶೋಭನೆ ನೀನೇತಕ್ಕೆ ಅಳುವೇ? ಅಳುವುದು ನನ್ನ ಹಣೆಯಲ್ಲಿ ಬರೆದಿರುವುದು. ನೀನೇತಕ್ಕೆ ಅಳಬೇಕು, ಎಂದನು.

ಶೋಭನೆ—ನೀನೇತಕ್ಕೆ ಅಳುವೇ?

ನರೇಂದ್ರ—(ಸಿಟ್ಟಿಸಿರು ಬಿಡುತ್ತೂ) ನನ್ನ ಅಳುವಿಗೆ ಕಾರಣ— ಶೋಭನೆ.

ಶೋಭನೆಯು, “ನರೇಂದ್ರ! ಹೇಳು ಹೇಳು, ಏತಕೊನ್ನೇಸ್ತರ ನಿನ್ನ ಕಣ್ಣಗಳಲ್ಲಿ ಇವ್ವು ನೀರು? ನಿನ್ನ ಕಣ್ಣನಲ್ಲಿ ನೀರು ತುಂಬಿರುವುದನ್ನು ನೋಡಿ, ನನ್ನ ತಲೆಯ ಮೇಲೆ ಅಂತರಿಕ್ಷವೇ ಕಳಚಿದ್ದಂತಾಗಿರುವುದು, ಎಂದಳು.

ನರೇಂದ್ರನು, ನನ್ನ ವ್ಯಾಸನಕ್ಕೆ ಕಾರಣವುಂಟು, ಅನಂತರ ಗೊತ್ತಾಗುವುದು. ಆದರೆ ನೀನು ಏತಕ್ಕೆ ಅಳುವೆ? ತಿಳಿಸು. ಎಂದು ಕೇಳಿದನು.

ಶೋಭನೆಯ ಮೈಯೆಲ್ಲಾ ನಡೆಗಲಾರಂಭಿಸಿತು. ನರೇಂದ್ರನ ಪ್ರಶ್ನೆಗೆ ಉತ್ತರವನ್ನು ಕೊಡಲು ಇಷ್ಟವುಂಟಾದರೂ ಉತ್ತರಕೊಡಲಾರದವಳಾದಳು. ಅವಳ ಬಾಯಲ್ಲಿ ಮಾತೇ ಹೊರಡದ್ದು. ದೂರ ದೇಶಯಾತ್ರೆಗೆ ಹೊರಡಲು ಸಿದ್ಧಾದ ವಲ್ಲಭನು, ತನ್ನ ಹೆಂಡಿತಿಯ ಸಮಿಬರಕ್ಕೆ ಬಂದು, ಹೊರಡಲು ಸಮೃತಿಯನ್ನು ಕೇಳುವುದಾದರೆ, ಹೆಂಡಿತಿಯ ಬಾಯಿಂದ ಹೇಗೆ ಮಾತೇ ಹೊರಡದೋ, ಹೊಸದಾಗಿ ವಿವಾಹಿತಿಯಾದ ಬಾಲಿಗೆ ತನ್ನ ಪತಿಯೊಡನೆ ಪ್ರಥಮಸಂಭಾಷಣೆಯಲ್ಲಿ ಹೇಗೆ ಮಾತೇ ಹೊರಡದೋ, ಮಾನವತಿಯಾದ ನಾಯಿಕೆಯ ಹತ್ತಿರ, ನಾಯಕನು “ಸ್ತರಗರಲಖಂಡನಂ, ಮಮ ಶಿರಸಿ ಮಂಡನಂ, ದೇಹಿ ಪದಪಲ್ಲವಮುದಾರಂ” ಎಂದು ಹೇಳಿ ಅಂಗಲಾಚಿಕೊಳ್ಳುತ್ತಿರವಾಗ ನಾಚಿಕೆಯಿಂದ ಬಾಯಲ್ಲಿ ಹೇಗೆ, ಮಾತೇ ಹೊರಡದೋ, ಹಾಗೆಯೇ ಶೋಭನೆಯ ಬಾಯಲ್ಲಿಯೂ ಒಂದು ಮಾತಾದರೂ ಹೊರಡದೇಹೋಯಿತು. ನರೇಂದ್ರನು ಇದನ್ನು ನೋಡಿದನು. ಶೋಭನೆಯು ಅಳುತ್ತಾ, ನರೇಂದ್ರನನ್ನು ನೋಡುತ್ತಿದ್ದಳು. ನಾಲ್ಕು ಕಣ್ಣಗಳೂ ಸ್ವಲ್ಪಕಾಲ ಸಂಮಿಳಿತವಾಗಿಯೇ ಇದ್ದವು. ಪರಸ್ಪರ ಪ್ರಶ್ನೆಗೆ ಕಣ್ಣಗಳು ಎಂತಹ ಅನಿವಾರ್ಯವಾದ ಉತ್ತರವನ್ನು ಹೇಳುತ್ತಿದ್ದವೇ, ಅದನ್ನು ಲೇಖಿಸಿಯಿಂದ ವಿವರಿಸಲು ನಮಗೆ ಸಾಧ್ಯವಿಲ್ಲ.

ಸ್ವಲ್ಪಹೊತ್ತು ಇಬ್ಬರು ನಿವಾರಕ್ಕಾಗಿದ್ದರು. ಅನಂತರ ಶೋಭನೆಯು ನರೇಂದ್ರನನ್ನು ಕುರಿತು—ನಾನು ನಿನ್ನನ್ನು ಎಸ್ಟ್ರಾ ವಿಧವಾಗಿ ಹೀಗಿಸಿದರೂ ನೀನು ನನ್ನ ಮೇಲೆ ಕೊಂಡಮಾಡುವಿಯೇಕೆ? ಎಂದಳು.

ನರೇಂದ್ರನಾಥನು, ಇನ್ನು ಸುಮೃತಿರಲಾರದೇ ಶೋಭನೆಯನ್ನು ನೋಡಿ—ಶೋಭನೆ! ಯಾರಿಗೇ ಸ್ವರವಾಗಿ ನನ್ನ ಈ ಜೀವನ, ಮನಸ್ಸು, ಶರೀರ ಎಲ್ಲವನ್ನೂ ಇವರಣಮಾಡಿದ್ದನೋ, ಆ ವದಾರ್ಥವು ಕೈವರಿವಾಗದ ಪಕ್ಕದಲ್ಲಿ, ಅಳುವದಲ್ಲದೆ ಮತ್ತೇನು ಮಾಡಬೇಕು? ಎಂದು ಕೇಳಿದನು.

ಶೋಭನೆ—ಹೊಂದುವುದಿಲ್ಲವೇಕೆ? ಹೊಂದದೇ ಇರಲು ಅಡ್ಡಿಯೇ ನಿರುವುದು? ನೀನೇತಕ್ಕೆ ಇನ್ನು ಅಸ್ಥಿರನಾಗಿರುವೆ?

ನರೇಂದ್ರ—ಶೋಭನೆ! ನೀನು ಇನ್ನೂ ಹುಡುಗಿ. ನನ್ನ ಮನೋಭಿವಾಯವನ್ನು ತಿಳಿಯಲು ನಿನಗೆ ಇನ್ನೂ ಶಕ್ತಿಸಾಲದು. ವೃಥಾ ನನ್ನ ವ್ಯಾಸನವನ್ನು ನಿನಗೆ ತಿಳಿಸಿ ನಿನಗೆ ನಾನು ದುಃಖವನ್ನುಂಟುಮಾಡಬೇಕೇಕೆ?

ಶೋಭನೆ—ನಾನು ನಿನ್ನನ್ನು ಬಹೇಳವಾಗಿ ಸ್ತ್ರೀತಿಸುತ್ತಿರುವಾಗ, ಇಂತಹ ಮಾತುಗಳು ನಿನ್ನ ಬಾಯಲ್ಲಿ ಬರಬಾರಿದು. ನಿನ್ನ ಕಷ್ಟವನ್ನು ನೋಡಿ ನನ್ನ ಹೃದಯದಲ್ಲಿ ಅತ್ಯಂತ ವ್ಯಾಸನವಾದುದರಿಂದ ನಿನ್ನನ್ನು ಕೇಳಿದೆನು. ಈ ಸಂದರ್ಭದಲ್ಲಿ ನನ್ನಿಂದ ಏನಾದರೂ ನಿನಗೆ ಉಪಕಾರವಾಗಬೇಕಾಗಿದ್ದರೆ, ತಿಳಿಸು. ನಾನು ಹೇಗಾದರೂ ಮಾಡಿ ಅದನ್ನು ನೇರವೇರಿಸಿಕೊಡುವೆನು.

ನರೇಂದ್ರನು ಶೋಭನೆಯ ಹೃದಯವನ್ನು ಅರಿತನು. ಶೋಭನೆಯ ಮುಖವು ಹಿಮದಿಂದ ನನೆದ ಕಮಲಿನಿಯಂತೆ ಮಲಿನವಾಗಿ ಹೋಗಿದ್ದಿತು. ಕಣ್ಣಿಗಳಿರುತ್ತೂ ಕೆಂಪೇರಿಹೋಗಿದ್ದಿತು. ಕೆಂಪೇರಿದ ಕಣ್ಣಿಗಳಿಂದ ಒಂದಾಗುತ್ತೇ ಬಂದ ಅಶ್ಚಿಂದುವು ಪಕ್ಕದ ಮೇಲೆ ಬಿದ್ದ ಉರುಳಿಹೋಗುತ್ತಿದ್ದಿತು. ಇದನ್ನು ನೋಡಿ ನರೇಂದ್ರನ ಹೃದಯವು ಒಡಿದುಹೋಯಿತು. ಇನ್ನು ತಾಳಲಾರದೆ, ಶೋಭನೆಯ ವಿವಾಹದ ವಿವರವಾಗಿ ಬೇರೆ ಆಲೋಚನೆ ನಡೆಯುತ್ತಿರುವುದನ್ನು ನರೇಂದ್ರನು ಆದ್ಯಾತ್ಮಾಂತವಾಗಿ ಶೋಭನೆಗೆ ತಿಳಿಸಿದನು.

ಶೋಭನೆಯು, ತನ್ನ ಸೇರಿಸಿಂದ ಕಣ್ಣೀರನ್ನೊಂದಿಗೆ ರಸಿಕೆಂಡು—ನರೇಂದ್ರ! ಹೃದಯವನ್ನು ಒಂದುಬಾರಿ ಮನಃಪೂರ್ವಿಕಾಯಾಗಿ ಯಾರ ಚರಣದಲ್ಲಿ ಆರ್ವಣಿ ಮಾಡಿರುವೆನ್ನೋ, ಅವನನ್ನು ಬಿಟ್ಟು ಮತ್ತಾವನು ತಾನೇ ಈ ಹೃದಯಕ್ಕೆ ಅಧಿಕಾರಿಯಾದಾನು, ಎಂದಳು.

ಶೋಭನೆಯ ಮಾತನ್ನು ಕೇಳಿ ನರೇಂದ್ರನು ಸ್ವಲ್ಪ ನಕ್ಕೆ—ಶೋಭನೆ! ನೀನು ಇನ್ನೂ ಹುಡುಗಿ, ನಿನ್ನ ಇಷ್ಟದಂತೆ ಕಾರ್ಯಗಳು ನಡೆಯಲು ಸುಲಭವಲ್ಲ. ನಿನಗೆ ತಂದೆತಾಯ್ದು ಇರುವರು. ಅವರು ಯಾವುದನ್ನು ಒಳ್ಳೆಯದೆಂದು ಆಲೋಚಿಸುವೆರೋ ಅದನ್ನು ಮಾಡಲುಕ್ಕುವರು. ನಾನಾದರೋ ದರಿದ್ರನು. ನನ್ನೊಂದನೆ ನಿನ್ನ ವಿವಾಹವಾಗುವುದೆಂದರೇನು? ಎಂದು ಕೇಳಿದನು.

ಶೋಭನೆ—ನಾನು ಅಪಾತ್ರದಲ್ಲಿ ನನ್ನ ಹೃದಯವನ್ನು ಆರ್ವಣಿ ಮಾಡಿಲ್ಲ. ಧರ್ಮದಲ್ಲಿರುವ ಪಕ್ಕದಲ್ಲಿ, ಒಬ್ಬನಲ್ಲಿ ಒಂದಾವೃತ್ತಿ ಆರ್ವಣಿ ಮಾಡಿದ ಮೇಲೆ ಮತ್ತೊಂಬ್ಬನಲ್ಲಿ ಹೃದಯವು ಅರ್ವಿತವಾಗಲಾರದು.

ಶೋಭನೆಯ ಮಾತನ್ನು ಕೇಳಿ ನರೇಂದ್ರನ ಹೃದಯವು ಕರಗಿ ನೀರಾಗಿ ಹೋಯಿತು. ಅವನು ಶೋಭನೆಯನ್ನು ಆಲಿಂಗನೆ ಮಾಡಿಕೆಂಡು ಅವಳ ಮುಖ ವನ್ನು ಚುಂಬನಮಾಡಿದನು.

ತು ಸಮಯದಲ್ಲಿ ಸಾವಿತ್ರಿಯು ಏನೇಕೆ ಕಾರ್ಯಕ್ರಮಗಳನ್ನು ಇವರಿಬ್ಬರೂ ಇಡ್ಡಿ ಮಹಡಿಯ ಮೇಲೆ ಹತ್ತಿ ಬಂದಳು. ಆಗ ಶೋಭನೆಯು ನರೇಂದ್ರನಾಥನ ಭಾಕುವಂಚರದಲ್ಲಿ ಬದ್ಧೆಯಾಗಿದ್ದಳು.

ದೂರದಲ್ಲಿ ಕಾಲಿನ ಶಬ್ದವನ್ನು ಕೇಳಿ ನರೇಂದ್ರನು ಶೋಭನೆಯನ್ನು ಚಿಟ್ಟುಚಿಟ್ಟುನು. ಶೋಭನೆಯಾದರೂ ಅಲ್ಲಿಯೇ ನಿಂತಿದ್ದಳು. ನರೇಂದ್ರನು ಮೆಲ್ಲಮೆಲ್ಲನೇ ಮೆಟ್ಟಿಲನ್ನು ಇಳಿದು ಕೆಳಗೆ ಬಂದುಚಿಟ್ಟುನು. ಒಡನೆಯೇ ಸಾವಿತ್ರಿಯೂ ಕೆಳಗೆ ಇಳಿದು ಬಂದುಚಿಟ್ಟಿಳು.

ನರೇಂದ್ರನಾಥನು ಇಳಿದು ಹೋದನು. ಆದರೆ ಶೋಭನೆಯು ಅಲ್ಲಿಯೇ ನಿಂತಿದ್ದಳು. ನಿಂತಿದ್ದ ಹಾಗೆಯೇ ಶೋಭನೆಯು, ತನ್ನ ಮನದಲ್ಲಿ “ನರೇಂದ್ರನು ನನ್ನ ವನೆಲ್ಲವೇ? ಅಧವಾ ಪುರುಷರ ಹೃದಯವ ಸ್ತ್ರೀಯರ ಹೃದಯಕ್ಕಿಂತಲೂ ಅತಿ ಕಿರಿಂತವು. ಸ್ತ್ರೀಯರು ಪುರುಷರ ವಿವಯದಲ್ಲಿ ಬಹುವಾಗಿ ಕೊರಗುವರು. ಆದರೆ ಪುರುಷರು ಮಾತ್ರ ಹಾಗಲ್ಲವು. ಇಲ್ಲದಿದ್ದರೆ ನರೇಂದ್ರನು ಹೀಗೆ ನನ್ನ ನ್ನು ಏಕಾಗಿಯಾಗಿ ಚಿಟ್ಟು ಹೊರಟಿಂಥೋಗುತ್ತಿದ್ದನೇ?” ಎಂದು ಆಲೋಚಿಸಲಾರಂಭಿಸಿದಳು. ಅಷ್ಟರಲ್ಲಿ ಅವಳಿದ್ದಲ್ಲಿಗೆ ಯಾರೋ ಬಂದರು. ಆಗಂತು ಕನ ವಯಸ್ಸು ಉಂ ಇದ್ದಿರಬಹುದು. ಅವನ ಸರಾಂಗದಲ್ಲಿನ ಯೋವನ ಪರಿಪಾಟಿಯನ್ನು ನೋಡಿದರೆ ಅಳ ವರುಷಕ್ಕಿಂತ ಅಧಿಕವಾಗಿದ್ದಿತ್ತಂದು ಹೇಳುವುದಕ್ಕೆ ಆಗುತ್ತಿರಲಿಲ್ಲ. ಆಗಂತು ಕನು ಶೋಭನೆಯನ್ನು ನೋಡಿ,—ಶೋಭನೇ! ನೀನು ಇಲ್ಲಿರುವೆಯಾ, ನಿನ್ನನ್ನು ನೋಡಲೇಂಬಿಸುಗವೇ ನಾನು ಎಲ್ಲಿಲ್ಲೋ ಹುಡುಕಿದೆನು. ಶೋಭನೇ! ಇದೇನು ಕಣ್ಣಿತುಂಬಾ ನೀರು, ನೀನು ಅಳುತ್ತಿದ್ದೆಂಂತಿರುವುದು. ನಿನಗೇಗ ಏನು ತಾನೇ ಕಷ್ಟ ಸಂಭವಿಸಿದೆ? ಎಂದು ಕೇಳಿದನು.

ಶೋಭನೇ—ಇಲ್ಲ ಮಾವಾ! ನಾನು ಅಳಲಿಲ್ಲ. ನನ್ನ ಕಣ್ಣಿಗಳಲ್ಲಿ ಏನೋ ಬಿಡಿತು. ಅದಕ್ಕೂಸ್ಕರ ಕಣ್ಣಿಗಳಿರಡೂ ಕೆಂಪೇರಿ ನೀರು ತುಂಬಿಕೊಂಡಿತು. ನಾನು ಅಳುವಷ್ಟು ವ್ಯಾಸನ ತಾನೇ ಏನಿದೆ? ಮಾವಾ! ನೀನು ಯಾವಾಗ ಬಂದೆ? ನೀನು ಆರೋಗ್ಯವಾಗಿರುವೆಯಷ್ಟು?

ಆಗಂತು ಕನ ಹೆಸರು ಚಂದ್ರನಾಥ. ಚಂದ್ರನಾಥನು ಜಾತಿಯಲ್ಲಿ ಕಾರ್ಯಕ್ರಮಗಳನ್ನು ಕೆಂಪೇ ನಿರ್ವಹಿಸಿಕೊಂಡಿರುತ್ತಿದ್ದನು. ಅವನು ವೆಳದಲು ರಮೇಶಭಾಬುವಿನ ಮನೆಯಲ್ಲಿ ಕೆಲಸಕ್ಕೆ ಇದ್ದನು. ಆದು ಕಾರಣ ಈಗಲೂ ಆಗಾಗ ರಮೇಶನ ಮನೆಗೆ ಬಂದು ಹೋಗುತ್ತಿದ್ದನು.

ಶೋಭನೆಯ ತಾಯಿಯು ಸಾಯುವುದಕ್ಕೆ ಮೊದಲೇ, ಚಂದ್ರನಾಥನು ರಮೇಶನ ಮನೆಯನ್ನು ಬಿಟ್ಟುಬಿಟ್ಟಿದ್ದನು. ಅದರೂ ಶೋಭನೆಯಲ್ಲಿ ಬಹಳ ವಿಶ್ವಾಸವಿದ್ದರಿಂದ, ಅವಳನ್ನು ನೋಡುವ ನಿಮಿತ್ತ ಆಗಾಗ ರಮೇಶನ ಮನೆಗೆ ಬರುತ್ತಿದ್ದನು. ಆಗಾಗ ರಮೇಶನ ಅಪ್ಪುಕೆಯನ್ನು ಪಡೆದು ಶೋಭನೆಯನ್ನು ತನ್ನ ಮನೆಗೂ ಕರೆದುಕೊಂಡು ಹೋಗುತ್ತಿದ್ದನು.

ಚಂದ್ರನಾಥನು ಶೋಭನೆಯನ್ನು ನೋಡಿದ ನಂತರ ಅವಳಿಡನೆ ವಿಧವಿಧ ವಾದ ಮಾತುಗಳನ್ನಾಡಿ, ಕಡೆಗೆ ಅವಳನ್ನು ಸಂಗಡ ಕರೆದುಕೊಂಡು ಮಹಡಿಯಿಂದ ಕೆಳಕ್ಕೆ ಬಂದನು.

ನರೇಂದ್ರನಾಥನು, ಕೆಳಗಿಳಿದು ಬಂದನನು ರಮೇಶನ ಕೋಣಿಗೆ ಹೋಗಿ ಕುಳಿತುಕೊಂಡನು. ಸ್ಪೂಲ್ ಹೊತ್ತಿನಲ್ಲಿಯೇ ಒಬ್ಬ ಭೃತ್ಯನು ಬಂದು, ಯಾರೋ ನರೇಂದ್ರನನ್ನು ನೋಡಲು ಬಂದಿರುವರೆಂದು ಹೇಳಿ ಹೊರಟು ಹೋದನು. ಅನಂತರ ನರೇಂದ್ರನು ಆಗಂತು ಕನನ್ನು ನೋಡಿ ಅವನಿಂದ ತನ್ನ ತಾಯಿಗೆ ದೇಹದಲ್ಲಿ ಸ್ಪೂಸ್ತಿಯಲ್ಲಿವೆಂದು ತಿಳಿದು ತತ್ತ್ವಜ್ಞಾನವೇ ತನ್ನ ಬಟ್ಟೆ ಬರೆ ಮುಂತಾದುವುಗಳನ್ನು ತೆಗೆದುಕೊಂಡು ಜಾಗ್ರತ್ತಿಯಾಗಿ ಮನೆಗೆ ಹೊರಟು ಹೋದನೆ.

ನರೇಂದ್ರನು ಯಾರೊಡನೆಯೂ ಏನನ್ನೂ ಮಾತನಾಡಿದೆ ತನ್ನ ಮನೆಗೆ ಹೊರಟುಹೋದುದನ್ನು ರಮೇಶನೂ ಸಾವಿತ್ರಿಯೂ ನೋಡಿದರು. ಶೋಭನೆಯೂ ನೋಡಿದಳು.

ರಮೇಶನು ಈ ವರ್ತಮಾನವನ್ನು ಕೇಳಿ ಬಹೆಳವಾಗಿ ವ್ಯಾಸನವಟ್ಟಿನು ಸಾವಿತ್ರಿಯೂ ಈ ವರ್ತಮಾನವನ್ನು ಕೇಳಿ ವ್ಯಾಸನವಡುತ್ತಿರುವಾಗ, ರಮೇಶನು ಶೋಭನೆಯನ್ನು ಕರೆದನು. ಶೋಭನೆಯ ಮುಖವು ಆಗ ಅಶೋಕಪುಷ್ಪಗಳ ಗೊಂಚಲಂತಿ ಕೆಂಪು ಬಣ್ಣವನ್ನು ಧಾರಣಮಾಡಿದ್ದಿತು. ರಮೇಶನು ಅದನ್ನು ನೋಡಿ, ಶೋಭನೆಯೂ ನರೇಂದ್ರನ ವಿಷಯದಲ್ಲಿ ಕೇವಲ ವ್ಯಸ್ತಿಖಾಗಿರಬೇಕೆಂದು ತಿಳಿದುಕೊಂಡನು. ಅನಂತರ ಶೋಭನೆಯನ್ನು ಕುರಿತು,—ಶೋಭನೆ! ಕೇಶವನನ್ನು ಕರೆ, ಬಂದಿಷ್ಟುರಕ್ಕೆ ಅವನು ಹೋಗಬೇಕಾಗಿರುವುದು, ಎಂದನು.

ಕೇಶವನು, ರಮೇಶಬಾಬುವಿನ ಪುರಾತನ ಸೀವಕನು. ಅವನು ರಮೇಶನ ಬಂಧುಬಾಂಧವರೆಖಿರನ್ನೂ ಚೆನ್ನಾಗಿ ಅರಿತವನಾಗಿದ್ದನು. ಸ್ಪೂಲ್ ಹೊತ್ತಿನ ಮೇಲೆ ಕೇಶವನು ಬಂದು ಸಾವಿತ್ರಿಯನ್ನು ನೋಡಿ “ ಏನು? ” ಎಂದನು. .

ಸಾವಿತ್ರಿ—ನೀನು ಈಗ ಬಂದಿಷ್ಟರಕ್ಕೆ ಹೋಗಬೇಕಾಗಿರುವುದು.

ಕೇಶವ—ಮಾನನ ಮನೆಗಿ?

ಸಾವಿತ್ರಿ—ಇಲ್ಲ. ನನ್ನ ಬಾಲ್ಯ ಸ್ನೇಹಿತಳ ಮನೆಗಿ.

ಕೇಶವನು ಸ್ವಲ್ಪಹೊತ್ತು ಆಲೋಚಿಸಿ “ಆಗಲಿ” ಎಂದನು.

ಹೋಗ ಹೇಳಿ ಕೇಶವನು ಮನೆಯಿಂದ ಹೊರಟನು. ಸಾವಿತ್ರಿಯೂ ಹೊರಟಳು.

ಶೋಭನೆಯು, “ಕೇಶವನು ಬಂದಿಷ್ಟರಕ್ಕೆ ಹೋಗುವನು. ಅಲ್ಲಿಗೂಂದು ಕಾಗದ ಬರೆದು ಕೊಡಲೇ?” ಎಂದು ಆಲೋಚಿಸಿದಳು. ಸ್ವಲ್ಪಹೊತ್ತು ಚಿಂತಿಸಿ ಸುಮೃಣಾದಳು. ಮತ್ತೆ ಬರೆಯುವುದಾಗಿ ನಿರ್ಧರ ಮಾಡಿದಳು. ಒಂದು ವೇಳೆ ತನ್ನ ನ್ನು ಚಂಚಲೆಯಾದ ಹುಡುಗಿ ಎಂದು ತಿಳಿದು ನನಗೆ ಅವನು ಉತ್ತರ ಬರೆಯದೇ ಹೊದರೆ, ನಾನು ಮಾಡುವುದೇನೇಂದು ಕಾಗದ ಬರೆಯುವುದನ್ನು ಬಿಟ್ಟಳು. ಹೀಗೆಯೇ ಅನೇಕಾನೇಕ ತರ್ಕಾನಿತರ್ಕಗಳನ್ನು ಮಾಡಿ ಕೊನೆಗೆ ಕಾಗದ ಬರೆಯುವುದೇ ಸರಿಯೆಂದು ನಿರ್ಧರಮಾಡಿ ತನ್ನ ಕೊರಡಿಯೋಳಗೆ ಹೋಗಿ ಬರೆಯುವುದಕ್ಕೆ ಕುಳಿತಳು.

ವಿಳಣೆಯ ಪರಿಜ್ಞೀದ

ಶೋಭನೆಯು ಬರೆಯುವ ಸಾಮಗ್ರಿಗಳನ್ನು ಹೆಚ್ಚಿಸಿಕೊಂಡು ಬರೆಯಲು ಕುಳಿತುಕೊಂಡಳು. ಬರೆದು ಬರೆದು ಅ—ಇ ಕಾಗದಗಳನ್ನು ಹಾಳಮಾಡಿದಳು. ಆದರೂ ಸರಿಯಾಗಿ ಒಂದು ಕಾಗದವನ್ನೂ ಬರೆದು ಮುಗಿಸಲಿಲ್ಲ. ಕಾಗದವನ್ನು ಚೂರು ಚೂರಾಗಿ ಹರಿದು ಹಾಕಿಬಿಟ್ಟಳು. ಮತ್ತೊಂದು ಕಾಗದವನ್ನು ತೆಗೆದು ಕೊಂಡು ಬರೆದಳು. ಅದೂ ಸರಿಹೋಗಿರಲು, ಅದನ್ನೂ ಹರಿದುಹಾಕಿಬಿಟ್ಟಳು. ಕಾಗದವನ್ನು ಹೇಗೆ ಪ್ರಾರಂಭಮಾಡಬೇಕೆಂದು ಅವಳಿಗೆ ತಿಳಿಯದೇ ಇವು ಆಲೋಚನೆಗೆ ಕಾರಣವಾಯಿತು. ಮತ್ತೆ ಮತ್ತೊಂದು ಕಾಗದವನ್ನು ತೆಗೆದು ಕೊಂಡು ಅದರಲ್ಲಿ “ಪ್ರಾಣೇಶ್ವರ! ಪ್ರಾಣೇಶ್ವರ” ಎಂದು ಬರೆದು ಆ ಕಾಗದ ವನ್ನೂ ಹರಿದು ಬಿಸಾಟಳು. ಈ ಸಂಭರಮಾಡಲ್ಲಿ ಕೇಶವನು ಸಾವಿತ್ರಿಯ ಹತ್ತಿರ ದಿಂದ ಹೊರಡಲು ಸಿದ್ಧನಾದನು. ಶೋಭನೆಗೆ ಇದು ಗೊತ್ತಾಯಿತು. ಆವಳು ಕೇಶವನಿಗೆ ಕೆಲವು ಸಂಗತಿಗಳನ್ನು ಹೇಳಬೇಕೆಂದು ಹೊರಟಳು. ಆ ಸಮಯ ದಲ್ಲಿ ಸಾವಿತ್ರಿಯು ಅಲ್ಲಿಯೇ ಇದ್ದು ದರಿಂದ ಶೋಭನೆಯು ಸುಮೃಣಾಗಿಬಿಟ್ಟಳು.

ಸಾವಿತ್ರಿಯು ಕೆಟ್ಟಿಗೆ ಮರೆಯಾದ ಮೇಲೆ, ಕೇಶವನಿಗೆ ಕೆಲವಂಶಗಳನ್ನು ತಿಳಿಸುವ ನಿಮಿತ್ತ ಶೋಭನೆಯು ಅಲ್ಲಿಯೇ ನಿಂತಳು. ಸ್ವಲ್ಪ ಹೊತ್ತಾದ ಮೇಲೆ ಶೋಭನೆಯು ಕೇಶವನ ಹಿಂದೆ ಹಿಂದೆಯೇ ಸಾವಿತ್ರಿಗೆ ಕಾಣಿಸದಂತೆ ಹೊದಳು. ಆಗ ಸಾವಿತ್ರಿಯು, ಯಾವ ಕೊರಡಿಯಲ್ಲಿ ಶೋಭನೆಯು ಕುಳಿತು ನರೇಂದ್ರನಿಗೆ ಕಾಗದ ಬರಿಯುತಲಿದ್ದ ಹೋ, ಅಲ್ಲಿಗೆ ಹೊದಳು. ಅಲ್ಲಿ ಅನೇಕಾನೇಕ ಕಾಗದದ ಚೂರುಗಳು ಬಿಡಿದ್ದವು. ಇವುಗಳೇನಿರಬಹುದೆಂದು ಕುಶಲಹಲದಿಂದ ಸಾವಿತ್ರಿಯು ಅವುಗಳನ್ನು ತೆಗೆದು ನೋಡಿದಳು. ಅದರಲ್ಲಿ ಶೋಭನೆಯು ಕೈಬರೆಹವಿದ್ದಿತು. ಕಾಗದದಲ್ಲಿನ ವಿವಯವನ್ನು ನೋಡಲು ಸಾವಿತ್ರಿಯು ಮತ್ತು ಷ್ವಾ ಆತುರಳಾದಳು. ಕೆಲವು ಕಾಗದದ ಚೂರಿನಲ್ಲಿ “ನರೇಂದ್ರನಾಥ” ಎಂದು ಬರೆದಿದ್ದಿತು. ಕೆಲವುದರಲ್ಲಿ “ಸಿಯ ನರೇಂದ್ರನೇ” ಎಂದು ಇತ್ತು. ಮತ್ತೆ ಕೆಲವಲ್ಲಿ “ಪಾಣಕಾಂತನಾದ ನರೇಂದ್ರ” ಎಂದು ಅಸ್ವಷ್ಟವಾಗಿ ಬರೆದಿದ್ದಿತು. ಸಾವಿತ್ರಿಯು ಇದೆಲ್ಲವನ್ನೂ ನೋಡಿ, ‘ಶೋಭನೆಯು ನರೇಂದ್ರನಾಥನಿಗೆ ಕಾಗದ ಬರಿಯುತ್ತಿದ್ದಿರಬಹುದು; ಅಷ್ಟರೊಳಗೆ ಕೇಶವನೂ ಹೊರಟು ಹೋದನಾದ ಕಾರಣ ಕಾಗದವು ಪೂರ್ತಿಯಾಗಿದ್ದರುವುದನ್ನು ಕಂಡು ಶೋಭನೆಯು ಕಾಗದವನ್ನು ಹರಿದುಹಾಕಿರಬಹುದು;’ ಎಂದು ಆಲೋಚಿಸಿದಳು. ಶೋಭನೆಯು ತನ್ನ ಕೊರಡಿಯಲ್ಲಿ ಇಲ್ಲಿ ದಿರುವುದನ್ನು ಕಂಡು ಸಾವಿತ್ರಿಯು, ಅವಳು ಕೇಶವನ ಹಿಂದೆ ಹೋಗಿರಬಹುದೆಂದು ತಿಳಿದು ಕೊಡಲೇ ಆ ಕೊರಡಿಯನ್ನು ಬಿಟ್ಟು ಕೇಶವನು ಹೊರಟುಹೋದ ನೋ ಇಲ್ಲವೋ ತಿಳಿಯಬೇಕೆಂದು ಯತ್ನ ಮಾಡಿದಳು. ಹಾಗೆಯೇ ಶೋಭನೆಯು ಎಲ್ಲಿರುವಳಿಂದ ಹುಡುಕಿದಳು. ಕೇಶವನು ಇನ್ನೂ ಹೊರಟುಹೋಗದಿದ್ದರೆ, ‘ಅವನನ್ನು ಇಲ್ಲಿಯೇ ಕೆಲವು ಕಾಲವಿರುವಂತೆ ಹೇಳಬೇಕು. ಅಷ್ಟರೊಳಗೆ ಶೋಭನೆಯು ತನ್ನ ಕಾಗದವನ್ನು ಪೂರ್ವೇ ಅವನಿಗೆ ಕೊಡುವಳು, ‘ಎಂದು ಭಾವಿಸಿ ಸಾವಿತ್ರಿಯು ಕೇಶವನನ್ನು ಹುಡುಕಲು ಹೊರಟಳು. ಸಾವಿತ್ರಿಯು ಶೋಭನೆಯನ್ನು ತನ್ನ ಮಗಳಿಗಂತಲೂ ಅಧಿಕವಾಗಿ ಸೀತಿಸುತ್ತಲಿದ್ದಳು. ಶೋಭನಿಗೆ ಯಾವ ತೀರಣಾಗಿಯೂ ಕವ್ಯಬಾರದಂತೆ ನೋಡಿಕೊಳ್ಳುತ್ತಿದ್ದರು. ಶೋಭನೆಯ ವ್ಯಾಸನವೇ ತನ್ನ ವ್ಯಾಸನವೆಂದು ತಿಳಿದು ಹೆಗಲಿರುಳು ಶೋಭನಿಗೆ ಬೇಕಾದುದನ್ನೆಲ್ಲ ಹೆವಣಿಸಿ ಕೊಡುವುದರಲ್ಲಿ ಸಾವಿತ್ರಿಯು ಸ್ವಲ್ಪವೂ ಹಿಂಜರಿಯುತಲಿರಲಿಲ್ಲ.

ಸಾವಿತ್ರಿಯ ಹಾಗೂ ಶೋಭನೆಯ ಆಸೆಯು ನೆರವೇರಲಿಲ್ಲ. ಅಷ್ಟರೊಳಗೆ ಕೇಶವನು ಹೊರಟುಹೋಗಿದ್ದನು. ಸಾವಿತ್ರಿಯ ಆಸೆಯು ಸುತ್ತರಾಂ ನೆರವೇರಲಿಲ್ಲ.

ಶೋಭನೆ! ನಿನ್ನ ಆಸೆಹೇಗೆ ತಾನೆ ನೆರವೇರಿತು! ಹಾಳು ನಾಚಿಕೆಯು ನಿನ್ನ ಮುಖದಲ್ಲಿ ಇದ್ದು, ನೀನು ಏತಕ್ಕೂ ಸ್ನೇಹ ಕೇಶವನನ್ನು ಹಿಂಬಾಲೆಸಿ ಹೋದೆ

ಯೋ ಆದನ್ನು ನೇಗವೇರಿಸದೇ ಅಡ್ಡಿ ಮಾಡಿತು. ಶೋಭನೇ ! ನಿನ್ನ ಆಸೆಯು ಭಗ್ಗು ವಾಗಿ ಹೋಯಿತು.

ಮನೋರಥವು ನೇರವೇರದಿರುವುದನ್ನು ಕಂಡು, ಶೋಭನೇಯು ತನ್ನ ಕೊತಡಿ ಯೋಳಗೆ ಬಂದು ಬರವಣಿಗೆಯ ಸಾಮಗ್ರಿಯನ್ನು ದೂರವಿಟ್ಟು ಕುಳಿತುಕೊಂಡೆಳು. ಲೇಖಣಿಯನ್ನು ಮುರಿದುಹಾಕಿ ಕಾಗದವನ್ನು ಬಂದೊಂದನ್ನಾಗಿ ಅಗ್ಗಿ ದೇವರಿಗೆ ಆಹ್ಮತಿಯಾಗಿ ಮಾಡಿತ್ತುಡಿಗಿದಳು. ನರೀಂದ್ರನ ಹೇಸರು ಬರೆದಿರುವ ಕಾಗದವನ್ನು ಸುಡುವುದು ಉಚಿತವಲ್ಲವೆಂದು ಭಾವಿಸಿ ಕಾಗದಳನ್ನು ಬಂದು ಗುಪ್ತವಾದ ಸ್ಥಳದಲ್ಲಿ ಇಟ್ಟು ತನ್ನ ಹಾಸಿಗೆಯ ಮೇಲೆ ಬಂದು ಮಲಗಿದಳು.

ಚಿಂತಿಯು ಯಾರ ಹೈದರುವನ್ನು ಆವರಿಸುವುದೋ, ಆವರಿಗೆ ಸುಖವೆಲ್ಲಿಯದು? ಚಿಂತಿಯು ಮೃತ್ಯುವಿಗಿಂತಲೂ ಬಲವತ್ತಿ. ಒಂದು ಕ್ಷಣಿಕಾಲ ಚಿಂತಿಯು ಹೈದರುದಲ್ಲಿ ಪದಾರ್ಥಾಮಾಡಿದರೆ, ಮನುಷ್ಯನನ್ನು ದಗ್ಧಮಾಡಿಬಿಡುವುದು. ಯಾವ ಆಸೆಯಿಂದ ಮನುಷ್ಯನು ಪರಮಾನಂದವನ್ನು ಹೊಂದಿ ಉನ್ನತ್ತಾಗುವನೋ, ಯಾವ ಆಸೆಯಿಂದ ಇತಸ್ಯಾರವನ್ನು ಸ್ವರ್ಗವೆಂದು ಜನಗಳು ಭಾವಿಸುವರೋ, ಯಾವ.ಆಸೆಯಿಂದ ಜನಗಳು ತಮಗೆ ಸಂಭವಿಸುವ ಕಷ್ಟಗಳನ್ನೂ ತೃಣಕ್ಕಿಂತ ಕಡೆಯಾಗಿ ಕಾಣುವರೋ, ಅಂತಹ ಸುಖಕರವಾದ ಆಸೆಯನ್ನು ಚಿಂತಿಯು ಕ್ಷಣಿಕಾಲದಲ್ಲಿ ಧ್ಯಾಂಸಮಾಡಿಬಿಡುವುದು.

ಶೋಭನೇಯು ಹಾಸಿಗೆಯ ಮೇಲೆ ಮಲಗಿದಳು. ಆದರೆ ಕುಸುಮದಂತಿಕೋಮಲವಾದ ಹಾಸಿಗೆಯು ಅವಳಿಗೆ ಮುಳ್ಳಿನಂತೆ ಕಂಡುಬಂದಿತು. ಶೋಭನೇಯು ಹಾಸಿಗೆಯನ್ನು ಬಿಟ್ಟುಳು. ಸ್ವಲ್ಪ ಹೊತ್ತು ಏನೋ ಆಲೋಚಿಸುವವರ ಹಾಗೆ ಇದ್ದಳು. ಆನಂತರ ಸಾವಿತ್ರಿಯು ಬಂದು ಶೋಭನೇಯ ವಿವಾಹದ ವಿವರಗಾಗಿ ಮಾತನಾಡುತ್ತಿದ್ದಳು. ಆಲ್ಲಿಯೂ ಶೋಭನೇಯು ಸಿಲ್ಲಿಲಾರದವಳಾಗಿ ಮತ್ತೆಲ್ಲಿಗೋ ಹೊರಟಿಹೋದಳು.

ಎಂಟಿನೆಯ ಪರಿಚೀದ

ಚಂದ್ರನಾಥನು, ರಮೇಶಬಾಬುವಿನ ಮನೆಯಲ್ಲಿ ಒಬ್ಬ ಸಾಮಾನ್ಯನಾದ ಕೆಲಸಗಾರನಾಗಿದ್ದನೇಂಬುದನ್ನು ನಿಮಗೆ ಮೊದಲೇ ತಿಳಿಸಿದೆಯವೈ. ಆವಸಿಗಿ ಬರುತ್ತಿದ್ದ ಸಂಬಳವು ಅವನ ಜೀವಧಾರಕಿಗೆ ಸಾಲದಾಗಿದ್ದಿತು. ಆದರಿಂದ ಅವನ ಮನೋರಥವು ನೇರವೇರುವುದಕ್ಕೆ ಅನುಕೂಲವಾಗುತ್ತಿರಲಿಲ್ಲ. ಚಂದ್ರನಾಥನು ಅತ್ಯಂತ ದರಿದ್ರನು. ದರಿದ್ರರ ದುಃಖವನ್ನು ಅವನು ಚೆನ್ನಾಗಿ ಅರಿತವ

ನಾಗಿದ್ದನು. ಚಂದ್ರನಾಥನು ರಮೇಶನ ಮನೆಯಲ್ಲಿ ಕೆಲಸಕ್ಕೆ ಇದ್ದು ಮೇಡ ಲೊಂಡು ಯಾರಾದರೂ ದರಿದ್ರರು ರಮೇಶನ ಮನೆಗೆ ಬಂದರೆ ಅವರಿಗೆ ಕೈಲಾದ ಮಟ್ಟಿಗೂ ಸಾಹಾಯ್ಯಮಾಡಿ ಅವರನ್ನು ಸಂತೋಷದಿಂದ ಕಳುಹಿಸಿ ಕೊಡುತ್ತಿದ್ದನು. ಇದನ್ನು ರಮೇಶನು ತಿಳಿದುಕೊಂಡಿದ್ದನು. ರಮೇಶನಿಗೆ ಚಂದ್ರನಾಥನನ್ನು ಕಂಡರೆ ಬಹೇ ವಿಶ್ವಾಸನಿದ್ದಿತು.

ನಾವು ಈ ಕಥೆಯನ್ನು ಬರೆಯುವ ಎಂ ಪರ್ಫರ್ಮಿಂಗ್‌ಗಳಿಗೆ ಹಿಂದೆ ಒಂದು ವಿಧಿ ವಾದ ಕ್ಷಮೆ ಪ್ರಾಪ್ತವಾಗಿ ಸಾಧಾರಣ ಜನರು ಬದುಕುವುದು ಅತಿ ಪ್ರಯಾಸ ಸಕ್ಕೆ ಬಂದಿತು. ಆಗ ಚಂದ್ರನಾಥನು ದರಿದ್ರರಾರಾದರೂ ತನ್ನಲ್ಲಿ ಭಿಕ್ಷ್ಯಾರ್ಥಿಗಳಾಗಿ ಬಂದರೆ ಅವರಿಗೆ ಇಲ್ಲವೆನ್ನು ದೆತನ್ನು ಕೈಲಾದುದನ್ನು ಕೊಟ್ಟು ಸಂತೋಷ ಪಡಿಸುತ್ತಿದ್ದನು. ಇವನು ಉದಾರ ಬುದ್ಧಿಯನ್ನು ನೋಡಿ ಅನೇಕ ದರಿದ್ರರು ಇವನ ಬಳಿಗೆ ಬರುವುದಕ್ಕೆ ಪ್ರಾರಂಭ ಮಾಡಿದರು. ಚಂದ್ರನಾಥನಿಗೆ ಇನ್ನು ಇನ್ನ ಗಳನ್ನು ಸಂತೋಷಪಡಿಸುವುದು ಬಹೇ ಕಷ್ಟಕ್ಕೆ ಬಂದಿತು. ಇವನು ಮೊದಲು ತನಗೆ ಸಂಭಂಧಿಸಿರುವ ಕಷ್ಟವನ್ನು ಹೊಗಲಾಡಿಸಿಕೊಂಡು ಅನಂತರ ಇತರರ ಕಷ್ಟವೊಂಬತ್ತನಿಗೆ ಯತ್ನಮಾಡಬೇಕೆಂದು ಚಿಂತಿಸಿದನು. ಈ ಕೆಲಸಕ್ಕೆ ಜಾಕ ರಿಯು ಅಡ್ಡಿಯಾಗಿದ್ದಿತು. ಜಾಕರಿಯನ್ನು ಬಿಟ್ಟುಲ್ಲಿದೆ ತನ್ನ ಮನೋರಘವು ನೇರ ವೇರಲಾರದೆಂದು ಚಿಂತಿಸಿ ಜಾಕರಿಯಿಂದ ಮುಕ್ತನಾಗಲು ಯತ್ನಿಸಿದನು. ಮಹೀ ಮಹೀ ನಿಧಿ ನಿಧಿ ವಾಗಿ ಚಿಂತಿಯು ಬರಲಾರಂಭವಾಯಿತು. “ ಕೆಲಸ ಬಿಟ್ಟರೆ ಜೀವನವು ನಡೆಯುವ ಬಗೆ ಹೇಗೆ? ಯಾರು ತಾನೇ ಸುಮೃದ್ಧಿ ಕೊಡಿಸಿ ಅನ್ನ ಹಾಕುವರು? ಹಾಗೆ ಸುಮೃದ್ಧಿ ಕುಳಿತು ತಿಂದುಕೊಂಡಿರುವುದು ತಾನೇ ಹೇಗೆ? ನನಗೆ ಇನ್ನೂ ಮುದುವೆ ಆಗಿಲ್ಲ. ನಾನೊಬ್ಬಂಟಿಗೆ, ನನೆನ್ನಿಬ್ಬನ ಹೊಟ್ಟಿಗೆ ತಾನೇ ಎಷ್ಟು ಬೇಕಾದೀತು? ನನ್ನ ಹೊಟ್ಟಿಗೆ ಬೇಕಾದಷ್ಟು ದೇವರು ಸಿಮಾರಣ ಮಾಡಿಯೇ ಇಟ್ಟಿರುವನು. ಅದನ್ನು ರಿಯದೆ ಜನರು ಮುಂದೇನು ಗತಿ ಯೆಂದು ವೃಧಾ ವ್ಯಾಕುಲ ಪಡೆವರು. ಇದು ತಪ್ಪಿ, ನನಗೂ ದೇವರು ಜೀವನ ವನ್ನು ಕಲ್ಪನೆ ಮಾಡಿರುವನು,” ಎಂದು ಮುಂತಾಗಿ ತರ್ಕವಿತರ್ಕಗಳನ್ನು ಮಾಡಿ, ರಮೇಶಬಾಬುವಿನಿಂದ ಅಪ್ಪಣಿಯನ್ನು ತೆಗೆದುಕೊಂಡು ಕೆಲಸ ಬಿಟ್ಟು ಹೊರಟು ಹೊಂದನು.

ನಂದನಪುರದಲ್ಲಿ ಆಬಾಲಪ್ಪದ್ದರೂ ಚಂದ್ರನಾಥನನ್ನು ಚೆನ್ನಾಗಿ ಬಿಲ್ಲವ ರಾಗಿದ್ದರು. ಎಲ್ಲರೂ ಇವನನ್ನು “ಚಂದ್ರಮಾಮಾ” ಎಂದು ಕರೆಯತ್ತಿದ್ದರು. ಚಂದ್ರಮಾಮನ ಉದಾರಬುದ್ಧಿಯನ್ನೂ ಕಾರ್ಯದಕ್ಷತೆಯನ್ನೂ ನೋಡಿ, ಆ ಉಾರಿ ನವರೆಲ್ಲರಿಗೆ ಇವನನ್ನು ಬಹೇವಾಗಿ ಪ್ರೀತಿಸುತ್ತಿದ್ದರು. ಇವನು ಮಾತನ್ನು ಯಾರೂ ವಿಾರದವರಾಗಿದ್ದರು. ಇವನಿಗೋಂದು ರ ಅಸಾಧ್ಯವಾದ ಕೆಲಸವನ್ನಾಗಿ

ದರೂ ಮಾಡಬಿಡುತ್ತಿದ್ದರು. ಕಾಲಕ್ರಮದಲ್ಲಿ ಚಂದ್ರಮಾನು ಒಂದು ಗುಂಪಿಗೆ ಯಜಮಾನನಾದನು. ಚಂದ್ರಮಾನು ರಮೇಶನ ಮನೆಯಲ್ಲಿದ್ದಾಗ ಅನೇಕ ಭಾಷೇಗಳನ್ನು ಕಲಿತ್ತಿದ್ದನು. ಈಗ ಗುಂಪಿಗೆ ಯಜಮಾನನಾಗಿ ಕಾಲೋಎ ಯೋಗಿಯಾದ ವೇಷಗಳನ್ನೂ, ಭಾಷೇಗಳನ್ನೂ ಉನ್ನೋಗಿಸುತ್ತಾ ಎಲ್ಲರಿಗೆ ಬೇಕಾದವನ್ನು ಕಳೆಯುತ್ತಿದ್ದನು.

ನಂದನಪುರ ಗ್ರಾಮಕ್ಕೆ ೧೦-೧೨ ಮೈಲಿ ದೂರದಲ್ಲಿ ಒಂದು ದೊಡ್ಡ ದಾದ ಕಾಡು. ಆ ಕಾಡಿನ ಒಂದು ಭಾಗದಲ್ಲಿ ಜೀರ್ಣವಾಗಿಹೋಗಿದ್ದ ಒಂದು ಉಪ್ಪರಿಗೆಯ ಮನೆಯು ಇವನಿಗೆ ದರಬಾರ್ ಮಾಡುವುದಕ್ಕೆ ತಕ್ಕುದಾದ ಸ್ಥಿರವಾಗಿದ್ದಿತು. ಅಲ್ಲಿದ್ದ ಕೊಂಡೇ ಇವನು ಮಾಡಬೇಕಾದ ಕೆಲಸವನ್ನು ಮಾಡುತ್ತಿದ್ದನು. ದರಿದ್ರರಿಗೆ ದಾನ ಮುಂತಾದುವುಗಳನ್ನು ಕೊಡುತ್ತಿದ್ದನು. ಪ್ರತಿನಿತ್ಯವೂ ದರಿದ್ರರ ಸಂಖ್ಯೆಯಾಗಿ ಆವನ ಮನೆಯು ಪೂರ್ಣವಾಗಿ ಹೋಗುತ್ತಿದ್ದಿತು. ಚಂದ್ರಮಾನುನ್ನು ಯಾಚಿಸಿದವರು ವ್ಯಧರ್ ಮನೋರಥರಾಗಿ ಹಿಂದುರುಗಿದರಿಂಬ ಮಾತು ಯಾರ ಬಾಯಿಂದ ಬಂದುದನ್ನೂ ನಾವು ಬೇರ ಕೇಳಲಿಲ್ಲ. ಚಂದ್ರಮಾನು ತನ್ನ ಜೀವನಕ್ಕೊಮ್ಮೆ ಸ್ವರ ಕಳ್ಳುತ್ತನವನ್ನು ಮಾಡುತ್ತಿರಲಿಲ್ಲ. ಆವನ ಗುಂಪಿನವರು ಮಾತ್ರ ಐಶ್ವರ್ಯವಂತರಾಗಿಯೂ, ಕೃಷಣರಾಗಿಯೂ ಇರತಕ್ಕ ಜನರಿಂದ ಹಣಮುಂತಾದುದನ್ನು ಕೆದ್ದ ಚಂದ್ರಮಾನು ಭಂಡಾರವನ್ನು ತುಂಬುತ್ತಿದ್ದರು. ಇವನು ಒಂದ ಬಡವರಿಗೆಲ್ಲಾ ಅದನ್ನು ದಾನಮಾಡುತ್ತಿದ್ದನು. ಆದು ಕಾರಣ ಚಂದ್ರಮಾನುನ್ನು ಯಾರೂ ದ್ವೇಷಿಸಿ ಆವನಿಗೆ ಅನಿಷ್ಟಾಚರಣೆಯನ್ನು ಮಾಡಲು ಉದ್ಯೋಗಿಸ್ತಿರಲಿಲ್ಲ.

ಚಂದ್ರಮಾನು ಬಡಜನರಿಗೆ ಆಧಾರ. ದುಷ್ಪರಾದ ಜಮಿಾದಾರರಿಗೆ ಪರಮ ವಿರೋಧಿ. ಬಲಹೀನರಿಗಾಗಲಿ, ಹೆಂಗುಸರಿಗಾಗಲಿ, ಯಾರಾದರೂ ಅತ್ಯಾಜಾರಮಾಡತಕ್ಕ ವರೆಂದು ಚಂದ್ರಮಾನನಿಗೆ ತಿಳಿದುಬಂದರೆ, ಅಂತಹ ಅತ್ಯಾಜಾರಿಗಳನ್ನು ಪಾರಣದೊಡನೆ ಬಿಡುತ್ತಿರಲಿಲ್ಲ.

ಗ್ರಾಮದಲ್ಲಿ ಎಲ್ಲ ಏನು ನಡೆದರೂ ಚಂದ್ರಮಾನು ಅಲ್ಲಿ ಸಿದ್ಧನಾಗಿದ್ದ ತಾನು ಮಾಡಬೇಕಾದ ಕೆಲಸವನ್ನು ಮಾಡುತ್ತಿದ್ದನು. ಸರ್ವಪ್ರಕಾರದಲ್ಲಿಯೂ ಇತರಿಗೆ ಸಾಹಾಯ್ಯವಾಗುವುದಾದರೆ ಸರಿ ಎಂದು ಚಂದ್ರಮಾನು ನಂಬಿದ್ದನು. ಈಗ ರಮೇಶಬಾಬುವಿನ ಮನೆಯಲ್ಲಿ ಒಂದು ಕೆಲಸವಿದ್ದು ದರಿಂದ ಚಂದ್ರನಾಥನು ರಮೇಶನಲ್ಲಿಗೆ ಬಂದುದು. ಚಂದ್ರನಾಥನು ಬಹುದಿನಕ್ಕೆ ಮುಂಚೆಯೇ ಇಲ್ಲಿಗೆ ಬಂದು ತಾನು ಮಾಡಬೇಕಾದ ಕೆಲಸವನ್ನು ಭೃತ್ಯನಂತೆ ಮಾಡುತ್ತಿದ್ದನು. ಇವನಲ್ಲಿ ಎಲ್ಲರಿಗೂ ವಿಶ್ವಾಸನಿದ್ದು ದರಿಂದ ಕೆಲಸವಾದ ವೇಲೂ ಎರಡು ಮೂರು ದಿನಗಳು ಇವನನ್ನು ಇಟ್ಟಿಕೊಂಡು ಕಳುಹಿಸಿಕೊಡುತ್ತಿದ್ದರು.

ಚಂದ್ರಮಾಮನಿಗೆ ಶೋಭನೆಯನ್ನು ಕಂಡರೆ ಪಾರಣ, ಅವನು ರಮೇಶನ ಮನೆಗೆ ಬಂದಾಗಲೆಲ್ಲಾ, ಶೋಭನೆಯನ್ನು ನೋಡದೇ ಹಿಂದಿರುಗಿ ಹೊಗುತ್ತಿರ ಲಿಲ್ಲ, ಈಗಲೂ ಶೋಭನೆಯನ್ನು ನೋಡುವುದಕ್ಕೆನ್ನೇಸ್ತರ ಬಂದವನು ಶೋಭನೆಯನ್ನು ಅಲ್ಲಲ್ಲಿ ಹುಡುಕಲಾರಂಭಿಸಿದನು. ಕೊಡ್ರಿಗೆ ಅವಳು ಮಹಡಿಯ ಮೇಲಿರ ಬಹುದೆಂದು ತಿಳಿದು ಅಲ್ಲಿಗೆ ಹೊಗಿ ಶೋಭನೆಯೊಡನೆ ಬೇಕು ಬೇಕಾದ ಮಾತು ಗಳನ್ನಾಡಿಕೊಂಡು ಚಂದ್ರಮಾಮನು ಹಿಂದಿರುಗಿ ತನ್ನ ಮನೆಗೆ ತೆರಳಿದನು.

ಒಂಬತ್ತನೆಯ ಪರಿಜ್ಞೀದ

ಕೆಲವು ದಿನಗಳು ಕಳೆದನಂತರ, ರಮೇಶನು ಚಂದ್ರನಾಥನನ್ನು ಬರುವಂತೆ ಹೇಳಿಕಳುಹಿಸಿದನು. ಹರವಲ್ಲಭನ ಮನೆಗೆ ಹೊಗಿ, ಶೋಭನೆಯ ವಿವಾಹದ ವಿಷಯವಾಗಿ ಸಿಶ್ಯಯಮಾಡಿಕೊಂಡು ಬರಬೇಕೆಂಬುದೇ ರಮೇಶನ ಉದ್ದೇಶ. ಅದುಕಾರಣ ಚಂದ್ರಮಾಮನಿಗೆ ಹೇಳಿಕಳುಹಿಸಿದನು. ರಮೇಶನು ಶೋಭನೆಯ ವಿವಾಹದ ವಿಷಯವಾಗಿ ಯಾರೊಡನೆಯೂ ಆಲೋಚನೆ ಮಾಡಲಿಲ್ಲ. ಚಂದ್ರನಾಥನೂ ಬಂದು ಸೇರಿದನು. ಅವನೊಡನೆ ರಮೇಶನು ತನ್ನ ಮನೋಗತವನ್ನು ಆದ್ಯೋಪಾಂತವಾಗಿ ತಿಳಿಸಿದನು.

ಚಂದ್ರನಾಥನು, ಹರವಲ್ಲಭನ ಮಗನನ್ನು ಬಲ್ಲವನಾಗಿದ್ದನು. ರಮೇಶನು ತನ್ನ ಅಭಿಪ್ರಾಯವೆಲ್ಲವನ್ನೂ ಹೇಳಿದನಂತರ, ಚಂದ್ರನಾಥನು ರಮೇಶನನ್ನು ಬಂದು ವಿಧವಾಗಿ ಸೋಡಿದನು. ಬಾಯಿಯಿಂದ ಏನನ್ನೂ ಮಾತನಾಡಲಿಲ್ಲ. ಚಂದ್ರನಾಥನ ದೃಷ್ಟಿಯಿಂದ ಇದು ಯುಕ್ತವಲ್ಲವೆಂದು ಸೂಚಿತವಾದ ಅಂಶವು ರಮೇಶನಿಗೆ ಗೊತ್ತಾಗದೇ ಇರಲಿಲ್ಲ. ಆದರೂ ರಮೇಶನು ಚಂದ್ರನಾಥನನ್ನು ಸೋಡಿ—ಚಂದ್ರ ! ನಿನ್ನ ಅಭಿಪ್ರಾಯವು ನನಗೆ ಗೊತ್ತಾಯಿತು. ಆದರೆ ಸಂ ಬಂಧಕ್ಕೆ ತಕ್ಕವರಾದ ಮನೆತನದವರು ಈಕಡೆ ಬಹಳ ಕಡವೆ. ಅದರಲ್ಲಿಯೂ ಉತ್ತಮನಾದ ವರನು ಸಿಕ್ಕುವುದು ಬಹಳ ಕಷ್ಟ. ಹರವಲ್ಲಭನು ದೊಡ್ಡ ಜಮಾಂದಾರನು. ಹೆಚ್ಚಾದ ಬಿಶ್ವಯಕ್ಕೆ ಅಧಿಕಾರಿ. ಅವನಿಗೆ ಒಬ್ಬನೇ ಮಗನು. ಈ ಮಗನೊಡನೆ ವಿವಾಹದಲ್ಲಿ ನಮಗೇನು ಪ್ರತಿಬಂಧಕವಿದ್ದೀತು ? ಶೋಭನೆಯು ಸುಖವಾಗಿ ಬಾಕುವಳಲ್ಲಾ, ಹಾಗಿರಲಿ. ಶೋಭನೆಗಾದರೋ ದಿನೇ ದಿನೇ ವಯಸ್ಸಾಗುತ್ತ ಬರುತ್ತಿದೆ. ಇನ್ನು ನಾವು ಸಾವಕಾಶಮಾಡಿದಲ್ಲಿ ನಮ್ಮ ಕಾರ್ಯವೆಲ್ಲವೂ ಕೆಟ್ಟುಹೊಗುವುದು. ಇದು ಅಲ್ಲದೆ ಮೆಡಲೇ ಹರವಲ್ಲಭ ಸೋಡನೆ ಈ ವಿಷಯವಾಗಿ ಮಾತು ಕಫಿಗಳು ನಡೆದು ವಿವಾಹಸಂಬಂಧವು ಸ್ಥಿರ

పట్టిరువుదు. ఈగ కరవల్లభన ఆనుమతియన్న పడిదు వివాహం దిన వన్న నిత్యయమాడువుడోండే ఉళిదిరువుదు, ఎందు హేళిదను.

జంద్రనాథను రమేశ్న మాతన్న కేళి—రమేశబాబు! ఇష్టర మట్టగే వివాహపు నిత్యతనాద మేలే నాను ఈ విషయదల్లి హేళతక్కుదే నిదే. ఈ సంబంధపు ననగి యుక్తనాగి కాణిసువుదిల్ల. మేలే హేళద రీతియల్లి హణవన్నే ముఖ్యవాగిట్టుకేండు శోభనేగే వివాహమాడు వుదు నినగి పరమోద్దేశవాగిదల్లరే, ఆరీతి మాడబహుదు. నన్న అడ్డి యిల్ల. నన్న అభిపూర్యయదల్లి హణవు ఒందు సామాన్యవాదుదు. హణవు ఈగ ఒబ్బ రల్లియూ, నాళి మత్తొబ్బ రల్లియూ ఇరువుదు. లక్ష్మీయు బహచ జంచలే. యారల్లియూ స్థిరవాగి నిల్లువుదిల్ల. హణవిద్దురూ గుణహిన నాదవనల్లి, స్త్రీయు యావాగలూ వ్యసనపడబేంకాగువుదు. గుణవంతను దరిద్రనాదరూ స్త్రీయరు అవనల్లి సుఖవడువరు. స్త్రీయర పాదతలదల్లి కోటిద్రవ్యవన్ను సురిదరూ అవరిగే సంతోషవిల్ల, సుఖవిల్ల. దరిద్ర నాదరూ ప్రీతిసతక్క గండనోబ్బనిద్దరే స్త్రీయరు స్పగ్ఫసుఖవన్ను కూడ తుచ్ఛవాగి ఎణిసబల్లరు. ఆ దారిద్ర్యదింద ఎష్టే కష్ట బంధోద గిదరూ అవరు ఆదన్న లేక్కిసువుదిల్ల. రమేశబాబుగళే! నీవు ననగి స్వామి. నాను తమగే దానానుదాస. ననగింతలూ తావు విద్యాబుద్ధి యల్లి బహచవాగి అధికరు. ఆదరూ ఈ సందభాదల్లి కరవల్లభన సంబంధ వన్న బళియిసువుదు ననగే సరియాగి కండుబరువుదిల్ల, ఎందు ముంతాగి జంద్రనాథను హేళదుదన్న రమేశను కేళి, గంభీరభావవన్ను తాళి జింతాసాగరదల్లి ముఖుగిదను. అనంతర జంద్రనాథనన్న కురితు—జంద్ర! ఈ విషయదల్లి నీను హేళదుదేల్లవా సత్య. ఆదరే ఒందు విధవాగి వివాహపు నిత్యతనాగి కోగిరువుదరింద నాను కేవల వ్యసనపడబేంకాగిదే. నాను ఆతనిగి మోదలు మాతు కోట్టు ఈగ తప్పవుదాదరే జనగళు ఏసిందారు? నన్న ఠథవను మిథ్యవాదియాగబహుదే? నాను మాతు తప్పిద మేలే జనగళు నన్నల్లి విశ్వాసవిట్టారే! జంద్ర, ఈగ కరవల్లభ నన్న సోణి మాతనాడువేను. అవనిగే స్పుల్పవేనాదరూ అభిపూర్య కడమేయాగిద్ద పక్కదల్లి ఆ సంబంధవన్న తప్పిసి బేరే ఆలోచిసువేను. కరవల్లభను ఒప్పువుదాదరే నన్న యత్నవేనూ ఇరువుదిల్ల. ఆమేలే శోభనేయ హణియల్లి బరెదిద్దంతాగలి, ఇదక్కే నావేను మాడువుద క్షూదితు? ఎందు హేళిదను.

ಇದನ್ನು ಕೇಳಿ ಚಂದ್ರನಾಥನು ರಮೇಶನನ್ನು ಕುರಿತು—ಬಾಬು ! ಹೀಗೆ ಹೇಳುವುದರಿಂದ ಶೋಭನೆಗೆ ಹಿತವನ್ನು ಬಯಸಿದಂತಾಗಲಿಲ್ಲ. ನಿನ್ನ ಗೌರವದ ಮೇಲೆ ನಿನಗೆ ಹೀಗೆ ದೃಷ್ಟಿಯೋ ಹಾಗೆಯೇ ಶೋಭನೆಯು ಕ್ಷೇಮ ಚಿಂತೆ ಯಲ್ಲಿಯೂ ಇರಬೇಕು. ಪ್ರತಿಕೆಲು ಸಂಫಳಿಸಿಯಾದಲ್ಲಿ ಯಾವಜ್ಞೆ ವರ್ವಾ ಸಂಕಟ ಹಡುವಳು ಶೋಭನೆಯೇ ಹೊರತು ನೀನಲ್ಲ. ಮುಖ್ಯವಾಗಿ ಹೆಣ್ಣು ಮಕ್ಕಳಿಗೆ ಸುಖವುಂಟಾಗತಕ್ಕುದನ್ನು ನೋಡಬೇಕೇ ಹೊರತು ಕಾಟಾಚಾರಕ್ಕೆ ಮಾಡತಕ್ಕು ದಲ್ಲಿ. ಚೆನ್ನಾಗಿ ಆಲೋಚನೆ ಮಾಡಿ ಕೆಲಸಮಾಡುವುದು ಒಳ್ಳೆಯದು, ಎಂದು ಚಂದ್ರನಾಥನು ತನ್ನ ಅಭಿಪ್ರಾಯವನ್ನು ರಮೇಶನಿಗೆ ತಿಳಿಸಿ ಸುಮೃದ್ಧಾದನು. ರಮೇಶನು ಚಂದ್ರನಾಥನ ಮಾತ್ರಾ ಮತ್ತೆ ಉತ್ತರಕೊಡುವನಾಗಿ ಬಹೆಳ ಹೊತ್ತು ಸುಮೃದ್ಧಿದ್ದನು. ಸ್ವಲ್ಪ ಹೊತ್ತು ದ ಮೇಲೆ ಚಂದ್ರನನ್ನು ನೋಡಿ—ಹುಡುಗಿಯ ಹಕ್ಕಿಯಲ್ಲಿ ಬರೆದಂತೆ ಆಗಲಿ, ನಾನಂತರ ಹರವಲ್ಲಭನ ಮನೆಗೆ ಹೋಗತಕ್ಕುವನು, ಎಂದು ಹೇಳಿ ಇಬ್ಬರು ಮನೆಯಿಂದ ಹೊರಗೆ ಹೊರಟುಹೋದರು.

ಹತ್ತನೆಯ ಪರಿಷ್ಕೇದ

ಬೇಸುಗೆಯ ಕಾಲ. ಸೂರ್ಯದೇವನು ಪ್ರಬಲವಾದ ಪ್ರಕಾಶದಿಂದ ಭೂಮಿ ಯನ್ನು ಶಾಸನಮಾಡುವುದಕ್ಕೆ ಪ್ರಾರಂಭಮಾಡಿದನು. ಸೂರ್ಯಕಿರಣಗಳಿಂದ ಜಗನೆಲ್ಲವೂ ಸಂತಾಪವಹುತಲಿರುವುದು. ತರುಲತಾಗುಲಾಂಡಿಗಳು ಬೇಗೆಯನ್ನು ತಡೆಯಲಾರದೆ ತಲೆಯನ್ನು ಬಗಿ ಸಿಕೊಂಡಿರುವುವು. ಮೈದಾನಗಳಲ್ಲಿನ ತೃಣಾದಿಗಳು ಸುಟ್ಟು ಭಸ್ಯವಾಗಿಹೋದುವು. ವಾಯುವು ಸೂರ್ಯನ ಪ್ರತಾಪವನ್ನು ತಡೆಯಲಾರದೇ ಎಲ್ಲಿಯೋ ದೂರವಾಗಿ ಹೊರಟು ಹೋಯಿತು. ಗ್ರಿಷ್ಮಕಾಲದಲ್ಲಿ ಸೂರ್ಯ ದೇವನ ಮುಂದೆ ಇತರ ಪ್ರತಾಪಶಾಲಿಗಳಿಲ್ಲರೂ ನಿಲ್ಲಿದೇ ಮಾಯವಾಗಿ ಹೋದರು. ಎಲ್ಲಿ ನೋಡಿದರೂ ಭಯಂಕರ, ಎಲ್ಲಿ ನೋಡಿದರೂ ಜ್ಞಾನಲಾಮಯ, ಎಲ್ಲಿ ನೋಡಿದರೂ ನಿಷ್ಪಂದ, ನಿಶ್ಚಯಿ. ಕೆಲಕೆಲವು ಪಕ್ಷಿಗಳು ಮಾತ್ರ ಗಿಡದ ಎಲೆಗಳ ಮರೆಯಲ್ಲಿ ಕುಳಿತು ಅವ್ಯಕ್ತಮಧುರವಾದ ಧ್ವನಿಯನ್ನು ಮಾಡುತ್ತಲಿರುವುವು.

ಹರವಲ್ಲಭನ ಮನೆಯು ಈ ದಿನ ನಿಶ್ಚಯ ಮತ್ತು ಜನಶೂನ್ಯವಾಗಿರುವುದು. ಮನೆಯಲ್ಲಿದ್ದ ಸ್ವಲ್ಪ ಜನಗಳ ಸ್ವರವು ಕಡೆಡ ಪರಸ್ಪರ ಯಾರಿಗೂ ಕೇಳಬರುತ್ತಲಿಲ್ಲ. ಮನೆಯ ಸಿಂಹದ್ವಾರವು ತೆರೆಯಲ್ಪಟ್ಟಿದೆ. ಕಿಟಕಿಗಳು ಮಾತ್ರ ಎಲ್ಲಿಯೂ ಮುಚ್ಚಲ್ಪಟ್ಟು, ಮನೆಯಲ್ಲಿ ವಾಯುರೋಧವುಂಟಾಗಿದೆ. ಮನೆಯ ಬಾಗಿಲಲ್ಲಿ ಇಂಜನ ಮಾತ್ರ ಕುಳಿತು ಪಿಸಿಸಿನೆ ಮಾತನಾಡುತ್ತಲಿರುವರು. ಒಬ್ಬ

ಬ್ಯಾರು ಮಾತ್ರ ಬಿಸಲಿನೆ ತಾಪಕ್ಕೆ ಹಾಸಿಗೆಯ ಮೇಲೆ ಮಲಗಿ ಪ್ರಣಯಸಂಭಾಷಣೆಯನ್ನು ಮಾಡುತ್ತಿದ್ದರು. ಹಾಗೆಯೇ ಸ್ಪೃಲ್ಪು ಒಳಗೆ ಪ್ರವೇಶಮಾಡಿದಲ್ಲಿ ವಿಶಾಲವಾಗಿಯೂ ಎತ್ತರವಾಗಿಯೂ ಇರುವ ಹಜಾರ. ಹಜಾರದ ಬಲಗಡೆ ದಪ್ತರಖಾನೆ. ಅಲ್ಲಿ ಮುನಿಷಿಫ್ಯೂ ಕುಳಿತು ಲೀಬಿ ಪತ್ರಗಳನ್ನು ನೋಡುತ್ತಿರುವನು. ಹಜಾರದ ಎಡಗಡೆ ಒಂದು ಸುಸಚ್ಚಿ ತವಾದ ಕೆರಡಿಯಲ್ಲಿ ಹರವಲ್ಲಭಾಬುವು ಹಾಸಿಗೆಯ ಮೇಲೆ ಮಲಗಿದ್ದನು. ರಮೇಶಬಾಬುವಿನ ಮನೆಯಿಂದ ಒಂದಾಗಿನಿಂದಲೂ ಹರವಲ್ಲಭನ ಶರೀರದಲ್ಲಿ ಸ್ಪೃಸ್ಥಿತೆಯಿರಲಿಲ್ಲ. ಹರವಲ್ಲಭನಿಗೆ ದಿನೇದಿನೇ ಹೊಗವುವ್ಯಾಧಿಯಾಗುವುದರಲ್ಲಿದ್ದಿತು. ಡಾಕ್ಟರುಗಳ ಛೆವಣಿಗಳೂ, ನೈದ್ಯರ ಚಿಕಿತ್ಸೆಗಳೂ, ಎಲ್ಲವೂ ನಿಷ್ಪಲವಾಗಿ ಕಂಡುಬಂದುವು. ಡಾಕ್ಟರಿಗಾಗಿ ಸಾವಿರಾರು ರೂಪಾಯಿವೆಚ್ಚುವಾಗಿ ಹೊಡಿಯಿತು. ಒಟ್ಟೆ ಒಟ್ಟೆ ಛೆವಣಿಕ್ಕೇನೂ ಕೆರಡಿಯಿರಲಿಲ್ಲ. ಹೊಗಮಾತ್ರ ಹೆಚ್ಚುತ್ತಲಿತ್ತೇ ಹೊರತು ಕಡವೆಯಾಗುವ ಸಂಭವ ಕಂಡುಬರಲಿಲ್ಲ.

ಈ ಸಮಯಕ್ಕೆ ಸರಿಯಾಗಿ ರಮೇಶನು ಮತ್ತು ಜಂದ್ರನಾಥನು ಹರವಲ್ಲಭನ ಮನಿಗೆ ಒಂದು ಸೇರಿದರು. ಅಲ್ಲಿದ್ದ ಭೃತ್ಯನೊಬ್ಬನು ಇವರನ್ನು ದಿವಾನನ ಹತ್ತಿರಕ್ಕೆ ಕರೆದುಕೊಂಡು ಹೊಡಿಸು. ದಿವಾನನು ರಮೇಶನನ್ನು ಬಲುವಣಾಗಿದ್ದ ಕಾರಣ, ಅವನೊಡನೆ ಏನನ್ನೂ ಮಾತನಾಡಿದೇ, ಬಂದವರನ್ನು ಮನೆಯ ಯಜಮಾನನಾದ ಹರವಲ್ಲಭ ಬಾಬುವಿನ ಹತ್ತಿರ ಕರೆದುಕೊಂಡು ಹೊಡಿಸು. ಅಲ್ಲಿಗೆ ಹೊಗುತ್ತಿರುವಾಗ ಹರವಲ್ಲಭನಿಗೆ ಆಸ್ಪೃಸ್ಥಿವೆಂಬಾದು ಗೊತ್ತಾಯಿತು. ಮುಂದು ಇನರೂ ಹರವಲ್ಲಭನ ಕೆರಡಿಗೆ ಹೊಡಿಸು. ಆಗ ಯಜಮಾನನು ನಿದ್ರೆಹೊಗುತ್ತಲಿದ್ದನು. ಇಬ್ಬರು ಭೃತ್ಯರು ಅವನಿಗೆ ಗಾಳಿಹಾಕುತ್ತಿದ್ದರು. ಹರವಲ್ಲಭನು ರಾತ್ರಿಯಲ್ಲಿ ಹೊಗದಿಂದ ಹಿಡಿತನಾಗಿ ನಿದ್ರೆಯಿಲ್ಲದೆ ಈಗ ಮಾತ್ರ ಸ್ಪೃಲ್ಪು ನಿದ್ರೆಹೊಗುತ್ತಿದ್ದನು. ರಮೇಶನು ಅಲ್ಲಿಗೆ ಹೊಗಿ ಹೊಗಿಯ ಸಮಾಪದಲ್ಲಿ ಕುಳಿತುಕೊಂಡನು. ರೊಗಿಯ ಸ್ಥಿತಿಯನ್ನು ವಿಚಾರಮಾಡುತ್ತಾ ಕೇಲವು ಕಾಲ ಕಳೆದನು. ದಿವಾನನು ರಮೇಶನ ಅಪ್ಪಣಿಯನ್ನು ತೆಗೆದುಕೊಂಡು ತನ್ನ ಕೇಲಸಕ್ಕೆ ಹೊರಟುಹೊಡಿಸು.

ಒಂದರಿಂದ ಘಂಟೆಗಳ ತನಕ ಹರವಲ್ಲಭನು ನಿದ್ರೆಮಾಡಿದನಂತರ ಕಣ್ಣಿಬಿಟ್ಟಿನು. ಆಗ ಅವನ ಭೃತ್ಯರಲ್ಲಿಬ್ಬನು ನಂದನಪುರದ ರಮೇಶಬಾಬುವು ಬಂದಿರುವನೆಂದು ಅರುಹಿದನು. ಹರವಲ್ಲಭನಿಗೆ ರಮೇಶನ ಹೆಸರು ಕೇಳುತ್ತೇ ಪೂರ್ವಕಥೆಯು ಜಾಳ್ಳಪಕಕ್ಕೆ ಒಂದಿತು. ರಮೇಶನು ಬಂದಿರುವುದಕ್ಕೆ ಕಾರಣವನ್ನು ತಿಳಿದುಕೊಂಡನು. ಅನಂತರ ರಮೇಶನನ್ನು ಕುರಿತು—ಬಾಬು ! ನಿಮ್ಮ ಮನೆಯಿಂದ ನಾನು ಬಂದವನು ಹೊಗದಿಂದ ಹಾಸಿಗೆಕ್ಕಿ ಬಿದ್ದಿರುವೆನು.

ನನಗೆ ರೋಗವು ದಿನೇ ದಿನೇ ವೃದ್ಧಿಯಾಗುತ್ತಿರುವಂತಿದೆ. ನನಗೆ ಆರೋಗ್ಯವು ಉಂಟಾಗುವ ವರೆಗೂ ಯಾವ ಮಾತನ್ನೂ ಅಡುವುದಕ್ಕೆ ಆಗುವುದಿಲ್ಲ. ರೋಗ ವಾದರೋಗ ಪ್ರಬಲತರವಾದುದು, ಅದು ವಾಸಿಯಾಗುವುದಕ್ಕೆ ಬಹಳ ಕಾಲ ಚೀಕೆಂದು ವೈದ್ಯರೂ ಹೇಳುವರು. ನನಗೆ ಸ್ಪಿಲ್ಪ ಗುಣ ತೋರಿದರೂ ನಾನು ಮದುವೆಮಾಡುವುದರಲ್ಲಿ ಹಿಂದಿಗೆಯುವನಲ್ಲ. ಈಗ ಯಾವ ವಿಷಯವನ್ನು ಮಾತ ನಾಡುವುದಕ್ಕೂ ನನಗೆ ಶಕ್ತಿ ಸಾಲದುದಾಗಿದೆ, ಎಂದು ಹೇಳಿದನು.

ರಮೇಶನು ಹರವಲ್ಲಭನ ಮಾತನ್ನು ಕೇಳಿ,—ನಾನೂ ಈಗ ಯಾವ ಮಾತನ್ನೂ ಅಡುವುದಿಲ್ಲ. ನಿವೇ ಮದುವೆಯ ವಿಚಾರವನ್ನು ಎತ್ತಿದುದರಿಂದ ಹೇಳಬೇಕಾಗಿರುವುದು. ನನ್ನ ಮಗಳಿಗಾದರೋಗ ವಿವಾಹಕಾಲವು ಮಿಂದಿಗೆ ಇನ್ನೂ ಸಾವಕಾಶಮಾಡಲು ಆಗಲಾರದು, ಎಂದನು.

ಹರ—ವಿವಾಹವೇನೋ ನಿಶ್ಚಯವಾಗಿರುವುದಷ್ಟೆ. ನನಗೆ ಸ್ಪಿಲ್ಪ ಗುಣ ವಾದರೆ ಮುಹೂರ್ತವನ್ನು ನಿಶ್ಚಯಮಾಡಬಹುದು. ನಾನು ಹೊಸ ಡಾಕ್ಟರನ್ನು ಕರೆಯಿಸಿರುವೆನು. ಅವನು ಒಮ್ಮೆ ಛೈಷಧವನ್ನು ಕೊಡುತ್ತಲಿರುವನು. ತಾವು ಅವನನ್ನು ಕೇಳಿ ನನ್ನ ರೋಗವು ಯಾವಾಗ ವಾಸಿಯಾಗಬಹುದೆಂದು ವಿಚಾರಿಸೋಣವಾಗಲಿ.

ರಮೇಶ—(ಸ್ಪಿಲ್ಪ ನಕ್ಕು)—ಮುಖ್ಯವಾಗಿ ನಿಮಗೆ ಗುಣವಾಗಬೇಕೆಂಬುದೇ ನನ್ನ ಪರಮೇದೈಶ, ಮದುವೆ ಈಗ ಆಗದಿದ್ದರೂ, ಕೆಲವುಕಾಲವಾದ ಮೇಲಾದರೂ ಆಗಿಯೇ ಆಗುವುದು.

ಹರ—ಹಾಗಾದರೆ ತಾವು ವಿವಾಹವಿವಯದಲ್ಲಿ ಅಲೋಚಿಸತಕ್ಕ ಅವಶ್ಯಕವಿರುವುದಿಲ್ಲ—ಹೇಗಾದರೂ ನಿಮ್ಮ ಕಸ್ಯೇಯನ್ನು ನನ್ನ ಮಗನಿಗೆ ಕೆಡಿಟ್ಟು ವಿವಾಹವಾಗುವುದೇನೋ ನಿಜ. ಇನ್ನು ತಾವು ಆ ಅಲೋಚನೆಯನ್ನು ಬಿಡಿ.

ಹರವಲ್ಲಭನ ಮಾತನ್ನು ಕೇಳಿ ರಮೇಶನು ಮತ್ತೇ ನನ್ನೂ ಮಾತನಾಡದೇ ಹರವಲ್ಲಭನ ರೋಗದ ವಿವಯವಾಗಿ ಪ್ರಸ್ತಾಪಿಸುತ್ತಿದ್ದನು.

ಕ್ರಮವಾಗಿ ಸೂರ್ಯನ ತಾಪವು ಕಡೆಮೆಯಾಗುತ್ತು ಬಂದಿತು. ಮಂದ ಮಾರುತವು ಬೀಸಲಾರಂಭವಾಯಿತು. ಎಲ್ಲಿ ನೋಡಿದರೂ ಆನಂದವೇವೆಫಟ್ಟಿತು. ಪುಷ್ಟಗಳ ವಾಸನೆಯು ದಿಗಂತವನ್ನು ವಾಯಾಂಸಿ ಜನರನ್ನು ಸಂತೋಷಗೊಳಿಸಲಾರಂಭಿಸಿತು. ಸಂಧಾರ್ಯಕಾಲವಾದುದನ್ನು ನೋಡಿ, ಹರವಲ್ಲಭನು ರಮೇಶನನ್ನು ಕುರಿತು,—ಈ ರಾತ್ರಿಯಿದ್ದ ಭೋಜನಾದಿಗಳನ್ನು ತೀರಿಸಿಕೊಂಡು ಹೋಗ

ಬೇಕು, ಎಂದು ಹೇಳಿದನು. ರಮೇಶನು ಇದಾವುದನ್ನೂ ಸ್ವೀಕಾರಮಾಡೆಲ್ಲ. ಸ್ವಲ್ಪ ಕಾಲಾನಂತರ ರಮೇಶನು ಹರವಲ್ಲಭನಿಂದ ಅಪ್ಪಣಿ ತೆಗೆದುಕೊಂಡು ಚಂದ್ರನಾಥನೊಡನೆ ತನ್ನ ಉಂಟಿಗೆ ಹಿಂದಿರುಗಿದನು. ರಮೇಶನು ಹರವಲ್ಲಭನ ಮನಿಗೆ ಬಂದು ವಿವಾಹ ವಿಚಾರವಾಗಿ ಮಾತನಾಡಿದುದನ್ನು ನೋಡಿ, ಹರವಲ್ಲಭನ ಮಗನಾದಿಂದ ನಾರಾಯಣಿಗೆ ರಮೇಶನ ಮಗಳಾದ ಶೋಭನೆಯನ್ನು ಕೊಟ್ಟು ವಿವಾಹವು ಬಳೆಯುವುದೆಂದು ಜನಗಳಲ್ಲಿ ವಾರ್ತೆಯು ಹರಡಿಕೊಳ್ಳುತ್ತಿದ್ದು.

ಹನ್ನೊಂದನೆಯ ಪರಿಷ್ಫೇದ

ಕ್ರಮವಾಗಿ ವಿವಾಹದ ಸಂಗತಿಯು ಉವೇಂದ್ರನಾರಾಯಣಿಗೆ ಗೊತ್ತಾಯಿತು. ಅವನ ಬಂಧು ಮಿಶ್ರಪ್ರೇಲಿರಿಗೂ ಗೊತ್ತಾಯಿತು. ಇಪ್ಪತ್ತೇನೇ ಎಲ್ಲರೂ ಅನಂದಸಾಗರದಲ್ಲಿ ತೇಲಿ ಮುಳುಗಲಾರಂಭಿಸಿದರು. ಅನೇಕ ಜನ ಸ್ವೇಹಿತರು ತಮ್ಮ ಸಂತೋಷಾತ್ಮಕಯವನ್ನು ತಿಳಿಯವಡಿಸುವುದಕ್ಕೆ ಸ್ವರ ಉವೇಂದ್ರನಾರಾಯಣನ ಬಳಿಗೆ ಬರುವುದಕ್ಕೆ ಆರಂಭಮಾಡಿದರು. ಸ್ವೇಹಿತರಲ್ಲಿಬಬ್ಬನು ಉವೇಂದ್ರನನ್ನು ಕುರಿತು—ಮಿಶ್ರನೇ! ಸಿನಗೊಬ್ಬ ಒಳೆಯ ಹೆಂಡಿತ ಸಿಕ್ಕಿದ ಹಾಗಾಯಿತು. ಮುಂದೆ ಸಂಸಾರಸುಖದಲ್ಲಿ ಮಗ್ನಾಗಿ ನಮೈಲ್ಲಿರನ್ನೂ ಮರಿತು ಬಿಡುವೇ. ಸನ್ಮಾಲ್ಲಿ ವಿಶ್ವಾಸವೂ ಕಡೆಮೆಯಾಗಿ ಹೋಗುವುದು. ಆದರೂ ಚಿಂತೆಯಿಲ್ಲ. ನೀನು ಯಾವಾಗಲೂ ಸುಖವಾಗಿರುವುದೇ ನಮಗೆ ಮುಖ್ಯವಾಗಿ ಬೇಕಾದುದು, ಎಂದು ಪರಿಹಾಸಮಾಡಿದನು. ಯಾವ ಸ್ವೇಹಿತನ ಬಾಯಲ್ಲಿ ನೋಡಿದರೂ ಮದುವೆಯ ಮಾತು. ಶೋಭನೆಯ ಸೂಂದರ್ಯವಣಿನೇ. ಇದನ್ನು ಕೇಳಿದಾಗಲೇಲ್ಲ ಉವೇಂದ್ರನ ಅನಂದಕ್ಕೆ ಪಾರವೇ ಇರುತ್ತಿರಲ್ಲ. ಇಂತಹ ಅನಂದಮಧ್ಯದಲ್ಲಿ ಸುಧಾಪಾನವಿಲ್ಲದ ಹೇಳಿ ಅನಂದವು ಪೂರ್ಣತೆಯನ್ನು ಹೊಂದಲಾರದೆಂದೆಂಬಿ, ಉವೇಂದ್ರನು ಸುರೆಯನ್ನು ತರಲು ಬೃತ್ಯರಿಗೆ ಅಪ್ಪಣಿಯನ್ನು ಮಾಡಿದನು. ಸುರೆಯು ಕೊಡುಕೊಡುಗಳಲ್ಲಿ ಬರಲಾರಂಭಿಸಿತು. ಅಲ್ಲಿದ್ದವರೆಲ್ಲರೂ ಸಿದ್ಧರಾದರು. ಕೊಡುಗಳಲ್ಲಿದ್ದ ಸುರೆಯು ಸಣ್ಣಪಾತ್ರಗಳಲ್ಲಿಧು ಕ್ರಮವಾಗಿ ಜನಗಳ ಉದರವನ್ನು ಪ್ರವೇಶಮಾಡಿತು. ಸ್ವಲ್ಪ ಕಾಲದಲ್ಲಿಯೇ ಜನಗಳೆಲ್ಲರೂ ಕಂಠಪೂರ್ಣ ಯಾಗಿ ವಾನಮಾಡಿ ಬ್ರಹ್ಮಸಾಕ್ಷಾತ್ವಾರವನ್ನಿಂದಿರುನೋಡುತ್ತಿದ್ದರು. ಉವೇಂದ್ರನಾರಾಯಣನು ಕೊಡುಗಳಿಂತು ಗೊತ್ತು ಗುರಿಯಿಲ್ಲದೆ ಕುಡಿದನು. ಬೇಕು ಬೇಕಾದಸ್ವರ್ಪ ಕುಡಿಯುವುದಕ್ಕೆ ಯಾರ ಅಡ್ಡಿಯೇನೂ ಇರಲಿಲ್ಲ. ವಿಶೇಷವಾಗಿ ಕುಡಿದುದರಿಂದ ಉವೇಂದ್ರನಿಗೆ ಮದವೇರಿತು. ಎಲ್ಲರೂ ಮತ್ತು ರಾಗಿ ಹುಜ್ಜು ಹುಜ್ಜುಗಿ ಕುಟೀಯುತ್ತಿರುವರು. ಕೆಲವರು ಹಾಡು ಹೇಳತೊಡಿಗಿದರು. ಮತ್ತೆ ಕೆಲವರು ಅಸ್ವಷ್ಟ

ವಾಗಿ ಮಾತನಾಡುತಲಿರುವರು. ಒಬ್ಬರಿಗೊಬ್ಬಿರು ಹೊಡಿದಾಡುವುದಕ್ಕೆ ಪ್ರಾರಂಭ ಮಾಡಿದರು. ಇನ್ನು ಕೆಲವರು ಅಲ್ಲಲ್ಲಿ ಬಿದ್ದ ಮತ್ತೆ ಏಳಲು ಯತ್ತು ನಾಡುತ ಲಿರುವರು. ಈ ಸಮಾಜವು ನೋಟಕರಿಗೆ ಬಹಳ ವಿಚಿತ್ರವಾಗಿ ಕಂಡು ಬರುತ ಲಿದ್ದಿತು. ಪ್ರಪಂಚದಲ್ಲಿನ ಅವ್ಯವಸ್ಥೆ ಯೆಲ್ಲವನ್ನೂ ಏಕತ್ರ ಸೇರಿಸಿದರೆ ಯಾವ ರೀತಿಯಾಗಿ ಕಂಡು ಬರುವುದೋ, ಈ ಸಮಾಜವೂ ಅದೇ ರೀತಿಯಲ್ಲಿದ್ದಿತು. ಈ ವೈಭವದ ಮಧ್ಯದಲ್ಲಿ ಉಪೇಂದ್ರಸ್ವಿಗೆ ಶೋಭನೆಯ ರೂಪರೇಖಾಲಾವಣ್ಯಗಳು ಜಾಳಿ ಪಕಕ್ಕೆ ಬಂದುವು. ಎಲ್ಲ ಕೆಲಸಗಳಲ್ಲಿಯೂ ತನಗೆ ಸಹಾಯನಾದ ರಾಧಾ ನಾಥನು ಇಂತಹ ಸಂದರ್ಭದಲ್ಲಿ ಹತ್ತಿರ ಇಲ್ಲದಿರುವುದನ್ನು ನೋಡಿ, ಉಪೇಂದ್ರನು ರಾಧಾನಾಥನಿಗೆ ಹೇಳಿ ಕಳುಹಿಸಿದನು. ಕೂಡಲೇ ರಾಧಾನಾಥನು ಬಂದನು. ಎಲ್ಲರೂ ಸುರಾದೇವಿಯನ್ನು ಅರ್ಚನೆ ಮಾಡುತಲಿದ್ದ ದನ್ನು ನೋಡಿ ತಾನೂ ಪೂಜಿಗೆ ಸನ್ನಿಧಿನಾದನು. ಪೂಜಾದ್ವಾರ್ಯಗಳು ಸಿದ್ಧವಾದುವು. ಮತ್ತೆ ಉಪೇಂದ್ರನು ಮಿಶ್ರನಾದ ರಾಧಾನಾಥನೆಡನೆ ಮನದಣಿಯಿ ದೇವತಾರಾಧನೆಯನ್ನು ಮಾಡಿದನು. ಪೂಜಾಫಲವು ಸಿದ್ಧಿ ಸಿದ್ಧಿ ದೇವತೆಯು ಪ್ರಸನ್ನಿಯಾದಳು. ಇಬ್ಬರೂ ಸುರಾಪಾನದಿಂದ ಮತ್ತು ರಾಗಿ ಮನಬಂದಂತೆ ಕುಣಿದಾಡಲಾರಂಭಿಸಿದರು.

ಈ ದಿನ ಉಪೇಂದ್ರನ ಸಂತೋಷಕ್ಕೆ ಪಾರವೇ ಇರಲಿಲ್ಲ. ಸಂತೋಷವು ಅವನ ಸಣ್ಣ ಹೃದಯದಲ್ಲಿ ಅಡಗಿರಲಾರದೇ ಹೊರಗೆ ಉಕ್ಕೆ ಬರುತಲಿದ್ದಿತು. ಹೆಚ್ಚಾಗಿ ಸಮುದ್ರವು ಹೇಗೆ ಉಕ್ಕು ಪುಡೋ, ಹಾಗೆಯೇ ಇವನ ಸಂತೋಷವೂ ಉಕ್ಕು ತಲತ್ತಿಂದು ಹೇಳುವುದಾದರೆ, ಆ ಸಂತೋಷಕ್ಕೆ ನೈಸಿತೆಯನ್ನು ಒಟ್ಟಮಾಡಿದಂತಾಗುವುದು ಅನಿರ್ವಚನೀಯವಾದ ಇಂತಹ ಸಂತೋಷವನ್ನು ಅನುಭವಿಸುವ ಪ್ರಣಾತ್ಮಕಾರಾದರೂ ಇದರೆ, ಅಂತಹವರಿಗೆ ಮಾತ್ರವೇ, ಉಪೇಂದ್ರನು ಎಷ್ಟು ಮಟ್ಟಿಗೆ ಸಂತೋಷವಕ್ಕಿರಬಹುದೆಂಬುದು ಗೊತ್ತಾಗಬಹುದು. ಕೇವಲ ಗ್ರಂಥಕರ್ತರ ರಚನಾಕಾಶಲದಿಂದ ಉಪೇಂದ್ರನ ಸಂತೋಷವು ವರ್ಣಸಲಸದಳವು.

ರಾಧಾನಾಥನು ಉಪೇಂದ್ರನಿಗೆ ಮದುವೆಯೆಂದು ತಿಳಿದಿದ್ದನು. ಅದಕ್ಕಾಗಿಯೇ ಉಪೇಂದ್ರನು ಆನಂದವರವಶನಾಗಿ ಇಷ್ಟೆಲಾಲ್ಲ ನಡೆಯಿಸುತ್ತಿರುವನೆಂದು ತಿಳಿದು, ಉಪೇಂದ್ರನನ್ನು ಕುರಿತು—ಉಪೇಂ ! ಎಷ್ಟು ಕುಡಿದರೂ ತೃಪ್ತಿಯೇ ಆಗುವುದಿಲ್ಲ. ನನಗೆ ಮತ್ತು ಮತ್ತು ಮಧ್ಯವನ್ನು ಕೊಡು; ಇದು ಸಂತೋಷದ ದಿನ. ನಾವೆಲ್ಲರೂ ಸಂತೋಷವಾಗಿರಬೇಕು. ಅಣ್ಣ ! ನಿನಗೆ ಇನ್ನು ಮದುವೆಯಾಗದೆ ಎಷ್ಟು ಕಷ್ಟಪಡುತಲಿರುವೆ ! ನೀನು ಕಷ್ಟಪಡುವುದಾದರೆ ನಮ್ಮೆಲ್ಲಿರಿಗೂ ಬಹು

ಸಂಕಟವಾಗುವುದು. ಉಪೇ! ಮತ್ತೊಂದು ಲೋಟ ಮದ್ಯವನ್ನು ಕೊಡು. ಎನ್ನು ಕುಡಿದರೂ ಇನ್ನೂ ಕುಡಿಯಬೇಕೆಂದು ಮನವು ಬಯಸುವುದು, ಎಂದನು.

ಉಪೇಂದ್ರ—ರೇಧೋ! ನನಗೆ ಬೇಕಾದಷ್ಟು ಹಣವಿರುವುದು. ದಾಸ ದಾಸಿಯರಿಗೇನೂ ಕೊರತೆಯಿಲ್ಲ. ನೀನು ಬೇಕಾದಷ್ಟು ಮದ್ಯವನ್ನು ಕುಡಿ. ಮುಖ್ಯವಾಗಿ ನೀನು ಸಂತೋಷದಿಂದಿರುವುದೇ ನನಗೆ ಬೇಕಾದುದು. ನೀನು ವ್ಯಸನಪಟ್ಟು ಕೊಂಡರೆ ನನ್ನ ಪ್ರಾಣವೇ ಹೋದಂತಾಗುವುದು. ನನ್ನ ಮದು ವೇಯ ವಿಷಯ ಹಾಗಿರಲಿ. ನೀನು ಮದ್ಯವನ್ನು ಕುಡಿ.

ರಾಧಾ—ಉಪೇ! ಮದ್ಯಕ್ಕೇನೋ ಕಮ್ಮಿಯಿಲ್ಲ. ನಾವುಗಳಾರಿ ಹಿಂಜರಿಯುವ ಹಾಗಿಲ್ಲ. ನೀನು ಹೇಳಿದರೂ ಸರಿ, ಹೇಳಿದ್ದರೂ ಸರಿ. ನಾವೇನೋ ಸುರೆಯನ್ನು ಕುಡಿದೇ ಕುಡಿಯುವೇ. ಆ ವಿಷಯ ವಂತಿರಲಿ. ನಿನಗೆ ಮದುವೇ ಯಾವಾಗ?

ಉಪೇಂದ್ರ—ರೇಧೋ! ನೀನು ಚೆನ್ನಾಗಿ ಕುಡಿದುಬಿಟ್ಟು ಮತ್ತುನಾಗಿ ಸಂತೋಷವಾಗಿರುವೆ. ನನ್ನನ್ನ ಹಾಸ್ಯಮಾಡುವುದಕ್ಕೆ ಒಳ್ಳೆಯ ಸಮಯ ವನ್ನು ಹುಡುಕಿದೆ. ನನ್ನ ವ್ಯಸನ ನನಗೆ. ನನ್ನ ಅವಸ್ಥೆಯು ಯಾರಿಗೆ ತಾನೇ ಗೊತ್ತಾದಿತ್ತು?

ರಾಧಾ—ಅಂತಹುದು ನಿನಗೇನು ತಾನೇ ಬಂದಿರುವುದು? ನಿನಗೆ ವ್ಯಸನವೇ! ಹಾತ್ತುಪ್ಪು ಮದ್ಯವನ್ನು ಕುಡಿ. ವ್ಯಸನವೆಲ್ಲವೂ ಎಲ್ಲಿಯೋ ಓಡಿ ಹೋಗುವುದು. ನಾನಿರುವಾಗ ನಿನಗೆ ವ್ಯಸನವೆಂದರೇನು?

ಉಪೇಂದ್ರ—ಆಕಂತ ಪೂರ್ತಿಯಾಗಿ ಕುಡಿದಿರುವೆನು. ಅದರಲ್ಲೇನೂ ಉಳಿದಿಲ್ಲ.

ರಾಧಾ—ಇಲ್ಲ, ನೀನು ಹಾಗೆ ಕುಡಿದಿದ್ದರೆ ವ್ಯಸನವೆಲ್ಲ ಬರುತ್ತಿತ್ತು? ನೀನು ಖಂಡಿತವಾಗಿರುತ್ತಾ ಕುಡಿಯಲ್ಲ. ನಡೆ, ಮನಃಪೂರ್ತಿಯಾಗಿ ಕುಡಿದು ಬಿಡೋಣ.

ಎಂದು ಇಬ್ಬರೂ ಮತ್ತೆ ಕುಡಿಯಲು ಮೊದಲು ಮಾಡಿದರು. ಸುರೆಯು ಇವರ ಅತ್ಯಾಚಾರವನ್ನು ಎನ್ನುತ್ತಾನೇ ಸಹಿಸಿಯಾಳು? ಇವರಿಬ್ಬರಿಗೂ ಮದವೇ ರಿತು, ಜಾಗ್ನಾನವು ತಪ್ಪುತ್ತಾ ಬಂದಿತು. ಬಾಯಲ್ಲಿ ಗೊತ್ತು ಗುರಿಯಿಲ್ಲದ ಮಾತುಗಳು ಅಸ್ವಸ್ಯವಾಗಿ ಹೊರಡಲಾರಂಭವಾಯಿತು. ರಾಧಾನಾಥನು ಉಪೇಂದ್ರನನ್ನು ಹೋಡಿ-ಅಯಾಃ ಮಿಶ್ರನೇ! ಮನೆಯಲ್ಲಿ ಖಂಡಿತವಾಗಿಯೂ ಮುದುಕರಿಕೊಡು.

ಅವರಿದ್ದರೆ ನಮ್ಮ ಸುಖಕ್ಕೆ ಬಹಳ ಕುಂದಕ. ನಾವು ಮಾಡುವ ಕೆಲಸಗಳು ಅವರಿಗೆ ಸರಿಬೇಳದೆ, ನಮ್ಮನ್ನು ಪಡೇಪಡೇ ಮುಳ್ಳಿನಂತೆ ಚುಚ್ಚುತ್ತೆ ಲಿರುವರು. ಇದೂ ಅಲ್ಲದೆ ಹೊಕಾಸುಗಳನ್ನು ನಮ್ಮ ಸ್ವಾಧೀನಮಾಡುವುದಿಲ್ಲ. ನಾವು ಯೋವನದಲ್ಲಿ ಸುಖಪಡೆದಿದ್ದರೆ ನುತ್ತಾವಾಗ ಸುಖಪಡಲಾದೀತು? ಈಗ ನೇರೆಡು, ನಮ್ಮ ಹತ್ತಿರವೇ ಬೇಕಾದ ಹಾಗೆ ದುಡ್ಡಿದರೆ, ಇನ್ನೆಷ್ಟು ಮದ್ಯವನ್ನು ತಾನೆ ಕುಡಿಯಲಾರದವರಾಗಿದೆವು. ನಾವು ಇನ್ನು ಸ್ವೇಚ್ಛಾವಿಹಾರ ಮಾಡುತ್ತಿದ್ದರೂ, ಆ ಹಾಳು ವುದುಕರಿರುವುದರಿಂದ ನಮಗೆ ಯಾವುದೂ ತೃಪ್ತಿಕರವಾಗಿಯೇ ಕಾಣುವುದಿಲ್ಲ, ಎಂದನು.

ಹೀಗೆಂದು ಮನಬಂದಂತೆ ಮಾತನಾಡುತ್ತಾ, ರಾಧಾನಾಥನೂ, ಉಪೇಂದ್ರನೂ ಉದ್ದ್ಯಾನದಲ್ಲಿ ಅತ್ಯಿತ್ತೆ ತಿರುಗಾಡಲಾರಂಭಿಸಿದರು. ಬಂದಿದ್ದವರೆಲ್ಲರೂ ಸುರಾವಾನ ಮತ್ತು ದಾಗಿ ತಂತನ್ನ ಸಿರಿಯರೊಡನೆ ಸರಸ ಸಲಾಹಗಳನ್ನು ಮಾಡುತ್ತಾ ಯಥಾ ಯಥಾ ತೆರಳಿದರು.

ಹನ್ನೆರಡನೆಯ ಪರಿಚೇಷ್ಟೆ

ಇಂದು ವೈಶಾಖಮಾಸದ ಪೂರ್ಣಿಮೆ. ಆಕಾಶದಲ್ಲಿ ಪೂರ್ಣಾಚಂದ್ರನು ತನ್ನ ಶೋಽದಶಕಲಾಪೂರ್ಣವಾದ ಸೌಂದರ್ಯದಿಂದ ಪ್ರಧಾನಿಯನ್ನು ಮುಗ್ಧ ವಾಗಿ ಮಾಡುತ್ತ ಲಿರುವನು. ವೃಕ್ಷಗಳ ನವಪಲ್ಲವಗಳು ಆ ಸೌಂದರ್ಯವನ್ನು ಹೃದಯದಲ್ಲಿ ಧಾರಣ ಮಾಡಿ ಆನಂದದಿಂದ ಧಳಧಳಿಸುತ್ತಿರುವು. ಕೆಲವು ಹೊೇ, ಹೊೇ ಶಬ್ದವನ್ನು ಮಾಡುತ್ತಾ ನಗುತಲಿರುವು. ವಂತ್ತೆ ಕೆಲವು ಕೃತಪೂಜೆಯನ್ನು ಹಾಕಿಕೊಂಡು ನರತನಮಾಡುವಂತೆ ಕಾಣಿಸಿಕೊಳ್ಳುತ್ತಿದ್ದುವು. ಆಹಾ! ತಡೆಯಿಲ್ಲದೆ ಪ್ರಸರಿಸಿರುವ ಚಂದ್ರಿಕೆಯು ಎಷ್ಟು ಮಧುರವಾಗಿಯೂ ಎಷ್ಟು ನುಸೋಽಹರವಾಗಿಯೂ ಇರುವುದು! ಎಲ್ಲಿ ಎಲ್ಲರೂ ಆನೋದದಲ್ಲಿ ಮೈಮಾರೆತು ತಪ್ಪು ಹಜ್ಜೆಗಳನ್ನಿಡುತ್ತಾ ಸಂಚರಿ ಸುತ್ತುಲಿರುವರೋ, ಅಲ್ಲಿ ಅತಿ ಚಂಚಲ ಸ್ವಭಾವಪ್ರಳ್ಳೆ ವಾಯುವು ಸಮ್ಮುಖಿಯನ್ನು ದೆಂದರೇನು? ವಾಯುವು ಕೂಡ ಮತ್ತು ರಂತೆ ಮಾಡಿಸಿ ಕಲ ಮಧುರವಾದ ಧ್ವನಿಯನ್ನು ಮಾಡುತ್ತಾ, ಗಿಡ ಮರಗಳಲ್ಲಿ ಎಡವಿ, ಕಲ್ಲು ಗುಂಡ್ಲುಗಳಲ್ಲಿ ಮುಗ್ಗಿರಸಿ, ಒನಗಳ ಮೇಲೆ ಬಿದ್ದು ಏಳಿತ್ತಾ ಎಲ್ಲಿಯೋ ಓಡಿಹೋಗುತ್ತಲಿದ್ದಿತು. ಅಲ್ಲಲ್ಲಿ ವಾತಪ್ರೋತಗಳು ನವಪಲ್ಲವಗಳ ಮೇಲೆ ಬೀಳುತ್ತಲೂ, ಹಚ್ಚುಗಿರುವ ಹೆಲ್ಲುಗಳ ಮೇಲೆ ಹೊರಳಾಡುತ್ತಲೂ, ಕಾಲವನ್ನು ಕಳೆಯುತ್ತಿದ್ದುವು. ಮಲ್ಲಿಗೆಯು ಸಂಧಾರಿ ಕಾಲದಲ್ಲಿ ಮನೆಗೆ ಬಂದ ವಾಯುವನ್ನು ಅನುರಾಗದಿಂದ ಸತ್ಯರಿಸಿ, ಅವನ ಅಂ

ಗಂಗಳಿಗೆಲ್ಲಾ ಗಂಧಲೇಪನ ಮಾಡಿದಳು. ಅವನ ಚರಣವ್ಯಾಂತದಲ್ಲಿ ಹೊಗ ಇನ್ನು ಚೆಲ್ಲಿದಳು. ಅವನೊಡನೆ ವುತ್ತೆ ಮತ್ತೆ ವಿಹರಿಸಿ ಸೋತುಹೊದಳು. ಕಾಮಿನಿಯರು ಪುರುಷರಿಗಾಗಿ ಏನೇನನ್ನು ಸಮರ್ಪಿಸಬೇಕೆಂದು ಉತ್ಸಾಹವರ ರಾಗುವರೋ, ಅದೆಲ್ಲವನ್ನೂ ಕೊಟ್ಟುದಾಯಿತು. ಆದರೆ ನಿನ್ನು ರನಾದ ಮಾರುತನು ಅವಳಲ್ಲಿ ಕ್ಷಣಕಾಲವೂ ನಿಲ್ಲದೇ ಒಂದು ಮಾತನ್ನೂ ಆಡದೆ ಹೊರಟೀ ಹೊದನು. ಮಲ್ಲಿಗೆಯು ಎಷ್ಟೋ ಕರೆದಳು, ಎಷ್ಟೋ ಮಧುರವಾಗಿ ನಕ್ಕಳು, ಎಷ್ಟೋ ವಿನಯದಿಂದ ಅಂಗಲಾಚಿ ಬೇಡಿಕೊಂಡಳು. ಆದರೂ ವಾಯುವಿಗಿದಯವೇ ಬರಲಿಲ್ಲ. ವಾಯುವಾದರೋ, ಸಂಪಗೆಯ ಸುವರ್ಚಾಳ್ಯೆಯನ್ನು ನೋಡಿ, ರೂಪದಲ್ಲಿ ಮುಗ್ಧನಾಗಿ, ಆಕೆಯಿದ್ದೆಡಿಗೆ ಮೆಲ್ಲ ಮೆಲ್ಲನೆ ಹೊದನು. ಅಲ್ಲಿ ಪ್ರೇಮದಿಂದ ಸಂಪಗೆಯನ್ನು ಮುತ್ತಿಟ್ಟು ಕೊಂಡಣು. ವಾಯುವಿನ ಚುಂಬನ ಮಾತ್ರದಿಂದಲೇ ಸಂಪಗೆಯು ಚಕ್ಷಿತಳಾದಳು. ಆದರೆ ಮಲ್ಲಿಗೆಯಂತೆ ತನ್ನ ಸರ್ವಸ್ವವನ್ನೂ ವಾಯುವಿನ ವಾದತಳದಲ್ಲಿ ಸಮರ್ಪಣೆಮಾಡಲಿಲ್ಲ. ವಾಯುವು ಒಬ್ಬ ರಸಿಕನಾದ ನಾಯಕನು. ತನ್ನ ಅಂಗಾಂಗಗಳಲ್ಲಿಯೂ ಸುಗುಂಧವು ಲೇ ಪಿತಾಗಿರುವದನ್ನು ಮತ್ತೊಬ್ಬು ನಾಯಿಕೆಯು ಕಂಡರೆ ಬಹುಪ್ರಮಾದವುಂಟಾಗುವದೆಂಬ ಭಯದಿಂದ ಬೇಗ ಬೇಗನೆ ನಿಮ್ಮಲೋದಕವುಳ್ಳ ಸರೋವರಗಳಲ್ಲಿ ಪ್ರವೇಶಿಸಿ ವಿಧಿ ವಿಧವಾಗಿ ವಿಹಾರ ಮಾಡಲು ಹೊರಟೀ ಹೊದನು.

ಪೂರ್ಣಮಾ ಪೂರ್ಣಾಚಂದ್ರನು ತನ್ನ ಪೂರ್ಣವಾದ ಕಳೆಗಳಿಂದ ಭೂಭಾಗ ವನ್ನು ಪೂರ್ಣಮಾಡುತ್ತಿರಲು, ನುಂಡಮಾರುತದಿಂದ ಆಂದೋಳಿತವಾದ ವೈಕ್ಯಗಳ ಶಾಖೆಯಲ್ಲಿ ಕೋಗಿಲೆಯೊಂದು ಕುಳಿತು “ಕುಹೂ” ಎಂದು ಧ್ವನಿಮಾಡುತ್ತಿತ್ತು. ಕೋಗಿಲೆಯು ಏಕಾಕಿಯಾಗಿ ಕುಳಿತು ಏತಕ್ಕೂ ಹಾಗೆ ಧ್ವನಿಮಾಡುತ್ತಿತ್ತೋ, ಅದನ್ನು ನಾವು ಅರಿಯೆವು. ಕೋಗಿಲೆಯಾದರೋ “ಕುಹೂ” “ಕುಹೂ” ಎಂದು ಕೂಗೇ ಕೂಗುವುದು, ಒಂದಾವೃತ್ತಿ, ಎರಡಾವೃತ್ತಿ, ಮೂರಾವೃತ್ತಿ ಕೂಗಿಕೊಂಡಿತು. ನಿಶ್ಚಯಾಗಿದ್ದ ಆ ರಾತ್ರಿಯಲ್ಲಿ, ಕೋಗಿಲೆಯ ಕಂಠಸ್ಪರವು ಆಕಾಶವನ್ನು ಬೇದಿಸಿಕೊಂಡು ಎಲ್ಲೆಲ್ಲಿಯೂ ವ್ಯಾಪಿಸಿತು. ಆ ಧ್ವನಿಯು ವಾಯುವಿನಲ್ಲಿ ಎಲ್ಲಿಯ ಪರೆಗೂ ವ್ಯಾಪನಶೀಲವಾಗಿದ್ದಿತೋ, ಅಲ್ಲಿಯ ವರಗೂ ಇದ್ದ ಜನಗಳ ಅಂತರಂಗದಲ್ಲಿ ಎಂತಹ ಭಾವವು ಆವಿಭಾವಿಸಿತೆಂಬು ದನ್ನು ತಿಳಿದು ಹೇಳುವುದಕ್ಕಾಗುವಿದಿಲ್ಲ. ರಸಮಯವಾದ ಸಮಯದಲ್ಲಿ ತನ್ನ ಪೂರ್ಣಕಾಂತನನ್ನು ಗಲಿದ ರಮಣೀಮಾಣಿಯು ವಿರಹವೇದನೆಯಿಂದ ನಿದ್ರೆಬಾರದೆ ಹಾಸಿಗೆಯಲ್ಲಿ ಹೀಗೆ ಹಾಗೆ ಹೊರಳಾಡುತ್ತಿರುವಾಗ ಕೋಕಿಲೆಯ ಕಂಠಸ್ಪರವು ಅವಳ ಹೃದಯದಲ್ಲಿಯಾವ ಭಾವವನ್ನು ಉದ್ದೇಶಿಸುವುದೋ, ಅದನ್ನು ಯಾರು ಬಲ್ಲರು? ನಾಸಕ ಸಚ್ಚಿಕೆಯರು ಸಾಯಂಕಾಲದ ಗೃಹಕೃತ್ಯಗಳನ್ನೇ ಲಾಲ ಮುಗಿಸಿ

ಕೊಂಡು ತಲೆಬಾಗಿಲಿನಲ್ಲಿ ನಿಂತು ಪ್ರತಿಕ್ಷೇಣವೂ ಸ್ತ್ರಿಯನ ನಿರೀಕ್ಷಣೆಯಲ್ಲಿ “ಸ್ತ್ರಿಯನು ಇನ್ನೂ ಬರಲಿಲ್ಲವಲ್ಲ. ಸಾವಕಾಶವಾದರೆ ಈ ಪ್ರಾಣವು ಹೇಗೆ ತಾನೆ ಉಳಿದೀತು” ಎಂದು ತತ್ತ್ವರಪಡುತ್ತಿರುವಾಗ, ಕುಹೂ ಶಬ್ದವು ಕಿವಿಯಲ್ಲಿ ಬಿದ್ದರೆ, ಅವರ ಪ್ರೇಮತಂತ್ರಿಯು ಎಷ್ಟು ವೇಗವಾಗಿ ಕಂಪಿತವಾಗುವುದೋ ಅದನ್ನು ಯಾರು ಬಲ್ಲರು? ಸ್ವಾಸ್ಥ್ಯಾಯ ದೀರ್ಘಕಾಲ ದೇಶಾಂತರಗಮನಮಾಡಿರುವನೆಂದು ಆಹಾರವಿಹಾರಗಳಲ್ಲಿ ಮನವೋಡಂಬಡದೆ ಪ್ರೋತ್ಸಿತ ಭತ್ತ್ವಕೆಯು, ಮಲಿನಾಂಬರ ಧಾರಣೆಯಾಗಿ ಕೈಯಲ್ಲಿ ತಲೆಯನ್ನಿಟ್ಟು ಅನ್ಯಮನಸ್ಕಾಗಿ ಕುಳಿತ್ತಿರುವಾಗ, ಕೊಇಗಿಲೆಯು ಮನಗರಗುವಂತೆ ಪಂಚಮವನ್ನು ಗಾನಮಾಡುವುದಾದರೆ, “ಉಸಾ” ಎಂದು ದೀರ್ಘನಿಶ್ಚಾಪಸವನ್ನು ಬಿಡುವ ಅವಳ ಶೂನ್ಯಾಂತರಂಗದಲ್ಲಿ ಹುಟ್ಟುವ ಅನಿವಾರ್ಯಚಿಂತೆಯಾದ ಭಾವವನ್ನು ಯಾರು ಉಹಿಸಬಲ್ಲರು? ಇದಾವುದೂ ನಮಗೆ ಗೊತ್ತಾಗುವುದಿಲ್ಲ. ಹುಟ್ಟಿದ ಮೊದಲು ಸ್ತ್ರೇತ್ವತ್ವಿಯ ವರೆಗೂ, ಯಾವ ನಮ್ಮಹೃದಯವು ಮರುಭೂತಿಯಾಗಿ ಪರಿಣಮಿಸಿತೋ, ಅಂತಹ ಹೃದಯದಲ್ಲಿ ಭಾವಾವಿಭಾವವ ವೇಂದರೇನು? ಲೋಕದೊಳಗೆ ಸಹಾನುಭೂತಿಯಳ್ಳಿವ ರಾಧಾರೂ ನಮ್ಮಸ್ತ್ರೀಪುರುಷವಾತಕರಲ್ಲಿರುವುದಾದರೆ, ಅಂತಹವರನ್ನು ವಿನಯದೊಡನೆ ಕೇಳಿಕೊಳ್ಳುವೆವೆ. ಕುಹೂ ಧ್ವನಿಯಿಂದ ಎಂತಹ ಭಾವಾವಿಭಾವವ ವಾಗುವುದೋ ಅದನ್ನು ಅವರೇ ತಂತಮ್ಮಲ್ಲಿ ತಿಳಿದುಕೊಳ್ಳಬಹುದು.

ಹಾಸ್ಯಮಯಿಯಾದ ಪ್ರಕೃತಿಯ ಇಂತಹ ಮನೋಮುಗ್ಧಕರವಾದ ಸೌಂದರ್ಯವನ್ನು ಸೋಽಂದೆಲೋಕೋಸುಗ, ಉಪೇಂದ್ರನೂ ರಾಧಾನಾಭನೂ ಈರಮಣೀಯವಾದ ಉದ್ದಾರ್ಥದ ಕಡೆ ಬರಬೇಕಂದು ಬಂದವರಲ್ಲ. ಮೂರು ಲೋಕವನ್ನೂ ಪದತಲದಲ್ಲಿಟ್ಟುಕೊಳ್ಳುವ ಶಕ್ತಿಯಳ್ಳಿ ಆ ಸುರಾದೇವಿಯ ಪ್ರಭಾವದಿಂದಲೇ ಅವರು ಇತ್ತು ಕಡೆ ಹೊರಟು ಬಂದುದು. ಬಂದವರು ಉದ್ದಾರದಲ್ಲಿ ಸರೋವರದ ಒಳ ಇದ್ದ ಒಂದು ಶಿಲಾಸನದ ನೇಲಿ ಕುಳಿತುಕೊಂಡರು. ಶಿಲಾಸನದ ನಾಲ್ಕು ವಕ್ಕುದಲ್ಲಿಯೂ ವಕುಳವೃತ್ತೆಗಳೂ, ವಕುಳಪುಷ್ಟಗಳೂ ಎಲ್ಲಿಲ್ಲಿಯೂ ಅರಳಿ ಫೋಮಫೋಮಿಸುತ್ತಲಿರುವವು. ಆ ಸ್ಥಳಕ್ಕೆ ಒಬ್ಬ ಭೃತ್ಯನು ಬಂದು, ಅಲ್ಲಿ ಸುರಾದೇವಿಯನ್ನು ಅಜರ್ನಾಸಿ ಮಾಡಲೋಸುಗ ಸಕಲ ಸಂಭಾರಗಳನ್ನೂ ಹನಿಸಿಕೊಟ್ಟಿನು. ಸುರಾಪೂಜಿಗೆ ಮತ್ತೆ ಪ್ರಾರಂಭವಾಯಿತು. ವಾರವನಿತೆಯರ್ಲಿದೇ ಸುರಾಜರ್ನೆಯು ಸಾಂಗವಾಗಲಾರದೆಂದೆಂದಿಸಿ, ಉಪೇಂದ್ರನು ವಾರಾಂಗನೆಯರ್ನೆನ್ನು ಕರೆತರಲು ಭೃತ್ಯನನ್ನು ಕಳುಹಿಸಿದನು. ಭೃತ್ಯನು ಹೊರಟುಹೊಂದನು. ಇಬ್ಬರೂ ಏನೇನೋ ಮಾತನಾಡತೆಂಬೆಂದರು. ತಟ್ಟಿನೆ ಅವರ ಮಾತು ನಿಂತಿತು. ದೂರದಲ್ಲಿ ಮಧುರವಾದ ಕಂತದಿಂದ ಹೊರಡುತಲಿರುವ ಗಾನವು ಕಿವಿಗೆ ಬಿತ್ತು. ಇಬ್ಬರ ದೃಷ್ಟಿಯೂ, ಆವ ಕಡೆಯಿಂದ ಗಾನವು ನಿಸ್ಪೃತವಾಗುತ್ತಿತ್ತೂ, ಆ ಕಡೆಗೆ

ತಿರುಗಿತು. ಉಪೇಂದ್ರನು ಆ ಕಂಠಸ್ವರವನ್ನು ಗುರುತಿಸಿ “ನಮ್ಮ ಇಂದಿರೆಯು ಹಾಡುವಂತಿದೆ!” ಎಂದನು. ಇಬ್ಬರೂ ಆದರದಿಂದ ಗಾನವನ್ನು ಕೇಳಿದರು. ಇಂದಿರೆಯು ಹಾಡಿದಳು.

ವದ ಸದುಪಾಯಂ ನಿಹತಕಿ ಸಾಯಂ |
ಪಾಲಯ ಸಬಿ ನಿರಪಾಯಂ ||

ಕೇಳಿಕಿಲ ಕೆಂಪಿಯಾದ ಇಂದಿರೆಯು ಉದ್ಯಾನದಲ್ಲಿ ಮಧುರವಾಗಿ ಹಾಡುತ್ತೇನು ಉಪೇಂದ್ರನಿದ್ದೆಡಿಗೆ ಬರುತೆಲಿದ್ದಳು. ಸಂಗೀತವನ್ನು ಕೇಳಿ ರಾಧಾನಾಥನ ಮುಖವು ಅರಳಿತು, ಆದರೆ ಉಪೇಂದ್ರನ ಹೃದಯವು ಇಂದಿರೆಯ ಕಂಠಸ್ವರ ದೊಡನೆ ಕೆಂಪಿತವಾಯಿತು. ಉಪೇಂದ್ರನು ಅಧೀರನಾಗಿ, “ಸತ್ಯವಾಗಿಯಾಗಿ ನಮ್ಮ ಸುಖಕ್ಕೆ ವಿಷ್ಣುವಂಟಾದಿತು” ಎಂದು ಎದ್ದು ನಿಂತುಕೊಂಡನು. ಇಂದಿರೆಯ ಗಾನವು ಮತ್ತೆ ಕೇಳಲಾರಂಭಿಸಿತು.

ವದ ಸದುಪಾಯಂ—

ರಮಣಿಯು ಹಾಡುತ್ತ ಹಾಡುತ್ತ ಉಪೇಂದ್ರನ ಬಳಿಗೆ ಬಂದುಬಿಟ್ಟಿಲ್ಲ. ರಾಧಾನಾಥನು ಇಂದಿರೆಯನ್ನು ನೋಡಿ—ನೀನು ಒಮ್ಮೆಯವರೆಂದು ಇಲ್ಲಿಯ ವರೆಗೂ ತಿಳಿದಿದ್ದೀನು. ನಿನ್ನನ್ನು ನೋಡಿದರೆ ಆ ಭಯವು ಈಗ ಎಲ್ಲಿಯೋ ಹೋಯಿತು. ನೀನೂ ಒಂದಾವೃತ್ತಿ ಸುರಾದೇವಿಯನ್ನು ಪೂಜಿಸು. ನಿನ್ನ ಚಂದ್ರವದನದಲ್ಲಿ ಮದ್ಯವನ್ನು ಸೇವಿಸಿ ನಮ್ಮನ್ನು ಕೃತಾರ್ಥರನ್ನಾಗಿ ಮಾಡು, ಎಂದನು.

ರಾಧಾನಾಥನ ಮಾತನ್ನು ಕೇಳಿ ಇಂದಿರೆಯ ಮುಖಮಂಡೆಲವು ಕೊಂಚ ಕೆಂಪೇರಿತು. ಆದರೆ ಯಾವ ಮಾತನ್ನೂ ಆಡಲಿಲ್ಲ.

ಇಲ್ಲಿಯ ವರೆಗೂ ಪಾಠಕರಿಗೆ, ನಾವು ಇಂದಿರೆಯ ಪರಿಚಯವನ್ನು ಮಾಡಿಕೊಡಲಿಲ್ಲ. . ಹಾಗೆ ಪರಿಚಯ ಮಾಡಿಕೊಡಿದೇ ಇರುವುದು ಪ್ರಕೃತ ಕಾಲಕ್ಕೆ ವಿರುದ್ಧವಾದ ಧರ್ಮವಾಗಿದೆ. ಈಗ ನಾವು ಇಂದಿರೆಯ ಪರಿಚಯವನ್ನು ಮಾಡಿಸುವೇವೆ. ಇಂದಿರೆಯು ಸದ್ವಾಂಶದಲ್ಲಿ ಉತ್ಪನ್ನೆಯಾದ ಒಬ್ಬ ಕಾಯಸ್ಥಿಜಾತಿಯ ಕನ್ಸೈ. ಕಲಿಕತ್ತಿಗೆ ಸ್ವಲ್ಪ ದೂರದಲ್ಲಿರುವ ಒಂದು ಸಣ್ಣ ಗ್ರಂಥ ಇರಲಿಲ್ಲ, ಪ್ರಕೃತ ಅದರ ಹೇಸರನ್ನು ತಿಳಿಸಬೇಕಾದ ಅವಶ್ಯಕತೆಯು ನಮಗಿರುವುದಿಲ್ಲ. ಇಂದಿರೆಯ ತಂದೆಯು ಒಬ್ಬ ಪುಷ್ಟನಾಗಿದ್ದನು. ಜ್ಞಾತಿವ್ಯವಹಾರದಲ್ಲಿ ಅವನಿಗಿದ್ದ ಆಸ್ತಿಯೆಲ್ಲವೂ ಲಾಯರಿಗೂ ಕೋಟಿಗೂ ಕೊಟ್ಟುದಾಯಿತು. ಅಲ್ಲಿಸ್ವಲ್ಪ ಉಳಿದ ಹಣವನ್ನೂ ಹೋಗನಿವಾರಣೆಗೋಸುಗ ವೈದ್ಯರ ಬಾಯಲ್ಲಿ ಹಾಕಿಬಿಟ್ಟು ಪುರಂದರ

ದಾಸನಾದನು. ಹೋಗವು ಪ್ರಬಲವಾಗಿದ್ದ ದರಿಂದ ಅವನನ್ನು ಆಕಾಲಮೃತ್ಯುವು ಬಿಡೆಲಿಲ್ಲ. ತಂದೆಯು ಸಾಯಂವಾಗ ಇಂದಿರಿಗೆ ಹನ್ನೆ ರಡನೆಯ ವರ್ಷವು ತುಂಬುತ ಲಿದ್ದಿತು. ಸರಿಯಾದ ವರನು ದೊರೆಯದೇ ಹೋದುದರಿಂದಲೇ ಇಂದಿರಿಗೆ ಆಗಿನ ವರೆಗೂ ವಿವಾಹ ವಾಗಿರಲಿಲ್ಲ. ತಂದೆಯು ಮಡಿದನಂತರದಲ್ಲಿ ಶಾಯಿ ಯಾದವಳು ಹುಡುಗಿಯನ್ನು ಕರೆದುಕೊಂಡು ಹೋಗಿ ಒಂದು ಸಣ್ಣ ಗುಡಿಸಿಲಿನಲ್ಲಿ ವಾಸವಾಗಿರುತ್ತಿದ್ದಳು.

ರೋಗ, ಜೋಕ, ದಾರಿದ್ರ್ಯ, ದುಃಖ ಮುಂತಾದ ಕಾರಣಗಳಿಂದ ಇಂದಿರೆಯ ದೇಹದಲ್ಲಿ ಕಾಂತಿಯು ಅಳಿಸಿ ಹೋಗಿದ್ದಿತು.

ಇಂದಿರಿಗೆ ವಯಸ್ಸಾಗುತ್ತೆ ಬಂದಿತು. ಇನ್ನೂ ವಿವಾಹದ ಪ್ರಯತ್ನವೇ ಇಲ್ಲ. ಇದಕ್ಕೆ ನೊದಲು ಯೋಗ್ಯನಾದ ವರನು ಸಿಕ್ಕುದೇ ಇದ್ದು ದರಿಂದ ಮದುವೆಯಾಗಿರಲಿಲ್ಲ. ಈಗಾದರೇ, ಹಣನಿಲಿದುದರಿಂದ ಮದುವೆಯಾಗಲಿಲ್ಲ. ಪ್ರಾಪ್ತವಯಸ್ಸಾದ ಮಗಳಿಗೆ ಸಕಾಲದಲ್ಲಿ ಮದುವೆಯಾಗದಿರುವುದನ್ನು ಇಂದಿರೆಯ ಶಾಯಿಯು ನೋಡಿ ಬಹಳವಾಗಿ ಸಂಕಟಪಡುತ್ತಿದ್ದಾರು. ಜ್ಞಾತಿಗಳಾರಾದರೂ ಈ ದರಿದ್ರಳಿಗೆ ಸಹಾಯಕರಾಗಿ, ಇಂದಿರೆಯ ಮದುವೆಯನ್ನು ಆಯಿತ್ತಿನ್ನೀಸಬಹುದಾಗಿತ್ತು. ಆದರೆ ಎಲ್ಲರೂ ಇವಳಿಲ್ಲ ಶತ್ರುತ್ವವನ್ನು ಸಾಧನೆ ಮಾಡೆತ್ತೊಡಗಿದರು. ಒಂದು ವೇళೆ ಯಾವನಾದರೊಬ್ಬ ವರನು ಸಿಕ್ಕಿದನೇಂದರೆ, ಜ್ಞಾತಿಗಳು ಹೀಯಾಳಿಸಿಬಿಡುವರು. ಮತ್ತೆ ಮದುವೆಯ ಮಾತೇ ಇಲ್ಲದಂತಾಗುವುದು.

ವಿಧವೆಯು ಉಪಾಯ ಹೀನೆಯಾದಳು. ದೊಡ್ಡ ದಾದ ಹುಡುಗಿಯನ್ನು ಮದುವೆಯಿಲ್ಲದೆ ಮನೆಯಲ್ಲಿಟ್ಟುಕೊಂಡರೆ ಕುಲದಿಂದ ಬಹಿಷ್ಕೃತಿಯಾಗುವ ಭಯ ಬೇರೆ ಮನವನ್ನು ಆವರಿಸಿಕೊಂಡಿತು. ಆದುದರಿಂದ ವಿಧವೆಯು ಆ ಹೆಚ್ಚಿಯನ್ನು ಬಿಟ್ಟು ಬೇರೆ ಸ್ಥಳಕ್ಕೆ ಹೋಗಿ, ಕೇವಲ ದರಿದ್ರನಾದ—ನಿತ್ಯಹೋಗದಿಂದ ಹಾಸಿಗೆ ಹಿಡಿದು ಬಿಡಿರುವ ಬಬ್ಬನೊಬ್ಬ ವರಸಿಗೆ ಒಂದು ಕಾಸೂ ವೆಚ್ಚಿನಿಲ್ಲದೇ ಮದುವೆ ಮಾಡಬಿಟ್ಟುಳು.

ಇಂದಿರಿಗೆ ಮದುವೆಯಾಯಿತು. ಇಂದಿರೆಯು ತನ್ನ ಪತಿಯ ಮನೆಗೆ ಹೊರಿಟಿಳು. ಅವಳ ಸ್ವಾಮಿಯಾದರೇ ನಿತ್ಯಹೋಗಿ. ಅದೂ ಅಲ್ಲದೆ ಪರಮ ದರಿದ್ರನು. ಇದನ್ನು ನೋಡಿ ಇಂದಿರಿಗೆ ಬಹಳ ವ್ಯಸನವಾಯಿತು. ಮಾಡುವುದೇನು? ಆಹಾರವನ್ನು ನಿದ್ರೆಯನ್ನು ಪೂರ್ತಿಯಾಗಿ ಪರಿಶ್ಯಾಗಮಾಡಿ ಏಕ ಭಾವದಿಂದ ತನ್ನ ಸ್ವಾಮಿಯನ್ನೇ ಸೇವಿಸಲುಪಕ್ರಮಿಸಿದಳು. ಪತಿಸೇವೆಯು ಸ್ತ್ರೀಯರಿಗೆ ಏಕಮಾತ್ರವಾದ ಧರ್ಮವೆಂದೂ, ಅದನ್ನು ಮಿಂಚಿದ್ದ ಮತ್ತು

ವುದೂ ಇಲ್ಲವೆಂದೂ ತಿಳಿದು, ತನ್ನ ಕಷ್ಟವನ್ನೆಲ್ಲ ತೃಣೀಕರಿಸಿ ರಾತ್ರಿಹಗಲು ಪತಿ ಸೇವೆಯಲ್ಲಿ ನಿರತಿಯಾದಳು. ಕ್ರಮವಾಗಿ ಅವಳ ಶರೀರದಲ್ಲಿ ಆರೋಗ್ಯವು ಕಿಡುತ್ತಬಂದಿತು. ತನಗೆ ಎಂತಹ ರೋಗ ಬಂದರೂ ಅದನ್ನು ಮನಸ್ಸಿಗೆ ತೆಗೆದುಕೊಳ್ಳುತ್ತೇ, ಸ್ವಾಮಿಗೆ ಹೇಗಾದರೂ ಆರೋಗ್ಯಾಳಾಭವುಂಟಾದರೆ ಸಾಕೆಂದು ದೇವರನ್ನು ಪಾರಧಿಸುತ್ತಾ, ಎಂದಿನಂತೆ ಪತಿ ಶುಶ್ರಾವೆಯನ್ನು ಮಾಡುತ್ತಿದ್ದಳು.

ಹೀಗಿರಲು, ಇಂದಿರಿಗೆ ಒಂದಾನೆಂದು ದಿನ ರೋಗವು ಪಾರ್ಪುತ್ತಾಯಿತು. ಈ ವರ್ತಮಾನವು ಗತ್ತಾಗತ್ತಾ ಅವಳ ತಾಯಿಯ ಕಿವಿಯಲ್ಲಿ ಬಿಡಿತ್ತು. ವಿಧವೆಯು ಈ ವರ್ತಮಾನವನನ್ನು ಕೇಳಿದಾಕ್ಷಣವೇ, ಸಂಕಟವನನ್ನು ತಡೆಯಲಾರದವ ಇಂದಿರಿಗೆ ರೋಗವು ವಾಸಿಯಾಯಿತು. ಇವರಿಬ್ಬರ ಶುಶ್ರಾವೆಯಿಂದ ಆಳಿಯನಿಗೆ ಸ್ಪಳ್ಪುಗುಳಿ ಕಂಡುಬಂದಿತು. ವಿಧವೆಗೆ ರೋಗವು ಪಾರ್ಪುತ್ತಾಗಿ, ಆ ರೋಗದಿಂದಲೇ ಆಕೆಯು ದೇಹತ್ವಾಗ ಮಾಡಬಿಟ್ಟಳು.

ಇದನ್ನು ನೋಡಿ, ಇಂದಿರೆಯ ವ್ಯಾಸನವು ದ್ವಿಗುಣಿತವಾಯಿತು. ಸಹಿಸಲಾಧ್ಯವಾದ ವ್ಯಾಸನ ಬಂದೊದಗಿದರೂ, ಇಂದಿರೆಯು ಪತಿಯ ಸೇವೆಯಲ್ಲಿ ಮಾತ್ರ ಸ್ಪಳ್ಪುವೂ ತಾತ್ತಾರಮಾಡಲಿಲ್ಲ. ಎಷ್ಟು ಮಾಡಿದರೂ ಅವಳ ಗಂಡನ ರೋಗವು ಕೆಮ್ಮೆಯಾಗಲಿಲ್ಲ. ದಿನೇ ದಿನೇ ರೋಗವು ಹೆಚ್ಚಿ ಯಜಮಾನನು ಹಾಸಿಗೆ ಹೆತ್ತಿ ಬಿಡ್ಡನು. ಇಂದಿರೆಯು ಹಗಲಿರುಳೂ ಪತಿಯ ಸೇವೆಯಲ್ಲಿದ್ದ ಬಿಟ್ಟಳು. “ಗಂಡನಿಗೆ ಪಥ್ಯಕ್ಕೆ ತಂದುಹಾಕುವವರಾರು? ಮನೆಯಲ್ಲಿ ತಿನ್ನ ಪುದಕ್ಕೆ ಗತಿಯಿಲ್ಲ. ಬೆಳಗಾದರೆ ಏನುಗತಿ?” ಎಂದು ಇಂದಿರೆಯು ದಿಕ್ಕುತ್ತೋರದೆ ಆಲೋಚನೆಯಲ್ಲಿ ಯೇ ರಾತ್ರಿಯನ್ನು ಕಳೆದು ಬಿಟ್ಟಳು. ಬೆಳಗಾಯಿತು. ಇನ್ನು ಸುಮುನೆ ಕುಳಿತು ಕೊಂಡರೆ ಹೋಗಿಯಾದ ಗಂಡನಿಗೆ ಪಥ್ಯಕ್ಕೆ ತಂದು ಹಾಕುವರಾರು? ಇಂದಿರೆಯು ಧೈರ್ಯದಿಂದ ಎದೆಯನ್ನು ಕಲ್ಲು ಮಾಡಿಕೊಂಡು ಎರಡು ಮೂರು ಫಂಟಿಗಳ ಕಾಲಹೊರಗೆ ತಿರುಗಿ ಭಿಕ್ಕೆ ಬೇಡಿಕೊಂಡು ಬಂದಲ್ಲದೆ ಚೇವನವು ನಡೆಯಲಾರದೆಂದು ನಿರ್ಧರಿಸಿಕೊಂಡಳು. ಇಂದಿರೆಯು ಧಿಕ್ಕಾವಾತ್ಮೀಯನ್ನು ಕೈಯಲ್ಲಿ ಹಿಡಿದು ಕೊಂಡು, ಮೆಲ್ಲಗೆ ಕಾಲನ್ನು ಹೊರಗೆ ತೆಗೆದಿಟ್ಟಳು. ಕಾಲೇ ಬಾರದು. ಇಂದಿರೆಯು ತನ್ನ ಚೇವನನ್ನೆಲ್ಲಾ ಹಿಡಿಯಲ್ಲಿ ಹಿಡಿದುಕೊಂಡು ಭಿಕ್ಕೆಕ್ಕೆ ಹೊರಟಳು. ಮಾಡುವುದೇನು? ಬಂದು ಮನೆ, ಎರಡು ಮನೆ ಮೂರು ಮನೆ ಭಿಕ್ಕೆ ಬೇಡಿದುದಾಯಿತು. ಇವರಲ್ಲಿ ಕನಿಕರವಿಟ್ಟು ಭಿಕ್ಕೆ ಹಾಕುವವರು ಹಾಕಿದರು. ಇಂದಿರೆಯು ಭಿಕ್ಕೆಯಿಂದ ಸಂಪಾದಿಸಿ ತಂದುದನ್ನು ಗಂಡನಿಗೆ ಪಥ್ಯಕ್ಕೆ ಹಾಕಿ, ಅವನನ್ನು ಉಪಚರಿಸಿದಳು. ಮತ್ತಾವ ಪದಾರ್ಥಕ್ಕೂ ಮಾರ್ಗವಿಲ್ಲದುದರಿಂದ, ಅವಳು ಆ ದಿನ

ಉಪವಾಸ ಮಾಡಿದಳು. ಗಂಡನಿಗೆ ಆಗಿ ಮಿಕ್ಕ ದಿವಸ ತಾನೂ ಆಹಾರ ಮಾಡುವಳು. ಇಲ್ಲದ ದಿವಸ ಉಪವಾಸ ಮಾಡುವಳು. ಇಷ್ಟಾದರೂ ತನ್ನ ಸಂಕಟ ವನ್ನು ಮನಸ್ಸಿಗೆ ಹಚ್ಚಿಕೊಳ್ಳಲ್ಲದೇ, ಯಾವಾಗಲೂ ಗಂಡನಿಗೆ ಕ್ಷೇಮವನ್ನೇ ಕೊರುತ್ತಿರುವಳು. ಸ್ತ್ರೀ ಪಾರಕರುಗಳಿರಾ! ನಿಮ್ಮಲ್ಲಿ ಆರಾದರೂ ಪತಿಯ ಶುಶ್ರಾವೆಯನ್ನೇ ಅರಿಯದವರಾಗಿದ್ದಲ್ಲಿ, ಇಂದಿರೆಯನ್ನು ಆದರ್ಶಸ್ವರೂಪವನ್ನಾಗಿಟ್ಟುಕೊಂಡು ಪತಿವ್ರತಾ ಶಿರೋಮಣಿಗಳೆಂದು ಹೇಸರು ಪಡೆದು ಸುಖವಾಗಿ ಬಾಳಿರಿ. ನೀವು ವಿದ್ಯಾವತಿಯರಾದರೂ, ಪತಿಯ ಶುಶ್ರಾವೆಯೇ ನಿಮಗೆ ಪರಮ ಸೌಭಾಗ್ಯವು. ಇದರಿಂದ ನಿಮಗೆ ಕುಂದು ಎಂದಿಗೂ ಬರಲಾರದು. ನಾವು ಹೀಗೆ ಹೇಳುತ್ತೇ ನೆಂದು ನೀವು ನಮ್ಮಲ್ಲಿ ಆಗ್ರಹ ಮಾಡಬೇಕಿರಿ. ನೀವೇ ಆಲೋಚಿಸಿ, ಏಕಮನಸ್ಸತೆಯಿಂದ ಪತಿಯನ್ನು ಸೇವಿಸಿಸೋಡಿ. ಅದರಿಂದುಂಟಾಗುವ ಸೌಖ್ಯವನ್ನು ನೀವೇ ಅನುಭವಿಸುವಿರಿ. ಅನಂತರ ಅಂತಹ ಸುಖಸ್ವರೂಪವಾದ ಸೇವೆಯನ್ನು ನೀವೆಂದಿಗೂ ಬಿಡಲಾರಿ.

ಇಂದಿರೆಯು ಇದ್ದ ಮನೆಯ ಪಕ್ಕದಲ್ಲಿ ಒಂದು ಮಹಡಿಯ ಮನೆ. ಆ ಮನೆಯಲ್ಲಿಯೇ ಉಪೇಂದ್ರನಾರಾಯಣನು ವಾಸವಾಗಿರುತ್ತಿದ್ದನು. ಈ ಕಥೆಯು ಸದೆಯುತ್ತಿರುವ ಕಾಲದಲ್ಲಿ ಉಪೇಂದ್ರನು ಇನ್ನೂ ವಿದ್ಯಾವ್ಯಾಸಂಗ ಮಾಡುತ್ತಿದ್ದನು. ಇಂದಿರೆಯು ಭಿಕ್ಷೆ ಬೇಡುವಳಾಗಿದ್ದರೂ, ಅವಳು ಎಂದಿಗೂ ಈ ದೊಡ್ಡ ಮನೆಗೆ ಹೋದವಳಿಲ್ಲ. ಒಬ್ಬ ನೇರೆಮನೆಯ ಹೆಂಗಸು, ಇವಳು ಭಿಕ್ಷೆ ಬೇಡುವುದನ್ನು ನೋಡಿ, ಇವಳನ್ನು ಕುರಿತು,—ತಾಯಿ! ನೀನು ಯಾಕೆ ಹೀಗೆ ಶ್ರಮವಡೆತ್ತಿಯೇ? ಈ ದೊಡ್ಡ ಮಹಡಿ ಮನೆಯ ಯಜಮಾನನ ಕುವರನು ಬಹಳ ಉದಾರಿಯೆಂದು ಕೇಳಿರುವೆನು. ನೀನು ಅವನ ಬಳಿಗೆ ಹೋಗಿ ನಿನ್ನ ಸಂಕಟವನ್ನು ರೂಹಿದರೆ, ಅವನು ಖಂಡಿತವಾಗಿಯೂ ನಿನಗೆ ಉಪಕಾರ ಮಾಡುವನು. ಅದರಿಂದ ನಿನ್ನ ಕಷ್ಟವು ತಕ್ಕುಮಟ್ಟಿಗೆ ಕಮ್ಮಿಯಾಗುವುದು. ಹಾಗೆ ಮಾಡಬಾರದೇ ನಮ್ಮೆ! ಎಂದು ಹೇಳಿದಳು. ಇದಿರೆಯು ಈ ವಿಷಯವನ್ನು ಮನಸ್ಸಿಗೇ ತಂದು ಕೊಳ್ಳಲಿಲ್ಲ. ಅದಕ್ಕೆ ಕಾರಣವೂ ಇದಿದ್ದಿತು. ಏತಕ್ಕೆಂದರೆ—ತನ್ನ ಅವಸ್ಥೆಯೂ, ತನ್ನ ವಯಸ್ಸು, ತನ್ನ ರೂಪವೂ, ತನ್ನ ಯೋವನವೂ, ತನಗೇ ಅನಿಷ್ಟಕಾರಿಯೆಂದು ಅವಳು ತಿಳಿದುಕೊಂಡಿದ್ದಳು. ಆದುದರಿಂದ ಯೋವನಸ್ಥಾದ ಪರಶ್ವರುವನಲ್ಲಿ ಭಿಕ್ಷೆ ಬೇಡುವುದಕ್ಕೆ ಮನವೊಂಬಡದೇ, ಅಲ್ಲಿಗೆ ಹೋಗುವ ಆಶೆಯನ್ನೇ ಬಿಟ್ಟುಬಿಟ್ಟಳು.

ಇಂದಿರೆಯು, ಅದಾವುದನ್ನೂ ಮನಸ್ಸಿಗೆ ಹಚ್ಚಿಕೊಳ್ಳಲಿಲ್ಲ. ಆದರೂ ಉಪೇಂದ್ರನಾರಾಯಣನು ಮಾತ್ರ ನಿತ್ಯವೂ ಇಂದಿರೆಯು ಬೀದಿಯಲ್ಲಿ ತಿರುಗಾಡು

ತ್ತಿರುವುದನ್ನು ನೋಡುತ್ತಿರುವನು. ಪದೇಪದೇ ಅವಳ ರೂಪಾತಿಶಯವನ್ನು ಹಾಗೆಯೇ ಧ್ಯಾನಮಾಡುವನು. ಕೊನೆಗೆ, ಈಕೆ ಯಾರೆಂಬುದನ್ನು ತನಗೆ ಬೇಕಾದವರಿಂದ ಕೇಳಿ ತೀಳಿದುಕೊಂಡನು. ಹೀಗೆಯೇ ಕೆಲವು ದಿನಗಳು ಕಳೆದುವು. ದಿನವು ಕಳೆದ ಹಾಗೆಲ್ಲ, ಇಂದಿರೆಯ ರೂಪವು, ಉಪೇಂದ್ರನ ಹೃದಯದಲ್ಲಿ ಬಲವಾಗಿ ನಾಟಿಕೆಂಡಿತು. ಕ್ರಮವಾಗಿ ನೋಹವು ಅಂಕುರಿಸಿತು. ಓದುಬರೆಹವನ್ನೆಲ್ಲಾ ಬಿಟ್ಟು, ಉಪೇಂದ್ರನು ಅವಳನ್ನು ನೋಡುವುದರಲ್ಲಿಯೇ ಕಾಲಹರಣಮಾಡತ್ತೊಡಗಿದನು. ಇಂದಿರೆಯು ಭಿಕ್ಷೆಗೆ ಹೊರಡುವುದಕ್ಕೆ ಮುಂಚೆಯೇ ತಲಬಾಗಿಲಿನಲ್ಲಿ ಬಂದು ನಿಲ್ಲುವನು. ಅವಳಿಂದನೇ ಮಾತನಾಡುವುದಕ್ಕೆ ಸಮಯವನ್ನು ನಿರೀಕ್ಷಣೆ ಮಾಡಿಕೆಂಡಿರುತ್ತಿದ್ದನು.

ಇಂದಿರೆಯು, ಉಪೇಂದ್ರನನ್ನು ಮಾರ್ಗವಶಾತ್ ನೋಡಿದಳು. ಅವಳಿಗೆ ಬಲು ನಾಜಿಕೆಯಾಗಿ ಒಂದೆರಡು ದಿನಗಳು ಬೀದಿಯಲ್ಲಿ ತಿರುಗಾಡುವುದನ್ನೇ ಬಿಟ್ಟುಳು. ಈ ಎರಡು ದಿನಗಳು ಗೃಹಕೃತ್ಯ ನಡೆವುದೇ ಕಷ್ಟಕ್ಕೆ ಬಂದಿತು. ಇಂದಿರೆಗಾದರ್ಮೇ, ಉಪವಾಸದ ಮೇಲೆ ಉಪವಾಸ. ಇಂದಿರೆಯು ಇನ್ನು ತಡೆಯಲಾರದವಳಾದಳು. “ನಾನು ಭಿಕ್ಷೆ ಬೇಡುವ ಹೆಂಗಸು, ನನಗೆ ನಾಜಿಕೆಯೇಂದರೇನು? ಯಾವನಿಗೇ ಹೆದರಿ, ನಾನು ನನ್ನ ಕೆಲಸವನ್ನು ಮಾಡುವೇ ಬಿಡುವುದೆಂದರೇನು? ಇದೂ ಅಲ್ಲದೆ ನನ್ನ ಪತಿಯ ಚರಣಧೂಳಿಯು ನನ್ನ ತಲೆಯ ಮೇಲೆ ಎಲ್ಲಿಯ ವರೆಗೂ ಇರುವುದೂ, ಅಲ್ಲಿಯ ವರೆಗೂ ನಾನು ಯಾವುದಕ್ಕೆ ತಾನೇ ಭಯವಡಬೇಕು?” ಎಂದು ಮುಂತಾಗಿ ಚಿಂತಿಸಿ ಎಂದಿನಂತೆ ಭಿಕ್ಷೆ ಬೇಡುವುದಕ್ಕೆ ಹೊರಟಿಳು. ಇಂದಿರೆಗೆ, ಉಪೇಂದ್ರನಾರಾಯಣನ ಶೀಲಸ್ವಭಾವಗಳು ತೀಳಿಯದೇ ಇರಲಿಲ್ಲ. ನೀಂಜನಾದ ಅವನು ಏನು ಅತ್ಯಾಚಾರವನ್ನು ಮಾಡಿಬಿಡುವನೋ ಎಂಬುದೊಂದು ಮಾತ್ರ ಅವಳ ಮನಸ್ಸಿಗೆ ಭಯವನ್ನುಂಟುಮಾಡುತ್ತಿದ್ದಾಗು. ಇಂದಿರೆಯ ಸ್ವಾಮಿಯು ಆರೋಗ್ಯಸ್ಥಿತಿಯಲ್ಲಿ ಇದ್ದಾಗಿದ್ದರೆ, ಅವಳಿಗೆ ಇಂತಹ ದುರ್ದರ್ಶಿಯು ಬರುತ್ತಿದ್ದಿತೇ! ಮನೆ ಬಿಟ್ಟು ಹೊರಗೆ ಬಂದುದನ್ನು ಆರಾದರೂ ಅರಿಯುತ್ತಿದ್ದರೇ! ಇಲ್ಲ. ಅವಳು ಅಂತಹ ಪುಣ್ಯವನ್ನು ಪಡೆದುಕೊಂಡು ಬಂದವಳಲ್ಲ. ಅವಳಿಗೆ ಬೇರೆ ಉಪಾಯವೇನಾದರೂ ಇದ್ದಿದ್ದರೆ ಅವಳು ಹೀಗೆ ಮಾಡುತ್ತಿರಲಿಲ್ಲ. ಆದರೆ ಯತ್ನವಿಲ್ಲದುದರಿಂದ ಅವಳು ಹೊರಗೆ ಬಂದೇ ತೀರಬೇಕಾಯಿತು. ಅದರಂತೆಯೇ ಹೊರಗೆ ಬಂದೂ ಬಿಟ್ಟುಳು. ನದಿಯು ಏನು ಅಡ್ಡಿ ಬಂದರೂ ತಾನು ಹೋಗತಕ್ಕ ಮಾರ್ಗವನ್ನು ಹೇಗೆ ಬಿಡುವುದಿಲ್ಲವೋ, ಹಾಗೆಯೇ ಇಂದಿರೆಯೂ ಹೊರಟುಬಿಟ್ಟುಳು. ಉಪೇಂದ್ರನಾರಾಯಣನು ಅವಳನ್ನು ನೋಡಿಬಿಟ್ಟುನು. ನಿವಾರಕ್ಕಾಗಿ ರಪ್ಪೆಹಾಕದೆ ನಿಂತುಕೊಂಡು ನೋಡಿದನು. ಇಂದಿರೆಯು ಅವನ ಮನೆಯ

ಮುಂದೆಯೇ ನಡೆದುಕೊಂಡು ಹೋದಳು. ಎಷ್ಟು ದೂರದ ವರ್ಗೂ ದೃಷ್ಟಿಯು ಪ್ರಸರಿಸಬಹುದೋ ಅಷ್ಟು ವರೆಗೂ, ಉಪೇಂದ್ರನು ಇಂದಿರಿಯನ್ನು ಎಡೆಬಿಡೆ ನೋಡುತ್ತಿದ್ದನು. ಇಂದಿರಿಯ ತನ್ನ ಕೆಲಸದ ಮೇಲೆ ಹೊರಟೇ ಹೋದಳು. ಉಪೇಂದ್ರನೇ, ಏನೋ ಆಲೋಚಿಸಿಕೊಂಡು ಮನೆಯೋಳಿಗೆ ಪ್ರವೇಶವಾಡಿದನು. ಮನೆಯೋಳಿಗೆ ಹೋಗಿ ಒಬ್ಬ ಭೃತ್ಯನನ್ನು ಕರೆದನು. ಭೃತ್ಯನು ಬಂದು—ಎನು ಬುದ್ಧಿ? ಎಂದನು.

ಉಪೇಂದ್ರ—ನಮ್ಮ ಮನೆಯ ಪಾಶ್ವದಲ್ಲಿ ಆರಿಯವರೆಂಬುದನ್ನು ನೀನೇನಾದರೂ ಬಲ್ಲೆಯ?

ಭೃತ್ಯ—ಬಲ್ಲಿನು, ಆದರೆ ಯಾವಾಗಲೂ ಆ ಮನೆಯೋಳಿಗೆ ಹೋಗಿಲ್ಲ. ಆ ಮನೆಯಲ್ಲಿ ಒಬ್ಬ ಯೋವನಸ್ಥಿಯಾದ ಹಂಗುಸು, ಆವಳ ರೋಗಸೀಡಿತನಾದ ಗಂಡನು, ಇವರಿಬ್ಬರೇ ಇರುವುದಾಗಿ ಕೇಳಿರುವೆನು. ಅವರು ಬಲು ದರಿದ್ರರು. ನಿತ್ಯವೂ ಅವರಿಗೆ ಆಹಾರಕ್ಕೆ ದೀರೆಯುವುದೇ ದುರ್ಭಾಗ್ಯ. ವೇದಲು ವೇದಲು ಅವರ ದಶೆಯು ಚೆನ್ನಾಗಿಯೇ ಇದ್ದಿತೆಂದು ಒನಗಳು ಹೇಳಿಕೊಳ್ಳುವರು. ಜಾಳ್ಳಿ ತಿಗಳ ವ್ಯವಹಾರದಲ್ಲಿ ಎಲ್ಲವೂ ಕಳೆದು ಹೋಗಿರಬಹುದು.

ಉಪೇಂದ್ರ—ಸರಿ, ಗೊತ್ತಾಯಿತು. ನೀನು ಹೋಗಿ ನಮ್ಮ ಮನೆ ಮುದುಕಿಯನ್ನು ಸ್ಪಷ್ಟ ಕಳುಹಿಸು.

ಉಪೇಂದ್ರನು ಹೇಳಿಕೊಳ್ಳುಹಿಸಿದ ಮುದುಕಿಯು ಜಾತಿಯಲ್ಲಿ ಗೊಲ್ಲಿರವಳು. ಅವಳಿಗೆ ಸುಮಾರು ಳಂ ಪರಿಷ ವಯಸ್ಸು. ಈ ವಯಸ್ಸಿನಲ್ಲಿ ಅವಳು ಮುದುಕಿ ಯಾಗಿರಲಿಲ್ಲ. ಆದರೂ ಉಪೇಂದ್ರನು ಇವಳನ್ನು ಮುದುಕಿ ಎಂದೇ ಕರೆಯುತ್ತಿದ್ದನು. ನಾವೂ ಅವಳನ್ನು ಮುದುಕಿಯೆಂದೇ ಕರೆದು ಬಿಡುವೆವು. ಈ ಮುದುಕಿಯು, ಉಪೇಂದ್ರಸಿಗೆ ಪಾಪಮಾಗ್ಯದಲ್ಲಿ ಮುಖ್ಯಸಹಾಯಿಯು. ಮುದುಕಿಯು ಉಪೇಂದ್ರನ ಮನೆಗೆ ಹತ್ತಿರದಲ್ಲಿಯೇ ವಾಸವಾಗಿರುತ್ತಿದ್ದಳು. ಮುದುಕಿಯು ವೇದಲು ಹಾಲು ಮಾರಿಕೊಂಡು ಜೀವನ ಮಾಡುತ್ತಿದ್ದಳು. ಈ ವಿಧವಾಗಿ ಜೀವನ ಮಾಡುವುದಕ್ಕೆಂತಲೂ, ಶ್ರಮವಿಲ್ಲದೇ ಜೀವನಮಾಡುವ ಉಪಾಯ: ಹೊಂದನ್ನು ಇವಳು ತಿಳಿದುಕೊಂಡು, ತನ್ನ ಜಾತಿಯ ಕಸಬನ್ನು ಶ್ರಮವಾಗಿ ಬಿಟ್ಟುಬಿಟ್ಟಳು. ಈ ಹೊಸ ವ್ಯಾಪಾರಕ್ಕೆ ಇವಳಲ್ಲಿ ಸಾಕಾದಪ್ಪು ಬಂಡವಾಳವಿದ್ದಿತು. ಸ್ತ್ರೀಯರಿಗೆ ಯೋವನದಲ್ಲಿ ಯಾವುದು ಸಹಾಯಪೋ, ವಿಶರಿಂದ ಪುರುಷರ ಮನಸ್ಸು ಎಳೆಯಲ್ಪಡುವುದೂ, ಆ ರೂಪವು ಇನ್ನೂ ಅವಳಲ್ಲಿ ಧಳಧಳಿಸುತ್ತಿತ್ತು. ಕಲ್ಲಿದೆಯನ್ನು ಕೂಡ ಕರಗಿಕರಿಗಿ ನೀರಾಗಿ ಹರಿದುಹೋಗುವಂತೆ ಮಾಡಬಿಡುವ ಮಂದ

స్కృతము, తాంఛూలరాగరంజితవాద తుటియ మేలే పదే పదే శ్రీకిష్ణత లిద్దితు. నవకుసుమ తోభితవాద కేశరాతీయ సొబగు, సువణిచ్ఛాయి యుళ్ళ అంగాంగగళ స్తాకునూయము, పుంఖానుపుంఖవాగి బీరుత్తిరువ స్త్రీజన సాధారణవాద కడిగణ్ణ సోఇపు ఈకెయల్లి ఏకాధిపత్యవాడు తలిద్దువు. ఇవళు తన్న జాతిగి యోగ్యవాద వేవభాషగళన్న ధారణి మాడిద్దరూ, ఇవళల్లి వేలే హేళిద అనన్నసాధారణవాద మోహన శక్తియు ఇద్దుదరింద, కాముకరు యుక్కాయుక్కువిల్లదే, ఇవళ జరణ ప్రాంత్యదల్లి బిద్దు ఒడిదాడుత్తిద్దరు. కామాంధర సడవళియే హేగి. పతంగద హళువు దింపద ప్రకాశదల్లి ముగ్ధవాగి అదరల్లి బిద్దు తన్న జీవవన్నే సమాచారించుచుండు.

ఈ ముదుకియు భృత్యనేఎడనే బందు, ముగుళునగియోడనే, ఉపేంద్ర ద్రునమేలే బందు చిక్కుదాద కట్టాశ్వవన్ను బీరిదళు. భృత్యను ఈకెయన్న ఉపేంద్రన కట్టిర బిట్టు తన్న కేలసద మేలే హోరటుహోదను. ముదు కియు మత్తె బందు నగియన్న నక్కు—బాటు ! ఏతక్కే హేళికాళుకిసోఇ వాయితు ? ఎందళు.

ఉపేంద్ర—నమ్మమనేయ పక్కదల్లిరువవరారు, నినగి గొత్తుంటి?
ముదుకి—యావ భాగదల్లి ?

ఉపేంద్ర—పూఫచ్చై.

ముదుకియు, మత్తొందావృత్తి నక్కు, బిరుగణ్ణోనింద ఉపేంద్ర నన్న సోఇ ననగి సంగతియేల్లపూ గొత్తాయితు ; అల్లి మాత్ర నమ్మ బేళియు బేయువ కాగిల్ల.

ఉపేంద్ర—నాను బలు ప్రయత్నమాడి సోఇదేను. ఆదరే ఆపుదం సాగలిల్ల. అదక్కొంచ్చేరపాగియే నిన్నన్న కరెదుదు. నీను నన్నన్న ఏన మాడబేచేందు హేళిదరూ మాడలు సిద్ధనాగిరువేను.

ముదుకి—ఈ కేలసవాదరే కంిన. ప్రకృత సందభందల్లి ఈ కేలసవు నన్నింద సాధ్యవాగలారదేందు తోరుత్తదే.

ముదుకియ మాతన్న హేళి ఉపేంద్రన మనోరథవు స్పుల్ప తగ్గితు. ముదుకిగి ఆదు గొత్తాగదే ఇరలిల్ల. అనంతర ఆ మాతు ఈ మాతు

ಆಡುತ್ತಾ, —ನೋಡು, ಬೇರೆ ಉಪಾಯದಿಂದ ಕೆಲಸವು ಸಾಧ್ಯವಾಗುವುದೆಂದು ತೋರುವುದು. ಆದರೆ ಹಣದಿಂದ ಸಾಧ್ಯವಾದರೆ ಅಗ ಬಹುದು. ಅವಳಿಗೆ ಗಂಡ ನಲ್ಲಿ ವಿಶೇಷವಾದ ಭಕ್ತಿಯಿರುವುದು. ಅವಳು ಸ್ವಾಮಿಗೋಂಸ್ಕರವಾಗಿಯೇ ಎಲ್ಲ ಕೆಲಸಗಳನ್ನೂ ಮಾಡುತ್ತಿರುವಳಿಂದು ನನಗೆ ನಂಬಿಕೆ, ಎಂದು ನುಡಿದಳು.

ಇಬ್ಬರೂ ಬಹಳ ಹೊತ್ತು ಏನೇನೋ ಚಿಂತಿಸಿದರು. ಕೊನೆಗೆ ಉಪೇಂದ್ರನು ಇಂದಿರಿಗೆ ಯತ್ತಿಂಚಿದುವಕಾರ ಮಾಡುವುದಾಗಿ ಒಪ್ಪಿಕೊಂಡನು. ಈ ವ್ಯಾಪಾರದಲ್ಲಿ ಮಧ್ಯಸ್ಥಿಯಾದರೆ, ತನಗೂ ವಿಶೇಷವಾಗಿ ಲಾಭವುಂಟಿಂದು ವೃದ್ಧಿಯು ತಿಳಿದು, ಇಂದಿರೆಯ ಮನೆಗೆ ತಾನೇ ಹೋಗಿ ಅವಳಿಗೆ ಎಂತಹ ಪ್ರಯೋಜನವಾಗ ಬೇಕೆಂಬುದನ್ನು ತಿಳಿದುಕೊಂಡು ಬರುವುದಾಗಿ ಒಪ್ಪಿಕೊಂಡಳು. ಒಂದು ದಿವಸ ವೃದ್ಧಿಯು ಇಂದಿರೆಯ ಮನೆಗೆ ಏನೋ ನಿಮಿತ್ತ ಮಾಡಿಕೊಂಡು ಹೋದಳು. ಮನೆಯ ಯಜಮಾನನಿಗೆ ಅನಾರೋಗ್ಯವೆಂಬುದನ್ನು ಕೇಳಿ, ಕೇವಲ ವ್ಯಾಸನವಟ್ಟಿ ವಳಂತಿ ನಟಿಸಿದಳು. ಇಂದಿರೆಯನ್ನು ಬಹಳವಾಗಿ ಸಂತೃಪ್ತಿಸಿದಳು. ಇಂದಿರಿಗೆ ಬೇಕಾದುದನ್ನು ಆಗಾಗಲೇ ತಂದುಕೊಡುವುದಕ್ಕೆ ಪ್ರಾರಂಭಮಾಡಿದಳು. ಇದನ್ನು ನೋಡಿ ಇಂದಿರೆಯು, ಭಗವಂತನು ತನ್ನಲ್ಲಿ ಕನಿಕರಿತ್ಯಿ ತನ್ನ ವ್ಯಾಸನವನ್ನು ದೂರಮಾಡುವುದಕ್ಕಾಗಿಯೇ ಈ ವೃದ್ಧಿಯನ್ನು ಕಳುಹಿಸಿಕೊಟ್ಟಿರುವನೆಂದು ನಂಬಿದಳು. ಇದಕ್ಕಾಗಿ ಭಗವಂತನನ್ನು ಬಹಳವಾಗಿ ಕೊಂಡಾಡಿದಳು. ಮುದುಕಿಯ ಯತ್ತೆ ದಿಂದ ದಿನೇ ದಿನೇ ಇಂದಿರಿಗೆ ಕಾಯಿಕ, ವಾಚಿಕ, ಮಾನಸಿಕ ವ್ಯಾಸನಗಳು ದೂರವಾಗುತ್ತ ಬಂದುವೆ. ಕೊನೆಗೆ ಇಂದಿರಿಗೆ ವೃದ್ಧಿಯಲ್ಲಿ ಪರಮ ವಿಶ್ವಾಸ ವೇರೆಟ್ಟಿತು.

ಉಪೇಂದ್ರನು ಇಂದಿರೆಯನ್ನು ತಾನು ಆವಾಗ ಹೊಂದುವೇನೆಂಬ ಆಲೋಚನೆಯಲ್ಲಿ ದಿನವನ್ನು ಕಳೆಯುತ್ತ ಬಂದನು. ಒಂದು ದಿನ ಹಾಗೆಯೇ ಚಿಂತಿಸಿದನು. “ ಇಂದಿರೆಯ ಗಂಡನು ಬದುಕಿರುವ ವರೆಗೂ ನನ್ನ ಮನೋರಥವು ಸಫಲವಾಗ ಉರದು. ಹೀಗೆಯೇ ಕಾಲವು ಕಳೆದುಹೋಗುತ್ತ ಬಂದರೆ, ಮುಂದೆ ಮತ್ತಾವಾವ ತೊಂದರೆಗಳು ಸಂಭವಿಸುವುದೋ, ಅದನ್ನಾರು ಬಲ್ಲರು? ಹೇಗಾದರೂ ಮಾಡಿ ಅವಳನ್ನು ಈಗಲೇ ಕೈವಶಮಾಡಿಕೊಳ್ಳಬೇಕು,” ಎಂದು ಚಿಂತಿಸಿ, ನೀಂಜಾಶಯನಾದ ಒಬ್ಬ ವೈದ್ಯನನ್ನು ಹಣದ ಆಸೆ ತೋರಿಸಿ ಕೃಕೆಳಿಗೆ ಹಾಕಿಕೊಂಡನು.

ವೈದ್ಯನು ಹಣದ ದುರಾಸೆಯಿಂದ, ಇಂದಿರೆಯ ಗಂಡನನ್ನು ವಿವರಿಸುತ್ತೇನೆ ಮಾಡಿ ಕೊಲ್ಲುವುದಾಗಿ ಸಮೃತಿಸಿದನು. ವೃದ್ಧಿಯು ಒಂದು ದಿವಸ ಇಂದಿರೆಯನ್ನು ಕುರಿತು,—ತಾಯಿ! ನಿಮ್ಮ ಯಜಮಾನರ ರೋಗವೇನೋ ಬಲವಾದುದು, ಹೀಗೆಯೇ ಇದ್ದಲ್ಲಿ, ರೋಗವು ಹೇಗೆ ವಾಸಿಯಾದಿತು? ಒಬ್ಬ ಒಳೆಯ ವೈದ್ಯ

ನನ್ನ ಕರೆತಂದು ತೋರಿಸಬಾರದೆ? ಬೇಕಾದರೆ ಒಬ್ಬ ಬುದ್ಧಿಮಂತನಾದ ವೈದ್ಯ
ನನ್ನ ಕರೆದುಕೊಂಡು ಬರಲೇ? ಎಂದು ಕೇಳಿದಳು.

ಮುದುಕಿಯ ಮಾತುಕೆಗಳನ್ನು ಕೇಳಿ, ಇಂದಿರಿಗೆ ಸ್ಪೂಲ್ಪಿ ಸಂದೇಹ
ತೋರಿತು. “ಇಷ್ಟ್ಯಾ ಅದರದಿಂದ ಕೆಲಸಮಾಡುವುದು ನೋಡಿದರೆ, ಮುದುಕಿಗೆ
ಪನಾದರೂ ಗೂಡವಾದ ದುರಭಿಸಂಧಿ ಇರಬಹುದೇ? ಹಾಗಿಲ್ಲದ ಪಕ್ಷದಲ್ಲಿ, ನನ್ನಿಂದ
ಪರತಿಫಲವನ್ನು ಹೇಳುಸದೆ, ಯಾರು ತಾನೇ ಹೀಗೆ ಕೆಲಸಮಾಡಬಲ್ಲರು?” ಎಂದು
ಇಂದಿರಿಯು ತನೆಷ್ಟು ಭಾನೆ ಆಲೋಚಿಸಿಕೊಂಡಳು. ಒಂದು ವೇಳೆ ಇವಳು ವೈಧಿ
ಯ ವಿಷಯವಾಗಿ ಆಲೋಚಿಸಿ ನೋಡುವಳು. ಮತ್ತೊಂದು ವೇಳೆ “ಈಶ್ವರನೇ
ನನ್ನ ಹೈಮಕ್ಕೊಂಡು ರವಾಗಿ ಈ ಮುದುಕಿಯನ್ನು ಕರೆತಂದು ಬಿಟ್ಟರುವನು.
ಇಲ್ಲದೇ ಹೋದರೆ, ಇವಳು ಇಲ್ಲಿಗೆ ಬರಲು ಕಾರಣವೇನಿದ್ದಿತು” ಎಂದುಕೊಂಡು
ಸುಮೃದ್ಧಾಗುತ್ತಿದ್ದಳು.

ಮತ್ತೊಂದು ದಿವಸ ವೈಧಿಯು ಮತ್ತೆ ಮಾತನ್ನೆತ್ತಿದಳು. “ಬುದ್ಧಿ
ಮಂತನಾದ ವೈದ್ಯನಿಗೆ ತೋರಿಸಿದಲ್ಲದೇ, ಈ ಹೋಗವು ವಾಸಿಯಾಗುವ ಸಂಭವ
ವಿಲ್ಲ. ಸಮಾಪದಲ್ಲಿಯೇ ಒಬ್ಬ ಒಳ್ಳೆಯ ವೈದ್ಯನಿರುವನು. ಅವನು ಬಡವರ
ಆಧಾರಿ. ಬಡವರಿಂದ ಒಂದು ಕಾಸೂ ತೆಗೆದುಕೊಳ್ಳದೆ, ಒಳ್ಳೆಯ ಜೈವಧವನ್ನು
ಕೊಡುವನು. ನೀವು ಹೀಗೆಯೇ ಕಾಲವನ್ನು ಕಳೆವುದು ಸರಿಯಾಗಿ ಕಂಡುಬರುವು
ದಿಲ್ಲ. ಇಷ್ಟ್ಯಾರ ಮೇಲೆ ನಿಮ್ಮ ಇಷ್ಟ್ಯಾಬಂದಂತೆ ಮಾಡಬಹುದು.” ಎಂದು ಹೇಳಿ
ದಳು. ಇಂದಿರಿಯು ತನ್ನ ಗಂಡಿನಿಗೆ ಹೇಗಾದರೂ ಗುಣವಾದರೆ ಸಾಕಂದು
ವೈಧಿಯ ಮಾತಿಗೆ ಒಪ್ಪಿಕೊಂಡಳು. ಆದರೂ ಅವಳ ಮನಸ್ಸಿನಲ್ಲಿ ಹೇಳಲಾಂತರ್ಯ
ವಾದ ದುಃಖವು ಆವರಿಸಿಕೊಂಡಿತು. ವೈಧಿಯ ಮಾತಿಗೆ ಒಪ್ಪಿದರೆ ಹೇಗೆಂಬು
ಒಪ್ಪಿದಿದ್ದರೆ ಹೇಗೆ—ಇಂದಿರಿಗೆ ಏನು ಮಾಡುವುದಕ್ಕೂ ಕಷ್ಟಕ್ಕೂ ಬಂದಿತು. ಅವ
ಿಗೆ ದಿಕ್ಕೇ ತೋರಿದಂತಾಯಿತು. ದೇವರ ಮೇಲೆ ಭಾರ ಹಾಕಿ ಒಪ್ಪಿಕೊಂಡಳು.

ಮರುದಿನ, ವೈಧಿಯು ಹೊಸ ಪಂಡಿತನನ್ನು ಕರೆದುಕೊಂಡು ಬಂದಳು.
ಪಂಡಿತನು ರೋಗಿಯನ್ನು ನೋಡಿ, ನಾನಾ ಪಿಥವಾಗಿ ಮಾತನ್ನು ವೆಚ್ಚಿಮಾಡಿ
ದನು. ಮಧ್ಯ ಮಧ್ಯದಲ್ಲಿ, ಇತರ ವೈದ್ಯರನ್ನು ನಿಂದಿಸುತ್ತಲೂ, ತನ್ನನ್ನು ತಾನೇ
ಹೊಗಳಿಕೊಳ್ಳತ್ತಲೂ, ಆ ದಿನ ಕಾಲವನ್ನು ಕಳೆದನು. ಮನೆಗೆ ಹೊರಡುವಾಗ,
ಏನೋ ಒಂದು ಜೈವಧವನ್ನು ಕೊಟ್ಟು ಅದಕ್ಕೆ ತಕ್ಕ ಅನುಪಾನವನ್ನು ಹೇಳಿ
ಹೊರಟುಹೋದನು. ಆ ದಿವಸ ವೈದ್ಯನು ಕೊಟ್ಟು ಜೈವಧವು ಎಂಥದೆಂಬದನ್ನು
ನಾವು ವಿಶೇಷವಾಗಿ ಹೇಳಬೇಕಾದುದಿಲ್ಲ. ಪ್ರತಿನಿತ್ಯವೂ ವೈದ್ಯನು ರೋಗಿಯ
ಮನೆಗೆ ಎರಡು ಮೂರು ಆವೃತ್ತಿ ಬಂದು, ಹೋಗುತ್ತಿದ್ದನು. ರೋಗಿಗೆ ಜೈವಧ

ವನ್ನು ತನ್ನ ಕೈಯಿಂದ ದಲೇ ಕುಡಿಸಿಬಿಟ್ಟು ಮನೆಗೆ ಹಿಂದಿರುಗಿ ಹೋಗುತ್ತಿದ್ದನು. ಮಾರು ನಾಲ್ಕು ದಿನಗಳೊಳಗಾಗಿ, ರೋಗಿಗೆ ಚೋಗವು ಬಲವಾಯಿತು. ಮುದು ಕಿರು, ಇದನ್ನು ನೋಡಿ ಕೇವಲ ಬಿನ್ನೆಯಾದವಳಂತೆ ಕಾಣಿಸಿಕೊಂಡಳು. ಇಂದಿ ರೆಯು ಅಳುತ್ತಿದ್ದ ರೆ ಅವಳ ಜತೀಯಲ್ಲಿ ತಾನೂ ಅಳುವಳು. ಇಂದಿರೆಯ ತಲೆಯ ಮೇಲೆ ಆಕಾಶವೇ ಕಳಚಿಬಿದ್ದುಂತಾಯಿತು. ನಾಲ್ಕು ದಿಕ್ಕುಗಳಲ್ಲಿಯೂ ಅಂಥ ಕಾರವು ಕವಿದುಕೊಂಡಿತು. ಅವಳು ಕೊಂಚ ಹೊತ್ತಿನ ಮೇಲೆ ಜ್ಞಾನ ಹೋದವ ಇಂದಿ ಭೂಮಿಯಲ್ಲಿ ಬಿದ್ದ ಬಿಟ್ಟುಳು. ಮತ್ತೆ ಅವರಿಗೆ ಸಂಜ್ಞಾ ಲಾಭವುಂಟಾಯಿತು. ಅವಳಿಗೆ ಮತ್ತೆ ಜ್ಞಾನ ಬಂದುದಕ್ಕಾಗಿ ಬಹಳ ವ್ಯಸನಪಟ್ಟಿಳು. ಭೂಮಿ ಯಲ್ಲಿ ಬಿದ್ದೊಡನೆಯೇ ಹಾಗೆಯೇ ಪಾರಿಷವು ಹೋಗಿಬಿಟ್ಟಿದ್ದರೆ ಮುಂದಿನ ಪ್ರಪಂಚದ ಯಾವ ಕಷ್ಟವೂ ತೋರುತ್ತಿರಲಿಲ್ಲವೆಂದು ಉಲ್ಲೇಖಿಸಿದಳು. ಅವಳಿಗೆ ಈ ಜೀವಿತಕಾಲದಲ್ಲಿ ಯಾರ ಆಕ್ರಯವು ಸ್ವರ್ಗವಾಗಿದ್ದ ಹೋ ಆ ಆಶ್ರಯವು ಈಗ ಭ್ರಗುವಾಗಿಹೋಯಿತು. ಇಂದಿರೆಯು ಈ ವ್ಯಸನವನ್ನು ಸಹಿಸಲಾರದೆ ಗಟ್ಟಿಯಾಗಿ ಅತ್ಯುಬಿಟ್ಟುಳು. ವೃದ್ಧಿಯು ಬಹುವಾಗಿ ಸಮಾಧಾನ ಹೇಳಿದಳು. ಅದಾವುದೂ ಫಲಕಾರಿಯಾಗಲಿಲ್ಲ. ಈ ಸಂದರ್ಭಗಳಲ್ಲಿವೂ ನಡೆಯುತ್ತಿರುವಾಗ ಆ ಮನೆಯ ಮುಂದುಗಡೆ ಒಬ್ಬ ಮನುಷ್ಯನು ನಿಂತು ನೋಡುತ್ತಿದ್ದನು. ಇಂದಿರೆಯು ತನ್ನ ವ್ಯಸನಾವಸ್ಥೆಯಲ್ಲಿ ಆ ಮನುಷ್ಯನು ಯಾರಾಗಿರಬಹುದೆಂದು ಕೂಡ ಗೊತ್ತುಮಾಡಿಕೊಳ್ಳುದೆ ಅವನನ್ನು ತನಗೆ ಉಪಕಾರಮಾಡುವಂತೆ ಬೇಡಿಕೊಂಡಳು. ಅವರಿಚಿತನು ಇಂದಿರೆಯನ್ನು ನೋಡಿ “ನಾನು ಮಾಡಬೇಕಾದುದೆಲ್ಲವನ್ನೂ ಈ ವೃದ್ಧಿಯೇ ಮಾಡುತ್ತಿರುವಳು. ನನ್ನ ಅನುಮತಿಯಿಂದಲೇ ಇವಳು ನಿನಗೆ ಶುಶ್ರಾವೆಮಾಡುತ್ತಿರುವಳು. ನನ್ನ ಮಾತಿನಲ್ಲಿ ನಿನಗೆ ನಂಬಿಕೆಯಿರುವುದಾದರೆ ನಾನು ನಿನ್ನನ್ನು ಕಾವಾಡುವೆನು.” ಎಂದು ಹೇಳಿದುದನ್ನು ಕೇಳಿ, ಇಂದಿರೆಯು, ಮರ್ಮಾ ಹತೆಯಾಗಿ ಬಿರುಗಣ್ಣಿಗೇಂದ ಅವರಿಚಿತನನ್ನು ನೋಡುತ್ತಾ—ಎನು ಹೇಳಿದೆ? ನಾನು ಅನಾಧಿಯಾದ ಹೆಂಗಸು. ಈ ನನ್ನ ಅವಸ್ಥೆಯನ್ನು ನೋಡಿ, ದುರಭಿ ಸಂಧಿಯಿಂದ ನನ್ನಲ್ಲಿ ಅತ್ಯಾಚಾರಮಾಡುವುದು ಪುರುಷನಾದವನಿಗೆ ಧರ್ಮವಲ್ಲ. ನನ್ನ ಜೀವಿತೇಶನು ಎಲ್ಲಿರುವನೋ ನಾನು ಅಲ್ಲಿರುವುದೇ ನನಗೆ ಮಂಗಳವು. ನೀನು ಇಲ್ಲಿ ನಿಲ್ಲಿದೆ ಹೊರಟುಹೋಗು, ಎಂದು ಅರಚಿದಳು.

ಕೂಡಲೇ, ಇಂದಿರೆಗೆ ಜ್ಞಾನವು ತಪ್ಪಿತು. ಸ್ವಲ್ಪ ಹೊತ್ತಿನ ಮೇಲೆ ಜೀತರಿಸಿ ಕೊಂಡು ಸುತ್ತಲೂ ನೋಡಿದಳು, ಅಮೃತ ಹೊತ್ತಿಗೆ ಗಂಡನ ಪಾರಿಷವು ಹೋಗಿದ್ದಿತು. ಅದನ್ನು ನೋಡಿ, ‘ಹೋ’ ಎಂದು ಜೀತ್ಯಾರಮಾಡಿದಳು. ಗಂಡನ ಕಾಲು ಮೇಲೆ ಬಿದ್ದ ಅವನ ಮೃತದೇಹವನ್ನು ಆಲಿಂಗಿಸಿಕೊಂಡಳು. ಮನೆಯಲ್ಲವೂ ಹೋದನಧ್ವನಿಯಿಂದ ತುಂಬಿಹೋಯಿತು. ಈ ಗದ್ದಲವನ್ನು ಕೇಳಿ ನೀರಹೊರೆ

ಜನಗಳೆಲ್ಲರೂ ಬಂದರು. ಅನೇಕರು ಬಲು ವ್ಯಸನವಟ್ಟಿರು. ಮತ್ತೆ ಕೆಲವರು ಧರ್ಮದ ಮೇಲೆ ದೃಷ್ಟಿಯಿಟ್ಟು ಮತದೇಹಕ್ಕೆ ಸಂಸ್ಕಾರ ಮಾಡುವುದಕ್ಕೆ ಯತ್ನ ಪರಿಾದರು. ಶವವು ಮನೆಯಿಂದ ಹೊರಗೆ ಸಾಗಿಹೋಯಿತು. ಇಂದಿರೆಯು ಎದೆಯನ್ನು ಒಡಿದುಕೊಳ್ಳುತ್ತಾ ಶವದ ಹಿಂದೆ ಹಿಂದೆ ಹೊರಟಳು. ಮುದುಕಿಯು ಅವಳ ಜತೀಯಲ್ಲಿಯೇ ಹೊರಟಳು. ಕೈಣಾಲದಲ್ಲಿಯೇ ನದಿತೀರದಲ್ಲಿ ಇಂದಿರೆಯ ಸ್ವಾಮಿಯ ಶರೀರವು ಅಗ್ನಿ ದೇವಸಿನಿಂದ ಪ್ರಜ್ಞಲಿತವಾಯಿತು. ಸೋಂಡುತ್ತಿದ್ದ ಹಾಗೆಯೇ ಶವವು ಭಸ್ಯಾವಶೇಷವಾಗಿ ಹೋಯಿತು. ಜನಗಳು ಯಥಾ ಹಿಂದಿರುಗಿರು. ಇಂದಿರೆಯು ವೃದ್ಧಿಯೊಡನೆ ಮತ್ತೆ ಮನೆಗೆ ಬಂದು ಸೇರಿದಳು. ಕೆಲವು ಕಾಲವು ಕಳೆಯಿತೋ ಇಲ್ಲವೋ, ಉಪೇಂದ್ರನಾರಾಯಣನು ಅತ್ಯಾ ಜಾರಕ್ಕೆ ಪಾರಂಭಮಾಡಿದನು. ವೃದ್ಧಿಯು ಇಂದಿರೆಯನ್ನು ವಂಚಿಸಲು ತನ್ನ ಬುದ್ಧಿಯಲ್ಲವನ್ನೂ ನೆಚ್ಚುಮಾಡಿದಳು ಫಲಿಸುವುದು ಕಷ್ಟಸಾಧ್ಯವಾಗಿ ಕಂಡು ಬಂದಿತು. ಅವಳನ್ನು ಹೇಗಾದರೂ ಮಾಡಿ, ತನ್ನ ಮನೆಗೆ ಕರೆದುಕೊಂಡು ಬಂದು ಬಿಟ್ಟರೆ, ಮುಂದಿನ ಕೆಲಸವೆಲ್ಲವೂ ಕೃಗೂಡುವುದೆಂದು ಉಪೇಂದ್ರನು ವೃದ್ಧಿಗೆ ಹೇಳಿಕೊಟ್ಟಿನು.

ಮುದುಕಿಯ ಮಂತ್ರವು ಸಿದ್ಧಿಸಿತು. ಅನಾಧಿಯಾದ ಇಂದಿರೆಯು ಎಷ್ಟು ದಿವಸ ತಾನೇ ಹರಿಮಾಡಿ ಸಾಗಿತು. ಪುರಾಣ ಯತ್ನದ ಮುಂದೆ ಸ್ತ್ರೀಯರ ಹರಿವು ಶಿಲ್ಪಾರದು. ಎಂದಾದರೆಂದು ದಿವಸ ಸ್ತ್ರೀಯರು ಸೋತೇ ಸೋಲಬೇಕು. ಇಂದಿರೆಯೂ ಸೋತಳು. ವೃದ್ಧಿಯು ಅವಳನ್ನು ಕರೆದುಕೊಂಡು, ಉಪೇಂದ್ರನ ಮನೆಗೆ ಬಂದು ಸೇರಿದಳು. ಇಂದಿರಿಗೆ ಬೇಕು ಬೇಕಾದ ಅನುಕೂಲತೆಯಲ್ಲವನ್ನೂ ಉಪೇಂದ್ರನು ಮಾಡಿಕೊಟ್ಟಿನು. ಅಂದು ಮೊದಲು, ಇಂದಿರೆಯು ಉಪೇಂದ್ರನಾರಾಯಣನ ಮನೆಯಲ್ಲಿಯೇ ಇರುತ್ತಿದ್ದಳು. ಅಲ್ಲಿದ್ದರೂ ತನ್ನ ಬುದ್ಧಿ ಕೌಶಲ ದಿಂದ ಪಾತಿವ್ರತ್ಯವೆಂಬ ರತ್ನವನ್ನು ಮಾತ್ರ ಬಹು ಜಾಗರೂಕತೆಯಿಂದ, ಕಾವಿಟ್ಟು ಕೊಳ್ಳುತ್ತಿದ್ದಳು.

ಹದಿಮೂರನೆಯ ಪರಿಚ್ಛೀದ

ರಾಧಾನಾಧನ ಮಾತನ್ನು ಕೇಳಿದೊಡನೆಯೇ ಇಂದಿರಿಗೆ ಕೋಪ ಬಂದಿತು. ಇಂದಿರಿಗೆ ಕೋಪಬಂದಿತೆಂದು ರಾಧಾನಾಧನು ತಿಳಿದು, ಮಾತನ್ನು ಮಾರ್ಪಡಿಸಿ “ಇಂದಿರಿ! ಉಪೇಂದ್ರನ ವಿವಾಹವು ನಿಶ್ಚಯವಾಯಿತೇನು?” ಎಂದು ಕೇಳಿದನು.

ರಾಧಾನಾಥನು, ಈ ಪ್ರತ್ಯೇಯನ್ನು ಕೇಳಿದುದರಲ್ಲಿ ವಿಶೇಷಕಾರಣ ವಿದ್ದಿತು. ಏನಾದರೂ ಮಾಡಿ ಇಂದಿರಿಯನ್ನು ಆ ಸ್ಥಳ ಬಿಟ್ಟು ಹೊರಕ್ಕೆ ಕಳುಹಿಸುವುದರಿಂದ ತಮ್ಮ ಕೆಲಸವು ಸಾಂಗವಾಗಿ ನಡೆಯುವುದೆಂದು ರಾಧಾನಾಥನು ಅಲೋಚಿಸಿದನು. ಆದರೆ ಇಂದಿರಿಯ ಸಂಕ್ಷೇಪವು ಒಂದು ವಿಧವಾಗಿದ್ದಿತು. ಇಂದಿರಿಗೆ ಈ ಸಂಗ ತಿಯು ವೊದಲೇ ಉಪೇಂದ್ರನ ಭೃತ್ಯನೊಬ್ಬಿನಿಂದ ಗೊತ್ತಾಗಿದ್ದಿತು. ಅವಳು ತನ್ನ ಅಂತರಿಕವಾದ ಅಭಿಪ್ರಾಯವನ್ನು ಹಾಗೆಯೇ ಮರಿಮಾಡಿಕೊಂಡು “ಎಲ್ಲಿ?” ಎಂದಳು.

ರಾಧಾನಾಥನು, ಉಪೇಂದ್ರನ ಮದುವೆಯ ವಿಚಾರದಲ್ಲಿ ತಾನು ಏನೇನನ್ನು ಕೇಳಿದ್ದನೋ, ಅದೆಲ್ಲವನ್ನೂ ಆದ್ಯೋಪಾಂತವಾಗಿ ಹೇಳಿದನು. ಇಂದಿರಿಯು ಅದನ್ನು ಕೇಳಿ—ಇನ್ನು ದಿನಕ್ಕಾದರೂ ಉಪೇಂದ್ರನ ಮುಖಕ್ಕೆ ಬೆಂಕಿ ಹಾಕುವುದು ನಿಶ್ಚಯವಾಗಿರುವುದನ್ನು ಕೇಳಿ, ಬಹು ಸಂತೋಷಪಡುವೆನು, ಎಂದಳು.

ಆ ಸಂದರ್ಭದಲ್ಲಿ ಉಪೇಂದ್ರನು ಒಂದು ವಿಧವಾಗಿ ಮತ್ತು ನಾಗಿ ತನ್ನ ಅಭಿಪ್ರಾಯಗಳಲ್ಲಿ ತಾನೇ ಸಂತೋಷಪಟ್ಟುಕೊಳ್ಳುತ್ತಿದ್ದನು. ಅವನು ಇಂದಿರಿಯ ಮಾತನ್ನು ಕೇಳಿ ಚಕ್ಕಿತನಾಗಿ “ಇಂದಿರಿ! ನೀನು ಏತಕ್ಕೆ ಇಲ್ಲಿಗೆ ಬಂದೆ? ಮನುಷ್ಯನು ಯಾವಾಗಲೂ ಸ್ವಕಾರ್ಯದಲ್ಲಿಯೇ ಆಸಕ್ತನು. ಎಲ್ಲಿಯ ವರೆಗೂ ಸ್ವಕಾರ್ಯವು ನೇರವೇರುವುದೆಂಬ ಭರವಸೆ ಇರುವುದೋ, ಅಲ್ಲಿಯ ವರೆಗೂ ಮನುಷ್ಯನು ಮಾಡಬೇಕಾದ ಯತ್ನವನ್ನೇಲಾಲ್ಲ ಮಾಡುವನು. ಸಾಪ್ತಧರ್ಮಹಾನಿ ಯುಂಟಾಗುವುದೆಂದು ಗೊತ್ತಾದರೆ, ಯಾರೂ ಯಾವಾಗಲೂ ಕೆಲಸ ಮಾಡುವುದನ್ನು ನಾನು ನೋಡಿಲ್ಲ. ನಿನ್ನನ್ನು ಸಾಪ್ತಧಿನ ಮಾಡಿಕೊಳ್ಳುವುದಕ್ಕೆ ಮನುಷ್ಯನು ಎಷ್ಟು ಯತ್ನಮಾಡಬಹುದೋ, ಅಷ್ಟನ್ನೇಲಾಲ್ಲ ಮಾಡಿದುದಾಯಿತು. ಗುಲಾ ಮನಂತೆ ಇದ್ದು, ನಿನ್ನನ್ನು ಸೇವಿಸಿದೆನು. ನಿನ್ನ ಸುಖಕ್ಕೆ ಎಲ್ಲ ಕುಂದುಂಟಾದೀ ತೀರ್ಳೀ ಎಂದು ನಿನಗೆ ಬೇಕಾದುದನ್ನು ಹೆನಟಿಸಿ ಕೊಡಲು ದಾಸದಾಸಿಯರನ್ನು ನೇಮಿಸಿದ್ದೆನು. ನಮ್ಮ ಮನೆಯಲ್ಲಾದರೋ, ಉಬಟ ಉಪಚಾರಕ್ಕೇನೂ ಕೊರತೆ ಇಲ್ಲ. ಎಷ್ಟು ಮಾಡಿದರೂ, ನಿನ್ನ ಕಲ್ಲಿದೆಯು ಮಾತ್ರ ಕರಗೆಲೇ ಇಲ್ಲ. ನಿನಗೆ ಅನೇಕ ವಿಧದಲ್ಲಿ ವ್ಯಾಸನವನ್ನು ಹೊಗಲಾಡಿಸಲು ನಾನು ಪ್ರಯತ್ನ ವಟ್ಟಿರು, ನೀನು ಮಾತ್ರ ನನ್ನದೊಂದು ವ್ಯಾಸನವನ್ನು ಹೊಗಲಾಡಿಸಲು ಸಮರ್ಥಳಾಗದೇ ಹೋದೆ. ಇರಲಿ. ನೀನು ಇಲ್ಲಿ ನಿಲ್ಲಿದೆ ಹೊರಟು ಹೋಗು.” ಎಂದು ಹೇಳಿದನು. ಅದನ್ನು ಕೇಳಿ ಇಂದಿರಿಯು ಸ್ವಲ್ಪ ನಕ್ಕು “ಉಪೇಂದ್ರ! ನೀನು ಹೇಳುವುದೆಲ್ಲವೂ ನಿಜ. ಪುರಿಷರು ಮಾಡಬೇಕಾದ ಕೆಲಸವೆಲ್ಲವನ್ನೂ ನೀನು ಮಾಡಿರುವೆ; ಹೇಳಬೇಕಾದುದನ್ನೂ ಹೇಳಿರುವೆ. ಇದರಲ್ಲಿ ನಿನ್ನ

ತಪ್ಪೇನೂ ಇರುವುದಿಲ್ಲ. ನೀನು ಬಾಲ್ಯದಿಂದಲೂ ಒಳ್ಳೆಯವರ ಸಹವಾಸ ದಲ್ಲಿದ್ದು ಒಳ್ಳೆಯ ಮಾರ್ಗವನ್ನು ಅವಲಂಬಿಸಿದ್ದರೆ, ಇಂತಹ ದುಖದಿಷ್ಟಿಯು ನಿನಗೆ ಹೆಚ್ಚಿತ್ತಲೇ ಇರಲಿಲ್ಲ. ವಿದ್ಯೆಯು ಅಜ್ಞಾನವನ್ನು ಹೋಗಲಾಡಿಸಿ ಸುಜ್ಞಾನವನ್ನುಂಟಿಮಾಡುವುದೆಂದು ನಾನು ಹೇಳಿರುವೇನು. ಆದರೆ ಆದು ನಿನ್ನಲ್ಲಿ ವಿವರೀತವಾಗಿ ಪರಿಣಮಿಸಿರುವುದು. ಏಕಪ್ರತ್ರ ವಿಷಯವಾದುದರಿಂದ, ನಿನ್ನ ತಂದೆಯು ನಿನ್ನನ್ನು ಬಲು ಅಕ್ಷರೆಯಿಂದ ಸಲಹಿದನು. ಅವನಿಗೆ ನಿನ್ನ ದುರುಣಿಗಳೆಲ್ಲವೂ ಮುದ್ದಾಗಿಯೇ ಕಾಣಿಸುವು. ಇದರ ಜಡಿಗೆ ನಿನಗೆ ಬೇಕಾದ ಮುಷ್ಟಿ ಪಶ್ಚರ್ಯವಿರುವುದು. ಆ ಪಶ್ಚರ್ಯವುದವು ನಿನ್ನನ್ನು ಹೀಗೆಲ್ಲಾಗೂ ಮಾಡಿ ಸುವುದು. ಪ್ರವಂಚವನ್ನೇ ಆರಿಯದ ಯಾವನನ್ನಾದ ನಿನೇ ಈ ಅನಧಿಗಳಿಗೆಲ್ಲಾಗೂ ಕಾರಣವೆಂದು ಹೇಳುವುದಕ್ಕೆ ನಿನಗೆ ಯಾವ ಅಭ್ಯಂತರವೂ ಇಲ್ಲ. ಮತ್ತು—” ಅವಳ ಮಾತು ಮುಗಿಯುವುದರೊಳಗಾಗಿಯೇ ಉವೇಂದ್ರನು ಸ್ವಲ್ಪ ಕೆಂಪೇರಿದ ಕಣ್ಣಾಳ್ಯವನಾಗಿ,—ಎನು ಹೇಳಿದೆ? ನಿನಗೆ ಕಷ್ಟಕಾಲಗಳಲ್ಲಿ ಉಪಕಾರವಾಡಿ ನಿನ್ನನ್ನು ಬಬ್ಬಿ ಹೆಂಗಸನ್ನಾಗಿ ಮಾಡಿದುದಕ್ಕೆ, ನಿನಗೆ ಇಷ್ಟವು ಮಾತನ್ನಾಡುವುದಕ್ಕೆ ಶಕ್ತಿಯುಂಟಾಯಿತೆ? ನೀನು ಸರಳ ಹೃದಯೆಯಾದ ಹೆಂಗು ಸೆಂದು ಇಲ್ಲಿಯ ವರೆಗೂ ತಿಳಿದು ನಾನು ನಿನ್ನನ್ನು ಬಹಳವಾಗಿ ಪ್ರೀತಿಸುತ್ತಿದ್ದೇನು. ನಿನ್ನ ಎದೆಯು ಇಷ್ಟ ಕರಿನವೆಂದು ನಾನು ತಿಳಿದಿರಲಿಲ್ಲ. ನಿನ್ನ ರೂಪದಲ್ಲಿ ನಾನು ಮುಗ್ಗಾನಾದೆನು. ಆದಕ್ಕಾಗಿಯೇ ನಿನಗೆ ಬೇಕಾದುದೆಲ್ಲವನ್ನೂ ಬಂದೂ ಬಿಡದೇ ನೆರವೇರಿಸಿಕೊಡುತ್ತಿದ್ದೇನು. ಎಷ್ಟು ಮಾಡಿದರೂ ನಿನ್ನ ಸ್ವಭಾವವು ಬೀರಿಯಾಗಲಿಲ್ಲ. ನೀನು ಒಂದೇ ಹೆರಮಾಡಿಕೊಂಡು ನಿನ್ನನ್ನು ಬಹು ಸಂಕಟಕ್ಕೆ ಗುರಿಮಾಡಿರುವೆ. ನನ್ನ ಪ್ರಯತ್ನವೆಲ್ಲವೂ ನೀರಿನಲ್ಲಿ ಹೋಮಮಾಡಿದಂತಾಯಿತು. ನಾನು ಮಾಡಿರುವುದಕ್ಕೆ ಪ್ರತಿಯಾಗಿ ನಿನ್ನಿಂದ ಒಂದು ನಿಶ್ಚಯದ ಮಾತಾದರೂ ಒಂದಿತೇ ಎಂದು ಕಾದಿದ್ದೇನು. ನಿನ್ನ ಬಾಣಗಳಂತಿರುವ ಮಾತುಗಳನ್ನು ಹೇಳಿದರೆ ನನ್ನ ಶರೀರವೆಲ್ಲವೂ ಸುಟ್ಟಿ ಬೂದಿಯಾಗುವುದು. ಹಾ, ಅವಿ ಚಾರಕಾರಿಯಾದ ಮಾರನೇ! ಒಂದು ಕಡೆಯಲ್ಲಿ ನೀನು ಪುಷ್ಪಾಸ್ತ್ರಗಳಿಂದ ನನ್ನ ನ್ನು ಹೊಡಿದೆ ಮಲಿಗುವೆ, ಮತ್ತೊಂದು ಕಡೆಯಲ್ಲಿ ಈ ಹಾಳು ಹೆಂಗುಸು ತೀವ್ರಣೆ ತೀವ್ರಣೆಗಳಾದ ವಾಗಾಳಣಗಳಿಂದ ನನ್ನನ್ನು ಧ್ವಂಸಮಾಡುತ್ತಿರುವಳು. ನಾನು ಯಾರ ಪೆಟ್ಟಿನ್ನು ಸಹಿಸಲಿ, ನನ್ನ ಪಾರಣವ ಹೇಗೆ ತಾನೆ ಉಳಿದಿತು? ಎಂದು ಹೇಳುತ್ತಾ ಕಣ್ಣಾಗಳಲ್ಲಿ ಧಾರಾಕಾರವಾಗಿ ನೀರನ್ನು ಸುರಿಸಲಾರಂಭಿಸಿದನು.

ಇದನ್ನು ನೋಡಿ ಇಂದಿರೆಯ ಹೃದಯವು ಸ್ವಲ್ಪ ಕಂಪಿತವಾಯಿತು. ಆದರೆ ಅವಕು ಕ್ಷೇಣಕಾಲದಲ್ಲಿ ಧೈರ್ಯವನ್ನು ತೆಗೆದುಕೊಂಡು ಮತ್ತೆ ಉವೇಂದ್ರನೊಂದನೆ ಮಾತನಾಡಿದಳು.

“ ಉಪೇಂದ್ರಬಾಬು ? ನೀನು ಹೇಳುವ ಮಾತ್ರ ನಿನಗೆ ಮಾತ್ರ ಚೆನ್ನಾಗಿರುವುದೇ ಹೊರತು ಮತ್ತು ರಿಗು ಚೆನ್ನಾಗಿರುವುದಿಲ್ಲ. ನೀನು ಕೇವಲ ಸ್ವಾಧ್ಯಪರನಾಗಿ ಮತ್ತೊಂಬ್ಬರ ಸುಖದುಃಖಗಳನ್ನು ಆಲೋಚಿಸುವುದಿಲ್ಲ. ನಿನ್ನ ಸಂಕಟವನ್ನು ನೀನು ಅರುವುದಾದರೆ ನನ್ನ ಸಂಕಟವನ್ನು ವಿಚಾರಿಸುವರಾರು ? ಅತ್ಯಾಚಾರವನ್ನು ಮಾಡುವುದರಲ್ಲಿ ಪ್ರವೃತ್ತನಾದ ನೀನು ನನಗೆ ಮುಂದಾಗತಕ್ಕ ಅನಧಿಪರಂಪರೆಗಳಲ್ಲಿ ಒಂದನ್ನಾದರೂ ಚಿಂತಿಸಿದೇ ಹೋದೆಯಾ ? ಸ್ತ್ರೀಯರು ಯಾವಾಗಲೂ ಬಲಹೀನರು ; ಬಲಹೀನರನ್ನು ಕಾಸಿದುವುದು ಶಕ್ತಿರಾದ ಪುರುಷರಿಗೆ ಮುಖ್ಯವಾದ ಧರ್ಮವಾಗಿದೆ. ಸ್ತ್ರೀಯರಲ್ಲಿರುವ ಅಮಶಲ್ಯವಾದ ವಾತಿನ್ವರ್ತಕ್ಕ ಪೊಂದನ್ನಾದರೂ ಪುರುಷನು ಅವಕ್ಷಯಾಗಿ ಕಾಸಿದೆಂತು ; ಅದನ್ನೇ ಸೂರೀಗೊಂಡಮೇಲೆ ಸ್ತ್ರೀಯು ಬದುಕಿದ್ದರೂ ಸತ್ತಂತಿಯೇ. ಮಾನಗೆಡಿಸಿ, ನನ್ನನ್ನು ಯಾವಜ್ಞೀವವೂ ವ್ಯಸನಕ್ಕೆ ಗುರಿಮಾಡುವುದರಿಂದ ನಿನಗೆ ಬಂದ ಭಾಗ್ಯವೇನು ? ಅದರಿಂದ ಯಾವ ಪುರುಷಾರ್ಥಸಾಧನೆ ಮಾಡಿದಂತಾಯಿತು ? ನಿನ್ನ ಉದಾರವಾದ ಮನಸ್ಸಿಗೆ ಅಲಂಕಾರಪಾಯವಾಗಿರುವ ವಿವೇಕವು ಎಲ್ಲಿಯೋ ಜಾರಿಬಿದ್ದು, ಅದರ ಸಾಫ್ತನದಲ್ಲಿ ಪರಸ್ತೀವ್ಯಾವೋಹವೆಂಬ ನೀಂಚ ಗುಣವು ಕಾಲಿಡೆಬಹುದೆ ? ಕ್ಷಣಿಕಾಲದ ಸುಖದ ಭಾರ್ತಾಂತಿಗೋಂಸ್ತರವಾಗಿ ಸದ್ಗುರ್ಬಾಂತರಂಬಂಟಾಗಿ ಬಹುದಾದ ಶಾಶ್ವತ ಸುಖವನ್ನು ಹೋಗಲಾಡಿಸಿಕೊಳ್ಳಲಿವೇಕ್ಕೆಯುಳ್ಳವನು ಮಾಡಿನಲ್ಲಿದೆ ಮತ್ತಾರು ? ನಿನಗೆ ಯಾವ ನೀಂಚನು ಈ ವಿನಾಶಕರವಾದ ದುಬ್ರದಿಧಿಯನ್ನು ಉಪದೇಶಿಸಿದನು ? ನಿನ್ನ ಅವಿಚಾರಕಾರಿತೆಯನ್ನು ಸುಡು. ಇನ್ನು ಮೇಲಾದರೂ ನೀನು ದುಜನರ ಸಹವಾಸವನ್ನು ನೀಗಿ ಸದ್ವ್ಯವಹಾರಗಳಲ್ಲಿ ಮನಗೊಳಿಡುವುದಾದರೆ, ಭಗವಂತನು ನಿನಗೆ ಕೆಟ್ಟಿದನ್ನು ಮಾಡಲಾರನು.” ಎಂದು ಉತ್ತರ ಕೊಟ್ಟಳು. ಉಪೇಂದ್ರನು ಇನ್ನು ಮನಸ್ಸಿನ ಆವೇಗವನ್ನು ತಡೆಯಲಾರದವನಾಗಿ ಎದ್ದು ನಿಂತನು. ಬಲಾತ್ಮಾರದಿಂದಲಾದರೂ ಇಂದಿರೆಯನ್ನು ಸ್ವಾಧಿನಪಡಿಸಿಕೊಳ್ಳಿದಿದ್ದರೆ, ತನ್ನ ಮನೋರಥವು ಈಡೇರುವುದಿಲ್ಲವೆಂದು ಅವಳನ್ನು ಮುಟ್ಟಿವುದಕ್ಕೆ ಹೋದನು. ಆಗ ರಾಧಾನಾಥನು, ಏನನ್ನೂ ಮಾತನಾಡಿದೆ ಸುಮ್ಮುನೆ ನೋಡುತ್ತ ಕುಳಿದ್ದನು. ಉಪೇಂದ್ರನು ಅತ್ಯಾಚಾರ ಮಾಡುವುದಕ್ಕಾಗಿಯೇ ಉದ್ದೃಕ್ತನಾಗಿರುವನೆಂದು ತಿಳಿದು, ಇಂದಿರೆಯು ಸ್ವಲ್ಪ ಹಿಂದಾದಳು. ಉಪೇಂದ್ರನು ವೇಗದಿಂದ ಮುಂದಾಗಿ ಬಂದು ಇಂದಿರೆಯ ಕೈಯನ್ನು ಹಿಡಿದುಕೊಂಡನು. ಇಂದಿರೆಯ ಮೈಯೆಲ್ಲವೂ ಉರಿದು ಹೋಯಿತು. ಅವಳು ಉಪೇಂದ್ರನ ಹಿಡಿಯಿಂದ ತಪ್ಪಿಸಿಕೊಂಡು ಕೋಪದಿಂದ ಕಣ್ಣಗಳಲ್ಲಿ ಕೆಂಡಗಳನ್ನು ಸುರಿಸುತ್ತಾ ಹೇಳಿಕೊಂಡಳು. “ನೀಂಚ ! ನೀನು ಏನು ಕೆಲಸ ಮಾಡುವೆ ಯಿಂಬಿದೇ ನಿನಗೆ ಗೊತ್ತಿಲ್ಲ. ಯುಕ್ತಾಯುಕ್ತ ವಿವೇ

ಜನೆಯು ನಿನಗಿಲ್ಲದ ಮೇಲೆ ನೀನೇ ಹಾಳಾಗುವೆ. ಖಕಳ! ನನ್ನನ್ನು ಯಾರೆಂದು ತಿಳಿದಿರುವೆ? ನಿಮ್ಮ ಮನೆಯಲ್ಲಿದ್ದ ಮಾತ್ರಕ್ಕೆ, ನಿಮ್ಮ ಮನೇ ಮುದುಕಿಯಂತೆ ಸಾಮಾನ್ಯಯೆಂದು ತಿಳಿದೆಯಾ? ನಾನೇನೋ ಅನಾಧೆಯು. ಆದರೆ ನನ್ನ ಮೇಲೆ ನಿನಗಿಷ್ಟು ಸ್ವಾತಂತ್ರ್ಯ? ಹೆಂಗುಸು ಬಲಹಿನೆಯು. ಗಂಡಸೇ ಹೆಂಗು ಸನ್ನ ಕಾಪಿಡಬೇಕೆಂದು ನಾನು ಕೇಳಿಕೊಂಡೆನು. ನೀಚಾಶಯನಾದ ನೀನು ನನ್ನನ್ನು ಕಾಪಿಡುವುದು ಗೊತ್ತಾಯಿತು. ನೀನಿನ್ನೂ ವಿವೇಕವಿಲ್ಲದ ಮಾನು. ಎಂದಾದರೆಂದು ದಿನ ನಿನಗೆ ಬುದ್ಧಿ ಬರುವುದೆಂದು ತಿಳಿದಿದ್ದೆನು. ಈ ಜನ್ಮದಲ್ಲಿ ನಿನಗೆ ಸದ್ಗೃತ್ಯಾಯಂಟಾಗುವುದೆಂದರೇನು! ನಿನ್ನ ದುವ್ಯಾರ್ಥಾರಕ್ಕೆ ತಕ್ಕ ಶಿಕ್ಷೆಯಾಗದ ಪಕ್ಕದಲ್ಲಿ, ನೀನು ಇನ್ನೂ ಕೆಟ್ಟಿ ಹಾಳಾಗಿ ಹೋಗುವೆ. ನಾನು ನನ್ನ ಕೈಯಿಂದಲೇ ನಿನಗೆ ತಕ್ಕ ಶಿಕ್ಷೆಯನ್ನು ಕೊಡುವೆನು. ಆದರೆ ನಾನು ಧರ್ಮಬದ್ಧಯಾಗಿರುವೆನು. ಇರಲಿ, ಇಂದಿರೆಯು ಮಾತ್ರ ಸಾಮಾನ್ಯ ಸ್ತ್ರೀಯೆಂದು ಭಾವಿಸಬೇಡ. ಅವಳ ಆ ಹಾಳುರಳವವನ್ನು ನಿನ್ನ ದುಪ್ಪಮನಸ್ಸಿನಿಂದ ದೂರಮಾಡು. ಹಾಗಿಲ್ಲದ ಪಕ್ಕದಲ್ಲಿ ನಾನು ನಿನ್ನೋಳಗೇ ಇದ್ದ ಕೊಂಡು ನಿನ್ನ ಮರ್ಮವನ್ನೆಲ್ಲವನ್ನೂ ಭೇದಿಸಿಹಿಡುವೆನು. ಕುಲಸ್ತ್ರೀಯರು, ತಮ್ಮ ಪಾತಿ ವರತ್ಯಕ್ಕೆ ಭಂಗಬರುವುದಾದರೆ, ಪಾರಣವನ್ನಾದರೂ ಬಿಟ್ಟು ಮಾನವನ್ನು ಕಾಪಿಟ್ಟುಕೊಳ್ಳುವರು. ಅಂತಹವರಿಗೆ ಪಾರಣವು ತೃಣಕ್ಕಿಂತಲೂ ಕಡೆಯೆಂದು ನಿನಗೆ ಗೊತ್ತಿಲ್ಲವೆ? ಹೆಂಗುಸು ಹಡೆಹಿಡಿದರೆ, ಅವಳನ್ನು ವಶಮಾಡಿಕೊಳ್ಳು ತಕ್ಕವನು ಮಾರುತೋಂಕದಲ್ಲಿ ಯಾರುಂಟು? ಈ ಹಾಳು ಹೊಟ್ಟಿಗೆ ಬೇಕಾಗುವ ಒಂದು ತುತ್ತಿನ ಅನ್ನಕ್ಕೆ ತನ್ನ ಮಾನವನ್ನು ಕಳೆದುಕೊಳ್ಳುತಕ್ಕ ಹೆಂಗುಸು ಈ ಇಂದಿರೆಯಲ್ಲ. ಈ ನನ್ನನ್ನು ನಿನಗೆ ಮೃತ್ಯುಸ್ಪರ್ಶಿಪಳಣಾಗಿ ತಿಳಿ. ನೀನು ಒಂದು ಹಜ್ಜೀ ಏನಾದರೂ ಮುಂದು ಸರಿದರೆ ನಿನ್ನ ಪಾರಣವು ನಿನ್ನದಲ್ಲ!” ಎಂದು ಹೇಳುತ ಹೇಳುತ, ತನ್ನ ಉಡಿಯಲ್ಲಿದ್ದ ಒಂದು ಸಣ್ಣ ಜೂರಿಯನ್ನು ಈಚೆಗೆ ತೆಗೆದು ಹಿಡಿದುಕೊಂಡು, “ಪಾರಣದ ಆಶೀಯಿಲ್ಲದವರು ಯಾರು ಬೇಕಾದರೂ ನನ್ನ ಮೇಲೆ ಆತ್ಮಚಾರಮಾಡಲು ಬರಲಿ. ಆಗ ನಾನಾರೋ, ನನ್ನ ಶಕ್ತಿ ಎಂತಹದೋ ಹೋರಿಸುವೆನು,” ಎಂದು ಗಜರೆ ಮಾಡಿದಳು.

ಉಪೇಂದ್ರನ ಅಂಗಾಂಗವೆಲ್ಲವೂ ಗಡಿಗಡನೆ ನಡುಗಿತು. ರಾಧಾ ನಾಧನು ಹೇಳಿದೇ ಅಲ್ಲಿಂದೆದ್ದು ಹೊರಟೇಹೋದನು. ಉಪೇಂದ್ರನು ಮಾತ್ರ ಹೊರಟಿದ್ದೋಗಲು ಕಾಲೇ ಬರದೇ ಅಲ್ಲಿಯೇ ನಿಂತಿದ್ದನು. ಇಂದಿರೆಯ ಉಗ್ರ ಮೂರಿಯು ಇನ್ನೂ ಸೌಮ್ಯಭಾವವನ್ನು ತಾಳಲೇ ಇಲ್ಲ. ಅದನ್ನು ನೋಡಿ, ಉಪೇಂದ್ರನಿಗೆ ಅಲ್ಲಿ ನಿಂತಿರಲು ಮನವೊಡಂಬಡಲ್ಲ, ಹೊರಟಿಹೋಗಲು

ಕಾಲೇ ಬರಲಿಲ್ಲ. ಇಂದಿರೆಯು ತನ್ನ ಕೋಪವನ್ನು ಸ್ಪಳ್ಪ ಸಂವರಣಮಾಡಿ ಕೊಂಡು, ಆ ಸ್ಥಳದಿಂದ ವೇಗವಾಗಿ ಹೊರಟುಹೋದಳು.

ಉವೇಂದ್ರನು ಬಹೆಳ ವಿನ್ನು ನಾಗಿ ಸುತ್ತುಲೂ ನೋಡಲಾರಂಭಿಸಿದನು. ಎಲ್ಲೆಲ್ಲಿಯೂ ನಿಶ್ಚಯವಾಗಿದ್ದಿತು. ರಾತ್ರಿಯು ಗಂಭೀರವಾಗುತ್ತತ್ತು. ಅಂಥ ಕಾರವು ಗಡಮರಗಳ ಬುಡದಲ್ಲಿ ಇದ್ದು ಕೊಂಡು ನೋಟಕರಿಗೆ ಭಯವನ್ನು ಒಟ್ಟು ಮಾಡುತ್ತಿತ್ತು ಚಂದ್ರದೇವನು ಒಬ್ಬನೇ ಸಂಚರಿಸುತ್ತು, ಗಗನಮಂಡಲ ವನ್ನು ಅರ್ಧವಾರಾಗಿದ್ದನು. ಅನ್ವಯ ಹೊತ್ತಿಗೆ ಉವೇಂದ್ರನಿಗೆ ಮನೆಯು ಸೃಷ್ಟಿಗೆ ಬಂದು ಅಲ್ಲಿಂದೆದ್ದು ಮನೆಯ ಕಡೆಗೆ ಹೊರಟುಹೋದನು.

ಹದಿನಾಳ್ಕುನೆಯ ಪರಿಜ್ಞೀದ

ಇಂದಿರೆಯು, ಉದ್ಯಾನವನನ್ನು ಬಿಟ್ಟುವಳು ತಾನಿದ್ದು ಮನೆಯ ಕಡೆಗೆ ಹೋಗಿಲ್ಲ. ಮತ್ತೆ ಆ ಮನೆಗೆ ಹೋಗಲು ಅವಳಿಗೆ ಕಾಲೇ ಬಾರದು. ಆದರೆ ಆ ಅರ್ಥ ರಾತ್ರಿದಲ್ಲಿ ಯಾರ ಮನೆಗೆ ಹೋಗಲು ನಾಧ್ಯ? ಎಲ್ಲರೂ ನಿದ್ರೆಯಿಂದ ಮೈಮರೆತು ಮಲಗಿಬಿಟ್ಟಿರುವರು. ಒಂದು ವೇళೆ ಯಾರ ಮನೆಗಾದರೂ ಹೋಗಿಕೊಂಡರೆ, ಅವರೇನೆಂದು ತಿಳಿದುಕೊಂಡಾರು! ಇಂದಿರೆಯು ಸ್ಪಳ್ಪ ಹೊತ್ತು ಹಾಗೆಯೇ ಆಲೋಚಿಸಿದಳು. ಅವಳಿಗೆ ಸುಲೋಚನೆಯು ಜ್ಞಾಪಕಕ್ಕೆ ಬಂದಳು. ಸುಲೋಚನೆಯು ಒಬ್ಬ ಮುದುಕಿ. ಅವಳಿಲ್ಲಿ ಇಂದಿರೆಗೆ ಮಾತೃಭಕ್ತಿಯಿದ್ದಿತು. ಅವಳು ಒಂದು ಸಣ್ಣ ಗುಡಿಸಲಲ್ಲಿ ವಾಸವಾಗಿರುತ್ತದ್ದಾರು. ಅವಳಿಗೆ ಮತ್ತಾತ್ಮರೂ ದೇಹಾನುಬಂಧಿಗಳಲ್ಲಿ ಅವಳೊಬ್ಬೇ ಕಾಲವನ್ನು ಕಳೆಯುತ್ತಿದ್ದಾರು. ಅವಳಿಲ್ಲಿಗೆ ಹೋದರೆ ಯಾವ ಭಯವೂ ಇರುವುದಿಲ್ಲವೆಂದು ತಿಳಿದು, ಇಂದಿರೆಯು ಅಲ್ಲಿಗೆ ಹೊರಟಿಳು. ದಾರಿಯಲ್ಲಿ ಹೋಗುತ್ತ, “ಈಗ ನಡೆದ ಸಂಗತಿಯನ್ನು ಮುದುಕಿಗೆ ಹೇಳಿಕೊಡು. ಹೇಳಿದರೆ ಕಾರ್ಯಸಿದ್ಧಿಯಾಗುವ ಸಂಭವ ಕಡವೆ” ಎಂದು ಆಲೋಚಿಸುತ್ತಾ ಸುಲೋಚನೆಯು ಮನೆಯ ಹತ್ತಿರ ಬಂದು ಸೇರಿದಳು.

ಬಹೆಳ ಹೊತ್ತಾಗಿದ್ದುದರಿಂದ, ವೃದ್ಧಿಯು ಬಾಗಲು ಹಾಕಿಕೊಂಡು ನಿದ್ರೆಮಾಡುತ್ತಿದ್ದಳು. ಸುಲೋಚನೆಗೆ ಭೂತನೆಂದರೆ ಬಹೆಳ ಭಯವಿದ್ದಿತು. ಯಾರೋ ಬಾಗಿಲು ತಪ್ಪಿದ ಶಬ್ದವನ್ನು ಕೇಳಿ, ಸುಲೋಚನೆಗೆ ನಿದ್ರಾಭಂಗ ವಾಯಿತು. ಆದರೂ ಆಕೆಯು ಮಾತನಾಡುತ್ತಿಲ್ಲ. ಅವಳ ಮನಸ್ಸಿನಲ್ಲಿ ಯಾವಡೋ ಭೂತವು ಬಂದು ತನ್ನನ್ನು ಕೂಗುವುದೆಂದೂ, ಅದಕ್ಕೆ ಬಾಗಿಲು ತೆಗೆದರೆ ಖಂಡಿತ ವಾಗಿಯೂ ತನ್ನನ್ನು ಎಲ್ಲಗೋ ಕರೆದುಕೊಂಡು ಹೋಗಿ ಕೊಂಡುಬಿಡುವುದೆಂದೂ

ನಿರ್ಧರಮಾಡಿಕೊಂಡಳು. ಅದಕ್ಕೋಣಕ್ಕರ ಮುದುಕಿಯು ಮಾತೇ ಆಡಲಿಲ್ಲ. ಸುಲೋಚನೆಯು ಭೂತಕ್ಕೆ ಬಲು ಅಂಜುವಳಿಂದು ಇಂದಿರಿಗೆ ಗೊತ್ತಿತ್ತು. ಆದುದರಿಂದಲೇ ತನ್ನ ನಿಂದಾ ಭೂತವೆಂದು ತಿಳಿದು ಮಾತನಾಡಿಸದೇ ಇರುವಳಿಂದು ಭಾವಿಸಿ, ‘ಸುಲೋಚನೆ, ಸುಲೋಚನೆ’ ಎಂದು ಕೂಗಲಾರಂಭಿಸಿದಳು. ನಾಲ್ಕೆಪ್ಪುದು ಸಲ ಕೂಗಿದಳು. ಅನಂತರ ಆ ಮುದುಕಿಗೆ ಸ್ಪೂಲ್ಪ ಧೈಯರ್ ವಂಟಾಗಿ, ಒಳಗಿನಿಂದಲೇ “ನೀನಾರು?” ಎಂದು ಕೇಳಿದಳು.

ಇಂದಿರಾ—ನಾನು.

ಸುಲೋಚನಾ—ನಾನು ಎಂದರೆ ಯಾರು? ಎಷ್ಟೋ ಭೂತಗಳೂ “ನಾನು” ಎಂದು ಹೇಳುವುದು. ನೀನು ಯಾರು? ಹೇಳದೇ ಹೇಳಿದಲ್ಲಿ ನಾನು ಮಲಗಿದ್ದವರು ಏಳುವುದೇ ಇಲ್ಲ, ನಾನು ನಿದ್ದೆಮಾಡಿಬಿಡುವೆನು, ಆಮೇಲೆ ನಿನ್ನ ಮಾತು ಕೇಳುವುದೇ ಇಲ್ಲ.

ಸುಲೋಚನೆಯು ಮಾತನ್ನು ಕೇಳಿ ಇಂದಿರಿಗೆ ಸ್ಪೂಲ್ಪ ಧೈಯರ್ ವಂಟಾಯಿತು. ಬೀದಿಯಲ್ಲಿ ಜನಸಂಚಾರವಿರಲಿಲ್ಲ. ನಿಶಾಕಾಂತನು ತನ್ನ ಮಧು ಮಯವಾದ ಕಿರಣಗಳಿಂದ ಜಗತ್ತಿಲಿವನ್ನೂ ಲೇಪನಮಾಡಿಬಿಟ್ಟಿದ್ದನು. ಆಗ ಪ್ರಕೃತಿಯು ಹಾಸ್ಯಮಯಿಯಾಗಿದ್ದಳು. ಒಂದೊಂದು ಪಕ್ಷಿಯು ಗಿಡದ ಕೊಂಬಯಲ್ಲಿ ಕುಳಿತು ರಕ್ಷೆಯನ್ನು ಬಡಿದುಕೊಳ್ಳುತ್ತಿದ್ದಿಲ್ಲ. ಕಾಲವರಿತು ಮೂನವುತವನ್ನು ಧಾರಣಮಾಡಿದ ಪ್ರಕೃತಿಸುಂದರಿಯ ಸೌಂದರ್ಯವನ್ನು ಜಾಗರಿತನಾದ ಮನುಷ್ಯನೇಂಬಿಸಲಿದೆ ಮತ್ತಾರು ನೋಡಿ ಸಂತೋಷವಹಿಸಿಕ್ಕುವರು! ಸುಖವಾಡುವುದಕ್ಕೆ ಎಲ್ಲಾರಿಗೂ ಆಸೆಯಿದ್ದರೂ, ಅನುಭವಿಸುವುದಕ್ಕೆ ಉಭ್ಯವಿರಬೇಕು.

ಪ್ರಕೃತಿಗೂ ಮನಸ್ಸಿಗೂ ಏನೋ ಒಂದು ಸಂಬಂಧವಿರುವದೆಂದು ತೋರುತ್ತದೆ. ಪ್ರಕೃತಿಯು ಪ್ರಸನ್ನವಾಗಿದ್ದರೆ, ಮನಸ್ಸು ಆನಂದದಿಂದ ಮುಗ್ಧವಾಗುವುದು. ಪ್ರಕೃತಿಯ ಮುಖವು ಮೇಘಚಾಳುಯಿಂದ ಆವೃತವಾಗಿ ಕಳೆಗುಂದಲು, ಮನಸ್ಸನಲ್ಲಿಯೂ ದುರುದಮನೀಯವಾದದೊಂದು ವ್ಯಸನವು ಆವರಿಸಿಕೊಳ್ಳುವುದು. ಪ್ರಕೃತಿಯ ತತ್ವಾಲದ ಸೌಂದರ್ಯವನ್ನು ನೋಡಿ, ಇಂದಿರಿಯ ಮನಸ್ಸು ಪ್ರಪುಲ್ಲವಾಯಿತು. ಇಂದಿರಿಯು ಸುಲೋಚನೆಯೊಡನೆ ವಿನೋದಮಾಡಲು ವಾರಂಭಮಾಡಿದಳು.

ಇಂದಿರಿಯು ನೋಡಲಿನಂತೆ ಬಾಗಿಲು ತಟ್ಟಿದಳು, ಸುಲೋಚನೆಯು ಕಾಸಿಗೆಯಲ್ಲಿ ಮಲಗಿ ಮುಸುಕು ಹಾಕಿಕೊಂಡೇ “ನೀನಾರೇ ಆಗು, ನಾನು ಮಾತನಾಡುವುದಿಲ್ಲ. ನಾನು ಮಲಗಿಬಿಟ್ಟಿರುವೆನು” ಎಂದುತ್ತರವಿತ್ತಳು.

ಇದನ್ನು ಕೇಳಿ, ಇಂದಿರೆಯು, ಬಂದೆ ನಗುವನ್ನು ತಡೆಯಲಾರದೇ ನಕ್ಕು ಬಿಟ್ಟುಳು. ಅನಂತರ “ಸುಲೋಚನೆ!” ಎಂದು ಕೊಗಿದಳು. ಸುಲೋಚನೆ ಎಂದು ಕೊಗಿದ ಧ್ವನಿಯು ಮುದುಕಿಗೆ ಪೂರ್ವ ಪರಿಚಿತವಾಗಿದ್ದರೂ, ಅವಳು ಹಾಸಿಗೆಯಂದೆದ್ದು ಬಂದು ಬಾಗಿಲು ತೆಗೆಯುವನ್ನು ಧ್ವನ್ಯವಲ್ಲವಜಾಗಿರಲಿಲ್ಲ. ಸುಲೋಚನೆಯು ಆಲೋಚಿಸಿದಳು—“ಭೂತಗಳು ನಾನಾ ಪ್ರಕಾರಗಳಾಗಿರುವವು. ಅವಗಳ ಸ್ವರವೂ ನಾನಾ ಪ್ರಕಾರವು. ಎಂದಾದೆರೊಂದು ದಿನ ಯಾರಾದರೂ ನನ್ನ ಸಂಗಡ ಈ ಸ್ವರದಿಂದ ಮಾತನಾಡಿರುವುದನ್ನು ಭೂತಗಳು ಕೇಳಿರಬಹುದು. ಈಗ ಆದೇ ಸ್ವರದಿಂದಲೇ ಯಾವುದೋ ಒಂದು ಭೂತವು ಒಂದು ನನ್ನನ್ನು ಏತಕ್ಕೆ ಮಾತನಾಡಿಸುತ್ತಿರಬಾರದು! ನನ್ನನ್ನು ಈ ಭೂತಗಳು ಏತಕ್ಕೆ ಹೀಗೆ ಗೋಳುಹಾಕಿಕೊಳ್ಳುತ್ತಿರುವವು! ಅನಾಧೀಯಾದ ಹಾಳು ಮುದುಕಿಯು ಬದುಕಿ ರುವುದೇ ಆರಿಗೂ ಸಮ್ಮತವಿಲ್ಲದಿರುವಂತೆ ಕಾಣಬರುವುದು” ಎಂದು ಮುಂತಾಗಿ ಆಲೋಚಿಸುತ್ತಾ ಉತ್ತರವಿತ್ತುಳು.

ಸುಲೋಚನಾ—ನಾನು ಈಗ ನಿದ್ರೆಮಾಡುತ್ತಿರುವೆನು. ನಿದ್ರೆಮಾಡುವವರು ಇತರರ ಕೂಗನ್ನು ಕೇಳಬಲ್ಲರೆ! ನಾನೆದ್ದು ಬಾಗಿಲನ್ನು ತೆರಿಯ ಲಾರೆನು.

ಇಂದಿರೆಯ ಮನಸ್ಸು ಸ್ಪಲ್ಪ ವ್ಯಸ್ತವಾಯಿತು. ಹೇಗಾದರೂ ಮಾಡಬಾಗಿಲನ್ನು ತೆಗೆಯಿಸಿಕೊಂಡೇ ಒಳಗೆ ಹೋಗುವೆನು. ಮತ್ತೆ ಹಿಂದಿರುಗಿ ಹೋಗುವುದು ಯುಕ್ತವಾಗಿ ಕಾಣಬುದಿಲ್ಲವೆಂದು ಅವಳು ಸ್ಥಿರಭಾದರಳು.

ಇಂದಿರೆಯು ವಾತ್ತೊಂದು ಸಲ ಕೊಗಿದಳು—‘ಸುಲೋಚನೇ!’

ಸುಲೋಚನಾ—ಕೊಗುವರಾರು? ಪರಿಚಯಕೊಡು.

ಇಂದಿರಾ—ನಾನು—ಇಂದಿರೆ.

ಸುಲೋಚನಾ—ನೀನು ಇಂದಿರೆಯಾದರೆ, ಒಂದಾವೃತ್ತಿ ‘ರಾಮ ರಾಮ’ ಎಂದು ಹೇಳು.

ಇಂದಿರೆಯು, ಸುಲೋಚನೆಯ ಮನಸ್ಸಿಗೆ ನಂಬುಗೆಯುಂಟಾಗುವುದಕ್ಕೆಹ್ಲೇ ಸ್ವರ ‘ರಾಮ, ರಾಮ’ ಎಂದಳು. ಭೂತಗಳು ‘ರಾಮ, ರಾಮ’ ಎಂದು ಹೇಳುವುದಿಲ್ಲ ವೆಂದು ಸುಲೋಚನೆಯು ಕೇಳಿದ್ದಳು. “ಆರು ‘ರಾಮ, ರಾಮ,’ ಎಂದು ಹೇಳುವರೋ ಅವರು ಸಿಶಾಚಿಗಳಾಗಿರಲಾರು;” ಎಂದು ಮನದಲ್ಲಿಯೇ ಭಾವಿಸಿ, ಹಾಸಿಗೆಯಲ್ಲಿಯೇ ಹೊರಭಾಡಿಲಾರಂಭಿಸಿದಳು. ಹಾಸಿಗೆ ಬಿಟ್ಟು ಮಾತ್ರ ಏಳೆ ಇಲ್ಲ.

ఇందిరెయు, మత్తీ సులోచనేయన్న కురితు “ ఇన్నూ బాగిలు తేగియ లిల్ల. నాను నినగోస్కర ఎనేనన్న తండిడ్డినోఇ, అడేల్లవన్నూ మత్తీ హిందిరుగి తేగిదుకొండు హోగబేకాగువుదు.” ఎందళు.

ఇందిరెయు ఇష్టు హేళిద వేలే, సులోచనేగి ధైర్యవంటాయితు. ఇందిరెయు, తనగి ఎనేనో తండిరువుళంబ ఆశియు అవళన్న బాధిసి, ఇష్టు ధైర్యకే ఆస్పద కేళట్టతు. ఇన్న హాసిగెయల్లి మలగిరలారడే హోఇదళు. ఆగ ముదుకియు మేల్లమేల్లనే హాసిగెయింద్దు, అనేక దేవతిగళన్న ధ్వానమాడుత్తా బందు బాగిలన్న తేగిదళు. సులోచ నేయు బాగిలు తేరెయువుదబోళగాయి, ఇందిరెయు, తన్న ముఖుడ బట్టి యన్న జెన్నాగి ఎళిదుకొండు ముఖవన్న మరేనాడికొండళు. ముదు కియు బాగిలన్న తేరిదళు. ఆవళగేనోఇ భయవాగి మత్తీ బాగిలన్న హాచిడలు యత్తుమాడిదళు. ఈ సమయదల్లి ఇందిరెయు తన్న అవగుంతనవన్న స్పెల్ప ఓరిమాడిదళు. సులోచనేయు, బెళదింగళ బెళకి నల్లి, మంజినింద సిక్కవాద కమలపుష్టదంతిరువ ఇందిరెయ ముఖవన్న నోఇ “ అమాత్, ఇందిరే! ఇదేను ఇష్టుహోత్తినల్లి బందుదు ?” ఎందు కేళిదళు.

ఇందిరా—తాయియ హత్తిర మగళు బరువుదక్కే కాలవావుదు, అకాలవావుదు ?

సులోచనేయు, “ అదు నిజవే ” ఎందుకొండళు. ముదుకియు మత్తావ మాతన్న ఆడదిరువుదన్న నోఇడి, ఇందిరెయు “ అమాత్! రాత్రియు బలు హోత్తాగిదే, నీను మలగువుదక్కే హోరడు ” ఎందళు.

సులోచనా—నీనెల్లియు హోగువుదల్లవష్టే ?

ఇందిరా—ఇల్ల. నాను ఇల్లియే మలగువెను.

సులోచనా—నన్న హత్తిర యావ హాసిగే ఇరువుదోఇ అదన్న నినగి హాసికొళ్లువుదక్కే కేడువెను. ఇల్లి నోఇడు, నాను యావ హాసిగే యల్లి మలగిరువెను !

ఇందిరెయు నోఇడిదళు. ముదుకియు ఒందు హరశుభావేయన్న దాసికొండు, ఎణ్ణీ య మణకినింద కష్టగిరువ ఒందు హళేయదాద తలేదింబన్న తలేయ కెళగిట్టుకొండు మలగిడ్డ ళు.

ಇಂದಿರಾ—ನಿತ್ಯವೂ ಮೆತ್ತಿಗಿರುವ ಹಾಸಿಗೆಯಲ್ಲಿ ಮಲಗಿಮಲಗಿ ನಿದ್ರೆಯೇ ಬರದಂತಾಯಿತು. ಈದಿನವಾದರೂ ನಿನ್ನ ಹಾಸಿಗೆಯಲ್ಲಿ ಮಲಗಿ ಸುಖ ವಾಗಿ ನಿದ್ರೆಮಾಡಬೇಕೆಂದು ಬಂದಿರುವೆನು. ನಿನ್ನಲ್ಲಿಯೇ ಕೆಲವು ದಿನಗಳೇದ್ದು ಹೊಂದ ನಿದ್ರೆಯನ್ನು ಮತ್ತೆ ಬರಮಾಡಿಕೊಂಡು, ನನ್ನ ಮನೆಗೆ ನಾನು ಹೋಗಿ ಚಿಡುವೆನು.

ಸುಲೋಚನಾ—ನೀನಿರುವುದಕ್ಕೆ ಅಡ್ಡಿಯೇನಿದೆ? ಬಹಳ ಪ್ರಯಾಸ ಪಟ್ಟು ಈ ಹಾಳು ಹೊಟ್ಟಿಯನ್ನು ಹೊರೆದು ಕೊಟ್ಟುತ್ತಿರುವೆನು. ದೇವರು ಹೊಟ್ಟಿಯನ್ನು ಮಾಡಿಯೇ ಇಡ್ಡಿದ್ದರೆ, ಬಹಳ ಜೀನ್ನಾಗಿತ್ತು. ಮಗಳು ಮನೆಗೆ ಬಂದರೆ, ಹೋಗು ಎಂದು ಹೇಳುವುದಾಂಟಿ! ನೀನು ನಿರಾತಂಕವಾಗಿ ಬೇಕಾದವ್ಯೂ ದಿವಸ ನನ್ನಲ್ಲಿರಬಹುದು.

ಇಂದಿರಿಯು, ತನಗೆ ಸ್ಥಳಕೊಡುವುದಕ್ಕೆ ಮುದುಕಿಗೆ ಅಪ್ಪೇನೂ ಇಷ್ಟುವಿಲ್ಲ ವೆಂದು ತಿಳಿದು—“ಅಮಾತ್ರ! ಮುಗಳ ಹತ್ತಿರವಿರುವ ಪಸ್ತುಗಳಲ್ಲಾ, ತಾಯಿಯ ಸೇವೆಯಲ್ಲಿ ವಿನಿಯೋಗವಾಗಬೇಕಾಗಿದೆ” ಎಂದು ಹೇಳಿದಳು.

ಇಂದಿರಿಯ ಮಾತನ್ನು ಕೇಳಿ, ಸುಲೋಚನೆಯ ಮನವು ಬಲು ಸಂತೋಷಪಟ್ಟಿತು. ಸುಲೋಚನೆಯು, ತನ್ನ ಹಾಸಿಗೆಯಲ್ಲಿಯೇ ಇಂದಿರಿಗೆ ಸ್ಪಳ್ಪಿ ಸ್ಥಳಕೊಟ್ಟಿ ಅವಳನ್ನು ಮಲಗುವಂತೆ ಹೇಳಿದ್ದಾ. ಇಬ್ಬರೂ ಒಂದೇ ಹಾಸಿಗೆಯಲ್ಲಿ ಮಲಗಿದರು. ಮಲಗಿಕೊಂಡು ಇಬ್ಬರೂ ಮಾತನಾಡ ತೊಡಗಿದರು.

ಇಂದಿರಾ—ಅಮಾತ್ರ! ಜಮಿಾಡಾರನ ಮನೆಗೆ ಈಗಲೂ ಹೋಗಿ ಬರವು ದುಂಟೋ?

ಸುಲೋಚನಾ—ಹೋಗದೇ ಏನಮ್ಮು! ಬಾಬುಯವರಿಗೆ ದೇಹದಲ್ಲಿ ಸರಿಯಾಗಿಲ್ಲವೆಂದು ಕೇಳಿದಂದಿನಿಂದಲೂ, ನಾನು ಪದೇ ಪದೇ ಅವರ ಯೋಗ ಕ್ಷೇಮವನ್ನು ತಿಳಿಯುವುದಕ್ಕೊಂತ್ತು ಸ್ವರ ಹೋಗಿ ಬರುತ್ತಿರುವೆನು. ನಾನು ಮೊದಲು ಅವರ ಮನೆಯಲ್ಲಿಯೇ ಇದ್ದೆನು. ಆ ಮನೆಯ ಜನಗಳನ್ನು ಒಂದು ಕ್ಷಣಿಕಾಲವೂ ಬಿಟ್ಟಿರುತ್ತಿರಲಿಲ್ಲ. ಬಾಬುಯವರು ಎಷ್ಟು ದಿವಸ ಇಹಲೋಕದಲ್ಲಿ ಬೇವಂತ ರಾಗಿರುವರೋ, ಅಲ್ಲಿಯ ವರೆಗೂ ಅವರ ಮನೆಗೆ ಹೋಗದೇ ಉಂಟಿ! ಅವರನಂತರ ಅವರ ಮನೆಯ ಕಡೆಗೆ ಕಣ್ಣಿತ್ತಿಯೂ ನೋಡುವುದಿಲ್ಲ. ಈಗನ ಕಾಲದ ಹುಡುಗರಿ ಗಂತೆ ಮನುಷ್ಯರಿಗೆ ತಕ್ಕ ಮಾನಮಯಾದಿಗಳೇ ತಿಳಿಯುವುದಿಲ್ಲ. ಹಂದಿಯಂತೆ ತಿನ್ನುವುದು, ಸಂದಿಗೊಂದಿಗಳಲ್ಲಿ ಅಲ್ಲಿವುದು, ಅವರಿಗೆ ಇವರಡೇ ಕೆಲಸಗಳು. ಬಿಡು, ಅವರ ಮಾತೇನು?

ಇಂದಿರೆಯು, “ ಇವಳ ಮುಖಾಂತರವಾಗಿಯೇ ನನ್ನ ಕಾರ್ಯಸಾಧನೆಯಾಗ ಬೇಕು ” ಎಂದುಕೊಂಡಳು.

ಆಮೇಲೆ ಇಂದಿರೆ ಮತ್ತು ಸುಲೋಚನೆ ಪ್ರತ್ಯಾವ ಮಾತನ್ನು ಆಡಲ್ಲ. ಇಬ್ಬರ ಕಣ್ಣಿಗೂ ನಿದ್ರಿಹತ್ತಿತು. ಅವರು ಬೇರೆ ಪ್ರಪಂಚದಲ್ಲಿ ತಂತಮ್ಯ ಅದೃಷ್ಟ ಪರೀಕ್ಷೆಯಿಂದ ಸುಖದುಃಖಗಳನ್ನು ಅನುಭವಿಸ ತೊಡಗಿದರು.

ಬೇಳಾಯಿತು. ಸುಲೋಚನೆಯು ಹಾಸಿಗೆಯಿಂದ ಏಳುವುದಕ್ಕೆ ಮುಂಂಚಿಯೇ ಇಂದಿರೆಯು ಎದ್ದು, ಮನೆಯ ಕೆಲಸವನ್ನು ಮಾಡತೊಡಗಿದಳು. ಮುದುಕಿಯು ಎದ್ದು, ಮನೆಯ ಕೆಲಸವನ್ನು ಇಂದಿರೆಯು ಮಾಡುತ್ತಿರುವುದನ್ನು ನೋಡಿ, ಬಹಳ ಸಂಕೀರ್ಣಪಟ್ಟಿಗೆ ಬಂದಿರೆಯು ಕುರಿತು—“ ಅಮಾತ್ಯ ! ನೀನು ಮನೆಯ ಕೆಲಸವನ್ನು ಮಾಡು. ನಾನು ಯಾರ ಹತ್ತಿರವಾದರೂ ಹೊಗಿ ಹೊಟ್ಟಿಗೆ ಏನಾದರೂ ಸಂಪಾದಿಸಿಕೊಂಡು ಬರುವೆನು. ಮನೆಯಲ್ಲಿರುವುದು ಇಬ್ಬರಿಗೂ ಸಾಕಾಗುವದಿಲ್ಲ. ನಾನು ತಾಯಿಯಾಗಿದ್ದ ನಿನಗೆ ಈ ಕದನ್ನು ವನ್ನು ಹೇಗೆ ಹಾಕಲಿ ? ” ಎಂದಳು.

ಮುದುಕಿಯು ಮಾತನ್ನು ಕೇಳಿ ಇಂದಿರಿಗೆ ಚಿಂತಿಯು ಹತ್ತಿತು. “ ಮುದುಕಿಯು ಭಿಕ್ಕೆಬೇಡುವುದಕ್ಕೆ ಹೊಗುವಳು. ಅವಳ ಬಾಯಿ ಸುಮೃದ್ಧಿರುವದಿಲ್ಲ. ನನ್ನ ಪರ್ತಫ್ರೆಮಾನ ಎಲ್ಲರಿಗೂ ತಿಳಿಯುವುದು. ಗತ್ತಾಪ ಗತ್ತಾಪ ಉಪೇಂದ್ರನಾರಾಯಣನ ಕಿವಿಗೂ ಬೀಳುವುದು. ಬಿಡ್ಡರ ತಾನೇ ಏನು ! ಅವನ ಇಷ್ಟಾರ್ಥ ಬೇರೆ ಸೀರವೇರ ಲಾರದು. ಇಷ್ಟಕ್ಕೆಲ್ಲಾ ನಾನು ಹೆಡರುವುದಾದರೆ ನನ್ನ ಪರಿಣಾಮವು ಹೇಗೆ ? ” ಎಂದು ವಿಧವಿಧವಾಗಿ ಚಿಂತಿಸಿ ಮುದುಕಿಯನ್ನು ಕುರಿತು—“ ಅಮಾತ್ಯ ! ಮಗಳಿರುವಾಗ ತಾಯಿಯು ಭಿಕ್ಕೆ ಬೇಡುವುದೆಂದರೇನು ? ಜನಗಳು ನಮ್ಮಿಬ್ಬರನ್ನು ನಿಂದಿಗೆ ಗುರಿಮಾಡುವರು ” ಎಂದಳು.

ಸುಲೋಚನಾ—ತಿರಿದು ತಿಂಬುವನಳಿಗೆ ನಿಂದೆಯೆಂದರೇನಮ್ಯ ! ನಾನಾದರೋ ಭಿಕ್ಕೆ ಎತ್ತಿಯೇ ತಿನ್ನುವುದು. ನಾಲ್ಕುರು ಜನ ನನ್ನಲ್ಲಿ ಕನಿಕರವಿಟ್ಟು ಒಂದೊಂದು ಹಿಡಿ ಅಕ್ಕೆ ಹಾಕುವರು. ಅದನ್ನೇ ಅಡಿಗೆ ಮಾಡಿ ತಿಂದು ದಿನವನ್ನು ಕಳೆಯುತ್ತಿರುವೆನು. ಮನೆಯಲ್ಲಿ ಏನಾದರೂ ಇದ್ದೇ ಇರುತ್ತಿತ್ತು. ಈ ದಿನ ವಾದರೋ ಮನೆಯಲ್ಲಿ ಒಂದು ಅಕ್ಕೇಕಾಳು ಇಲ್ಲ. ನೀನು ಉಪವಾಸವಿರುವೆ, ಸಾವಕಾಶವಾದರೆ ಭಿಕ್ಕೆ ಸಿಕ್ಕುವುದು ಕಷ್ಟ. ನಾನು ಹೊಗಿಬರುವೆನು.

ಇಂದಿರೆಯು, ಉಪೇಂದ್ರನ ಮನೆಯಲ್ಲಿದ್ದಾಗ, ಅಲ್ಲಿ ಇಲ್ಲಿ ಸಿಕ್ಕುತ್ತಿದ್ದ ಹೆಣಕಾಸುಗಳನ್ನು ಕೂಡಿಹಾಕಿ, ಕೆಲವು ರೂಪಾಯಿಗಳನ್ನು ಉಡಿಯಲ್ಲಿಟ್ಟುಕೊಂ

ಡಿದ್ದಳು. ಅದರಲ್ಲಿ ಇದು ರೂಪಾಯಿಯನ್ನು ತೆಗೆದು ಮುದುಕಿಯ ಕೈಗೆ ಕೊಟ್ಟು—“ಇದನ್ನು ತೆಗೆದುಕೊಂಡು ಹೇಳಿಗೆ ಹೋಗು. ನಿನಗೆ ಬೇಕುಬೇಕಾದ ಸಾಮಾನು ಗಳನ್ನೇ ಲಾಲ್ ತೆಗೆದುಕೊಂಡು ಬಾ. ಅದೂಡನ್ನೇ ಉಡುವುದಕ್ಕೆ ನನಗೆ ಒಂದು ಜತೆ ಸೀರೆಯನ್ನೂ ಕೊಂಡು ಕೊಂಡು ಬಾ” ಎಂದಳು.

ಸುಲೋಚನೆಯ ಕೈಯಲ್ಲಿ ಇದುರೂಪಾಯಿ ಬಿಡ್ಡಿತು. ಅವಳು, ತನ್ನ ಕೈಯಲ್ಲಿ ಒಂದೇ ಗಂಟೆನಲ್ಲಿ ಇದು ರೂಪಾಯಿಗಳು ಇದ್ದುದನ್ನು ಎಂದಿಗೂ ಸೋಡಿ ದವಳೇ ಅಲ್ಲ. ಈ ಸುಯೋಗವನ್ನು ಸೋಡಿ ಅವಳ ಸಂತೋಷವು ಮೇರೆದಪ್ಪಿತು. ಸಾವಕಾಶಮಾಡಿದರೇನಾಗುವುದೂ, ಎಂದು ಮುದುಕಿಯು ಬೇಗಬೇಗನೇ ಅಂಗಡಿಗೆ ಸಾಮಾನು ತರುವುದಕ್ಕೆ ಹೊರಟು ಹೋದಳು. ಇಂದಿರೆಯು ಮನೆಯಲ್ಲಿದ್ದ ಕೊಂಡು, ಅಲ್ಲಿ ಮಾಡಬಹುದಾದ ಕೆಲಸವನ್ನು ಮಾಡತ್ತೊಡಗಿದಳು. ಮಧ್ಯೇ ಮಧ್ಯೇ ತನ್ನೊಳಗೆ ತಾನೇ ಮಾತನಾಡಿಕೊಳ್ಳುವಳು “ನನಗೆ ಸದ್ಯದಲ್ಲಿ ಆಶ್ರಯವೇನೋ ಸಿಕ್ಕಿದ ಹಾಗಾಯಿತು. ಮುದುಕಿಗೆ ಇನ್ನೂ ಆಶೇ ತೋರಿಸಿ ನನ್ನ ಕಾರ್ಯವನ್ನು ಸೇರವೇರಿಸಿಕೊಳ್ಳಬೇಕು. ಆವನು ಅತ್ಯಾಚಾರದಿಂದ ಪತಿವೃತ್ತಿಯ ಧರ್ಮವನ್ನು ನಾಶಪಡಿಸಬೇಕೆಂದು ಉದ್ದ್ಯೋಗಿಸಿದ್ದೀರ್ಥಿತು. ಈ ವಿಷಯದಲ್ಲಿ ಸುಲೋಚನೆಯು ತಕ್ಷಣವಾದ ಹೆಂಗಸು. ಹೀಗೆ ಹೇಳುತ್ತಿರುವುದಕೊಳಗಾಗಿಯೇ, ಸುಲೋಚನೆಯು ಅಂಗಡಿಯಿಂದ ಆಹಾರಸಾಮಗ್ರಿಯನ್ನೂ, ಸೀರೆಯನ್ನೂ ತಂದಳು, ಅಡಿಗೆಮಾಡುವುದಕ್ಕೆ ಕುಳಿತಳು; ಇಂದಿರೆಯು ಅವಳಿಗೆ ಎಲ್ಲವನ್ನೂ ಹೆವಣಿಸಿ ಕೊಡುತ್ತಿದ್ದಳು. ಸ್ವಲ್ಪ ಹೊತ್ತಿನ ಮೇಲೆ ಅಡಿಗೆಯಾಯಿತು. ಇಬ್ಬರಿಗೆ ಉಂಟಿರುವುದೂ ಇಲ್ಲ. ಉಂಟಿರುವುದೂ ಒಂದು ಚಿಕ್ಕ ದಾದ ಮಚ್ಚುಕತ್ತಿಯು ಬಿಡ್ಡಿತ್ತು. ಅದನ್ನು ಸೋಡಿ, ಇಂದಿರೆಯು, “ಇದೇತಕ್ಕೆ ?” ಎಂದಳು.

ಸುಲೋಚನಾ—ಏನಾದರೂ ಹೆಚ್ಚುಗಿಚ್ಚುವುದಕ್ಕೆ. ಈಗ ಹೆಚ್ಚುವ ಕೆಲಸವಾವುದೂ ಇಲ್ಲ. ಅದೂ ಮಣ್ಣ ಹಿಡಿದುಹೋಗಿದೆ.

ಇಂದಿರಾ—ಸಾಣ ಹಿಡಿಸಿದರೆ ಕೆಲಸಕ್ಕೆ ಬರಲಾರದೆ?

ಸುಲೋಚನಾ—ಬರದೇ ಏನು? ಸಾಣ ಹಿಡಿಸುವುದಕ್ಕೆ ದುಡ್ಡೊ ಇಲ್ಲ, ಅದರಿಂದ ಈಗ ವ್ಯಾಜೋಜನವೂ ಇಲ್ಲ.

ಇಂದಿರಾ—ನಾನು ಅದರಿಂದ ಪ್ರಯೋಜನವನ್ನು ತೋರಿಸುವೆನು. ಅದನ್ನು ಸಾಣ ಹಿಡಿಸಿಕೊಂಡು ಬಾ. ಆಮೇಲೆ ಅದನ್ನು ನಾನು ಮಾರಿದರೂ ನಾಲ್ಕು ಕಾಸು ಬರುವುದು. ಅದರಿಂದ ಎರಡು ದಿನ ಹೊಟ್ಟೆ ಹೊರಡರೆ ಅಷ್ಟೇ

సాకు. సాణి ఒడిసుపుదుక్కే నాను దుడ్లు కొడుత్తీఏని. హోరచు, ఈగలేఇ హోగి సాణి ఒడిసికొండు బా.

ఇందిరెయ మాతిగే, ముదుకియు బహచ సంతోషపట్టుటు. అవటు ఇందిరెయన్ను నోడి—ఒళ్ళయదు, నాను ఈగలేఇ హోగువెను. హత్తిర దల్లియే ఒబ్బ కెలసగారనిరువను. అవను సావకాళమాడదే కేళిద హోత్తిగే మాడికొడువను. ఇదూ అల్లదే ఆవనూ విధవిధవాద ఆయుధ గళన్నెలా తయారు మాడి మారువను. ఆ ఆయుధగళన్ను నోడిదరే ఎదియు నడుగువుదు, ఎందఱు.

ఇందిరా—హాగాదరే, ఒళ్ళయ ఆయుధవిడ్డరే, ఆదన్నూ తెగేదు కొండు బా. ననగిఁగ ఒందు ఆయుధవు అగత్యవాగి బేకాగిరువుదు. అవను ఏను బెలీ హేళిదరూ, ఆదన్ను కొట్టు, ఒందు జిన్నాగిరువ ఆయుధ వన్ను కొండుకొండు బా.

సులోఇచనేయు, చంద్రనాథన వృత్తాంతవన్ను ఇదక్కే వోదలేఇ కేళిద్దటు. అవన పెక్కెద జనగళు లూటి మాడి జీవన మాడుత్తిరువ రేందూ కేళిద్దటు. దేశవిదేశగళల్లియం చంద్రనాథన హేసరు హరడికొండిద్దితు. సులోఇచనేయు ఈ విషయవన్ను జాల్సావకచ్చే తందుకొండు, “ఆయుధగళన్నెడువుదు కళ్ళరిగోస్సురవల్లనే ? ” ఎందఱు.

ఇందిరా—ఇల్ల. నాను కళ్ళరిగే అంబువవళ్లల్ల. నాను హేంగుసు. చంద్రనాథనాగలి, అవన కడెయవరాగలి, ఆదు కేంగుసర మేలి ఆత్మా చార మాడతక్కవరల్ల. హాగిద్ద రూ ఆయుధదింద ప్రయోజనపిడి.

సులోఇచనేయు స్ఫుర్పమైత్తు సుదారిసిద బుక్కి, మచ్చుక్కత్తియన్ను తెగేదుకొండు అంగడియ కడెగే హోరటిటు. ముదుకియు మరితుబిడువు ఇందు ఇందిరెయు, ఆయుధద విషయవన్ను మత్తే జాల్సాపిసిదటు.

క్రమవాగి హగలు కళెయుత ఇందితు. సూర్యదేవను నిస్తేఇ నాదను. ఆవన ప్రభియు మంకాయితు. ఆరారు ఆవన ప్రతాపదింద తలేయన్న తగ్గిసిద్దరోఁ అవరెల్లరూ తలేయన్న ఎత్తికొండరు. వాయువు శిభయవాగి సంచారమాడలారంభిసితు. తరులతా గుల్మాదిగళు మత్తే నగలారంభిసిదువు. కట్టలేయాగువుదక్కే ముంజెయే, ఇందిరెయు హేళిద్ద

ಪದಾರ್ಥವನ್ನು ತೆಗೆದುಕೊಂಡು ಸುಲೋಚನೆಯು ಮನೆಗೆ ಬಂದು ಸೇರಿದಳು. ಇಂದಿರೆಯು ಹೊಸದಾಗಿ ತಂದ ಆಯಾಧವನ್ನು ನೋಡಿ, ತನ್ನ ಆಸೆಯು ನೀರ ವೇರುವುದೆಂದು ಉತ್ತಾಹಪರಿಖಾದಳು.

ಹದಿನಾರನೆಯ ಪರಿಷ್ಫೇದ

ರಮೇಶಬಾಬು, ಚಂದ್ರಮಾಮ ಇಬ್ಬರೂ ಹೆರವಲ್ಲಭನ ಮನೆಯನ್ನು ಬಿಡುವಾಗ ಬಲುಹೊತ್ತಾಗಿದ್ದಿತು. ರಾತ್ರಿ ಹತ್ತು ಗಂಟೆಯ ಸಮಯದಲ್ಲಿ ಇಬ್ಬರೂ ರಮೇಶನ ಮನೆಗೆ ಬಂದರು. ಆ ರಾತ್ರಿ ಚಂದ್ರಮಾಮನು ರಮೇಶನ ಮನೆಯಲ್ಲಿಯೇ ಉಟ್ಟಮಾಡಿಕೊಂಡು, ಹೋಜನೆಯನ್ನು ಕಂಡು ಮಾತನಾಡಿ ತನ್ನ ಸ್ಥಳಕ್ಕೆ ಹೊರಟು ಹೋದನು. ರಮೇಶನೂ ಉಟ್ಟ ತೀರಿಸಿಕೊಂಡು ಮಲಗುವ ದಕ್ಕೆ ಹೋದನು. ಆ ರಾತ್ರಿ ಬಹು ಹೊತ್ತಾಗಿದ್ದುದರಿಂದ, ಯಾರೂ ಯಾವ ಮಾತನ್ನೂ ಆಡಲಿಲ್ಲ. ರಮೇಶನು ದಾರಿ ನಡೆದು ನಡೆದು ಪ್ರಯಾಸಪಟ್ಟಿದ್ದ ನಾದುದರಿಂದ, ಆ ರಾತ್ರಿ ಅವನಿಗೆ ಚೆನ್ನಾಗಿ ನಿದ್ರೆ ಬರಲಿಲ್ಲ. ಮರುದಿನ ರಮೇಶನು ಎಂದಿನಂತೆ ಉಟ್ಟಮಾಡಿ, ತನ್ನ ಚಿಕ್ಕಮನೆಯಲ್ಲಿ ಮಂಜದ ಹೇಳಿ ವಿಶ್ವಾಸಿಗೋಣ ಮಲಗಿಕೊಂಡನು. ಅಮ್ಮೆ ಹೊತ್ತಿಗೆ ಸರಿಯಾಗಿ, ಸಾವಿತ್ರಿಯು ತಾಂ ಒಂಲವನ್ನು ತೆಗೆದುಕೊಂಡು, ನಗುತ ನಗುತ ಮೆಲ್ಲ ಮೆಲ್ಲನೇ ಅಲ್ಲಿಗೆ ಬಂದು ಸೇರಿದಳು. ಸಾವಿತ್ರಿಯ ಮುಖವು ಆನಂದದಿಂದ ಪ್ರಸ್ತಿಲ್ಲವಾಗಿದ್ದಿತು. ಕಣ್ಣಗಳಲ್ಲಿ ಅನಿವಾರ್ಯನಿಂದ ನಾದೆಂದು ಕಾಂತಿಯು ಉಪ್ಪಲಿತವಾಗಿದ್ದಿತು. ಕೇಶವಾಶವು ಉಚ್ಛರಿಸಿ ಅಂಗಾಂಗಗಳಲ್ಲಿ ನರ್ತನಮಾಡುತ್ತಿದ್ದಿತು. ಆ ಕಾಲದಲ್ಲಿ ಸಾವಿತ್ರಿಯ ಮುಖವನ್ನು ಯಾರಾದರೂ ನೋಡಿದ್ದರೆ, ಏರಡು ಭ್ರಮರಗಳು ಮಧುಪಾನಲೋಲುವಗಳಾಗಿ, ಶೈವಾಲದಿಂದ ಆಚಾರ್ಯರಿತವಾದ ಪ್ರಪುಲ್ಲವಾದ ಕಮಲದಹೇಳಿ ಬಂದು ಕುತ್ತಿತುಕೊಂಡಿವೆಯೋ ಎಂಬಂತೆ ಅವರು ಉಹಿಸುತ್ತಿದ್ದರು. ಪನ್ನುತ್ತಃ ಸಾವಿತ್ರಿಯು ಆ ಪಯಸ್ಸಿನಲ್ಲಿ ರೂಪವತ್ತಿಯೇ ಹೋದು. ಆದರೆ ಪ್ರಕೃತಕಾಲದ ರೂಪವಾದರೋ ಅನ್ಯಾದೃಶವಾಗಿ ಕಂಡುಬರುತ್ತಿದ್ದಿತು.

ರಮೇಶನು ಸಾವಿತ್ರಿಯನ್ನು ನೋಡಿ—ಸ್ತ್ರೀ! ಇದೇನು, ಮುಖದಲ್ಲಿ ಇದಿನ ಎಂದೂ ಇಲ್ಲದ ಬಂದು ಬಗೆಯಾದ ಸೊಬಗು? ಎಂದನು.

ಗಂಡನ ಮಾತನ್ನು ಕೇಳಿದ ಕೂಡಲೇ ಸಾವಿತ್ರಿಗೆ ನಾಚಿಕೆಯಂಟಾಗಿ ಗಂಡನ ಹೇಳಿ ಬಂದು ಸಣ್ಣ ಕಟ್ಟಾಕ್ಕವನ್ನು ಬೀರಿ—“ ಮನೆಯ ಕೆಲಸವು ಸ್ಪೂಲ್ಪ ಮುಗಿದ ಹಾಗಾಯಿತು. ಮಗುವು ನಿದ್ರೆಮಾಡುತ್ತಿರುವುದು. ಬಂದಾವೃತ್ತಿ ಇಲ್ಲಿ ನೋಡಿಕೊಂಡು ಹೋಗೋಣವೆಂದು ಬಂದೆನು ” ಎಂದಳು.

ರಮೇಶ—ನೋಡಿಕೊಂಡು ಹೋಗುವುದೇನು? ಮನಸ್ಸು ಬಂದಾಗ ಬರುವುದು, ಇಲ್ಲದಾಗ ಇಲ್ಲ. ಕಾಲಾಕಾಲಾವಿಲ್ಲದೆ ಇಲ್ಲಿಗೆ ಬರುವುದು ಯಾವ ಧರ್ಮ? ಮಾಡುವುದಕ್ಕೆ ಬೇಕಾದಪ್ಪು ಕೆಲಸನಿಡ್ದರೂ, ಅದನ್ನು ಅಲ್ಲಲ್ಲಿ ಚಿಟ್ಟು ಗಳಿಗೆ ಬಂದಾವೃತ್ತಿ ಅದೇಕೆ ಇಲ್ಲಿಗೆ ಬರುವುದು? ನಿಮ್ಮ ಅತ್ಯಿಗೆ ಇದಾವುದೂ ಗೊತ್ತಿಲ್ಲವೆಂದು ಕಾಣುವುದು. ಇರಲಿ, ಅವಳಿಗೆ ಹೇಳಿ ನಿನಗೆ ತಕ್ಕುದಾದ ಕೆಲಸವನ್ನು ಕೊಡಿಸುವೆನು.

ಸಾವಿತ್ರಿ—ನಮ್ಮತ್ತೆಯು ಸರಳಹೈದರೀಯು. ನನ್ನ ಹೋಗ್ಯತೆ ಅವರಿಗೆ ಚೆನ್ನಾಗಿ ಗೊತ್ತು. ನೀವು ಹೇಳುವುದರಿಂದತಾನೇ ಆಗುವುದೇನು? ನಾನು ಇಲ್ಲಿಗೆ ಬರುವಾಗ ಅವರಿಗೆ ತಿಳಿಸಿಯೇ ಬಂದಿರುವೆನು. ಇಲ್ಲಿಯ ವರೆಗೂ ದೇವಸೇವೆಯನ್ನು ಮಾಡುತ್ತಲಿದ್ದೇನು. ದೇವಸೇವೆಗಾದರೂ ತುದಿ ಮೊದಲಿಲ್ಲ. ಎಪ್ಪು ಮಾಡಿದರೂ ಇದ್ದೇ ಇರುವುದು. ಆವಾಗಲೂ ಅದರಲ್ಲಿಯೇ ಇದ್ದಬಿಟ್ಟರೆ ಪತಿಸೇವೆ ಮಾಡುವುದಾವಾಗ? ನನಗೆ ಪತಿಸೇವೆಯೇ ಎಲ್ಲದಕ್ಕಿಂತಲೂ ದೊಡ್ಡದು. ಎಲ್ಲ ಈ ಹೊತ್ತಿನ ಪತಿಸೇವೆಯು ಕೈತಪ್ಪಿವುದೋ ಎಂದು ಬೇಗಬೇಗನೇ ಇಲ್ಲಿಗೆ ಬಂದೆನು.

ಸಾವಿತ್ರಿಯ ಮಾತನ್ನು ಕೇಳಿ ರಮೇಶನು, “ ಏನೋ ವಿಷಯವಿರಬೇಕು, ಇಲ್ಲದಿದ್ದಿರೆ ಇಪ್ಪು ಉಪಚಾರನೆಲ್ಲಿಯದು ? ” ಎಂದು ಭಾವಿಸಿ, ಸಾವಿತ್ರಿಯನ್ನು ಕುರಿತು—“ ಎಲ್ಲಾ! ಸದ್ಗುರುನ್ನ ಕೊಡುವ ಪರಮಾತ್ಮನ ಸೇವೆಯೇ ದೊಡ್ಡದು. ಪಾಮರರಾದ ಮನುಷ್ಯರ ಸೇವೆಯಿಂದ ನಮಗೆ ಬರುವ ಪುರುಷಾರ್ಥವೇನು? ನಿನಗೆ ಹುಜ್ಜು ಹಿಡಿದಂತೆ ಕಾಣುತ್ತದೆ. ” ಎಂದು ಪರಿಹಾಸ ಮಾಡಲಾರಂಭಿಸಿದನು.

ಸಾವಿತ್ರಿಯು, ಮಂಜದ ಮೇಲಿರುವೇಶನ ಪಾದದೇಶದಲ್ಲಿ ಕುಳಿತು, ಗಂಡನ ಕಾಲನ್ನು ಒತ್ತಲಾರಂಭಮಾಡಿದಳು. ಮೃದುವಾಗಿ ಕಾಲನ್ನು ಒತ್ತುತ್ತಾಂತಾಗಂಡ ನನ್ನ ಕುರಿತು—“ ಸ್ತ್ರಿಯನೇ! ಶೋಭನೆಯ ಮದುವೆ ಏನಾಯಿತು? ಶೋಭನೆಯನ್ನು ಹರವಲ್ಲಭನ ಮಗನ ಕೈಯಲ್ಲಿ ಕೊಟ್ಟುಬಿಡುವಂತೆ ನಿಶ್ಚಯವಾಯಿತೇನು? ” ಎಂದು ಪ್ರಶ್ನೆಮಾಡಿದಳು.

ರಮೇಶ—ನಮ್ಮ ಮಗಳನ್ನು ಸ್ವೀಕಾರಮಾಡುವುದರಲ್ಲಿ ಹರವಲ್ಲಭನಿಗೆ ಸಂಪೂರ್ಣಾಭಿಪೂರ್ಯವಂಟು. ಅವರ ಸಂಬಂಧವನ್ನು ಬಳಸಿಸುವುದರಲ್ಲಿ ನನಗೂ ತುಂಬಾ ಇಷ್ಟು. ಅದರೆ ವಿವಾಹವು ಸಾವಕಾಶವಾಗಬಹುದು.

ಸಾವಿತ್ರಿ—ಅದೇನು?

ರಮೇಶ—ಹರವಲ್ಲಭನು ರೋಗಪೀಡಿತನಾಗಿರುವನು. ಅವನು ರೋಗ ದಿಂದ ಬಿಡುಗಡಿಯಾಗಿದ್ದರೆ ನಿವಾಹವು ನಡೆಯುವ ಸಂಭವವಿಲ್ಲ.

ಸಾವಿತ್ರಿ—ಈಮಾತು ಕೇಳಿದರೆ ನನಗೇನೋ ಆಶ್ಚರ್ಯವಾಗುವುದು. ಹರವಲ್ಲಭನು ರೋಗದಿಂದ ಮುಕ್ತನಾದಾನೇ?

ರಮೇಶ—ರೋಗವೇನೋ ಬಲವಾದುದು, ಆದರೂ ಪಾರಣಭಯವು ಕಂಡುಬರುವದಿಲ್ಲ. ಅವನಿಗೆ ಸ್ವಲ್ಪ ಗುಣ ಕಂಡುಬಂದರೂ, ಮುದುವೆಯು ಸಾವಕಾಶ ವಾಗಲಾರದು.

ಸಾವಿತ್ರಿ—ಕೆಲಸವು ಸಂದೇಹಕ್ಕಿಟ್ಟಿತು. ಹರವಲ್ಲಭನಿಗೆ ಮಹತ್ತೆ ರವಾದ ರೋಗ ವಾಸಿಯಾಗಬೇಕಾಗಿದ್ದರೆ ಬಹುಕಾಲ ಹಿಡಿಯುವುದು. ಅಲ್ಲಿಯ ವರೆಗೂ ಶೋಭನೇಯು ನಿವಾಹವಿಲ್ಲದೇ ಇರಬೇಕು. ಅವಳಿಗಾದರೋ ನಿವಾಹ ಕಾಲವು ನಿಾರುತ್ತು ಬಂದಿದೆ. ಇದೂ ಅಲ್ಲದೆ, ಅತ್ಯೇತಿಯವರಿಗೆ ನಯಸ್ಯಾಯಿತು. ಅವರು ಈ ನಿವಾಹವು ಬೇಗ ಆದುದನ್ನು ನೋಡಿ ಸಂಶೋಷ ಪಡಬೇಕೆಂದಿರುವರು.

ರಮೇಶ—ತಾಯಿಗೇನೋ ಇಷ್ಟ, ನಿಜ. ಆದರೆ ಏನುಮಾಡುವುದಕ್ಕಾಗುವುದು? ಹರವಲ್ಲಭನಿಗೆ ಒಂದು ವಿಧವಾಗಿ ಮಾತು ಕೊಟ್ಟಿದಾಯಿತು. ಸಾವಕಾಶವಾದರೂ ಸಹಿಸಬೇಕಾದ ವಿಷಯವಾಗಿದೆ.

ಸಾವಿತ್ರಿಗೆ ದಿಕ್ಕೇ ಶೋರದಂತಾಯಿತು. ಅವಳು ಗಂಡನ ಮಾತಿಗೆ ಇನೊಂದುತ್ತರವನ್ನೂ ಹೇಳಲಾರದವಳಾಗಿ, ಮತ್ತೆ ಗಂಡನ ಕಾಲನ್ನು ಒತ್ತುಲು ಪಕ್ರಮಿಸಿದಳು.

ರಮೇಶನು, ಸಾವಿತ್ರಿಯು ವ್ಯಸ್ತಿಖಾಗಿರುವುದನ್ನು ನೋಡಿ, “ ಹಿಯೆ! ಈ ಮುದುವೆಯು ಜಾಗೃತೀಯಾಗುವುದು ಸಿನ್ನ ಅಭಿಪ್ರಾಯವೇ? ಎಂದು ಕೇಳಿದನು.

ಸಾವಿತ್ರಿ—ಇದರಲ್ಲಿ ತಮ್ಮ ಅಭಿಪ್ರಾಯವೇನು? ತಾವೇ ನನಗೆ ಸ್ವಾಮಿ, ದೇವತಾ. ತಮಗಿಂತಲೂ ನಾನು ಸಿಶೇವ ಅರಿತವಳಿಲ್ಲ. ನನ್ನ ಅಭಿಪ್ರಾಯ ಕಟ್ಟಿಕೊಂಡು ಆಗುವುದೇನು? ಈ ನಿವಾಹದಲ್ಲಿ ಅತ್ಯೇಗೆ ಅಭಿಪ್ರಾಯವಿಲ್ಲ.

ಈ ಮಾತು ಕೇಳಿ ರಮೇಶನಿಗೆ ಸ್ವಲ್ಪ ಚಿಂತಿಗೆ ಬಂತು. “ ತಾಯಿ ಯನ್ನು ಕೇಳಿದೆ ಯಾವ ಕೆಲಸ ಮಾಡುವುದೂ ಯಂತ್ರವಲ್ಲ, ಆದಕಾರಣ ಸಾವಿತ್ರಿಯ ಅಭಿಪ್ರಾಯವನ್ನೇ ಕೇಳಿ ತಿಳಿದುಕೊಳ್ಳುವೆನು ” ಎಂದು ಸಾವಿತ್ರಿಯ ಕಡೆಗೆರುಗಿ “ ಅದೇನು ಕಾರಣ ತಾಯಿಗೆ ಅಭಿಪ್ರಾಯವಿಲ್ಲ ? ” ಎಂದನು.

ಸಾವಿತ್ರಿ—ಹರವಲ್ಲಭನ ಮಗನ ಸ್ವಭಾವವು ಒಮ್ಮೆಯದಲ್ಲವೇಂದು ಅತ್ಯೇಯರು ಕೇಳಿರುವರು. ನಾನೂ ಕೇಳಿರುವೆನು. ಶೋಭನೇಯು ನಮಗೆ ಏಕಮಾತ್ರ ಪ್ರತಿಯು. ಅವಳನ್ನು ಆಪಾತ್ರದಲ್ಲಿ ದಾನಮಾಡುವುದಾದರೆ ಮುಂದೆ ಬಲು ಪಶ್ಚಾತ್ತಾಪನಡಬೇಕಾಗುವುದು. ಅಪಾತ್ರದಲ್ಲಿ ದಾನಮಾಡುವುದರಿಂದ ಕನ್ನೆಗೆ ದುಃಖವೋ ಸಂತೋಷನೋ ಆದು ಹಾಗಿರಲಿ, ಕನ್ನೆಯ ತಾಯಿತಂದೆಗಳ ದುಃಖವು ಹೇಳಲಸಾಧ್ಯ. ಬದುಕಿರುವ ವರೆಗೂ ಅವರು ಕೊರಗಿಯೇ ಸಾಯ ಬೇಕು. ಗುಣಾಧ್ಯನಾದ ವರನು ದರಿದ್ರನಾದರೂ ಉತ್ತಮವಾನಿ. ಹಣಗಾರನಿಂದು ಸೀಜನಾದ ವರನಿಗೆ ಕನ್ನೆಯನ್ನು ದಾನಮಾಡುವುದು ಕೇವಲ ಅನ್ಯಾಯ. ಒಂದಾ ನೋಂದು ಕಾಲದಲ್ಲಿ ಈ ವಿವರಗಳನ್ನು ತಮ್ಮಿಂದಲೇ ಕೇಳಿ ತಿಳಿದುಕೊಂಡಿದ್ದೆನು.

ಈ ಹೊತ್ತಿಗೆ ಸರಿಯಾಗಿ ಚಂದ್ರಮಾನು ಮಾತು ಜಾಳಿ ಪಕಕ್ಕೆ ಬಂದಿತು. ಸಾವಿತ್ರಿಯು ಹೇಳುವ ಮಾತ್ರೆಲ್ಲವೂ ನಿಜವಾದುದೆಂದು ರಮೇಶನೆ ಮನಸ್ಸಿಗೆ ಬಂತು.

ಪ್ರಭಾತನಾಯುನಿನಿಂದ ಸಂತಾಡಿತನಾದ ನವಪಲ್ಲಿನದಂತೆ ರಮೇಶನ ಮನಸ್ಸು ಹೊಲಾಯ ನೂನವಾಯಿತು. ರಮೇಶನು ಚಂತಿಸಲಾರಂಭಿಸಿದನು— “ನಿಜವಾಗಿಯೂ ಹರವಲ್ಲಭನ ಮಗನು ದುಶ್ಚಿರತ್ರನಾಗಿದ್ದರೆ, ನನ್ನ ಮಗಳನ್ನು ಕೊಟ್ಟಿ ವಿವಾಹಮಾಡುವುದು ಸರ್ವಾಧಾರ್ಯ ಯುಕ್ತವಾಗಿ ಕಂಡುಬರುವುದಿಲ್ಲ. ನನ್ನ ಮಗಳು ನನ್ನ ಕಣ್ಣಿ ದಿರಿಗೆ ದುಃಖವಡುತ್ತಿರುವುದನ್ನು ತಂದೆಯಾದ ನಾನು ಸಹಿಸಬಲ್ಲಿನೇ! ಇದೆಂದಿಗೂ ಆಗಲಾರದು. ನಾನು ಪೂರ್ವವರವನ್ನು ರಿಯಾದೆ ಹರವಲ್ಲಭನಿಗೆ ಮಾತುಕೊಟ್ಟಿನು, ಬೇರೇ ಕಡೆಗೆ ಮದವೆ ಮಾಡಿದರೆ, ಭಾಷೆ ಕೊಟ್ಟಿ ತಪ್ಪಿದಂತಾಗುವುದಿಲ್ಲ! ಈ ಮದುವೆಯಲ್ಲಿ ತಾಯಿಗೂ ಇಷ್ಟವಿಲ್ಲ, ನನ್ನ ಹೆಂಡಿತಿಗೂ ಇಷ್ಟವಿಲ್ಲ. ಯಾರಿಗೂ ಸಮೃದ್ಧವಲ್ಲದ ಕೆಲಸದಲ್ಲಿ ನಾನು ಸಿಕ್ಕಿದೆನಲ್ಲ! ದೇವರು ಮಾಡಿಸಿದಂತಾಗಲಿ. ಮತ್ತೆ ಹೆಂಡಿತಿಯನ್ನೇ ಕೇಳುವೆನು” ಎಂದು ಸಾವಿತ್ರಿಯು ಕಡೆ ನೋಡಿ—“ಹರವಲ್ಲಭನು, ಹೊಡ್ಡಿ ಜಮಿಾದಾರನು. ಅವನ ಮಗನಿಗೆ ಶೋಭನೇಯನ್ನು ಕೊಟ್ಟಿರೆ ಸುಖವಾಗಿರುವುದಿಲ್ಲವೇ?” ಎಂದನು.

ಇದನ್ನು ಕೇಳಿ ಸಾವಿತ್ರಿಯು ಸ್ವಲ್ಪ ನಕ್ಕಳು. ಆ ನಗುವು ನಿಜವಾದ ನಗುವಾಗಿರಲಿಲ್ಲ. ರಮೇಶಬಾಬುವಿಗೆ ಈ ನಗುವಿನ ಮರ್ಮವು ಗೊತ್ತಾಗಿದೆ ಹೊಯಿತು.

ಸಾವಿತ್ರಿ—ವಿವಾಹದ ಉದ್ದೇಶವೇನು? ಲೋಕದಲ್ಲಿ ಕೆಲವರು, ಅನ್ನು ಬಟ್ಟಿಗೆ ಇದ್ದರೆ ಸಾಕೆಂದು ಮಕ್ಕಳನ್ನು ಮದವೆ ಮಾಡಿಬಿಡುವರು. ದರಿದ್ರ

ರಾಗಲಿ, ಹಣಗಾರರಾಗಲಿ. ಯೋಗ್ಯತಾನುಸಾರವಾಗಿ ಅನ್ನಬಟ್ಟೀಯನ್ನು ಕೊಟ್ಟೀ ಕೊಡುವರು. ನಮ್ಮಪ್ಪನು ನನಗೆ ಮದುವೆ ಮಾಡುವಾಗ, ಅಳಿಯನಿಗೆ ಏನಿದೆ ಎಂದು ವಿಚಾರಿಸಿ, ಮದುವೆ ಮಾಡಿದನು? ಆಗಿನ ಸಿಫತಿಯನ್ನೂ ಈಗಿನ ಸಿಫತಿಯನ್ನೂ ಸ್ಪೃಲ್ಪ ವಿಚಾರಿಸಿ ನೋಡೊಣವಾಗಲಿ.

ಹೀಗೆಂದು ಹೇಳಿ ಒಂದಾವೃತ್ತಿ ಗಂಡನನ್ನು ನೋಡಿ, ಒಂದು ವಿಧವಾದ ನಗುವನ್ನು ನಕ್ಕಿಳು. ರವೇಶನ ಮುಖದಲ್ಲಿಯೂ ಒಂದು ಸಣ್ಣದಾದ ನಗುವು ಆವಿಭಾವಿಸಿ ತತ್ತ್ವಾಣವೇ ಎಲ್ಲಿಯೋ ಮಾರ್ಯವಾಗಿ ಹೋರಿಯತು. ಸಾವಿತ್ರಿಯು ಮತ್ತೆ ಮಾತನಾಡತೋಡಿದಳು:—“ಸಂಸಾರವು ಅನುಕೂಲದಾಂವತ್ಯದಿಂದ ಕೋಳಿಸುವುದೇ ಹೊರತು ಭಾಗ್ಯದಿಂದಲ್ಲ, ಬಡತನದಿಂದಲ್ಲ. ಎಷ್ಟೋ ಬಡ ಸಂಸಾರಗಳಲ್ಲಿ ಗುಣಾಧ್ಯರಾದ ಗಂಡಹೆಂಡಿರು ಸ್ಪೃಗ್ರಸುಖವನ್ನೇ ಅನುಭವಿಸಿರುವರು. ಐಶ್ವರ್ಯವಂತರ ಸಂಸಾರವನ್ನು ನಾವು ಪದೇವದೇ ನೋಡುತಲಿರುವೆವು. ಅದು ಹೊರಗೆ ನೋಡುವುದವಕ್ಕೆ ಚೆನ್ನುವೇ ಹೊರತು ಒಳಗೆ ನೋಡಿದರೆ ಅದಕ್ಕಿಂತಲೂ ನರಕ ಬೇರೆ ಇಲ್ಲ. ಐಶ್ವರ್ಯದಿಂದ ಅನೇಕ ದುರುಣಗಳುಂಟಾಗಿ ಎಷ್ಟೋ ಸಂಸಾರಗಳು ಕುಲಗಟ್ಟಿ ಹೊಗಿರುವವು. ಅಂತವರಲ್ಲಿ ಸಾವಿರಕ್ಕೊಬ್ಬರು ಯೋಗ್ಯರು ಸಿಕ್ಕಬಹುದು. ಸುಖದೃಷ್ಟಿಗಳಲ್ಲಿ ಗಂಡಹೆಂಡಿರೆ ಪರಸ್ಪರ ಸಹಾಯಕರಾಗದಿದ್ದ ಹೇಳಿ ಅದೆಂತಹ ಸಂಸಾರ! ಅನೇಕೀನ್ಯವಾಗಿ ನಿದುಷ್ಟವಾದ ಪ್ರೀತಿಯೊಂದಿದ್ದರಲ್ಲವೇ ಸಂಸಾರವು ಜಿರಕಾಲ ನಡೆಯಬುದು. ಹಣಕಾಸು ಗಳಿಂದ ಅಂತಹ ಪ್ರೀತಿಯುಂಟಾಗಲಾರದು. ಉಂಟೆಂದು ಹೇಳುವುದಾದರೆ, ಅದು ಲೋಭವುಲವಾದ ಕವಟಪ್ರೀತಿಯೇ ಹೊರತು ನಿಜವಾದ ಪ್ರೀತಿಯು ಎಂದಿಗೂ ಆಗಲಾರದು. ಪ್ರೀತಿಯು ಹಣ, ಬಡವೆ, ವಸ್ತು, ಆಹಾರ, ಮುಂತಾದವುಗಳಿಂದ ಉಂಟಾಗಲಾರದು,” ಎಂದು ಮುಂತಾಗಿ ಸಾವಿತ್ರಿಯು ತನಗೆ ತೋರಿ ಒಂದುದನ್ನೆಲ್ಲ ಗಂಡುಗೆ ತಿಳಿಸಿಬಿಟ್ಟಿಳು.

ರವೇಶನು, ತನ್ನ ಹೆಂಡಿತಿಯ ವಾಗ್ದ್ವಾ ಖರಿಯನ್ನು ಒಂದೇ ಮನಸ್ಸಿನಿಂದ ಕೇಳುತ್ತಿದ್ದವನು, ಸಾವಿತ್ರಿಯ ಮಾತು ಪೂರ್ಯಸಿದೊಡನೆಯೇ ಅವಳನ್ನು ವಿಧವಿಧವಾಗಿ ಮುತ್ತಿಟಿಟ್ಟಿಕೊಂಡನು. ಸಾವಿತ್ರಿಯೂ ನೈಯಮಿಬಿಂದು, ಗಂಡನ ಕರ್ಮೋಲದೇಶದಲ್ಲಿ ಮುತ್ತಿಗಳ ವರ್ಣನ್ನೇ ಕರೆದುಬಿಟ್ಟಿಳು. ಇವ್ಯೋ ಸಾಲದೇ, ರಮಣೆಯಿರಿಗೆ ಸ್ಪೃಭಾವಸಿದ್ಧವಾದ ಅಸ್ತುಶಸ್ತುಗಳನ್ನೆಲ್ಲ ಪ್ರಯೋಗಮಾಡಿಬಿಟ್ಟಿಳು. ರವೇಶನು ಅಸ್ತುಗಳ ಪಟ್ಟಿಗೆ ನಿಲ್ಲಲಾರದೆ ಸೋತುಹೊದನು. ಇದೇ ಸಮಯ ವೆಂದು ರಮಣೆಯಿರು ಬಾಹುಗಳ ಕೇಳುವಲವಾದ ಪಂಚರದ್ದಿ ರವೇಶನನ್ನು ಬಿಧಿನನ್ನಾಗಿ ಮಾಡಿದಳು. ರವೇಶನು ಅದರಿಂದ ಮುಕ್ತನಾಗಲು ಉವಾಯಾಂತರಗಳನ್ನು ಅರಿಯದೇ ಸಾಹಸವಡಲಾರಂಭಿಸಿದನು.

ಸಾವಿತ್ರಿಯು, ಒಂದೊಂದುವೇಳೆ, ಸ್ವಾಮಿಯ ಪಾದಸೇವೆಯನ್ನು ಮಾಡುತ್ತಲೂ, ಮಾತುಗಳ ಸಂದರ್ಭದಲ್ಲಿ ಕಿನಿಯ ಚೆಳತುಂಬನ್ನು ಅಲುಗಾಡಿಸುತ್ತಲೂ ಒಂದೊಂದುವೇಳೆ ತನ್ನ ರತ್ನಾಭರಣಗಳ ಧ್ವನಿಯನ್ನು ಮಾಡುತ್ತಲೂ, ತಾಂಬಿಲ ರಾಗರಂಜಿತವಾದ-ರಕ್ತೀತ್ವಲಕ್ಷೆ ಸದೃಶವಾದ ತುಟಿಗಳಲ್ಲಿ ನಾಚಿಕೆಯಿಂದ ಕೂಡಿದ ಮುಗುಳನಗೆಯನ್ನು ಪ್ರಕಾಶ ಮಾಡುತ್ತಲೂ, ಮತ್ತೊಂದುವೇಳೆ, ಗಂಡನ ಕೈಯನ್ನು ತನ್ನ ಕೈಗಳಿಂದ ಹಿಡಿದು ಕೊಳ್ಳುತ್ತಲೂ, ರಮೇಶನ ಹೃದಯ ದುರ್ಗದಲ್ಲಿ ಅಧಿಕಾರ ಮಾಡುತ್ತೆಂದೆಂದಳು. ಮೇಹಕನಾಗಿಯಾರ ಈ ರೀತಿಯಾದ ಸಮೌಕ್ತೇಹನಾಸ್ತ್ರವು, ಆವ ಭಾಗ್ಯಶಾಲಿಯಾದ ಪುರುಷನ ಮೇಲೆ ಪ್ರಯೋಗ ಮಾಡಲ್ಪಡುತ್ತೇನೇ, ಆವನು ಸನ್ಯಾಸಿಯೇ ಆಗಲಿ, ವಿರಕ್ತನೇ ಆಗಲಿ, ಯೋಗೀಶ್ವರನೇ ಆಗಲಿ, ಆವನಾರೇ ಆಗಲಿ, ಇಂದ್ರಿಯ ವ್ಯಾಪಾರಕ್ಕೆ ಪರವಶನಾಗಿ ಕರಗಿ ನೀರಾಗುವನು. ಸ್ತ್ರೀ ವಾಚಕರೆ! ಜಗತ್ತಿನಲ್ಲಿ ಅಂತಹರೇ ಧನ್ಯರು. ನಾರೀಜನ್ಮವೇ ಧನ್ಯ. ಅವರ ಶಕ್ತಿಯೇ ಶಾಖ್ಯವಾದುದು. ಅವರ ಕೆಲಸವೇ ಕೆಲಸ, ಅವರ ಪತಿ ಪ್ರೇಮವೇ ಧನ್ಯವು. ಜಗತ್ತಿನಲ್ಲಿ ನೀವೇ ದೇವತಾಸ್ವರೂಪರು. ನಿಮ್ಮಿಂದಲೇ ಜಗತ್ತು ಈ ಹೊತ್ತಿನ ವರಿಗೂ ಕಾರ್ಯಶಕ್ತಿಯನ್ನು ಹೊಂದಿರುವುದು. ಜನಗಳು, ಜನಾಂಗಗಳು ಹೆಚ್ಚೀಟಿಯಲ್ಲಿರುವುದೂ ನಿಮ್ಮಿಂದಲೇ. ನೀವು ಇದ್ದ ಕೆಂಡು ನಿಮ್ಮ ಅವೃತಮಯವಾದ ನಡೆನುಡಿಗಳಿಂದ ದುಃಖಮಯವಾದ ಸಂಸಾರವನ್ನು ಕೂಡ ನಂದನವನದಂತೆ ಮಾಡಿ, ಗಂಡಸರನ್ನು ಸಕಲ ದುಃಖಾಂದ ಪಾರು ಮಾಡುವಿರಿ. ನಾರೀ ಜನ್ಮವೇ ಜಗತ್ತಿನಲ್ಲಿಲಾಲ್ ಸಾರಭೂತವಾದ ಜನ್ಮವು. ಮಾರಿಯರ ವಿಚಾರವದಂತಿರಲಿ.

ಸಾವಿತ್ರಿಯನ್ನು ನೋಡಿ, ರಮೇಶನು ಮಂತ್ರ ಮುಗ್ಧವಾದ ಸರ್ವದಂತೆ, ಭಾಹ್ಯೇಂದ್ರಿಯ ವ್ಯಾಪಾರಕ್ಕಾಗಿನ್ನಾದನು. ಎಲ್ಲೆಲ್ಲಿ ನೋಡಿದರೂ, ಅವನಿಗೆ ಸಾವಿತ್ರಿಯೇ ಕಂಡುಬರುತ್ತದ್ದಳು. ಭಾರಿಬಾರಿಗೂ ಬರೆಯುವುದಕ್ಕೆ ನಾಚಿಕೆಯಾಗುವುದು. ಆದರೆ ಯತ್ನವಿಲ್ಲ. ನಡೆದ ಸಂಗತಿಯನ್ನು ಹೇಳಿದ್ದರೆ, ವಾಚಕರ ಕೇವಕ್ಕೆ ಪಾತ್ರವಾಗಬೇಕಾಗುವುದು. ಹೇಳಿದುದ್ದೈ ಹೇಳುವುದರಿಂದ ಜನಗಳಿಗೆ ಅಸಹ್ಯವುಂಟಾಗಬಹುದು. ಮಾಡುವವರಿಗೇ ಅಸಹ್ಯವುಂಟಾಗದೇ ಹಿತವಾಗಿರುವಾಗ ನಾವು ಬರೆಯುವುದು ಕೂಡ ಜನಗಳಿಗೆ ಅಪ್ರೀತಿದಾಯಕವೆಂದು ನಾವು ಎಂದಿಗೂ ನಂಬಲಾರೆವು. ಗುಣವೋ ದೋಷವೋ, ನಮಗೆ ಅದು ಗೊತ್ತಿಲ್ಲ, ನಾವೇನೇ ನಡೆದುದನ್ನು ತಿಳಿಯಪಡಿಸುವುದಕ್ಕೊಮ್ಮೆಸ್ವರ ಹಸ್ತದಲ್ಲಿ ಲೇಖನಿಯನ್ನು ಧಾರಣಮಾಡಿರುವೆವು. ಬರೆಯವಾಗ ವಿಷಯಗಳು ತಾವಾಗಿಯೇ ಜ್ಞಾಪಕಕ್ಕೆ ಬರುವುವು. ನಾವೂ ಬರೆದುಬಿಡುವೆವು. ರಮೇಶನು, ಸಾವಿತ್ರಿಯ ಪ್ರೇಮ ಮಧುರವಾದ ಮುಖಮಂಡಲವನ್ನು ಎರಡು ಕೈಯಲ್ಲಿಯೂ ಹಿಡಿದುಕೆಂಡು,

ಅನೇಕಾನೇಕ ಮುತ್ತುಗಳಿಂದ ಅಲಂಕಾರಮಾಡಿಕೊಂಡನು. ಇಬ್ಬರೂ ಜಯಾ ಹೇಳೆಯಿಂದ ಯುದ್ಧಮಾಡಿದರು. ಜಯಲಕ್ಷ್ಯ ಯು ರಮೇಶನ ಕಡಿಗೆ ತಿರುಗಿದಳು. ಸಾವಿತ್ರಿಯು ತನಗೆ ಅಪಜಯವಾದುದನ್ನು ಕಂಡು, ಗಂಡನನ್ನು ಕುರಿತು “ ಏನು ಪರಾಕ್ರಮ ! ಸ್ವಭಾವಕ್ತಃ ಅಬಲೀಯಾದ ಸ್ತ್ರೀಯನ್ನು ಜಯಿಸಿ, ಸಮರಶೂಲರಿಂದು ವಿಜಯಪತಾಕೆಯನ್ನು ಸಾಫಿ ಪನೆ ಮಾಡಿದಿರಿ. ಶಕ್ತಿಗೆ ತಕ್ಕ ಕೆಲಸವನ್ನೇ ಮಾಡಿ ದಂತಾಯಿತು. ತಾವು ಇಷ್ಟು ಪರಾಕ್ರಮಶಾಲಿಗಳಿಂದು ನನಗೆ ತಿಳಿದಿರಲಿಲ್ಲ. ಹಾಗೆ ತಿಳಿದಿದ್ದರೆ ನಾನು ತಮ್ಮಡ್ಡನೇ ದ್ವಿಂದ್ವಯುದ್ಧಕ್ಕೆ ಪಾರಂಭವೇ ಮಾಡುತ್ತಿರಲಿಲ್ಲ. ಕಾರ್ಯವೇನೋ ನಡೆದುಹೋಯಿತು. ನಾನು ಹೆಚ್ಚಾಗಿ ಮಾತನಾಡಿದರೆ, ಸೋತ ಪರು ಮಾತನಾಡುವಂತೆ ಮಾತನಾಡುವೇಯಿಂದು ನನ್ನನ್ನು ಬೇರೆ ಹಾಸ್ಯಮಾಡಿ ಬಿಡುವಿರಿ. ನಾನೇನೋ ಸೋತಿನು. ಸೋತವರು ಮಾತನಾಡದೇ ವರ್ಣನವಾಗಿರುವದೇ ಯಾಕ್ತವಾದು ” ಎಂದು ಪ್ರೇಮಗಭ್ರತವಾದ ಮೃದುಮಧುರವಾದ ನುಡಿಗಳನ್ನು ಆಡಿದಳು.

ರಮೇಶನು ಸೋಡಿದನು. ಸಾವಿತ್ರಿಯು, ಕ್ರಮವಿಲ್ಲದೆ ದೇಹದಲ್ಲಿ ಎಲ್ಲೆಲ್ಲಿಯೂ ಆವರಿಸಿಕೊಂಡಿದ್ದ ಕೇಶರಾಶಿಯನ್ನು ಕೈಗಳಿಂದ ಸರಿಮಾಡಿಕೊಳ್ಳುತ್ತಿದ್ದಳು. ಆ ಆವಸ್ಥೆಯಲ್ಲಿದ್ದ ಸಾವಿತ್ರಿಯನ್ನು ಮತ್ತೆ ದೃಢವಾಗಿ ಆಲಂಗನಿಮಾಡಿಕೊಂಡು, ರಮೇಶನು “ ನಿಮ್ಮಿಬ್ಬರ ಅಭಿಪೂರ್ಯವನ್ನೂ ತಿಳಿದುಕೊಳ್ಳುವೇ ಶೋಭನೆಯ ವಿವಾಹದ ವಿಚಾರದಲ್ಲಿ ನನ್ನ ಬುದ್ಧಿಯೋಧುವುದಿಲ್ಲ. ನನ್ನ ತಾಯಿಯ ಅಭಿಪೂರ್ಯವನ್ನು ಅವಳಿಂದಳೇ ತೇಂದುಕೊಳ್ಳುವೇನು. ನಿನ್ನ ಅಭಿಪೂರ್ಯವೇನು ? ತಿಳಿಸು ” ಎಂದನು. ಸಾವಿತ್ರಿಯು ಹೇಳಿಕೊಂಡಳು—

“ ಶೋಭನೆ, ನಮ್ಮತ್ತೆ ಇವರ ಅಭಿಪೂರ್ಯವಾವುದೋ ಅದೇ ನನ್ನ ಅಭಿಪೂರ್ಯ. ಶೋಭನೆಯು, ಬಂದಿಷ್ವರದಲ್ಲಿರುವ ನರೇಂದ್ರನಾಥನನ್ನು ಬಹಕಳವಾಗಿ ಪ್ರೀತಿಸುವಳು. ಅವಳನ್ನು ಅವನಿಗೆ ಕೊಟ್ಟು ವಿವಾಹ ಮಾಡುವುದೇ ನನಗೆ ಇಷ್ಟ. ನರೇಂದ್ರನಂತೆ ಸುಚರಿತನಾದ ಬಾಲಕನು ದೊರೆಯವುದು ಅತಿ ವಿರಳ. ಅಂತಹನನ ಕೈಯಲ್ಲಿ ಶೋಭನೆಯನ್ನು ಅರ್ಷಣಮಾಡುವುದಾದರೆ, ನಮ್ಮ ಮಗಳ ಸುಖಕ್ಕೆ ಪಾರವೇ ಇರುವುದಿಲ್ಲ, ” ಎಂದು ಹೇಳುತ್ತ, ಶೋಭನೆಯೂ ನರೇಂದ್ರನಿಗೆ ಬರಿದ ಕಾಗದದ ಸಂಗತಿಯನ್ನೂ, ಶೋಭನೆಯೂ ನರೇಂದ್ರನೂ ಏಕಾಂತವಾಗಿ ಮಾತನಾಡುತ್ತಿದ್ದ ಸಂಗತಿಯನ್ನೂ ಚಾರುಚೂರು ಬಿಡೆದಿಗಂಡಿಗೆ ತಿಳಿಸಿದಳು.

ತು ಮಾತನ್ನು ಕೇಳಿ ರಮೇಶನಿಗೆ ಪರಮಾನಂದವುಂಟಾಯಿತು. ಆದರೆ ನರೇಂದ್ರನ ತಂದೆಯ ದುರವಸ್ಥೆಯನ್ನು ನೋಡಿ, ಅವನ ಮನಸ್ಸು ಸ್ವಲ್ಪ ವಿಷಣ್ಣಿ ಭಾವವನ್ನು ತಾಳಿತು.

ಹೆಡಿಸೇಳನೆಯ ಪರಿಷ್ಕೀಡ

ದಿನವು ಕಳೆದು ಹೋಯಿತು. ಮತ್ತೊಂದು ದಿನವು ಬಂದಿತು. ಅದೂ ಕಳೆದು ಹೋಗುವುದು. ಹೀಗೆಯೇ ಎಷ್ಟೂ ದಿನಗಳು ಕಳೆದುಹೋಗುವುವು. ಮುಂದೆ ಎಷ್ಟೂ ದಿನಗಳು ಕಳೆದುಹೋಗುವುದಕ್ಕೆ ಕಾದಿರುವುವು. ಇವು ಯಾರ ಸ್ವಾಧೀನ ದಲ್ಲಿಯೂ ಇಲ್ಲ. ಇವುಗಳ ಮೇಲೆ ಯಾರ ಆಧಿಪತ್ಯವೂ ನಾಗದು. ಆವನು ಏಕಚ್ಛಾ ತಾರಧಿಪತಿಯೇ ಆವನ ದಿನವೂ ಕಳೆದುಹೋಗುವುದು. ಆವನು, ಕೇವಲ ದರಿದ್ರ ನಾಗಿ ಅತಿಸ್ವಯಾಸದಿಂದ ತಿರಿದು ತಿನ್ನವನೋ, ಆವನ ದಿನವೂ ಕಳೆದುಹೋಗುವುದು. ಧರ್ಮಫ್ಲಣ ದಿನವೂ ಕಳೆದುಹೋಗುವುದು. ಅತ್ಯಾಚಾರಿಯಾದ ಕೂರ ಮನುಷ್ಯನ ದಿನವೂ ಕಳೆದುಹೋಗುವುದು. ಆವನುಪ್ರೇಮಿಕನೋ, ಆವನು ಭೋಗಸುಖದಲ್ಲಿಯೇ ಕಾಲವನ್ನು ಕಳೆಸೇನೆಂದು ಸಂಕಲ್ಪಿಸಾಡಿ ತನ್ನ ಪಿತೃ ಪೈತಾಮಹ ಸಂಪತ್ತಿಯನ್ನು ದುರುಪಯೋಗ ಪಡಿಸುವನೋ, ಆವನು, ಅನ್ನ ಕೇಳುತ್ತಿರ ಪಡೆಬಾರದ ಕಷ್ಟವನ್ನು ಪಟ್ಟು, ಬರೀ ಕೈಯಲ್ಲಿ ಮನಿಗೆ ಬಂದು, “ಪುತ್ರಕಲತಾರ್ಥಿಗಳಿಗೆ ಒಂದು ತುತ್ತು ಅನ್ನವನ್ನು ಕೂಡ ಹಾಕಲಾರದವನಾದೆ ನಲ್ಲಾ!” ಎಂದು ಮನೂಹತನಾಗಿ, ತನ್ನ ಜೀವನವನ್ನು ಸುಡು, ಅದೃಷ್ಟವನ್ನು ಸುಡು, ತನ್ನ ವಿದ್ಯಾಬುದ್ಧಿಗಳನ್ನು ಸುಡು, ಎಂದು ಧಿಕ್ಷಾರ ಮಾಡುತ್ತಾ ತಲೆಯ ಮೇಲೆ ಕೈಯಿಟ್ಟುಕೊಂಡು ಏನೂ ತೋರದೇ ವ್ಯಾಸನವಡುತಲಿರುವನೋ, ಆವನ ದಿವಸಗಳು ಕಳೆದೇ ಹೋಗುವುವು. ಆವ ಗಂಡ ಹಂಡಿರು ಪರಸ್ಪರಾನುರಾಗ ದಿಂದ ಭೇದಾಭೇದವನ್ನರಿಯದೇ ಇಹಸಂಸಾರದಲ್ಲಿ ಸರ್ವಸುಖವನ್ನೂ ಅನುಭವಿಸುತ್ತಾ ಯಾಗವನ್ನೂ ದರೂ ಕ್ಷಣಿಕಾಲದಂತೆ ಕಳೆಯುತ್ತಿರುವರೋ, ಅಂತಹವರ ದಿನವೂ ಕಳೆದುಹೋಗುವುದು. ದಿನವು ಕಳೆದುಹೋಗುವುದು; ನಿಲ್ಲಿವುದಿಲ್ಲ. ಅದು ಯಾರನ್ನೂ ನೋಡುವುದಿಲ್ಲ. ದುಃಖದಲ್ಲಿಯಾಗಲಿ, ಸುಖದಲ್ಲಿಯಾಗಲಿ, ಸಮಸ್ತರ ದಿನವೂ ಕಳೆದೇ ಹೋಗುವುದು.

ನರೇಂದ್ರನಾಥನ ದಿನವೂ ಹಾಗೆಯೇ ಕಳೆದುಹೋಗುತ್ತಿದ್ದಿತು. ಅದರೆ ಶೋಭನೆಯ ಚಿಂತೆಯು ಮಾತ್ರ ಆವನ ಹೃದಯದಿಂದ ದೂರವಾಗಿ ಹೋಗುತ್ತಿರಲಿಲ್ಲ. ದಿನೇ ದಿನೇ ಆ ಚಿಂತೆಯು ಹೃದಯದಲ್ಲಿ ಬದ್ಧ ಮೂಲವಾಗುತ್ತಿದ್ದಿತು. ನರೇಂದ್ರನ ಭಳಭಳಿಪ ಯೋವನ ಸುಲಭವಾದ ಸುಂದರವಾದ ಆ ಮುಖಕಾಂತಿಯೂ ಇಲ್ಲ. ಮುಖದಲ್ಲಿ ಸುವರ್ಣ ಚಾಳ್ಯಯೆಯು ಹೋಗಿ ವಿವರ್ಣವೇರೆಟಿಟ್ಟಿತ್ತು. ಆವನ ಸದಾ ಪ್ರಭುಲ್ಲಾವಾದ ಮುಖದಲ್ಲಿ ಭೂವನವೇಹಕವಾದ ನಗೆಯೂ ಇಲ್ಲ, ಪಿದ್ಯಾಜ್ಞನೆಯಲ್ಲಿ ಆವನಿಗೆ ಆಭರುಚಿಯೂ ಇಲ್ಲ; ಆಹಾರದಲ್ಲಿಯೂ, ವಿಹಾರದಲ್ಲಿಯೂ, ಶಯನದಲ್ಲಿಯೂ, ಸ್ವಪ್ನ

ದಲ್ಲಿಯೂ, ಎಲ್ಲೆಲ್ಲಿಯೂ ಅವನಿಗೆ ಶೋಭನೆಯ ರೂಪವು ತಾನೇ ತಾನಾಗಿ ಉಜ್ಜ್ವಲ
ಲಿತವಾಗುತ್ತಿದ್ದಿತು. ನರೇಂದ್ರಸಿಗೆ ಹಿಂದೂ ಶೋಭನೆ, ಮುಂದೂ ಶೋಭನೆ,
ಉಭಯಪಾಶ್ಚಾಗಳಲ್ಲಿಯೂ ಶೋಭನೆಯಾಗಿತ್ತು. ರಮೇಶನ ಮನೆಗೆ ಹೋಗ
ಬೇಕೆಂದು ಮನಸ್ಸಾಗುವುದು, ಆದರೆ ಲಜ್ಜೆಯು ಬಾಧಿಸುವುದು. ಕಾಗದ ಬರೆಯು
ವುದಕ್ಕೆ ಮನಸ್ಸು ಬಂದರೂ ಕೈನಡೆಗುವುದು. ಆಟಪಾಟಿಗಳಲ್ಲಿಯೂ, ಉಣಿ ನೋಟ
ಗಳಲ್ಲಿಯೂ, ನರೇಂದ್ರಸಿಗೆ ಇಚ್ಛೆಯು ತಪ್ಪಿ, ಅವನು ದಿನೇದಿನೇ ಕೃಶನಾಗುತ್ತ
ಬಂದನು. ನರೇಂದ್ರನ ತಾಯಿತಂದೆಗಳು, ಇದಕ್ಕೆ ಕಾರಣವನ್ನು ಕೊಂಡಷ್ಟೂ
ಅರಿಯಲಾರದವರಾಗಿದ್ದರು. ನರೇಂದ್ರನು ತನ್ನ ಕೈತಡಿಯಲ್ಲಿ ಯಾವಾಗಲೂ
ಕುಳಿತು ಪುಸ್ತಕಗಳನ್ನು ಮುಂದಿಟ್ಟು ಕೊಂಡಿರುವನು; ಅವನು ಓದುತ್ತಿದ್ದನೋ ಇಲ್ಲವೋ ಆದು ಮಾತ್ರ ಸಂದೇಹ. ತಾಯಿತಂದೆಗಳು ಈಚೀಜಿಗೆ ಮಗನು
ವಿಶೇಷವಾಗಿ ವಿದ್ಯಾಪರಿಶ್ರಮವನ್ನು ಮಾಡುತ್ತಿರುವನೆಂದು ಮಾತ್ರ ತಿಳಿದು
ಕೊಂಡಿದ್ದರು. ಆದರೆ ಅವನ ಹೃದಯಸಾಗರದಲ್ಲಿ, ಪರಿತಾಕಾರವಾದ
ಗೊತ್ತುಗುರಿಯಿಲ್ಲದ ಶೋಕತರಂಗಗಳಿಷ್ಟು ಎಲ್ಲೆಯನ್ನು ಮಾರಿಹೋಗುತ್ತಿದ್ದು
ವೆಂಬುದನ್ನು ಯಾರು ತಾನೇ ತಿಳಿಯಬಲ್ಲರು? ನರೇಂದ್ರನು ಸ್ಪೃಲ್ಪ ಹೊತ್ತು
ಆವುದೋ ಬಂದು ಪುಸ್ತಕವನ್ನು ಓದಿದನು. ಆದು ಆವ ಪುಸ್ತಕವೋ ಆವನು
ಅದೇನ ಓದಿದನೋ ಆವುದೂ ಅವನಿಗೆ ತಿಳಿಯಲೇ ಯಿಲ್ಲ. ಅವನಿಗೆ ಪುಸ್ತಕ
ಓದಿ ಬೇಸರವಾಯಿತು. ಅದನ್ನು ದೂರ ಬಿಸುಟ್ಟು ಸ್ಪೃಲ್ಪ ಹೊತ್ತು ಕುಳಿತುಕೊಂ
ಡಿರುವನು, ಇಲ್ಲವೇ ನಿಂತುಕೊಂಡಿರುವನು; ಅದೂ ಸರಿಬೀಳದೇ ಹೋದರೆ
ಶತವರ್ಧಿತಿರುಗುತಲಿರುವನು. ಅವನು ನಂದನಪುರದಿಂದ ಬಂದಾಗಿನಿಂದಲೂ ಪ್ರತಿ
ದಿನವೂ ಅತಿಪ್ರಯಾಸದಿಂದ ಹೀಗೆಯೇ ಕಾಲಕಳೆಯುತ್ತಿರುವುದು. ಅವನ ಹೃದ
ಯಾದಲ್ಲಿ ದಾರುಣವಾದ ವೇದನೆ. ಶೋಭನೆಯೇ ಆ ಚೆಂಡಿಗೆ ಮುಖ್ಯ ವಿಷಯಳು.
ಮಧ್ಯೇಮಧ್ಯೇ “ತಂದೆಯು ಒಬ್ಬ ಹಣಗಾರನಾಗಿದ್ದಿದ್ದರೆ ಶೋಭನೆಯನ್ನು ನಾನು
ಹೊಂದುವ ಆಸೆಯಿತ್ತು. ರಮೇಶಬಾಬು ಕಂಡುಕಂಡು ದರಿದ್ರನಿಗೆ ಹೇಗೆತಾನೆ
ತನ್ನ ಏಕಮಾತ್ರ ಕನ್ನೆಯನ್ನು ಕೊಟ್ಟಾನು? ನಮ್ಮ ದಾರಿದ್ರ್ಯ ದುಃಖವನ್ನು
ದೂರಮಾಡುವುದಕ್ಕೆ ಉಪಾಯವೇ ಕಂಡುಬರುವುದಿಲ್ಲ. ನಾನು ದ್ರವ್ಯವನ್ನು
ಸಂಪಾದನೆ ಮಾಡಿ ನನ್ನ ದುರವಸ್ಥಿಯನ್ನು ಹೋಗಲಾಡಿಸಿಕೊಳ್ಳುವ ವರೆಗೂ,
ಶೋಭನೆಯು ಕಾದಿರುವಳೇ? ಅವಳಿಗೆ ಬೇರೆ ಕಡೆ ಮದುವೆಯು ಆಗಿಯೇ
ಹೋಗುವುದು. ಶೋಭನೆಯನ್ನು ಹೊಂದದ ಮೇಲೆ ದ್ರವ್ಯಸಂಪಾದನೆ ಮಾಡಿ
ಆಗುವುದೇನು? ಅಥವಾ ಬದುಕಿ ತಾನೇ ಫಲವೇನು?” ಎಂದು ಮಾತನಾಡಿ
ಕೊಳ್ಳುವನು. ಇನ್ನೂ ಏನೇನೇ ಇಂಧ ಪಕ್ಕೆ ಬರುವದು. ಅವನಿಗೆ ಉಪಾಯ
ಶೋರದೇ ಜಗತ್ತಿಲ್ಲವೂ ಶಾಸ್ಯವಾಗಿ ಕಂಡುಬರುವುದಕ್ಕೆ ಪಾರಂಭವಾಯಿತು.

ಆ ಸಮಯದಲ್ಲಿ ತನ್ನ ಕೊರಡಿಯ ಬಾಗಿಲ ಮುಂದೆ ಯಾರೋ ಬಂದಹಾಗಾ ಯಿತು. ನೋಡಲಾಗಿ ರಮೇಶಬಾಬುವೇ ಬಂದು ನಿಂತಿದ್ದನು. ರಮೇಶನನ್ನು ನೋಡಿದೊಡನೆಯೇ ನರೇಂದ್ರನ ಹೃದಯದಲ್ಲಿ ಭಯವು ಪದಾರ್ಥಾದಿತು.

ರಮೇಶನು ಕೊರಡಿಯೋಳಿಗೆ ಪ್ರವೇಶಮಾಡಿದನು. ನರೇಂದ್ರನು ಅವನಿಗೆ ಪ್ರಣಾಮ ಮಾಡಿ ಬಂದು ಉಚಿತವಾದ ಆಸನದಲ್ಲಿ ಕುಳಿರಿಸಿದನು. ರಮೇಶನು ಆಸನಗ್ರಹಣ ಮಾಡಿದ ಮೇಲೆ, “ನಿನ್ನ ತಂದೆಯು ಮನೆಯಲ್ಲಿರುವನೆ? ” ಎಂದು ಕೇಳಿದನು.

ನರೇಂದ್ರನ ತಂದೆಯು ಮನೆಯೋಳಿಗೆ ಏನೋ ಕೆಲಸದಲ್ಲಿದ್ದನು. ರಮೇಶನು ಕೇಳಿದೊಡನೆಯೇ, ನರೇಂದ್ರನು ಒಳಗೆ ಹೋಗಿ, ರಮೇಶಬಾಬುವು ಬಂದಿರುವುದನ್ನು ತಂದೆಗೆ ತಿಳಿಸಿದನು. ನರೇಂದ್ರನ ತಂದೆಯು ತಡೆಮಾಡಿದೇ ರಮೇಶನನ್ನು ನೋಡಲು ಬಂದನು. ಇಬ್ಬರಿಗೂ ಪರಸ್ಪರ ಯೋಗಕ್ಕೇಮುದ ವಾತೀಯು ನಡೆಯಿತು. ಇದಾದ ಮೇಲೆ ರಮೇಶನು ಬಂದ ಕಾರ್ಯವನ್ನು ಕುರಿತು ನರೇಂದ್ರನ ತಂದೆಗೆ ತಿಳಿಯ ಹೇಳಿದನು. ನರೇಂದ್ರನಾಧನ ತಂದೆಯ ಹೆಸರು, ನಗೇಂದ್ರನಾಧನೆನಿಂಬುದನ್ನು ನಮ್ಮೆ ವಾಚಕ ಮಹಾತ್ಮಯರು ಇನ್ನೂ ಜ್ಞಾಪಕದಲ್ಲಿಟ್ಟಿರುತ್ತಿರುತ್ತಿದ್ದು. ನಗೇಂದ್ರನಾಧನು ರಮೇಶನ ಮಾತಿಗೆ ಉತ್ತರವಾಗಿ “ತಾವು ದೊಡ್ಡ ಮನಸ್ಸು ಮಾಡಿದುದು ನಮಗೆ ಪರಮ ಸೌಭಾಗ್ಯವು. ತಮ್ಮ ಇಷ್ಟವು ಹೇಗಿರುವುದೋ ಹಾಗೆಯೇ ಕೆಲಸವು ನಡೆವುದು” ಎಂದು ಹೇಳಿದನು.

ನರೇಂದ್ರನು, ಇವರ ಪರಸ್ಪರ ಸಂಭಾಷಣೆಯನ್ನು ಕೇಳಿ, ಅಲ್ಲಿ ನಿಲ್ಲಲಾರದಿ ಹೊರಗೆ ಹೋದನು. ಆಗಣ ಕಾಲದಲ್ಲಿದ್ದ ನರೇಂದ್ರನ ಹೃದಯ ಭಾವವನ್ನು ನಮ್ಮೆ ಕ್ಷೇತ್ರವಾದ ಲೇಖನಿಯಿಂದ ವರಣಿ ಮಾಡಲು ಅಸಾಧ್ಯವು. ಒಬ್ಬಿಬ್ಬ ರಿಗೆ ಕೊಂಳ ಹೊತ್ತು ಮಾತುಕಢಿಗಳು ನಡಿದು, ಕೊನೆಗೆ ಶೋಭನೆಯನ್ನು ನರೇಂದ್ರನಿಗೆ ಕೊಟ್ಟು ವಿವಾಹವು ನಡೆಯಬೇಕೆಂದು ಸ್ಥಿರವಾಯಿತು. ಆಮೇಲೆ ರಮೇಶನು ನರೇಂದ್ರನನ್ನು ಕರೆದು, ಪದ್ಧತಿಯ ಮೇರೆ ಆಶೀರ್ವಾದಮಾಡಿದನು. ರಮೇಶನು ನಗೇಂದ್ರನಿಗೆ “ಹುಡುಗಿಯನ್ನು ನೋಡಿಕೊಂಡು ಹೋಗಿ ಬಹುದು” ಎಂದನು.

ನಗೇಂದ್ರ—ನಾನು ನೋಡಬೇಕಾದ ಆವಶ್ಯಕವಿಲ್ಲ. ನರೇಂದ್ರನು ಶೋಭನೆಯನ್ನು ಚೆನ್ನಾಗಿ ಪೀಠಿಸುವನೆಂದು ನಾನು ಕೇಳಿರುವೆನು; ಈಗಿನ ಕಾಲದಲ್ಲಿ ಮುಖ್ಯವಾಗಿ ಹುಡುಗರು ಒಷ್ಟಿದರೆ ಸಾಕು. ತಾವು ದೊಡ್ಡ ಮನಸ್ಸು ಮಾಡಿ ನಮ್ಮೆ ದಾರಿದ್ರ್ಯವನ್ನು ಕಳಿತ ಗಮನಿಸದೇ ಕನ್ನೆಯನ್ನು ಕೊಡುವು

ದಾಗಿ ಹೇಳಿದುಹೊಂಡೇ ನಮಗೆ ಮಹೋಪಕಾರ ಮಾಡಿದಂತಾಯಿತು. ತಮ್ಮ ಉದಾರತೆಯು ಚಿರಸ್ತರಣೀಯವಾಗಿರುವುದು.

ಹೀಗೆ ಹೇಳಿ ನಗೇಂದ್ರನು, ರಮೇಶಬಾಬುವಿಗೆ ಕಾಲೋಚಿತವಾದ ಸಮಾನವನ್ನು ಮಾಡಿದನು. ಇದನ್ನು ಸೋಡಿ, ರಮೇಶನಿಗೆ ಬಲು ಸಂತೋಷವಾಯಿತು. ಸ್ವಲ್ಪ ಹೊತ್ತಿನ ಮೇಲೆ, ರಮೇಶನು ನಗೇಂದ್ರನಿಂದ ಅನುಮತಿಯನ್ನು ತೆಗೆದುಕೊಂಡು ಮನಗೆ ಹೊರಟುಹೊಂದನು.

ನರೇಂದ್ರನಾಥನು, ಒಳಗೇ ಇದ್ದು ಕೊಂಡು, ರಮೇಶನಿಗೂ ತನ್ನ ತಂಡೆಗೂ ಸಡಿದ ಮಾತುಕತೆಗಳನ್ನೇ ಲಿವನನ್ನು ಕೇಳಿದನು. ಅವನ ವ್ಯುತ ಆದ್ಯಂತವೂ ಸಂತೋಷದಿಂದ ರೋಮಾಂಚಿತವಾಯಿತು. ಯಾವ ನರೇಂದ್ರನಿಗೆ ಎರಡು ಮೂರು ಗಂಟೆಯ ಕಾಲಕ್ಕೆ ಮುಂಚೆ ಜೀವನವು ಸಹಿಸಲಸಾಧ್ಯವಾದ ನರಕಯಾತ ನೆಗೆ ತಾರುಮನಸೆಯಾಗಿದ್ದಿತೋ, ಸಂಸಾರವು ಸಿಸ್ತಾರವಾಗಿ ಕಾಡುಗಿಚ್ಚಿನಂತೆ ಜ್ಞಾಲಾಮಯವಾಗಿ ಕಂಡುಬರುತ್ತಿದ್ದಿತೋ, ಹೃದಯದ ಆಶಯು ಗತಿಯನ್ನು ಕಾಣದೆ ನಾನಾ ಪ್ರಕಾರ ಫಿನ್ನ ಫಿನ್ನವಾಗಿ ಹೋಗಿದ್ದಿತೋ, ಅಂತಹ ನರೇಂದ್ರನನ್ನು, ಪಾಠಕ ಮಹಾಕಯರೇ! ಈ ಕ್ರಾಣದಲ್ಲಿ ಒಂದಾವೃತ್ತಿ ನಿಮ್ಮ ಕಡೆಗಳ್ಲಿ ಸೋಟಿದಿಂದ ಸೋಡಿಬಿಡಿರಿ. ಸ್ವಲ್ಪ ಹೊತ್ತಿಗೆ ಮುಂಚೆ ಅವನ ಮುಖವು ಕಂಗೆಟ್ಟು ಒಣಿಗೊಗಿದ್ದುದು ಈಗ ಎಷ್ಟು ಪ್ರಶ್ನಾಳಿವಾಗಿದೆ. ಅವನಲ್ಲಿ ಉತ್ತಾಹ ರಸವೆಂಬುದು ಮೂರ್ತಿಮತ್ತಾಗಿ ಬಂದು ಅವನನ್ನು ಎಡಿಬಿಡೆದೇ ಸೇವಿಸುತ್ತ ಲಿರುವುದು.

ರಮೇಶನು ಹೊರಟುಹೊಂದ ಮೇಲೆ ನರೇಂದ್ರನು ತನ್ನ ಕೊರ್ತಡಿಯೆಳಗೆ ಬಂದು ಕುಳಿತನು. ಅವನ ಹೃದಯದಲ್ಲಿ ಪ್ರಾರ್ಥಣಾವಳಿಗಳು ಬಂದೊಂದಾಗಿ ತಲೆದೋರಲಾರಂಭಿಸಿದುವು. ಬಂದೊಂದು ವೇಳೆ ಶೋಭನೆಯು ತನ್ನ ಪಕ್ಕದಲ್ಲಿ ಕುಳಿತಂತೆಯೂ, ಬಂದೊಂದು ವೇಳೆ ಶೋಭನೆಯು ತನ್ನ ಮುಖಮಂಡಲವನ್ನು ಹಿಡಿದುಕೊಂಡು ಪ್ರೀತಿಯೊಡನೆ “ನರೇಂದ್ರ! ಇದೇಕೆ ಇಮ್ಮು ಕಾತರನಾಗಿರುವೆ? ” ಎಂದು ಕೇಳುವಂತೆಯೂ, ಬಂದೊಂದು ವೇಳೆ ಶೋಭನೆಯು ತನ್ನನ್ನು ಕುರಿತು, “ಪ್ರಿಯನೇ! ದರಿದ್ರನಿಗೆ ಶೋಭನೆಯು ದೊರಕುವುದೆಂದರೇನು? ಎಂದು ಹತಾಶನಾಗಿದ್ದೆಯಲ್ಲ, ಈಗ ಸೋಡು ಯಾರ ಶಕ್ತಿಯು ಫಲಿಸಿತು? ನಮಿಬ್ರಂಧ ಪರಸ್ಪರಾನುರಾಗಕ್ಕೆ ದಾರಿದ್ರ್ಯ ಕಾರಣವಲ್ಲ; ಐಶ್ವರ್ಯ ಕಾರಣವಲ್ಲ” ಎಂದು ಹೇಳುತ್ತಿದ್ದಂತೆಯೂ, ಬಂದೊಂದು ವೇಳೆ ಶೋಭನೆಯು “ಸಾದಸೇವಕ ಜಾದ ನನ್ನನ್ನು ಸವಾರಪರಾಧದಿಂದ ಕಾಷಿಷಬೇಕು. ನಾನು ನಿನ್ನ ಮನಸ್ಸಿಗೆ

ಬಹಳ ವ್ಯಧಿಯನ್ನು ಅಟುಮಾಡಿದೆನು. ನೀನು ಆದಾವುದನ್ನೂ ಮನಸ್ಸಿಗೆ ತಂದು ಕೊಳ್ಳುಕೂಡು ” ಎಂದು ಹೇಳುತ್ತಿದ್ದುಂತೆಯೂ, ನರೇಂದ್ರನ ಹೃದಯದಲ್ಲಿ ವಿಧಿ ವಿಧವಾಗಿ ಭಾವಗಳು ಅಂಕುರಿತವಾದುವು.

ಬಹು ಮಾತಿನಿಂದೇನು? ನರೇಂದ್ರನ ಹೃದಯವು ಸಂತೋಷದಿಂದ ತುಂಬಿ ತುಳುಕಾಡುತ್ತಿದ್ದು. ನರೇಂದ್ರನ ಹತ್ತಿರ ಶೋಭನೆಯ ಭಾವಚಿತ್ರ ವೈಂದು ಇದ್ದಿತು. ಅದನ್ನು ಶೋಭನೆಯು ಅವನಿಗೆ ಮೊದಲೇ ಕೊಟ್ಟಿದ್ದಳು. ಈಗ ಅದು ಜಾಳ್ವಾವಕಕ್ಕೆ ಬಂದು ಅದನ್ನು ಕೈಯಲ್ಲಿ ತೆಗೆದುಕೊಂಡೆನು. ಅದನ್ನು ಕೈಯಲ್ಲಿಟ್ಟು ಕೊಂಡು ನಾಲ್ಕು ದಿಕ್ಕುಗಳನ್ನೂ ನೋಡಿದನು. ಸಮಾಪದಲ್ಲಿ ಯಾರೂ ಇಲ್ಲಿದಿರುವದನ್ನು ಕಂಡು ತನ್ನ ದೃಷ್ಟಿಯನ್ನು ಆ ಚಿತ್ರದ ಮೇಲೆ ಇಟ್ಟುನು, ಬಹಳ ಹೊತ್ತು ಅದನ್ನೇ ನೋಡಿದನು. ನಿಜವಾಗಿಯೂ ಶೋಭನೆಯೇ ಅವನ ಇದಿರಿಸಲ್ಲಿ ಬಂದು ನಿಂತಿದ್ದಂತೆ ಬೋಧಿಯಾಯಿತು. ಚಿತ್ರಗತಳಾದ ಶೋಭನೆಯನ್ನು ನೋಡಿ,—ಹೋಭನೇ! ಇಪ್ಪು ದಿವಸ ಎಲ್ಲಿಗೆ ಹೋಗಿದ್ದೇ? ನಿನ್ನನ್ನು ಕಾಣದೆ ನಾನು ಪಡೆಬಾರದ ಕವ್ಯಗಳಲ್ಲವನ್ನೂ ಅನುಭವಿಸಿದೆನು. ಇದಾವುದೂ ನಿನಗೆ ಗೊತ್ತಾಗದೇ ಹೋಯಿತೆ? ಹೃದಯೀಶ್ವರಿ! ನನ್ನ ಸರ್ವಸ್ವವನ್ನು ನಿನಗೆ ಅಸ್ರಿಸಿರುವಾಗ, ನೀನು ಕಿಂಚಿತ್ತಾದರೂ ನನ್ನಲ್ಲಿ ದಯೆಯನ್ನು ಶೋರಿಸದರ ಬಹುದೆ? ನಾನು ನಿನ್ನನ್ನು ಪ್ರೀತಿಸಿದುದೇ ಬಂದು ದೊಡ್ಡ ತಪ್ಪಾಯಿತೆ? ನೀನು ನನಗೆ ಬಹುವಿಧವಾಗಿ ಭರವಸೆಯನ್ನು ಕೊಡಲಿಲ್ಲವೇ? ಈಗ ಅದೆಲ್ಲಿ ಹೋಯಿತು? ಬೇಡ, ನನ್ನನ್ನು ವೃಥಾ ಸಂಕಟಕ್ಕೆ ಗುರಿಮಾಡಬೇಡ. ನಾನು ನಿನಗೋಸ್ಕರವಾಗಿ ಬಲು ಸೋಂದಿರುವೆನು. ಇನ್ನೂ ನೀನು ಹಾಡುಗಾಟವನ್ನು ಆಡುವುದಾದರೆ ನನ್ನ ಪ್ರಾಣವು ಕ್ಷೇತ್ರಕಾಲವೂ ನಿಲ್ಲಲಾರದು! ಎಂದು ಹೇಳಿ ಆ ಚಿತ್ರವನ್ನು ಆಲಿಂಗಿಸುವುದಕ್ಕೆ ಯತ್ನ ಮಾಡಿದನು. ಅವ್ಯಾಕ್ಷೇ ಅವನಿಗೆ ತೃಪ್ತಿ ಕಂಡುಬರಲಿಲ್ಲ. ಮತ್ತೆ ಮತ್ತೆ ನೋಡುವನು. ಅದರೂ ದುರಂತವಾದ ಆಶೀಯು ಅವನ ಮನ ಸ್ನಾನ್ನು ಸ್ಥಿರವಾಗಿ ನಿಲ್ಲಿಸಲಾರದೇ ಹೋಯಿತು.

ಆಶೀಯ ಶಕ್ತಿಯು ಎಂತಹುದು? ಆಶೀ! ನಿನ್ನ ಧೈರ್ಯವು ಧನ್ಯವಾದುದು. ನಿನ್ನ ಶಕ್ತಿಯಿಂದಲೇ ಒಗತ್ತಿಲ್ಲವನ್ನೂ ಪರಸ್ಪರ ಬದ್ಧವನ್ನಾಗಿ ಮಾಡಿರುವೆ. ಮಾನವ ಹೃದಯದಲ್ಲಿ ನೀನು ಅಧಿಪತ್ಯಮಾಡಿದದ್ದರೆ, ಒಗತ್ತು ಜಡಸ್ಪರೂಪವಾಗಿ ಇದ್ದಲ್ಲಿಯೇ ಬಿಡ್ಡಿರುತ್ತಿತ್ತು. ನಿನ್ನ ಪ್ರಭಾವದಿಂದಲೇ ಮೃತ್ಯುವಿನ ಮುಖದಲ್ಲಿ ಬಿಡ್ಡವನೂ ಬದುಕಬೇಕನ್ನು ವನು. ಅಥಾಮ್ರಿಕನು ಯೋಗಿಯಾಗುವನು. ಯೋಗಿಯು ಅಥಾಮ್ರಿಕನಾಗುವನು. ನಿನ್ನ ಪ್ರಭಾವದಿಂದಲೇ ದರಿದ್ರನೂ ಭೂಮಿಗಲ್ಲಾ ಅಧಿಪತಿಯಾಗಲೇಣಿಸುವನು. ನರೇಂದ್ರನಲ್ಲಿ ನೀನು ತಲೆ

ದೊರಿರುವೆ. ನಿನ್ನ ಆ ಮೋಹನ ಶಕ್ತಿಯಿಂದಲೇ ಅವನು ಜೀವಧಾರಕೆ ಮಾಡಿದ್ದಿದ್ದು, ಮುಂದಕ್ಕೂ ಮಾಡುವುದು. ನೀನು ಮಾತ್ರ ಎಲ್ಲರಲ್ಲಿಯೂ ನಿಷ್ಪರ್ಣಣನಂತೆ ಪ್ರವರ್ತಿಸಬೇಡ. ಜನಗಳ ಇಷ್ಟಾರ್ಥಗಳನ್ನು ಪೂರ್ಣಮಾಡುವುದರಿಂದ, ಅವರ ಸೊತ್ತುಕ್ಕೆ ಪಾತ್ರವಾಗಿ ನಿನ್ನಗೆಂಡ್ಲು ಜನ್ಮಿಸಿದ್ದು ಸಾರ್ಥಕ ಮಾಡಿಕೊಳ್ಳ.

ನರೇಂದ್ರನು ಆಶಾಪರವಶನಾಗಿ ರಪ್ಪಿಹಾಕದೇ ಆ ಜಿತ್ತುನನ್ನೇ ನೋಡುತ್ತ ಕುಳಿತುಬಿಟ್ಟಿನು. ಆವನಿಗೆ ಎಲ್ಲವೂ ಮರೆತುಹೋಯಿತು. ತಾನು ಆರೆಂಬುದು ಕೂಡ ತಿಳಿಯಲಾರದವನಾಗಿ, ತದೇಕಚಿತ್ತತೆಯಿಂದ ಆ ಪಟವನ್ನೇ ನೋಡುತ್ತ ಕಾಲವನ್ನು ಕಳೆಯುತ್ತಿದ್ದನು. ಅಪ್ಪುಹೊತ್ತಿಗೆ ಸರಿಯಾಗಿ ಅವನ ತಂದೆಯು ಅಲ್ಲಿಗೆ ಬಂದನು. ನರೇಂದ್ರನು ಚಕ್ಕಿತನಾಗಿ ಎದ್ದು ನಿಂತನು. ಜಿತ್ತುಪಟವು ಕೈಯಿಂದ ಜಾರಿ ಭೂಮಿಯಲ್ಲಿ ಬಿದ್ದಿತು. ನಗೇಂದ್ರನಾಥನು, ಒಂದಾವೃತ್ತಿ ತನ್ನ ದೃಷ್ಟಿಯನ್ನು ಆ ಜಿತ್ತುದ ಮೇಲೆ ಪ್ರಸಾರಣಮಾಡಿ, ಅಲ್ಲಿಂದ ಕೂಡಲೇ ಹೊರಟು ಹೋದನು. ಹೋದವನು ನರೇಂದ್ರನನ್ನು ಕೂಗಿದನು. ನರೇಂದ್ರನು ಜಿತ್ತುವನ್ನು ಭದ್ರವಾಗಿ ತೆಗೆದಿಟ್ಟು ಅವನ ತಂದೆಯು ಇದ್ದಲ್ಲಿಗೆ ಹೊರಟು ಹೋದನು.

ಹದಿನೆಂಟಿನೆಯ ಪರಿಜ್ಞೀದ

ರಮೇಶಬಾಬುವು, ನಗೇಂದ್ರನಾಥನಿಂದ ಅಪ್ಪಣಿ ತೆಗೆದುಕೊಂಡು ಮಣಿಗೆ ಬಂದನು. ದಾರಿಯಲ್ಲಿ ಅವನಿಗೆ ತುಂಬಾ ಕಷ್ಟವಾಯಿತು. ವಿಶಾಲಾಕ್ಷಿಯು, ಹುಬ್ಬಗಂಟುಹಾಕಿಕೊಂಡು ವಿಕಟವಾದ ಮೂರ್ಕಿರುಯನ್ನು ಧಾರಣಮಾಡಿದ್ದಿಲ್ಲ. ಇದನ್ನು ನೋಡಿ ರಮೇಶನ ಮನಸ್ಸಿನಲ್ಲಿ ಭಯ ಸಂಭಾರವುಂಟಾಯಿತು. ವಿಶಾಲಾಕ್ಷಿಯ ವಕ್ಕದಲ್ಲಿ ತರಂಗಗಳು ಒಂದಾಗುತ್ತೆ ಮತ್ತೊಂದು ಬರುತ್ತಿರುವುದನ್ನು ನೋಡಿದವರೆಲ್ಲರೂ ಭಯದಿಂದ ಗಡಗಡನೆ ನಡುಗುವರು. ಕೇರೆಪದಿಂದಲೋ ಎಂಬಂತೆ ತರಂಗಗಳು ತಟಿಗಳನ್ನು ಆಫಾತಮಾಡುತ್ತಿದ್ದವು. ವಿಶಾಲಾಕ್ಷಿಯ ತಟಿಗಳು ಉಚ್ಚವಾಗಿದ್ದವು. ದೊಡ್ಡವರು ನೀಂಜರ ಆಡಂಬರವನ್ನು ಗಣನಿಗೆ ತರದೇ ಇರುವಂತೆ, ಇವುಗಳು ಕ್ಷೇತ್ರಜೀವಿಗಳಾದ ತರಂಗಗಳ ಆಫಾತವನ್ನು ಲೆಕ್ಕಿಸದೇ ಹೋದವು. ಆದರೆ ತೀರದಲ್ಲಿದ್ದ ಮೃತ್ತಕೆಯಾದರೇ ಮಹಾ ಚಪಲೆಯಾದ ಕಾಮುಕಿಯು. ತರಂಗಗಳು ಬಂದು ಚುಂಬನ ಮಾಡಿದೆಡನೆಯೇ ಮನಗರಿಗಳು. ಕರಗಿ ನೀರಾಗಿ ಹರಿದಳು, ಕೆಲನಿಗೆ ಹೇಳದೇ ಹೇಳದೇ ತರಂಗಗಳಲ್ಲಿ ಸೇರಿಕೊಂಡು ಎಲ್ಲಿಯೋ ವಿಹರಿಸಲು ಹೊರಟು ಹೋದಳು. ಸ್ತ್ರೀಯೇ ಆಗಲಿ

ಪುರುಷನೇ ಆಗಲಿ, ಜಿತವಾದ ಮನಸ್ಸು ಇಲ್ಲದ ಮೇಲೆ ಎಲ್ಲರ ಪಾಡೊ ಹೀಗೆಯೇ ಸರಿ. ಹೊತ್ತು ಗೊತ್ತಿಲ್ಲದೇ ವಿಶಾಲಾಕ್ಷಿಯ ವಕ್ಷಸ್ಸಿನ ಮೇಲೆ ಇಂತಹ ಅತ್ಯಾಚಾರವು ನಡೆಯುತ್ತಿರುವುದನ್ನು ನೋಡಿ ರಮೇಶನು ಭಯದಿಂದ ನಡುಗಲಾರಂಭಿಸಿದನು.

ಅತಿ ಪ್ರಯಾಸದಿಂದ ನದಿಯನ್ನು ದಾಟಿ ರಮೇಶನು ಮನಿಗೆ ಬಂದು ಸೇರಿದನು. ಹೆಂಡಿತಯಾದ ಸಾನಿತ್ತಿಗೆ ನಡೆದ ಸಮಾಜಾರವನ್ನೇ ಲ್ಲಾ ತಿಳಿಸಿದನು. ರಮೇಶನ ತಾಯಿಯೂ ಇದೆಲ್ಲವನ್ನೂ ಕೇಳಿದಳು. ಇಬ್ಬರಿಗೂ ಪರಮಸಂತೋಷವಾಯಿತು. ಈ ಪರಸ್ಪರ ಸಂಭಾವಣೆಯನ್ನು ಮತ್ತೊಬ್ಬಳು ಕೇಳುತ್ತಿದ್ದ್ಲು. ಎಲ್ಲರಿಗಂತಲೂ ಅವಳ ಹೃದಯವು ಆನಂದಸಾಗರದಲ್ಲಿ ತೇಲಿ ಮುಳುಗತಲಿತ್ತು. ಇವಕ್ಕೇ ಶೋಭನೆಯೆಂಬುದು ನಮ್ಮ ವಾಚಕರಿಗೆ ಹೇಳಬೇಕಾದುದಲ್ಲ. ಶೋಭನೆ! ಈ ಮಾತನ್ನು ಕೇಳಿದೊಡನೆಯೇ ಕುಸುಮಿತವಾದ ಲತೆಯಂತೆ ನಿನ್ನ ಮುಖಕು ಉವು ಅರಳಿದುದೇತಕೆ? ನಿನ್ನ ಅಥರೋಷ್ಟವೆಂಬ ರಂಗಸ್ಥಳದಲ್ಲಿ ಮುಗುಳು ನಗೆಯು, ನೋಟಿಕರ ಮನಸ್ಸನ್ನು ಎಳಿವಂತೆ, ನರ್ತನ ಮಾಡುತ್ತಿರುವುದೇತಕೆ? ನಿನ್ನ ಅಂಗಾಂಗಳಲ್ಲಿ ಇಟ್ಟು ಚಾಕಚೆಕ್ಕುವು ಎಲ್ಲಿಂದ ಬಂತು? ಇದೇನು ಕ್ಷೇಣ ಕೈಂದಾವೃತ್ತಿ ನಿನ್ನ ಮೈಯ್ಯಾಲ್ವಿಪ್ರಾ ರೋಮಾಂಜಿತವಾಗಿ ಕಂಪಿತವಾಗುತ್ತಿರುವುದು? ಶೋಭನೆ! ನೀನು ಅವನಿಗೆ ನಿನ್ನ ಹೃದಯವನ್ನು ದಾನಮಾಡಿದ್ದೀರೋ, ಅವನು ದಾನವನ್ನು ಗ್ರಹಣಮಾಡಿದ ಮಾತ್ರಕ್ಕೇ ನಿನಗೆ ಇಟ್ಟೇಕೆ ಸಂತೋಷ? ನೀನಂತೂ ದಾನಮಾಡಿಬಿಟ್ಟೇ; ಅವನು ದಾನವನ್ನಾದರೂ ಸ್ವೀಕರಿಸಲಿ, ತ್ಯಜಿಸಲಿ, ಅದನ್ನು ಕಟ್ಟಿಕೊಂಡು ನಿನಗಾಗುವುದೇನು? ನೀನಿನ್ನೂ ಲೇಳಿಕವನ್ನೂ ರೀಯದ ಬಾಲೆ. ದಾನಮಾಡತಕ್ಕವರು ಪ್ರತ್ಯಾಶೆಯನ್ನು ಇಟ್ಟುಕೊಂಡು ದಾನಮಾಡುವರೇ? ಶೋಭನೆ! ಈಗೇನೋ ನೀನು ಸಂತೋಷವಹಡುವೆ, ನಿನ್ನ ಪ್ರಿಯ ನಿಗೆ ಮುಂದೆ ಸಂಭವಿಸಬಹುದಾದ ಸುಖದುಃಖಗಳಲ್ಲಿಯೂ ನೀನು ಸಹಾನುಭೂತಿಯಿಂದ ಇದೇ ಸಂತೋಷವನ್ನು ಇಟ್ಟುಕೊಂಡರಲ್ಲವೇ ನಿನ್ನ ವಿಶ್ವಾಸಕ್ಕೆ ಫಲವುಂಟಾಗುವುದು. ಅಲೋಚಿಸಿನೋಡೇ, ನಿನ್ನ ಪ್ರೇಮವು ಏಕರೀತಿಯಾಗಿರಲಿ, ಹಾಗಿದ್ದರೇ ನಿನಗೆ ಶಾಶ್ವತಸುಖವುಂಟು.

ವಿವಾಹದ ದಿನವು ನಿಶ್ಚಯವಾಯಿತು. ದಿನಗಳೂ ಬೇಗಬೇಗನೆ ಕಳೆಯಲಾರಂಭವಾದುವು. ಮನೆಯಲ್ಲಿ ಎಲ್ಲರೂ ವಿವಾಹಕ್ಕೆ ಬೇಕಾದ ಸಾಮಾನುಗಳನ್ನು ಕಾವಣಿಸುವುದಕ್ಕೆ ಪಾರಂಭವಾಯಿತು. ಬಂಧು ಬಾಂಧವರೆಲ್ಲರಿಗೂ ಲಗ್ಗುಪತ್ರಕೆಯು ಕಳುಹಿಸಲ್ಪಟ್ಟವು. ಕ್ರಮವಾಗಿ ಜನಗಳು ರಮೇಶನ ಮನಿಗೆ ಬರಲಾರಂಭಮಾಡಿದರು.

ಚೆಂದ್ರಮಾಮನಿಗೂ ಪತ್ರವು ಹೋಯಿತು. ಅವನು ತನ್ನ ಜನಗಳನ್ನು ಕರೆದುಕೊಂಡು ರಮೇಶನ ಮನಸೆಗೆ ಬಂದು, ಬೇಕು ಬೇಕಾದ ಕೆಲಸಗಳನ್ನು ಮಾಡಲಾರಂಭಿಸಿದನು. ರಮೇಶನ ಮನಸೆಯಲ್ಲಿ ಎಲ್ಲ ಸೋಧಿದರೂ, ಜನಗಳು ತುಂಬಹೊಗಿದ್ದರು.

సావిత్రయు, శోభనేయ రక్షణీయల్లి విశేషవాగి గమనకెట్టిఉండు. అవళన్ను విధవిధవాగి అలంకరిసువుదే అవళిగే ముఖ్యవాద కెలస వాయితు. శోభనేగాదరో దినే దినే దేహదల్లి ఆనివచ్చసియొవాద కాంతివిశేషమై హచ్చుత బందితెందు హేఖువుదు ఆత్మక్తయాగలారదు. శోభనేయు సంతోషదిందలూ వేషభూషిగజిందలూ సుందరియరల్లి ఆగ్రస్తానవన్ను హొందిదఱు.

ದತ್ತೋಂಭತ್ತನೆಯ ಪರಿಚೀದ

ಹರವಲ್ಲಿಭ ಬಾಬುವು ದೇಹವನ್ನು ಬಿಡುವನು; ಆದರೆ ಉಪೇಂದ್ರನಾರಾಯಣನ ಅಕ್ಷಿತೀರ್ಥಯಾದರೇ ಲೋಕದಲ್ಲಿ ಚಿರಕಾಲ ಉದ್ದೇಶಿತವಾಗುತ್ತಿರುವುದು. ಉಪೇಂದ್ರನಾಡಾಯಣನು ಒಬ್ಬ ಹೊಸ ನೈದೃನನ್ನು ಕರೆಯಿಸಿ ಆವಸಿಗೆ ಬೇಕಾದವ್ಯುತ ಹಣಕೊಟ್ಟಿ ತನ್ನ ತಂಡಿಗೆ ಬೈಷಣಕೊಡುವಾಗ ಅದರಲ್ಲಿ ವಿವರನ್ನು ಹಾಕಿ ಕೊಡಬೇಕೆಂದು ಹೇಳಿದನು. ಏತಕ್ಕೊಂದರೆ, ಹರವಲ್ಲಿಭನ ರೋಗವು ಜಾಗ್ರತ್ತಿಯಾಗಿ ವಾಸಿಯಾಗತಕ್ಕೆದುದಲ್ಲಿವೆಂದು ಉಪೇಂದ್ರನು ತಿಳಿದಿದ್ದನು. ತಂಡಿಗೆ ರೋಗನು ವಾಸಿಯಾದ ಹೊರತು ರಮೇಶನು ಶೋಭನೆಯನ್ನು ತನಗೆ ಕೊಟ್ಟಿ ವಿವಾಹ ಬಳಿಸಲಾರನೆಂದು ಆಲೋಚಿಸಿ ಉಪೇಂದ್ರನು ಇಂತಹ ನೀಂತೆಕೃತ್ಯಾದಲ್ಲಿ ಪ್ರವೃತ್ತಿನಾದನು. ಉಪೇಂದ್ರನ ಇಷ್ಟವಿದ್ದಂತೆಯೇ ಹರವಲ್ಲಿಭನು ದಿನೇ ದಿನೇ ಮರಣೋನ್ಯಾಖ್ಯಾನಾಗುತ್ತಿದ್ದನು.

ಹರವಲ್ಲಿಭನ ಮನೆಯಲ್ಲಿ ಎಲ್ಲಿರು ಬಹೇ ವಿವಣ್ಣಾಗಿ ಕುಳಿತಿರುವರು. ಉಪೇಂದ್ರನೊಬ್ಬನು ಮಾತ್ರ ಒಕ್ಕಿಳಿಗೆ ಬಹೇ ಸಂತೋಷವಹಡುತ್ತಿದ್ದನು. ರಾಧಾನಾಥನು ಉಪೇಂದ್ರನ ಕೇಳಿಕೆಯಲ್ಲಿ ಕುಳಿತು ಸುರೆಯನ್ನು ಪಾನಮಾಡುತ್ತಿದ್ದನು. ಮಧ್ಯೇ ಮಧ್ಯೇ ಉಪೇಂದ್ರನಿಗೂ ಸ್ಪೃಲ್ಪ ಸ್ಪೃಲ್ಪ ಕೊಡುತ್ತಿದ್ದನು. ಆಕಾಲಕ್ಕೆ ಸರಿಯಾಗಿ ಒಬ್ಬ ಭೃತ್ಯನು ಬಂದು ಉಪೇಂದ್ರನ ಕೈಗೆ ಬಂದು ಕಾಗದವನ್ನು ಕೊಟ್ಟಿನು. ಉಪೇಂದ್ರನು ಮೇಲೆ ನೋಡಿ ಯಾವುದೋ ಭೋಜನಾಹಾನ ಪತ್ರಿಕೆಯಿರಬಹುದೆಂದು ಉದಾಸೀನತೆಯಿಂದ ಕಾಗದವನ್ನು ಮೇಜಿನ

ಮೇಲೆ ಬಿಸುಟ್ಟನು. ಅವನ ಮನಸ್ಸಿಗೆ ಏನೋರಿ ಹೋರಿ ಆ ಕಾಗದವನ್ನು ಮತ್ತೆ ತಿಗಿದುಕೊಂಡು ಒಡೆದು ನೋಡಿದನು. ಕಾಗದವನ್ನು ಓದುತ್ತ ಓದುತ್ತ ಉಪೇಂದ್ರ ದೃಸಿಗೆ ಸ್ಪಷ್ಟ ಹೊತ್ತಿನೋಳಗಾಗಿ ಮುಖವು ಕೆಂಪೇರಿತು; ತುಟಿಗಳು ಅದುರಿ ದುವು. ಕಣ್ಣಗಳಿಂದ ಬೆಂಕಿಯ ಕೆಡಿಗಳೇ ಉದುರುತ್ತಿದ್ದವು. ಕೇಂಪವು ದೇಹವನ್ನು ಧರಿಸಿ ಅವತರಿಸಿದೆಯೋ ಎಂಬಂತೆ ಕಾಣಿಸಿಕೊಂಡನು. ಕಾಗದವು ಓದಿಯಾಯಿತು. ಮತ್ತೆ ಓದಿದನು. ತೃಪ್ತಿಯಾಗಲಿಲ್ಲ. ಮತ್ತೊಂದಾವೃತ್ತಿ ಕಾಗದವನ್ನು ಓದಿ ರಾಧಾನಾಥನ ಕೃಗೆ ಕೊಟ್ಟು “ನೋಡಿದೆಯೋ ನೋಸ ಗಾರಿಕೆ!” ಎಂದನು. ರಾಧಾನಾಥನು ಕಾಗದವನ್ನು ಓದಿ ನೋಡಿ “ಇದೇನು?” ಎಂದನು.

ಉಪೇಂದ್ರ—ಇದೇನು-ಎಂದರೇನು? ನಡೆಯುವುದೇ ಹೀಗೆ, ಅದಿರಲಿ. ಆ ವಿವಾಹವು ನಡೆಯುದೇ ಇರುವುದಕ್ಕೆ ಹೇಗೆ ಅಡ್ಡಮಾಡಬೇಕೋ ಹಾಗೆ ಉಪಾಯವನ್ನು ಅಲ್ಲೋಚಿಸು. ರಮೇಶನು ನನಗೆ ಅವಮಾನಮಾಡುವುದಕ್ಕೆ ಹೀಗೆಲ್ಲಾ ಮಾಡೆಬಹುದು? ಹಾಗಿಲ್ಲದಿದ್ದರೆ ಇದರ ಅರ್ಥವೇನು? ಈ ಅವಮಾನವನ್ನು ನಾನೆಂದಿಗೂ ಸಹಿಸಲಾರೆನು.

ರಾಧಾ—ನಿಶ್ಚಯ. ಇಂತಹ ಅವಮಾನವನ್ನು ಸಹಿಸುವುದು ಆರಿಂದಲೂ ಸಾಧ್ಯವಲ್ಲ.

ಉಪೇಂದ್ರ—ಇಡಕ್ಕೇನು ಪ್ರತೀಕಾರಮಾಡೋಣ ಹೇಳು?

ರಾಧಾ—ನಾನಾ ವಿಧವಾಗಿ ಉಪಾಯಗಳುಂಟು; ನಿನಗೇನು ಅಭಿವೃದ್ಧಿಯೋ ಅದನ್ನು ತಿಳಿಸಿದರೆ ಅದರಂತೆಯೇ ಮಾಡಬಹುದು.

ಕಾಗದ ನೋಡಿದಾಗಿನಿಂದಲೂ ಉಪೇಂದ್ರನ ಹೃದಯದಲ್ಲಿ ದುಃಖವು ಬಲವಾಗಿ ಆವರಿಸಿಕೊಂಡಿತು. ಅವನ ಹೃದಯದಲ್ಲಿ ಒಂದೇ ಕಾಲದಲ್ಲಿ ಕೇಂಪದುಃಖ ಪಿತ್ಯಮರಣವ್ಯಾಪಾರ ಎಲ್ಲವೂ ಸೇರಿದುವು. ಆವಳನ್ನು ಹೊಂದಬೇಕೆಂಬ ಕೆತುಹಲದಿಂದ ಪೂರ್ವಾವರಪಿವೇಚನೆಯಿಲ್ಲದೆ ನೀಚಕೃತ್ಯದಲ್ಲಿ ಪ್ರವೃತ್ತಿ ನಾದೆನೋ, ಅವಳಿಗೋಸ್ಸುರ ನನ್ನ ತಂಡಯನ್ನು ಕೆಲಲ್ಲಿಸಲು ಯತ್ನಸಿದೆನೋ, ಆ ಶೋಭನೆಯನ್ನು ಈಗ ಯಾರೋ ಮದುವೆ ಮಾಡಿಕೊಳ್ಳುವರಂತೆ. ಈ ಅತ್ಯಾಭಾರವನ್ನು ನಾನು ಹೇಗೆ ತಾನೆ ಸಹಿಸಲಿ? ಈ ವಿವಾಹಕ್ಕೆ ವಿಷ್ಣುವಂಬಾಗುವ ಹಾಗೆ ನಾನು ಮಾಡಬೇಕಾದ ಪ್ರಯತ್ನವೆಲ್ಲವನ್ನು ಮಾಡುವೆನು, ಎಂದು ಕೊಂಡ ಹೊತ್ತು ಹಾಗೆಯೇ ಅಲ್ಲೋಚಿಸಿ “ರೇಧೋ! ಶೋಭನೆಯು ನನ್ನ ಅಂಕ

ವನ್ನು ಅಲಂಕರಿಸಬೇಕು. ಅದಕ್ಕಾಗಿ ಮಾಡಬೇಕಾದ ಕೆಲಸವನ್ನು ನೀನು ಮಾಡು” ಎಂದು ಹೇಳಿದನು.

ರಾಧಾನಾಥ—ನನ್ನ ಅಭಿಪ್ರಾಯವೂ ಅದೇ. ಇದಕ್ಕಾಗಿ ಅನೇಕ ಜನಗಳು ಬೇಕು. ಯಥೇಷ್ಟವಾಗಿ ದ್ರವ್ಯವೂ ವೆಚ್ಚಿವಾಗುವುದು.

ಉಪೇಂದ್ರ—ರೇಧೋ ! ಎಷ್ಟು ದ್ರವ್ಯಬೇಕಾದರೂ ಕೊಡುವೆನು, ನಾನು ಮಾಡಿರುವ ಪ್ರಯತ್ನದಲ್ಲಿ ನನ್ನ ತಂದೆಯು ಬಹುಕುವ ಹಾಗಿಲ್ಲ. ನನ್ನ ತಂದೆಯ ಏಶ್ವರ್ಯವೇಲ್ಲವೂ ನನ್ನ ದಲ್ಲಿದೆ ಮತ್ತಾರದು ? ರಾಧಾನಾಥನು ಅಪೇಕ್ಷಿಸುವಷ್ಟು ದ್ರವ್ಯವನ್ನು ಕೊಡಬೇಕೆಂದು ನಾನು ಅಪ್ಪಣಿಮಾಡಿರುವೆನು. ಬೇಕಾದಷ್ಟು ಹಣವನ್ನು ತೆಗೆದುಕೊಂಡು ಹೊರಡು, ಆದರೆ ಮಾತ್ರ ಮಾಡತಕ್ಕ ಕೆಲಸವು ಗೊಂದುವುದಾಗಿರಲಿ.

ರಾಧಾನಾಥ—ಅದಕ್ಕೇಕೆ ಸಂದೇಹ ? ನಾನದೆಲ್ಲವನ್ನೂ ಸರಿಯಾಗಿ ನೋಡಿಕೊಳ್ಳುವೆನು.

ಉಪೇಂದ್ರ—ರೇಧೋ ! ಕೇಳು, ಇಷ್ಟೇ ಅಲ್ಲ. ರಮೇಶನು ನನಗೆ ಅವಮಾನಮಾಡಿದುದಕ್ಕಾಗಿ ಅವನ ಮೇಲಿನ ಹೊಟ್ಟಿಯ ಕಿಚ್ಚನ್ನು ತೀರಿಸಿ ಕೊಳ್ಳಬೇಕು. ನಾನು ಮಾಡತಕ್ಕ ಕೆಲಸಕ್ಕೆ ಕುಂದುಂಟಾಗಬಾರದು. ನೀನು ಮಾಡತಕ್ಕ ಕೆಲಸವು ನನಗೆ ಮರ್ಮಭೇದಿಯಾಗಿರುತ್ತದೆ. ನೀನು ಇದೆಲ್ಲವನ್ನೂ ಸರಿಯಾಗಿ ಆಗಮಾಡದೇ ನಿಶ್ಚಯಂತನಾಗುವುದಾದರೆ ಪ್ರಯೋಜನವಿಲ್ಲ. ನೀನು ಅನೇಕ ವಿಷಯದಲ್ಲಿ ನನಗೆ ಪರಮಬಂಧವು. ಈಗ ಆ ಬಂಧುತ್ವವನ್ನು ಕಾಪಾಡಿಕೊಳ್ಳಬೇಕೆಂಬ ಅಪೇಕ್ಷೆಯು ನಿನಿಗಿದ್ದಲ್ಲಿ, ಈಗ ನನಗೆ ಸಂಭವಿಸಿರುವ ದುಃಖದಲ್ಲಿ ನೀನು ಸ್ವಲ್ಪವಾದರೂ ಮನಗರಿ ನನ್ನ ಕೆಲಸವನ್ನು ಸಾಧಿಸಿ ಕೊಡುವೆ. ಈಗಿನ ಅವಸ್ಥೆಯಲ್ಲಿ ನಾನು ಪ್ರಾಣವನ್ನಾದರೂ ಬಿಡಬಲ್ಲಿನು. ನಿಲಾಕ್ಷೇತ್ರವಾಗಿ ನನ್ನ ಸಂಪತ್ತಿಲ್ಲವನ್ನೂ ವೆಚ್ಚಿ ಮಾಡಬಲ್ಲಿನು. ಆದರೆ ಶೀಭನೆಯನ್ನು ಹೊಂದುವ ಆಶೀಯನ್ನು ಮಾತ್ರ ಬಿಡಲಾರದವನಾಗಿರುವೆನು. ರಾಧಾನಾಥ ! ಶೀಭನೆಯನ್ನು ಹೊಂದುವೆನೆಂಬ ಆಶೀಯಲ್ಲಿ ಇಂದಿರೆಯನ್ನು ವಿಶೇಷವಾಗಿ ನಿರ್ಬಂಧಮಾಡಲಿಲ್ಲ. ಧರ್ಮಾರ್ಥಮಾರ್ಥಗಳೆಂಬ ವಿವೇಚನೆಯು ನನಗಿಲ್ಲ. ಶೀಭನೆಯು ನನ್ನ ಹಸ್ತಗತಳಾಗುವುದೇ ನನ್ನ ಉದ್ದೇಶ. ನೀನು ಜಾಗತಿಯಾಗಿ ಹೊಗಿ ಕೆಲಸವನ್ನು ಸಾಧಿಸು. ನನ್ನ ತಂದೆಯು ಸತ್ಯಾದೇಶೀಯೇ ನಾವು ನಮಗೆ ತೋರಿದಂತೆ ಮಾಡಿಕೊಳ್ಳೋಣ.

ಉಪೇಂದ್ರನ ಮಾತನ್ನು ಕೇಳಿ, ರಾಧಾನಾಥನು ಏನನ್ನೂ ಮಾತನಾಡಿದೇ ಅಲ್ಲಿಂದ ಎದ್ದು ಹೊರಟಿಹೋದನು.

ಹರವಲ್ಲಭನು ದಿನೇದಿನೇ ಶ್ರೀಜಾಗುತ್ತಾ ಬಂದನು. ಮೃತ್ಯುವಿನ ದೃಷ್ಟಿಯು ಅವನ ಮೇಲೆ ಪೂರ್ಣವಾಗಿಬಿದ್ದಿತು. ಹರವಲ್ಲಭನು ಮರಣಯಾತನೇ ಯಿಂದ ಬಹಳವಾಗಿ ಸಂಕಟಪಡಲಾರಂಭಿಸಿದನು. ಈ ವರ್ತಮಾನವು ಎಲ್ಲೆಲ್ಲಿಯೂ ಹರಡಿಕೊಂಡಿತು. ಹರವಲ್ಲಭನನ್ನು ನೋಡುವುದಕ್ಕೆನ್ನೇಸ್ತರ ಅನೇಕ ಜನಗಳು ಬಂದು ಸೇರಿದರು. ಅವರಲ್ಲಿ ನಿಜವಾಗಿಯೂ ವ್ಯಸನಪಡತಕ್ಕವರೂ, ಸಂತೋಷಪಡತಕ್ಕವರೂ, ಬೇಕಾದವರೂ, ಬೇಡದವರೂ ಎಲ್ಲರೂ ಸೇರಿದ್ದರು. ಇಷ್ಟ ಜನಗಳ ಮಧ್ಯದಲ್ಲಿ ಒಬ್ಬನು ಮಾತ್ರ ಬಹಳವಾಗಿ ವ್ಯಸನಪಟ್ಟಿನು. ಮುಖ ದಲ್ಲಿ ಶೈಕ್ಷಿಕದ ಗುರುತ್ವ ಇಲ್ಲದಿದ್ದರೂ ಕಣ್ಣಗಳಿಂದ ಮಾತ್ರ ನೀರು ಸುರಿಯುತ್ತಿತ್ತು. ಇವನೇ ಹರವಲ್ಲಭನ ಏಕಮಾತ್ರಪುತ್ರನಾದ ಉಪೇಂದ್ರನಾರಾಯಣ ಬಾಬು.

ಹರವಲ್ಲಭನು ಮೃತ್ಯುಶಯ್ಯಯಲ್ಲಿ ಬಿದ್ದ ಒದೆದಾಡುತ್ತಿದ್ದರೂ ಲಕ್ಷ್ಯನಿಲ್ಲದ ಉಪೇಂದ್ರನು ಸುರಾಪಾನಮಾಡತೊಡಗಿದನು. ತಂದೆಯು ಸಾಯಂ ವರೆಗೂ ಸುರಾದೇವಿಯು ಉಪೇಂದ್ರನನ್ನು ಬಿಡಲೊಲ್ಲಿಳು. ಮದ್ಯವು ಉಪೇಂದ್ರನ ತಲೆಗೆ ಚೆನ್ನಾಗಿ ಏರಿ ತಂದೆಯ ಮರಣಕ್ಕೋಸ್ತರವಾಗಿ ಆತ್ಮ ಆತ್ಮ ಸಾಕಾಗಿ ಕಣ್ಣಗಳು ಕೆಂಪಾಗಿ ಹೋಗಿವೆಯೋ ಎಂಬಂತೆ ಜನಗಳಿಗೆ ಚೋಧಿಯಾಗುತ್ತಿತ್ತು. ತಂದೆಯು ಇನ್ನೂ ಸಾಯಲಿಲ್ಲವೆಂಬುವ ವ್ಯಸನಮಾತ್ರ ಉಪೇಂದ್ರನ ಹೃದಯ ವನ್ನು ಆವರಿಸಿಕೊಂಡು ಅವನನ್ನು ಬಹಳವಾಗಿ ಸಂಕಟಪಡಿಸಿತು. ಅವನಿಗೆ ಹರವಲ್ಲಭನು ಕ್ಷಣಿಕಾಲ ಬದುಕುವುದೂ ಯುಗವಾಗಿ ಕಂಡುಬರುತ್ತಿದ್ದಿತು. “ತಂದೆಯು ಯಾವಾಗ ಸತ್ತಾನು? ಯಾವಾಗ ಅವನನ್ನು ಸುಟ್ಟು ಬೂದಿಮಾಡಿ ಮನೆಗಿ ಬಂದೇನು? ಯಾವಾಗ ಆಸ್ತಿಯೆಲ್ಲವೂ ಕೈವಶವಾದಿತು?” ಎಂಬುದೊಂದೇ ಅವನಿಗೆ ಮುಖ್ಯವಾಗಿ ಬೇಕಾದ ವಿವರವಾಗಿದ್ದಿತು.

ನೋಡುತ್ತಿದ್ದ ಹಾಗೆಯೇ ಹರವಲ್ಲಭನ ಸ್ವರವು ಬಂಧಿಸಿತು. ಮೇಲುಸಿರಿಗಿಟ್ಟಿತು. ಕಣ್ಣಲಿಯು ತಿರುಗಲಾರಂಭಿಸಿತು. ಕ್ಷಣಿಕಾಲದಲ್ಲಿಯೇ ಎಲ್ಲವೂ ನಿಷ್ಪಂದವಾಯಿತು. ಹರವಲ್ಲಭನು ದೇಹವನ್ನು ತ್ಯಾಗಮಾಡಿ ಬಿಟ್ಟಿನು. ಅವನು ಸತ್ತನೋ ಇಲ್ಲವೋ ಎಲ್ಲರೂ ತಂತಮ್ಯ ಮನೆಗಳಿಗೆ ಹೊರಟಿಹೋದರು. ಅಧಿಘಂಟೆಯ ಮುಂಚೆ ಯಾವ ಮನೆಯು ಜನಗಳಿಂದ ತುಂಬಿಹೋಗಿದ್ದಿತೋ ಆ ಮನೆಯು ಹರವಲ್ಲಭನು ಸತ್ತೀದನೇಯೇ ಜನಶುಭ್ರಂಷಾಗಿ ಹೋಯಿತು. ಉಪೇಂ

ದ್ವರ್ಣಂ ಮತ್ತೆ ಕೆಲವರೂ ಆಕೂಡಲೆ ಶವವನ್ನು ಶ್ರುತಾನಕ್ಕೆ ಸಾಗಿಸಿಕೊಂಡು ಹೊರಟಿಹೋದರು.

ಇಪ್ಪತ್ತನೆಯ ಪರಿಚೀದ

ಶ್ರುತಾನದಲ್ಲಿ ಹರವಲ್ಲಭನ ಜಿತೆಯು ಉರಿಯಲಾರಂಭಿಸಿತು. ಜಿತೆಯಿಂದ ಹೊರಟಿ ಧೂಮರಾಶಿಯು ನದಿಯ ತೀರವನ್ನು ಲಾಲ್ ವ್ಯಾಪಿಸಿತು. ಅಗ್ನಿದೇವನು ಹರವಲ್ಲಭನ ಶರೀರವನ್ನು ಭೇಸ್ತು ಮಾಡಿಬಿಡುತ್ತಲಿರುವಾಗ ಉಪೇಂದ್ರನು ಕೆಲವು ವೇಳೆ ಶವದ ಹತ್ತಿರ ಹೋಗುವನು. ಮತ್ತೆ ಕೆಲವು ವೇಳೆ ದೂರದಲ್ಲಿ ಹೋಗಿ ಕುಳಿತುಕೊಳ್ಳುವನು.

ಸಂಧ್ಯಾಕಾಲವಾಯಿತು. ಸೂರ್ಯದೇವನು ಆಸ್ತುಚಲಪತ್ರಾಯಿಯಾದನು; ಅವನು ಅರುಣಕಿರಣಗಳು ಉಚ್ಚಾರದ ಗಿಡಗಳ ಮೇಲಾಭಾಗದಲ್ಲಿ ನರ್ತನ ಮಾಡುತ್ತಿದ್ದವು; ಇನ್ನೂ ಪಕ್ಷಿಗಳು ತಂತಮ್ಯ ಮನೆಗಳಿಗೆ ಹೊರಡಲು ಯತ್ನ ಮಾಡಿರಲಿಲ್ಲ. ದೇವಾಲಯಗಳಲ್ಲಿ ಇನ್ನೂ ವಾರ್ಷ್ಯಗಳಿಗೆ ಪ್ರಾರಂಭವಾಗಿರಲಿಲ್ಲ. ಉಜ್ಜಾ ಶೀಲೆಯಾದ ಸಂಧ್ಯೆಯು ಸುಂದರವಾದ ವಸ್ತುಲಂಕಾರಗಳನ್ನು ಧಾರಣ ಮಾಡಿ ಮೇಲ್ಮೆಲ್ಲನೇ ಹೊರಗಿ ಹೊರಟಿಳು. ಪಕ್ಷಿಮುದಿಕ್ಕಿನಲ್ಲಿ ಒಂದು ಸಣ್ಣಾದ ಮೇಘದ ಬಿಂದುವು ಕಾಣಿಸಿಕೊಂಡಿತು. ರಮಣೆಯಾರ ಯಾವನದಂತೆ—ವಾರಾ ಕಾಲದ ನದೀಜಲದಂತೆ—ಆ ಮೇಘಾಖಂಡವು ಕ್ರಮವಾಗಿ ಗಗನವಾರ್ಂತವೆಲ್ಲವನ್ನೂ ತುಂಬಿಬಿಟ್ಟು. ಒಂದೆರಡಾವೃತ್ತಿ ಮಿಂಚಿತು. ಗಾಳಿಯು ಭೀಳರೆಂದು ಭೀಳಗರೆದು ಬೀಸಲಾರಂಭಿಸಿತು. ಅದನ್ನು ನೋಡಿ ಶ್ರುತಾನದಲ್ಲಿದ್ದವರೆಲ್ಲರಿಗೂ ಭಯವುಂಟಾಯಿತು. “ ವಿಶೇಷವಾಗಿ ಮಳೆಬರುವ ಸಂಭವವಿದೆ. ಮಳೆಯು ಬಂದಲ್ಲಿ ಜಿತೆಯು ಆರಿಹೋಗುವುದೇನೋ ನಿಜ ” ಎಂದು ಎಲ್ಲರೂ ಆಳೋಚಿಸಲಾರಂಭಿಸಿದರು. ಉಪೇಂದ್ರನ ಆಲೋಚನೆ ಮಾತ್ರ ಬೇರೆದೂಪವಾಗಿದ್ದಿತು. “ ಈ ಸಮಯದಲ್ಲಿ ಒಂದು ಬಟ್ಟೆಲು ಸುರೆಯು ಮಾತ್ರ ದೂರೆಯುವದಾಗಿದ್ದರೆ ನಾನೆಂತಹ ಧನ್ಯನಾಗಿರುತ್ತಿದ್ದನೋ ! ಸುರೆಯನ್ನು ಪಾನಮಾಡುವುದಕ್ಕೆ ಕಾಲ ವೇನು ? ಅಕಾಲವೇನು ? ಸುರೆ ಸಿಕ್ಕುವುದೇ ಕಾಲ, ಅದಿಲ್ಲದಿರುವುದೇ ಆಕಾಲ ನನಗೆ ಇಂತಹ ಅಕಾಲವು ಪಾರಪ್ತವಾಗಬಹುದೆ ? ” ಎಂದು ದೂರದಲ್ಲಿ ಒಂದು ಕಡೆ ಕುಳಿತು ಚಿಂತಿಸುತ್ತಿದ್ದನು. ಎಲ್ಲರೂ ನೋಡುತ್ತಿದ್ದ ಹಾಗೆಯೇ ಬಿರುಗಾಳಿಯೆದಿತು ; ವಾಯುಸಂಬಂಧದಿಂದ ವಿಶಾಲಾಕ್ಷೀಯು ತನ್ನ ತರಂಗಗಳಿಂಬ ಕೈಗೆ ಇಂದ ಅತಿಶಯವಾದ ಸಂತೋಷವನ್ನು ತೋರ್ವಡಿಸುತ್ತಿದ್ದಳು. ತರಂಗಗಳ ಆಫಾತದಿಂದ ನದಿಯ ತೀರದಲ್ಲಿ ಮರಳು ದಿಬ್ಬಗಳೂ ಕರಗಿ ಕರಗಿ ನೀರಿನಲ್ಲಿ ಸೇರಿ

ಹೊಗುತ್ತಿದ್ದವು. ಕ್ರಮಕ್ರಮವಾಗಿ ಸುಯ್ಯೆಂದು ಮಳೆಯ ಹನಿಗಳು ಬೀಳಲಾರಂಭಮಾಡಿದವು. ಮಳೆಯು ಬರುತೆಬರುತ ಬಲವಾಯಿತು. ಶೃಂಗಾರದಲ್ಲಿದ್ದ ವರೆಲ್ಲರೂ ದಿಕ್ಕಾವಾಲಾಗಿ ಎಲ್ಲೆಲ್ಲಿಗೋ ಓಡಿಹೊದರು. ಮಳೆಯು ಬಿಡುವ ಹಾಗೆ ಕಂಡುಬರಲೇ ಇಲ್ಲ. ಆಕಾಲದಲ್ಲಿ ಯಾರಾದರೂ ತಲೆಯೆತ್ತಿ ನೇರೆಹೊವು ದಾಗಿದ್ದರೆ, ಅಂತರಿಕ್ಷವು ಒಂದೇ ಆವೃತ್ತಿ ಕಳಚಿ ಕೆಳಗೆ ಬಿದ್ದ ಬಿಡುವಂತೆ ಕಾಣಿಸಿಹೊಳ್ಳುತ್ತಿದ್ದಿತು. ನದಿಯ ಜಲವು ವ್ಯಾಧಿಯಾಗಿ ಚಿತೆಯ ಹತ್ತಿರಕ್ಕೆ ಬಂದಿತು. ಚಿತೆಯು ನೀರಿನಲ್ಲಿ ತೇಲಲಾರಂಭಿಸಿತು. ಇಷ್ಟರಲ್ಲಿಯೇ ಎಲ್ಲಿಂದಲೇ ಒಬ್ಬ ಸನ್ಯಾಸಿನಿಯು ಆ ಶೃಂಗಾರಕ್ಕೆ ಬಂದು ತೇಲಹೊಡಿದ್ದ ಹರವಲ್ಲಭನ ಶವವನ್ನು ಹತ್ತಿರದಲ್ಲಿದ್ದ ಬಂದು ಗಿಡಕ್ಕೆ ಕಟ್ಟಿಹಾಕಿದಳು. ಶವವನ್ನು ಕಟ್ಟುತ್ತಿರುವಾಗ ಅಕಸ್ಮಾತ್ತಾಗಿ ಉಪೇಂದ್ರನ ಒಂದು ವಿಕಟವಾದ ಚೀತ್ಯಾರಧ್ವನಿಯು ಕೇಳಿಬಂದಿತು. ಮಳೆಯ ಹನಿಯು ಜೊರಾಗಲು ಶವವಾಹಕರೆಲ್ಲರೂ ಯಾಥಾ ಇಡಿಹೊದರು. ಉಪೇಂದ್ರನು ಮಾತ್ರ ಒಂದು ಗಿಡದ ಕೆಳಗೆ ಮಳೆಯ ಬಾಧೆಯಿಂದ ನಡುಗುತ ಕುಳಿತ್ತಿದ್ದನು. ಗಾಳಿ ಮಳೆಗಳ ಹೊಡಿತವನ್ನು ತಡೆಯ ಲಾರದೇ ಆ ಗಿಡವು ಲಟ್ಟಿಂದು ನುರಿದುಬಿದ್ದ ನದಿಯಲ್ಲಿ ಸೇರಿಹೊಯಿತು. ಉಪೇಂದ್ರನು ಚೀತ್ಯಾರಮಾಡುತ್ತಾಗಿ ನದಿಯ ವೇಗದಲ್ಲಿ ಬಿದ್ದನು. ಆವ ಕಡೆಯಿಂದ ಆ ಆರ್ಥಸ್ಪರಶವು ಕೇಳಿಬಂದಿತೇ ಆಕಡಿಗೆ ಸನ್ಯಾಸಿನಿಯು ಹೊರಟಿಳು. ಕತ್ತಲೆಯು ಎಲ್ಲೆಲ್ಲಿಯೂ ಆವರಿಸಿತ್ತು. ಮುಂದಿರತಕ್ಕ ಆವಮೊಂದು ಪದಾರ್ಥವೂ ಕಟ್ಟಿಗೆ ಕಾಣುತ್ತಿರಲಿಲ್ಲ. ಸನ್ಯಾಸಿನಿಗೆ ದಿಕ್ಕೇ ತೊರದಂತಾಯಿತು. ಅವಕಳಿ ಒಂದಾವೃತ್ತಿ ಗಟ್ಟಿಯಾಗಿ ಕೂಗಿದಳು. ಅದಕ್ಕೆ ಉತ್ತರವಾಗಿ ‘ನನ್ನನ್ನು ಕಾಪಾಡು ಕಾಪಾಡು. ನಾನು ನೀರಿನಲ್ಲಿ ಬಿದ್ದ ಬದೇದಾಡುತ್ತಿರುವೆನು. ನಾನು ಯಾವ ವ್ಯಕ್ತವನ್ನು ಆಶ್ರಯಾಮಾಡಿಕೊಂಡು ಕುಳಿತ್ತಿದ್ದೇನೋ, ಅದೂ ನೀರಿನಲ್ಲಿ ಎಲ್ಲಿಯೋ ತೇಲಹೊಯಿತು. ನನ್ನನ್ನು ಕಾಪಾಡು’ ಎಂಬಾವ ಧ್ವನಿಯು ಕೇಳಿ ಬಂದಿತು.

ಸನ್ಯಾಸಿನಿಗೆ ಧ್ವನಿಯು ಬಂದ ದಿಕ್ಕು ಗೊತ್ತಾಗಿ ಅಲ್ಲಿಗೆ ಹೊದಳು. ಒಂದು ಮೊಡ್ಡಿದಾದ ಮರವು ನೀರಿನಲ್ಲಿ ತೇಲುತ್ತಲೂ ಮುಖಗುತ್ತಲೂ ಹೊಗುತ್ತಿತ್ತು. ಆ ಗಿಡದಲ್ಲಿ ಯಾವ ಮನಸ್ಯರೂ ಇದ್ದಂತೆ ಕಂಡುಬರಲಿಲ್ಲ. ಸನ್ಯಾಸಿನಿಯು ಮತ್ತೊಂದಾವೃತ್ತಿ “ಸಹಾಯ ಬೇಡುವವರಾರು? ಕತ್ತಲೆಯಲ್ಲಿ ಆವದೂ ಕಂಡುಬರುವುದಿಲ್ಲ. ಮಳೆಯಲ್ಲಿ ನಾನೂ ನನೆದು ಕಷ್ಟಪಡುತ್ತಲಿರುವೆನು” ಎಂದು ಕೂಗಿಕೊಂಡಳು.

ಉಪೇಂದ್ರನು “ನಾನು ಮರದ ಕೊಂಬೆಯೊಂದನ್ನು ಹಿಡಿದುಕೊಂಡು ತೇಲಹೊಗುತ್ತಲಿರುವೆನು. ಕೂಡಲೇ ನನ್ನನ್ನು ಕಾಪಾಡಿದ್ದರೆ ನನ್ನ ಪ್ರಾಣವುಳಿಯಲಾರದು.” ಎಂದು ಉತ್ತರವಿತ್ತುನು.

ಆ ಸ್ವರವು ಸನ್ಯಾಸಿನಿಗೆ ವೊದಲು ಎಲ್ಲಿಯೋ ಕೇಳಿದ್ದಂತೆ ತಿಳಿದು ಬಂದಿತು. ಕ್ಷೇತ್ರಕಾಲದಲ್ಲಿಯೇ, ಅದು ಉಪೇಂದ್ರನಾರಾಯಣನದೆಂದು ಸ್ಥಿರವಾಡಿದಳು. ಕೂಡಲೇ ಅವಳಿಗೆ ಪೂರ್ವದ ಕಢಿಯೆಲ್ಲವೂ ಜ್ಞಾವಕಕ್ಷೆ ಬಂದಿತು. ನಾಚಿಕೆ, ಜಾಗುಪ್ರೇ, ಕೋರ್ಧ ಇವೆಲ್ಲವೂ ಏಕಕಾಲದಲ್ಲಿಯೇ ಅವಳ ಹೈದರಾಯವನ್ನು ಅವರಿಸಿದುವು. ಮನಸ್ಸಿನಲ್ಲಿ ವಿಧವಿಧವಾದ ತರ್ಕವಿಕರ್ತಗಳು ಹುಟ್ಟಿದುವು. ಹೇಳಲನಾಧ್ಯವಾದ ಭಾವಗಳಿಲ್ಲವೂ ತಲೆದೊರಲಾರಂಭಮಾಡಿದುವು. ನೀಂಚನಾದ ಉಪೇಂದ್ರನ ಮುಖವನ್ನು ಮಾತ್ರ ಮತ್ತೆ ನೋಡಕೂಡದೆಂಬುವುದಕ್ಕೆ ಎಪ್ಪುಬೀಕೋ ಅಪ್ಪು ಆಲೋಚನೆಯು ಅವಳ ಹೈದರಾಯವನ್ನು ಅಧಿಕಾರ ಮಾಡುತ್ತಿದ್ದಿಲ್ಲ ತೆಂದು ಹೇಳಿದರೆ ಸಾಕಾಗಿದೆ. ಸನ್ಯಾಸಿನಿಯು ಹಾಗೆಯೇ ಒಂದು ಕ್ಷಣಿ ನಿಂತು ನೋಡಿದಳು. ನೋಡಿ “ಆವನು ಒಂದು ದಿನವಾದರೂ, ಅನ್ನ ಹಾಕಿ ಪಾಣಿ ರಕ್ಷಣೆ ಮಾಡಿರುವನೋ, ಅವನು ಎಂತಹ ನೀಂಚನೇ ಆಗಲಿ, ಅವನಿಗೆ ಪ್ರತ್ಯುಷ ಕಾರ ಮಾಡುವುದು ಧರ್ಮವಾಗಿದೆ. ಈಗಲಾದರೋ, ಅವನು ಮೃತ್ಯುಮುಖ ದಲ್ಲಿ ಬಿದ್ದು ಸಂಕಟಪಡುತ್ತಿರುವನು. ಅವನನ್ನು ಇಂತಹ ಕಾಲದಲ್ಲಿ ಕವ್ಯದಿಂದ ಉದಾರ ಮಾಡುವುದಕ್ಕಿಂತಲೂ ಬೇರೆಯಾವಕಾರವುಂಟಿ? ಈ ಸಮಯದಲ್ಲಿ ಅವನನ್ನು ಕೃಳಾದ ಮಟ್ಟಿಗೂ ಯತ್ನಮಾಡಿ ಉದ್ಧರಿಸುವೆನು. ತನ್ನೂಲಕ ನನ್ನ ಮನೋರಥವನ್ನು ಪೂರ್ಣಮಾಡಿಕೊಳ್ಳುವೆನು!”. ಹೀಗೆ ಸ್ಥಿರಮಾಡಿಕೊಂಡು ಅವಳು ಮೆಲ್ಲಮೆಲ್ಲನೆ ನದಿಯ ತೀರದಲ್ಲಿ ಹೋಗಿ ನಿಂತಳು. ನದಿಯೊಳಗೆ ಇಳಿದಲ್ಲದೇ ಉಪೇಂದ್ರನನ್ನು ಹಿಡಿದುಕೊಂಡು ಬರುವುದು ಅಸಾಧ್ಯವೆಂದು ಗೀತಾತ್ಮಿಯಿತು. ಅನಂತರ ಅವಳು ಕುತ್ತಿಗೆ ವರಿಗೂ ನೀರಿನಲ್ಲಿ ಇಳಿದಳು. ಇಳಿದವಳು ತನ್ನ ಮೇಲು ಹೊದಿಕೆಯನ್ನು ಉಪೇಂದ್ರನಿಧಲ್ಲಿಗೆ ಎಸೆದಳು. ಉಪೇಂದ್ರನು ಒಂದು ಕೊನೆಯನ್ನು ಹಿಡಿದುಕೊಂಡನು. ಸನ್ಯಾಸಿನಿಯು ಮತ್ತೊಂದು ಕೊನೆಯನ್ನು ತಾನು ಹಿಡಿದುಕೊಂಡು, ಮೆಲ್ಲಮೆಲ್ಲನೆ ಬಟ್ಟಿಯನ್ನು ತನ್ನ ಕಡೆಗೆ ಎಳಿಯಲಾರಂಭಮಾಡಿದಳು. ತರಂಗವು ಉಪೇಂದ್ರನನ್ನು ಒಂದೊಂದು ವೇಳಿ ಮುಳುಗಿಸುತ್ತಿಲ್ಲ, ಮತ್ತೊಂದು ವೇಳಿ ತೇಲಿಸುತ್ತಿಲ್ಲ ಅತ್ಯಾಚಾರಮಾಡಿ ಲಾರಂಭಿಸಿತು. ಸನ್ಯಾಸಿನಿಯ ಯತ್ನದಿಂದ ಉಪೇಂದ್ರನು ದಡವನ್ನು ಸೇರಿದನು. ಉಪೇಂದ್ರನಿಗೆ ಜ್ಞಾನವು ಪೂರ್ಣವಾಗಿ ಹೋಗಿಬಿಟ್ಟಿದ್ದಿತು. ಇನ್ನು ಸ್ವಲ್ಪಹೊತ್ತು ಅವನು ನೀರಿನಲ್ಲಿಯೇ ಇದ್ದಿದ್ದರೆ, ಅವನ ಬೇವನಚರಿತ್ರೆಯೇ ಕಢಾಮಾತ್ರವಾಗುತ್ತಿತ್ತು.

ಸನ್ಯಾಸಿನಿಯು, ಉಪೇಂದ್ರನನ್ನು ತೀರದ ವರಿಗೂ ಸಾಹಸಪಟ್ಟು ಎಳಿದಳು. ಅನಂತರ ಅವನನ್ನು ದಡದ ಮೇಲಿ ತರುವುದಕ್ಕೆ ಬಲುಸಾಹಸಮಾಡಿದಳು. ಸ್ಥಿರಿಯು ಸ್ವಭಾವತಃ ಅಶಕ್ತಿಳಾದುದರಿಂದ ಪ್ರಾವೃತ್ತವಯಸ್ಸನಾದ ಆ ಗಂಡ

ಷನ್ನು ಎತ್ತಲಾರದವಳಾಗಿ, ಅವನನ್ನು ಅಲ್ಲಿಯೇ ಕ್ಷೇಣಿಕಾಲ ಹುಡಿದು ನಿಲ್ಲಿಸಿ ದಳು, ಅವನನ್ನು ಹುಡಿದುಕೊಂಡಿದ್ದವಳು, ಏನೇನೋ ಚಿಂತಿಸಿತ್ತೊಡಗಿದಳು.

ಸ್ವಲ್ಪ ಹೊತ್ತಿನಲ್ಲಿಯೇ, ಮಳೆಯು ನಿಂತಿತು. ಆಕಾಶವು ಕ್ರಮವಾಗಿ ನಿರ್ಮಲವಾಗುತ್ತ ಬಂದಿತು. ಗಾಳಿಯು ಕಮ್ಮಿಯಾಗಿ ನದಿಯ ತರಂಗಗಳ ಅಫಾತವು ನಿಂತಿತು. ಸನ್ಯಾಸಿನಿಯು ಮತ್ತೊಂದಾವೈತ್ತಿ, ಉಪೇಂದ್ರನನ್ನು ಮೇಲಕ್ಕೆ ಎತ್ತಲು ಯಶ್ವಿಸಿದಳು. ಆದರೆ ಸಾಧ್ಯವಾಗಲಿಲ್ಲ. ಉಪೇಂದ್ರನನ್ನು ದಡೆದ ಮೇಲೆ ತರದೆ, ನಿರ್ಣಯಿಸಿ ಬಹಳ ಹೊತ್ತು ಇಟ್ಟಿದ್ದರೆ ಅವನ ಪಾಣವು ಹೋಗುವ ಸಂಭವವುಂಟಿಂದು ಆಲೋಚಿಸಿ, ಸನ್ಯಾಸಿನಿಯು ಮತ್ತೊಂದು ಎತ್ತಲಾರಂಭಿಸಿದಳು. ಸಾಧ್ಯವಾಗಲಿಲ್ಲ. ಅವಳಿಗೆ ಮಳೆಯ ಬಾಧೆಯಂದಲೂ, ವಿಶೇಷವಾಗಿ ಶ್ರಮವಟ್ಟಿದ್ದದರಿಂದಲೂ, ಇದ್ದ ಶಕ್ತಿಯೂ ಲಾಪ್ತವಾಗಿ ಹೋಗಿದ್ದತ್ತ.

ಆಕಾಶದಲ್ಲಿ ಚಂದ್ರನು ಕಾಣೆಸಿಕೊಳ್ಳಲು ಯತ್ನಮಾಡುತ್ತಿದ್ದನು. ಮೇಲ್ಲಮೇಲ್ಲನೇ ಮಂದಮಾರುತವು ಬೀಸಲಾರಂಭಿಸಿತು. ಸನ್ಯಾಸಿನಿಯು ಉಪೇಂದ್ರನನ್ನು ದಡೆದ ಮೇಲೆ ಹಾಗೆಯೇ ಮಲಗಿಸಿ, ಬಂದೇ ಉಸಿನಲ್ಲಿ ಗ್ರಾಮಕ್ಕೆ ಹಿಡಿ ಬಂದು ಸಂಗಡ ಒಬ್ಬನನ್ನು ಕರೆದುಕೊಂಡು ನದಿಯ ತೀರಕ್ಕೆ ಬಂದಳು. ಅವನು ಚಂದ್ರಮಾಮನ ದಳದವನಾಗಿದ್ದನು. ಅವನ ಸಂಗಡಿಗನೇಬ್ಬಿನು ಜತೆಯಲ್ಲಿ ಬಂದನು. ಬಂದವನು ಉಪೇಂದ್ರನ ಮುಖವನ್ನು ನೋಡಿ, ಆನಂ ತರ ಸನ್ಯಾಸಿನಿಯನ್ನು ನೋಡಿದನು. ಸನ್ಯಾಸಿನಿಯು ಅವನ ಅಭಿಪೂರ್ಯವನ್ನು ತಿಳಿದು, “ನಿನ್ನ ಅಭಿಪೂರ್ಯವು ಗೊತ್ತಾಯಿತು. ಆದರೂ ಚಿಂತೆಯಿಲ್ಲ. ಅವನು ಉಪೇಂದ್ರನ ಶುಶೂರಣೆಯನ್ನು ಮಾಡಲಿ, ನಿನು ನನ್ನ ಜತೆಯಲ್ಲಿ ಬಾ” ಎಂದು ಹೇಳಿ ಒಬ್ಬನನ್ನು ಜತೆಯಲ್ಲಿ ಕರೆದುಕೊಂಡು ಹರವಲ್ಲಿಭನ ಅರ್ಥದಗ್ಗ ವಾದ ಶವವು ಇದ್ದಲ್ಲಿಗೆ ಹೋದಳು. ಸನ್ಯಾಸಿನಿಯು ಆ ಶವವನ್ನು ನಿರ್ಣಯಿಸಿಕೊಂಡು ಹೋಗದಂತೆ, ಬಂದು ಬಳ್ಳಿಯಿಂದ ಕಟ್ಟಿಹಾಕಿದಳು. ಶವದ ಹಕ್ತಿರ ಹೋಗಿ ಅನುಚರನನ್ನು ನೋಡಿ “ಉಪೇಂದ್ರನು ಪ್ರೇತಸಂಸ್ವಾರವನ್ನು ಮಾಡುವುದಾದರೆ ಮಾಡಲಿ. ಇಲ್ಲವಾದರೆ ನಾವೇ ಮಾಡಬಿಡ್ಡೋಣ. ಅಲ್ಲಿಯ ವರೆಗೂ, ನಾಯಿ ನರಿ ತಿನ್ನದಂತೆ ಶವವನ್ನು ಕಾಪಾಡಿಕೊಂಡಿರು” ಎಂದು ಹೇಳಿದಳು. ಸನ್ಯಾಸಿನಿಯು ಹೀಗೆ ಹೇಳಿದುದನ್ನು ಕೇಳಿ, ಒಬ್ಬ ಅನುಚರನು ಅವ ಇನ್ನು ಕುರಿತು “ತಾಯಿ! ಅವನು ನಿನ್ನ ವಿಷಯದಲ್ಲಿ ಎನ್ನೋ ಅತ್ಯಾಚಾರ ಮಾಡಿ ನಿನ್ನನ್ನು ಮಿತಿಮಾರಿದ ಕಷ್ಟಕ್ಕೆ ಗುರಿಮಾಡಿದನೋ, ಅವನ ವಿಷಯದಲ್ಲಿ ನಿನು ತೋರಿಸುವ ಸದ್ವ್ಯವಹಾರವನ್ನು ನೋಡಿ ನಮಗೆ ಬಹಳ

ಸಂತೋಷವಾಗುವುದು. ನಿನ್ನ ಆ ಮನಃಸಂಕಲಪುವು ಈಗ ಎಲ್ಲಿ ಹೋ ಯಿತು ? ” ಎಂದು ಕೇಳಿದನು. ಅವಳು, ಅನುಚರನ ಮಾತಿಗೆ ಸ್ಪುಲ್ಪ ನಕ್ಕು “ ವಿಪತ್ತಿನಲ್ಲಿ ರಕ್ಷಿಸುವುದು ನಮಗೆ ಪರಮಧಮ್ಯ. ಆದರೂ ನಾನು ಮಾಡಿ ರುವ ಪ್ರತಿಜ್ಞೆಯನ್ನು ನೇರವೇರಿಸಿಕೊಳ್ಳಬೇಕು ಈ ಪ್ರಾಣವನ್ನು ಬಿಡಲಾರೆನು, ” ಎಂದಳು. ಈ ಸಂಖ್ಯಾಸಿನಿಯೇ ನಮಗೆ ಪೂರ್ವಪರಿಚಿತೀಯಾದ ಇಂದಿರಿಯು. ಇವಳು ಈಗ ಚಂದ್ರಮಾಮನ ಪೋಷವನಗರ್ದಲ್ಲಿ ಸೇರಿದವಳಾಗಿದ್ದಳು. ಇವಳು ಒಂದು ದಳದವರಿಗೆ ಯಜಮಾನಿಯಾಗಿದ್ದು ಹೊಂದು ಕೆಲಸವನ್ನು ಮಾಡುತ್ತಿದ್ದಳು. ಆವುದೋ ಕೆಲಸಕ್ಕೆ ಅವಳು ಹೋಗುತ್ತಿರುವಾಗ, ನದಿಯ ತೀರದಲ್ಲಿ ಹಿಂದೆ ಹೇಳಿದ ಸಂದರ್ಭವನ್ನು ನೋಡಿದಳು. ಅಲ್ಲಿ ತಾನು ಮಾಡಬೇಕಾದ ಕೆಲಸವನ್ನು ಮಾಡತ್ತೊಡಿದಳು. ಅವಳ ಯಶ್ವಾದಿಂದಲೇ ಉಪೇಂದ್ರನ ಪ್ರಾಣವು ಉಳಿದುಹೊಂಡಿತು. ಅನಂತರ ಅವನನ್ನು ಮನೆಗೆ ಕಳುಹಿಸಿಕೊಟ್ಟು, ಹರವಲ್ಲಿ ಭನ ಅರ್ಥದಗ್ಗಾವಾದ ದೇಹಕ್ಕೆ ಪ್ರೀತಸಂಸ್ಥಾರವನ್ನು ಮಾಡಿ, ಇಂದಿರಿಯು ತನ್ನ ಅನುಚರಿಯೇಡನೆ ಮನೆಗೆ ತೆರಳಿದಳು.

ಇಪ್ಪತ್ತಿತ್ತಾಂಸೆದಯ ಪರಿಜ್ಞೀದ

ರಾಧಾನಾಥನು ಹರವಲ್ಲಿಭನ ಮನೆಯನ್ನು ಬಿಟ್ಟುವನು ಉರಿಸೊಳಗೆ ಪ್ರವೇಶಮಾಡಿದನು. ಉರಿನಲ್ಲಿ ಸ್ಪುಲ್ಪ ದೂರ ಹೋಗಿ ಒಂದು ಚೀರ್ಣವಾದ ಮನೆಯನ್ನು ಸೇರಿ “ ರಾಮಾಸ ” ಎಂದು ಕೊಗಿದನು.

ರಾಮಾಸನು ಆಗ ಮನೆಯಲ್ಲಿ ನಿದ್ರೆಮಾಡುತ್ತಿದ್ದನು. ರಾಮಾಸನು ಹಿಂದಿನ ರಾತ್ರಿಯಲ್ಲಿ, ಕಳ್ಳತನ ಮಾಡುಲು ಬಲುದೂರ ಹೋಗಿದ್ದನು. ಬೆಳಗಾಗುತ್ತೇ ಮನೆಗೆ ಹಿಂದಿರುಗಿ ಬರಲು ಅನುಕೂಲಿಸದೇ ರಾತ್ರಿ ಮನೆಗೆ ಬಂದು ಮಲಗಬಿಟ್ಟುದ್ದನು. ಯಾವ ಕಾರಣಕ್ಕೊಮ್ಮೆನ್ನು ಇವನು ಬೇರೆಗಾರುಮತ್ತೆ ಹೋಗಿದ್ದನೇ, ಆ ಕೆಲಸವು ಚಂದ್ರನಾಥನ ಕಡೆಯವರಿಂದ ತಡೆಯಲ್ಪಟ್ಟಿತು. ರಾಮಾಸನು ಭಯದಿಂದಲೂ ದುಃಖದಿಂದಲೂ ಮುಖ ಕೆಟ್ಟುವನಾಗಿ ಮನೆಗೆ ಬಂದು ಸೇರಿದನು. ಕೂಡಲೇ ನಿದ್ರೆಯೂ ಬಂದಿತು.

ರಾಧಾನಾಥನು ಮತ್ತೊಂದಾವತೀ ಕೊಗಿದನು. “ ರಾಮಾಸ ”

ರಾಮಾಸನು ಎಚ್ಚಿತ್ತನು, ಆದರೆ ಉತ್ತರಕೊಡಲಿಲ್ಲ. ಚಂದ್ರಮಾಮನ ಕಡೆಯವರು ಯಾರಾದರೂ ಬಂದಿರಬಹುದೋ ಏನೋ ಎಂದು ಅವನು ಉತ್ತರ ಕೂಡದೆ ಮಲಗಿದ್ದನು. ಅಷ್ಟರಲ್ಲಿಯೇ ರಾಮಾಸನ ಹಂಡಿತಿಯು ಎದ್ದು

ಬಂದು, ಬಾಗಲಿನ ಸಂದಿಯಲ್ಲಿ ನೇರೀಡಿ, ಒಳಗೆ ಬಂದು ಗಂಡನ ಕಿವಿಯಲ್ಲಿ ಏನೋ ಹೇಳಿ ಮತ್ತೆ ಮಲಗಿಕೊಂಡಳು.

ರಾಧಾನಾಥನು ಮತ್ತೆ “ ರಾಮದಾಸ ” ಎಂದು ಕೂಗಿದನು.

ಅದಕ್ಕೂ ಉತ್ತರವಿಲ್ಲ. ಕೊನೆಗೆ ರಾಧಾನಾಥನು ಬಾಗಿಲನ್ನು ಹೊಡಿಯು ಉರಂಭಿಸಿದನು. ರಾಮದಾಸನು ಒಳಗಿನಿಂದಲೇ “ ಯಾರು ? ” ಎಂದು ಕೇಳಿದನು.

ರಾಧಾನಾಥನು ತನ್ನ ಪರಿಚಯವನ್ನು ಕೊಟ್ಟಿನು. ರಾಮದಾಸನು ಶೂಡಲೇ ಎದ್ದು ಬಂದು ಬಾಗಿಲು ತೆಗೆದು “ ಯಾರು ? ಬಾಬುವೇ ” ಎಂದನು.

ರಾಧಾ—ಹೌದು.

ರಾಮ—ಇದೇನು ಈಗ ಬಂದುದು ? ಬಾಬು !

ರಾಧಾನಾಥನು ರಾಮದಾಸನ ಕಿವಿಯಲ್ಲಿ ಏನೋನೋ ಹೇಳಿದನು. ಅದನ್ನು ಕೇಳಿ ರಾಮದಾಸನು “ ನನ್ನ ಮನೆಯಲ್ಲಿ ನನ್ನ ಹೆಂಡಿತ ಹೊರತಾಗಿ ಮತ್ತಾರೂ ಇಲ್ಲ ” ಎಂದನು. ಹಾಗಾದೂ ರಾಧಾನಾಥನು ರಾಮದಾಸನ ಕಿವಿಯಲ್ಲಿ ಪಿಸ ಪಿಸನೇ ಮಾತನಾಡಿದನು. ಅನಂತರ ಇಬ್ಬರೂ ಮನೆಯಿಂದ ಹೊರಗೆ ಸ್ವಲ್ಪದೂರ ಹೇಳಿ ಏನೋನೋ ಮಾತನಾಡಿತ್ತೊಡಗಿದರು. ರಾಮದಾಸನು ಒಟ್ಟಿಕೊಂಡನು. ಆಮೇಲೆ ಇಬ್ಬರೂ ಮನೆಯೋಳಗೆ ಬಂದರು. ರಾಮದಾಸನು ಒಂದು ಹೆರಕು ಕಂಬಳಿಯನ್ನು ಹಾಸಿದನು. ಇಬ್ಬರೂ ಅದರ ಹೇಳಿ ಕುಳಿತುಕೊಂಡು ಮಾತನಾಡಿದರು. ಅವರ ಮಾತುಗಳು ಪ್ರಕೃತಕಾರ್ಯಕ್ಕೆ ಅಷ್ಟೇನೂ ಸಂಬಂಧ ಪಟ್ಟದ್ದಲ್ಲಿವಾದುದರಿಂದ, ಅದನ್ನು ಇಲ್ಲಿ ವಿವರಿಸಲು ನಾವು ಅಪ್ಪು ಉತ್ತಾಪಕ ಪರಾಗಿಲ್ಲ.

ಸ್ವಲ್ಪ ಹೊತ್ತಿನ ಹೇಳಿ, ರಾಮದಾಸನು “ ಬಾಬು ! ಈ ಕಾರ್ಯವನ್ನು ನಾನು ಮಾಡಿಕೊಡುವೆನು. ನಾವು ಅವನ ಆಶ್ರಿತರು, ಅವನಿಗೋಸ್ಮಾರವಾಗಿ ನಾವು ಯಾವ ಕೆಲಸಕ್ಕೆ ಕಾದರೂ ಮಾಡಬಲ್ಲಿವು. ಆದರೆ ಈ ಕೆಲಸವು ಬಹಳ ಗೋಪ್ಯವಾಗಿರಬೇಕು. ನಮಗೆ ಮತ್ತಾರ ಭಯವೂ ಇಲ್ಲ. ಜಂದ್ರಮಾಮನ ಕಡೆಯರಿಗೆ ತಿಳಿದರೆ, ನಮ್ಮ ಕೆಲಸವೆಲ್ಲವೂ ಬುದಿಯಲ್ಲಿ ಹೋಮಮಾಡಿದಂತಾಗುವುದು. ಈ ಕೆಲಸಕ್ಕೆ ಸ್ವಲ್ಪ ದ್ರವ್ಯವೂ ವೆಚ್ಚುಮಾಡಬೇಕಾಗುವುದು ” ಎಂದನು.

ರಾಧಾ—ಹಣಕ್ಕೆ ಚಿಂತಿಸಬೇಡ. ಜಂದ್ರಮಾಮನ ದಳದವರಿಗೆ ಮಾತ್ರ ತಿಳಿಯದಂತೆ ಕೆಲಸಮಾಡು.

ಈ ೧೧ತಿ ನಾನಾಪ್ರಕಾರವಾಗಿ ಮಾತುಕತೆಗಳು ನಡೆದು, ಇಬ್ಬರೂ ಉಪೇ೯ ದ್ವರನ ಮನೆಗೆ ಹೋಗಲು ಸಿದ್ಧಾರಾದರು. ರಾಮಾದಾಸನು ಮನೆಯೊಳಗೆ ಹೋಗಿ ಕೆಂಡಿತಿಯೊಡನೆ ಏನೋ೯ ಮಾತನಾಡಿ ರಾಧಾನಾಥನ ಜತೆಯಲ್ಲಿ ಹೊರಟು ಹೋದನು.

ಇಪ್ಪತ್ತಿರಡನೆಯ ಪರಿಷ್ಯೇದ

ಈ ದಿನಸ ಶೈಲಿಭನೆಗೆ ವಿವಾಹ. ದಾಸದಾಸಿಯರೆಲ್ಲರೂ ಸಂಭ್ರಮದಿಂದ ಹೊಸದಾದ ವಸ್ತುಗಳನ್ನು ಧಾರಣೆಮಾಡಿರುವರು. ಕೆಲವರು ಸೂತನಾಲಂಕಾರಗಳನ್ನು ಧರಿಸಿಕೊಂಡು ಮನೆಯ ಯಜಮಾನಿಯಂತೆ ಕೆಲಸಮಾಡುತ್ತಲಿರುವರು. ಕೆಲವರು ಕೆಲಸಮಾಡುವರಂತೆ ಅಲ್ಲಿ ಇಲ್ಲಿ ತಪುಗಾಡುಲಾರಂಭಿಸಿರುವರು. ಮನೆಯಲ್ಲಿ ಎಲ್ಲಿ ನೋಡಿದರೂ ಒನಗಳ ಗಲಬೆ. ಅಂತೆಪುರದಲ್ಲಾದರೋ ಹಂಗುಸರ ಕೆಲಸವೇ ಕೆಲಸ. ಆರನ್ನಾದರೂ ಮಾತನಾಡಿಸುವ ಹಾಗಿರಲಿಲ್ಲ. ಮಾತನಾಡಿಸಿದರೂ ಉತ್ತರಕ್ಕೊಡುವಷ್ಟು ವ್ಯವಧಾನವಿರಲಿಲ್ಲ. ಹುಡುಗರು ತಿಂಡಿಗೋಣ್ಣರವಾಗಿ ಓಡಾಡುತ್ತಲಿದ್ದರು. ಮುದುಕಿಯರು ಕುಳಿತ ಕಡೆಯೇ ಸಣ್ಣ ಸಣ್ಣ ಉಪನ್ಯಾಸಗಳನ್ನು ಮಾಡುತ್ತಲಿದ್ದರು. ಯುವತಿಯರಿಗಾದರೋ ಪುರುಷನ ಮುಖಾವಲೋಕನವಾಯಿತೆಂದರೆ ನಾಜಿಕೊಂಡು ತಲೆತಪ್ಪಿಸಿಕೊಳ್ಳುವುದರಲ್ಲಿಯೇ ಕಾಲನುಕಳಿದು ಹೋಗುತ್ತುದ್ದಿತು. ಈ ಸೊಂಬಗನ್ನು ಎಷ್ಟು ವರ್ಣನೆ ಮಾಡಿದರೂ ಸಾಲದು.

ಸಾವಿತ್ರಿಯು ಈದಿನ ಬಲು ಸಂತೋಷದಿಂದಿರುವಳು. ಶೈಲಿಭನೆಗೆ ವಿವಾಹವೆಂದು ಅವಳು ಅನೇಕಜನ ಬಡವರಿಗೆ ದಾನಧರ್ಮಗಳನ್ನು ಮಾಡಿದಳು. ಮನೆಗೆ ಬಂದ ಸುಮಂಗಲಿಯರಿಗೆ ಯೋಗ್ಯತಾನುಗುಣವಾದ ಉಪಚಾರವನ್ನು ಮಾಡಿ ಎಲ್ಲರನ್ನೂ ಸಂತೋಷಪಡಿಸಿದಳು. ಇತರರು ಅಲಂಕಾರಮಾಡಿದರೆ ಸರಹೋಗದೆಂದು ಶೈಲಿಭನೆಗೆ ತಾನೇ ಉಡುಗತೊಡುಗಳನ್ನು ತೊಡಿಸುವಳು. ಶೈಲಿಭನೆಗೆ ಹೇಗೆ ಇಷ್ಟವೋ ಹಾಗೆಲ್ಲ ಅಲಂಕಾರ ಮಾಡುವಳು. ಆವ ತೆರದಲ್ಲಾದರೂ ಶೈಲಿಭನೆಯು ಸಂತೋಷವಾಗಿರಬೇಕೆಂಬುದೇ ಆವಳಿಗೆ ಪರವೋದ್ದೇಶವಾಗಿದ್ದಿತು.

ಶೈಲಿಭನೆಗೆ ಅಲಂಕಾರ ಮಾಡಿದನಂತರ ನಡೆಯಬೇಕಾದ ಮಂಗಳಾಚಾರಗಳು ಒಂದೊಂದಾಗಿ ನಡೆದುವು. ಇವುಗಳಿಂದ ಶೈಲಿಭನೆಯ ಕಾಂತಯು ದ್ವಿಗುಣತವಾಯಿತು. ಆ ಕಾಂತಯಿಂದ ರಮೇಶಬಾಬುವಿನ ಮನೆಯು ಆನಂದದಿಂದ

ನಗುತ್ತಿರುವದೋ ಎಂಬಂತೆ ನೋಟಕರಿಗೆ ತೋರಿಬರುತ್ತಿದ್ದಿತು. ಕ್ರಮವಾಗಿ ಸಂಧಾಯಾಗಾಲವಾಯಿತು. ಮನೆಯೆಲ್ಲ ದೀಪಮಾಲೆಗಳಿಂದಲಂಕೃತವಾಯಿತು. ವಿವಾಹೋತ್ಸವಕ್ಕಾಗಿ ಕರೆಯಲ್ಪಟ್ಟಿ ಜನರು ಒಬ್ಬರಾಗುತಲೇ ಒಬ್ಬರು ಬರಲಾರಂಭಿಸಿದರು. ಬಂದವರೆಲ್ಲರೂ ನರನನ್ನು ನೋಡುವುದರಲ್ಲಿ ಬಹಳ ಉತ್ಸುಕರಾಗಿದ್ದರು. ಬರುತ ಬರುತ ಜೆನ್ನಾಗಿ ಕತ್ತಲೆಯಾಯಿತು. ಅಪ್ಪು ಹೊತ್ತಿನ ವರೆಗೂ ವರನೂ ವರನ ಕಡೆಯ ಜನಗಳೂ ಯಾರೂ ಬಾರದಿರುವುದನ್ನು ನೋಡಿರಮೇಶನ ಮನಸ್ಸು ಸ್ಪುಲ್ಪ ವ್ಯಸ್ತವಾಯಿತು. ವರನನ್ನು ನೋಡುವುದಕ್ಕೆ ಜನಗಳ ಮೇಲೆ ಜನಗಳನ್ನು ನದಿಯ ತೀರದ ವರೆಗೂ ಕಳುಹಿಸಿದುದಾಯಿತು. ಯಾರಿಂದಲೂ ಸರಿಯಾದ ಉತ್ತರ ಬರಲಿಲ್ಲ. ರಮೇಶನು ತಾನೇ ನೋಡುವುದಕ್ಕೆ ಸ್ಪುಲ್ಪದೂರ ಹೊರಟಿನು. ಕೊಂಚ ಹೊತ್ತಿನ ಮೇಲೆ “ದೋಣಿಯನ್ನು ಹತ್ತಿ ಬಂದಿಪುರದಿಂದ. ನಂದನಪುರಕ್ಕೆ ಬರುತಿದ್ದವರು ಕೆಲವರು ನಡುಸೀರಿನಲ್ಲಿ ಮುಳಗಿಕೊಂಡರು” ಎಂಬ ಸುದ್ದಿಯೆಡಿತು.

ಇಂತಹ ಸಮಾಜಾರಗಳು ಅಡಗಿರುವುದು ಬಹಳ ಕಷ್ಟ. ಈ ವರ್ತಮಾನವು ಎಲ್ಲಿಲ್ಲಯೂ ಹರಡೆಲಾರಂಭಿಸಿತು. ರಮೇಶಬಾಬುವೂ ಇದನ್ನು ಕೇಳಿದನು. ಆವನು ಕೇಳಿದುದರಲ್ಲಿ “ಯಾವ ದೋಣಿಯಲ್ಲಿ ವರನು ಇದ್ದನೋ ಅದೂ ಅದರೊಡನೆ ಮತ್ತೊಂದೂ ಎರಡು ದೋಣಿಗಳೂ ನೀರಿನಲ್ಲಿ ಮುಳಗಿಹೊಂದುವು. ಆದರೆ ಅವುಗಳಲ್ಲಿದ್ದ ಒಬ್ಬರಿಬ್ಬರು ಮಾತ್ರ ಬದುಕಿಕೊಂಡರು; ಉಳಿದವರ ವರ್ತಮಾನವೇ ಗೊತ್ತಾಗಲಿಲ್ಲ, ಎಂದು ತಿಳಿಯಿತು. ಆದರೆ ವರನ ವಿಚಾರಮಾತ್ರ ಯಾರೂ ಅರಿಯಾದವರಾಗಿದ್ದರು. ಬಹಳ ಹೊತ್ತಾದರೂ ವರನು ಬಾರದಿರುವುದನ್ನು ನೋಡಿ ರಮೇಶನ ಮನೆಯಲ್ಲಿ ವಿಶೇಷವಾದ ಗದ್ದಲವೆಡ್ಡಿತು.

ಕ್ರಮವಾಗಿ ಈ ಸಂಗತಿಯು ಹೆಂಗುಸರ ಕಿವಿಗೆ ಬಿಡಿತು. ಸಾವಿತ್ರಿಯೂ ಕೇಳಿದಳು. ರಮೇಶನ ತಾಯಿಯೂ ಕೇಳಿದಳು. ತೋಭನೆಯೂ ಕೇಳಿದಳು. ಇದನ್ನು ಕೇಳಿದವರೆಲ್ಲರೂ ಕೇವಲ ವ್ಯಸನದಿಂದ ಕಟ್ಟಿನಲ್ಲ ನೀರಿಟ್ಟರು. ಸಾವಿತ್ರಿಗೆ ಎಡೆಯೇ ಒಡೆದುಹೋಗಿ ಅವಳ ಆಶಯೆಲ್ಲವೂ ಭಗ್ಗುವಾಯಿತು. ಸಾವಿತ್ರಿಗೆ ದಿಕ್ಕೇತೋಚದೆ ಗಂಡನನ್ನು ಕಂಡು “ವರಾನೈಪ್ಪೇಷಣಿಗಾಗಿ ಜನಗಳನ್ನು ಮತ್ತೊಂದು ಸಲ ಕಳುಹಿಸಿಕೊಟ್ಟಿದ್ದು ಸಂಗತಿಯನ್ನು ತಿಳಿದುಕೊಂಡು ಬರಬಾರದೇ?” ಎಂದು ಕೇಳಬೇಕೆಂದು ತೋರಿತು. ಉತ್ತರ ಕ್ವಾಣದಲ್ಲಿಯೇ ಕೆಟ್ಟ ಸುದ್ದಿಗಳಿಂದಿಗೂ ಸುಳ್ಳಾಗಲಾರದೆಂದು ಮಹಾರಾಜೆಯಾಗಿ ಬಿಡ್ಡಳು. ಮಧ್ಯೇ ಮಧ್ಯೇ ಹತಾಶೆಯಾದ ತೋಭನೆಯ ವುದ್ದು ಮುಖವು ಜ್ಞಾಪಕಕ್ಕೆ ಬರುತ್ತಿತ್ತು.

ಸಾವಿತ್ರಿಯು ಕೊಡಲೆ ಶೋಭನೆಯಿದ್ದ ಕೊಣಗೆ ಹೊದಳು. ಅಲ್ಲಿ ಶೋಭನೆಯು ಇಲ್ಲದಿರುವುದನ್ನು ಸೋಡಿ ಮಹಡಿಯ ಮೇಲಕ್ಕೆ ಹೊದಳು. ಅಲ್ಲಿಯೂ ಅವಳಿಲ್ಲದಿರುವುದನ್ನು ಕಂಡು ಮನೆಯೆಲ್ಲವನ್ನೂ ಹುಡುಕಲಾರಂಭಮಾಡಿದಳು.

ರವೇಶನು ಈ ದಾರುಣವಾದ ವಾತೀಯನ್ನು ಕೇಳಿ ಜಾಖ್ ನಹೊದವ ನಾಗಿ ಭೂಮಿಯ ಮೇಲೆ ಬಿಡ್ಡನು. ಅವನ ಹತ್ತಿರ ಇದ್ದವರೆಲ್ಲರೂ ಆ ಕೊಡಲೆ ರಮೇಶನಿಗೆ ಉಪಚರಿಸಿದರು. ಅನೇಕ ಸಂಗತಿಗಳು ನಡೆದು ಕೊನೆಗೆ ಬಂದಿದ್ದ ವರೆಲ್ಲರೂ “ ಈ ಮುಹೂರ್ತವನ್ನೇ ಸಾಧಿಸಬೇಕು ” ಎಂದು ರಮೇಶನಿಗೆ ಸಲಹೆ ಯನ್ನು ಕೊಟ್ಟಿರು. ನಂದನಪುರದಲ್ಲಿಯೇ ಒಬ್ಬವರನು ನಿತ್ಯಿತನಾದನು. ರಮೇಶನಿಗೆ ಅದು ಇಷ್ಟವಾಗಿರಲಿಲ್ಲ. ಆದರೂ ಯತ್ನವಿಲ್ಲದೆ ಆ ವರನನ್ನೇ ಒಪ್ಪಬೇಕಾಗಿ ಬಂದಿತು.

ಈ ವಿವಾಹವು ಒಂದು ವಿಧವಾಗಿ ನಿಶ್ಚಯವಾಯಿತು. ಅಷ್ಟರಲ್ಲಿಯೇ “ ಎಲ್ಲಿಲ್ಲ ಹುಡುಕಿದರೂ ಶೋಭನೆಯು ಸಿಕ್ಕಲಿಲ್ಲ ” ಎಂಬ ಸುದ್ದಿಯೂ ರಮೇಶನ ಕಿವಿಗೆ ಬಿಡ್ಡಿತು. ಕೂಡಲೆ ರಮೇಶನು ಅಂತಹುರದೊಳಗೆ ಪ್ರವೇಶಮಾಡಿದನು. ಸಾವಿತ್ರಿಯು ಹುಟ್ಟಿಯಂತೆ ಮನೆಯಲ್ಲಿ ಅಲೆಯುತ್ತಿದ್ದಳು. ಇದನ್ನು ಸೋಡಿ ರಮೇಶನ ಹೊಟ್ಟಿಯಲ್ಲಿ ಬೆಂಕಿಬಿಡ್ಡಂತಾಯಿತು. ರಮೇಶನು ಸಾವಿತ್ರಿಯೊಡನೆ ಒಂದು ಮಾತನ್ನೂ ಆಡದೆ ಮನೆಯೆಲ್ಲವನ್ನೂ ಹುಡುಕಲಾರಂಭಿಸಿದನು. ಮನೆಯೆಲ್ಲವನ್ನೂ ಸೋಡಿ, ಒಂದು ವೇಳಿ ಶೋಭನೆಯು ನೀರಿನಲ್ಲಿ ಬಿದ್ದಬಿಟ್ಟರ ಬಹುದೆಂದು ಮನಸ್ಸಿಗೆ ಹೊಳೆದು ಪ್ರಷ್ಟರಿಣಿಯ ಬಳಿಗೆ ಹೊದಳು. ನಾಲ್ಕುದುಜನಗಳನ್ನು ನೀರಿನಲ್ಲಿ ಬಿಟ್ಟು ಹುಡುಕಿಸಿದನು. ಯಾರಿಗೂ ಏನೂ ಸಿಕ್ಕಲಿಲ್ಲ. ಅಷ್ಟ ಹೊತ್ತಿಗೆ ಸರಿಯಾಗಿ ಚಂದ್ರಮಾನನು ರಮೇಶನ ಮನೆಗೆ ಬಂದನು. ರಮೇಶನು ಚಂದ್ರಮಾನನೊಡನೆ ನಡೆದ ಸಂಗತಿಗಳನ್ನು ತಿಳಿಸಿ ಪ್ರಷ್ಟರಿಣಿಯಲ್ಲಿ ಬಳಿಬಿಟ್ಟು ಹುಡುಕಿಸಬೇಕೆಂದು ತಿಳಿಸಿದನು. ಬಳಿಬಿಟ್ಟುದುದಾಯಿತು. ಶೋಭನೆಯು ಉಟ್ಟಿಪ್ಪಕೊಳ್ಳವ ಸೀರೆಯೊಂದು ಸಿಕ್ಕಿತು. ರಮೇಶನು ಇದನ್ನು ಸೋಡಿ ನೆಲಕ್ಕೆ ಇಂದುಹೊದಳನು. ಸ್ವಲ್ಪಹೊತ್ತು ಸುಮೃದ್ಧಿ ಚಂದ್ರಮಾನನ್ನು ಸೋಡತ್ತೆ ತೆಲೆಗೊಂಡಿದನು. ಆಗ ಚಂದ್ರಮಾನನು ಗಳಗಳನೆ ಅಳುತ್ತಿದ್ದನು. ಅವನ ಕಣ್ಣಗಳಲ್ಲಿ ನೀರು ಯಾವಾಗಲೂ ಕಾಣಿಸಿಕೊಂಡುದೇ ಇಲ್ಲ. ಅಂತಹವನ ವೈಪುಯೆಲ್ಲವೂ ಧಾರಾಕಾರವಾಗಿ ಸುರಿಯುತ್ತಿದ್ದ ಕಣ್ಣೇ ರಿನಿಂದ ತೊಯಿದುಹೊಗುತ್ತಿದ್ದಿತು. ರಮೇಶನಾಗಲಿ ಚಂದ್ರಮಾನನಾಗಲಿ ಯಾರು ಯಾವಮಾತನ್ನು ಆಡಲಿಲ್ಲ. ಇಬ್ಬರೂಮೂಕರಂತೆ ಇದ್ದಬಿಟ್ಟರು. ಸಾವಿತ್ರಿಯು ಜೀತಾಗಿ ರಮಾಡತೊಡಗಿದಳು.

ಎರಡುಮೂರು ಗಂಟೆಗಳಿಗೆ ಮುಂಚೆ ಯಾವ ಮನೆಯು ಆನಂದದಿಂದ ತುಂಬಿ ತುಳುಕಾಡುತಲಿದ್ದಿತೋ, ಈಗ ಆ ಮನೆಯು ಪ್ರಳಾಪಕ್ಕೆ ತಾರುಮನೆ ಯಾಗಿ ಪರಿಣಮಿಸಿತು. ಮನೆಯಲ್ಲಿ ನಲ್ಲಿ ಸೋಡಿದರೂ ರೋದನ ಧ್ವನಿಯು ಕೇಳಿ ಬರುತಲಿದ್ದತು. ಹಾ, ಸಂಸಾರವೇ! ನಿನ್ನ ಹೆಣೆಯ ಬರಹವೇ ಇತ್ಯು! ನಿನ್ನ ಅಮಾನುಷವಾದ ಲೀಲೆಯನ್ನು ತಿಳಿಯುವುದಕ್ಕೆ ಮನುಷ್ಯರಾದ ನಮಗೆ ಸಾಧ್ಯವಲ್ಲ. ನೀನು ಕ್ಷೇತ್ರಕಾಲದಲ್ಲಿಯೇ ಯಾರನೋ ಒಬ್ಬನನ್ನು ಚಕ್ರವರ್ತಿಯನ್ನಾಗಿ ಮಾಡುವೆ. ಮತ್ತೆ ಉತ್ತರಕ್ಷೇತ್ರದಲ್ಲಿಯೇ ಅವನನ್ನು ಬೀದಿಯಲ್ಲಿ ಸಂಚರಿಸುವ ಬಿಕಾರಿಯನ್ನಾಗಿ ಮಾಡಿಬಿಡುವೆ! ನೀನು ಯಾರನ್ನು ತಾನೇ ಅಳುವ ಹಾಗೆ ಮಾಡುವುದಿಲ್ಲ. ನಿನ್ನ ಆಧಿಪತ್ಯದಲ್ಲಿ ಯಾರು ಸುಖವಾಗಿದ್ದ ಪಾರಣವನ್ನು ಬಿಟ್ಟಿರುವರು? ಯಾರು ನಿನ್ನ ವಾಶದಿಂದ ಮುಗ್ಧರಾಗಿ ದುಃಖವದೆಡಿರುವರು? ಸಂಸಾರ! ನಿನ್ನ ಮಾಯೆ, ನಿನ್ನ ಪಾಠ, ಇವುಗಳನ್ನು ತಡೆಯಲು ಯಾರಿಂದ ತಾನೇ ಸಾಧ್ಯ? ರಮಣೇ ಪಾಠಕರಿರಾ! ಸಂಸಾರಸಾಗರದಲ್ಲಿ ಧುಮ್ಮಿಕ್ಕುವುದಕ್ಕೆ ಮುಂಚೆಯೇ, ಚೆನ್ನಾಗಿ ಆಲೋಚಿಸಿ ಕೆಲಸಮಾಡಿ. ಹಿಂದು ಮುಂದು ಕಾಣದೆ ದುಡುಕಿದರೆ ಯಾವಚ್ಚೀವವೂ ಅನಧಿವು ತಪ್ಪದು. ಪುರುಷ ಪಾಠಕ ಮಹಾಶಯ! ನೀವು ಉದಾಸೀನಮಾಡಬೇಡಿ, ಸಂಸಾರದ ಯೋಗ್ಯತೆಯನ್ನು ತಿಳಿಯದ ವೇಲೆ ಅದರಲ್ಲಿ ಮಗ್ಗುರಾಗಬೇಡಿರಿ, ವೋದಲೇ ಸಂಸಾರದಿಂದ ಪಾರಾಗುವುದು ಒಳ್ಳೆಯದು.

ವಿಶೇಷ ಮಾತಿನಿಂದೇನೂ ಪ್ರಯೋಜನವಿಲ್ಲ. ಆರಾತ್ರಿಯಲ್ಲಿ ಶೋಭನೆಗೆ ಯಾವ ವಿವಾಹವು ಆಗಬೇಕೆಂದು ನಿಷ್ಪತ್ತೆಯಾಗಿದ್ದಿತೋ ಅದು ನಡೆಯದೇ ಹೋಯಿತು. ರಮೇಶಭಾಬುವಿಗೆ ದಿಕ್ಕೇ ತೋರದಂತಾಯಿತು. ಚಂದ್ರಮಾನು ಈ ವಿಧ್ಯಮಾನದ ಕಾರಣವನ್ನು ಆಮೂಲವಾಗಿ ತಿಳಿಯಲೋಪಗ ಜತೆಯಲ್ಲಿ ಒಬ್ಬನನ್ನು ಕರೆದುಕೊಂಡು ರಮೇಶನ ಮನೆಯಿಂದ ತೆರಳಿದನು. ಬಂದಿದ್ದವರೆಲ್ಲರೂ ಕೇವಲ ವ್ಯಾಸನಾಕ್ಷಾರಂತರಾಗಿ ಒಬ್ಬಬ್ಬಿರಾಗಿ ತಂತಮ್ಮ ಮನೆಗೆ ಹೊರಟುಹೋದರು.

ಇತ್ಯೇತ್ತು ಮೂರನೆಯು ಪರಿಷ್ಕೀದ

ರಾಮುದಾಸನ ಬುದ್ಧಿಕೌಶಲದಿಂದ ವಿಶಾಲಾಕ್ಷೀ ನದಿಯಲ್ಲಿ ನರೇಂದ್ರಸಾಧನ ಹೋಣೆಯು ಮುಖಗಿಕೆಂಡ ಸ್ವಲ್ಪ ಹೊತ್ತಿನ ಮೇಲೆ ಚಂದ್ರಮಾನನ ಎರಡು ಮೂರು ಹೋಣೆಗಳು ನದಿಯಲ್ಲಿ ಕಾಣಿಸಿಕೊಂಡುವು. ಹೋಣೆಯಲ್ಲಿದ್ದ ವರು

ಆಗ ಎಲ್ಲಿಗೇ ಕಳ್ಳುತನಕ್ಕೆ ಹೊರಟಿದ್ದರು. ಸ್ವಲ್ಪಕಾಲಕ್ಕೆ ಮುಂಚೆ ಕೆಲವು ಜನರು ನೀರಿನಲ್ಲಿ ಮುಳ್ಳಿಕೆಹಂಡರೆಂದು ಅವರು ಕೇಳಿದರು. ಅವರು ಕೂಡಲೇ ಆ ಸ್ಥಳಕ್ಕೆ ದೋಷಿಯನ್ನು ನಡೆಯಿಸಿಕೊಂಡು ಹೋಗಿ, ನೀರಿನಲ್ಲಿ ಚಿದ್ವರನ್ನು ಉದಾಧರಮಾಡುವುದಕ್ಕೆ ಯಶ್ವಪಟ್ಟಿರು. ಅವರ ಯಶ್ವಾದಿಂದ ಕೆಲವು ಜನ ಬದುಕಿಕೊಂಡರು. ಕೆಲವರು ಕೈಗೆ ಸಿಕ್ಕದೇಹೋದರು. ನೀರಿನಿಂದ ಉದಾಧರವಾದವರ ಸ್ವೀಕಿ ನರೇಂದ್ರನಾಧನು ಒಬ್ಬನು. ಜಂದ್ರಮಾಮನ ಕಡೆಯವರಾದ ಕಳ್ಳರು ನೀರಿನಿಂದ ಎತ್ತಲ್ಪಟ್ಟಿರನ್ನು ತಮ್ಮ ದೋಷಿಯಲ್ಲಿ ಕುಳಿರಿಸಿಕೊಂಡು ನದಿಯ ತೀರಕ್ಕೆ ತಂದು ಬಿಟ್ಟಿರು. ನರೇಂದ್ರನಾಧನಿಗೆ ಇನ್ನೂ ಜೀನ್ನಾಗಿ ಸಂಜ್ಞಾಲಾಭವಾಗಿರಲಿಲ್ಲವಾದ್ದಾದರಿಂದ, ಅವನನ್ನು ದೋಷಿಯಲ್ಲಿಯೇ ಕುಳಿರಿಸಿಕೊಂಡು, ಕಳ್ಳರು ಬಂದ ದಾರಿಯನ್ನು ಹಿಡಿದರು.

ದೋಷಿಯಲ್ಲಿದ್ದ ಜನಗಳ ಪ್ರಯಶ್ವಾದಿಂದ ನರೇಂದ್ರನಿಗೆ ಕ್ರಮೇಣ ಜಾಳಾನಲಾಭವಾಯಿತು. ನರೇಂದ್ರನು ಇದ್ದ ದೋಷಿಯಲ್ಲಿ ನಾಲ್ಕಾರು ಜನ ಮಾತ್ರವಿದ್ದರು. ಉಳಿದ ದೋಷಿಗಳು ಸ್ವಲ್ಪಮಾರದಲ್ಲಿ ಬೆರುತ್ತಿದ್ದವು. ನಾಲ್ಕು ದುಗಂಟಿಗಳು ಕಳೆದನಂತರ, ಎಲ್ಲಾ ದೋಷಿಗಳೂ ಒಂದು ಕಡೆ ಸೇರಿದ್ದವು. ಜನಗಳೆಲ್ಲರೂ ಬಟ್ಟಿಗೆ ಸೇರಿ ಮನಬಂದಂತೆ ವಿಧವಿಧವಾಗಿ ಮಾತನಾಡಿತ್ತೊಡಗಿದರು. ನಡೆದ ಎಲ್ಲಾ ಮಾತುಕತೆಗಳನ್ನೂ ಇಲ್ಲಿ ತಿಳಿಸಬೇಕಾದ ಸಂಭವವಿಲ್ಲ. ಆ ಮಾತುಗಳಲ್ಲಿ ಪ್ರಕೃತಕ್ಕೆ ಬೇಕಾದುವುಗಳನ್ನು ಮಾತ್ರ ಇಲ್ಲಿ ತಿಳಿಸುವೇವು. ಕಳ್ಳರಲ್ಲಿ ಒಬ್ಬನು “ಈ ಮನುಷ್ಯನಿಗೆ ಜಾಳಾನಬಂದಿತು. ಇವನು ನಾವು ಆಡಿದ ಮಾತುಗಳೆಲ್ಲವನ್ನೂ ಕೇಳುತ್ತಿರುವನು. ಇವನನ್ನು ನಾವು ಬಿಡುವುದು ಯುಕ್ತವಾಗಿ ಕಾಣುವುದಿಲ್ಲ. ಇವನನ್ನು ಯಜಮಾನರ ಬಳಿಗೆ ಕರೆದುಕೊಂಡುಹೋಗಿ ಬಿಡುವುದು ಲೇಸು” ಎಂದು ಹೇಳಿದನು. ಕೆಲವರು ಇದಕ್ಕೆ ಒಮ್ಮೆಲಿಲ್ಲ. ಅನೇಕರು ಇವನನ್ನು ಹೊರಗೆ ಬಿಡುವುದು ಸರಿಯಲ್ಲವೆಂದು ನಿಧಾರಮಾಡಿದ ಮೇಲೆ, ನರೇಂದ್ರನಾಧನನ್ನು ಜಡಿಯಲ್ಲಿಯೇ ಕರೆದುಕೊಂಡು ಹೊರಟಿರು. ಸ್ವಲ್ಪ ದೂರ ಹೊರಟ ಮೇಲೆ, ಮತ್ತೊಬ್ಬನು “ನಾವು ಯಾವ ಮಾರ್ಗವನ್ನು ಹಿಡಿದು ಹೋಗುವೇ ಅದು ಈ ಹೊಸಬನಿಗೆ ಗೊತ್ತಾಗುವುದು ಯುಕ್ತಿಯುಕ್ತವಾಗಿಲ್ಲ” ಎಂದನು. ಇದಕ್ಕೆ ಎಲ್ಲರೂ ಬಸಿದರು. ಅಷ್ಟರಲ್ಲಿಯೇ ಮತ್ತೊಬ್ಬನು ಬಂದು, ನರೇಂದ್ರನಾಧನ ಕಣ್ಣಗಳನ್ನು ಬಟ್ಟಿಯಿಂದ ಕಟ್ಟಿ “ನೀನು ಯಾರೇ ಆಗು, ಈ ಕಟ್ಟಿನ್ನು ಬಿಂಬಿದಲ್ಲಿ ನಿನ್ನ ಪಾರಣವು ಕ್ಷಣಾರ್ಥವೂ ನಿಲ್ಲಲಾರದೆಂದು ತಿಳಿಸಿನು ಬಲು ಎಚ್ಚರಿಕೆಯಿಂದ ಇರಬೇಕಾಗುವುದು” ಎಂದು ಹೇದರಿಸಿದನು.

ಇದನ್ನು ಕೇಳಿ, ನರೇಂದ್ರನ ಮನಸ್ಸಿನಲ್ಲಿ ಭಯಸಂಚಾರವುಂಟಾಯಿತು. ಅವನು ಮನದಲ್ಲಿಯೇ “ನಾನಾದರೋ ಶತ್ರುಗಳ ಮಧ್ಯದಲ್ಲಿ ಬಿದ್ದಿರುವೆನು,

ತಪ್ಪಿಸಿಕೊಳ್ಳಲು ಉಪಾಯಾಂತರವಿಲ್ಲ. ದೇವರು ಮಾಡಿಸಿದಂತಾಗಲಿ ” ಎಂದು ನಿಶ್ಚಯಿಸಿ ಸುಮೃನೆ ಕುಳಿತುಬಟ್ಟಿನು.

ದೋಣಿಗಳು ಮೆಲ್ಲಮೆಲ್ಲಗೆ ತೀರದ ಕಡೆಗೆ ಬಂದುವು. ಕಳ್ಳರು ಕದ್ದು ತಂದಿದ್ದ ದ್ರವ್ಯವನ್ನು ಒಂದು ಕಡೆ ಭೂಮಿಯಲ್ಲಿ ಹುಗಿದಿಟ್ಟು, ಮುಂದಕ್ಕೆ ತೆರಳಿದರು. ಆಗಲೂ ನರೇಂದ್ರನ ಕಣ್ಣಗಳು ಕಟ್ಟಲ್ಪಟ್ಟಿದ್ದವು.

ದೋಣಿಗಳಿಲ್ಲವು ಕೊಂಚ ಹೊತ್ತಿನಲ್ಲಿಯೇ ಒಂದು ವನದ ಸಮಾಪದಲ್ಲಿ ನಿಂತವು. ಹಡಗಿನಲ್ಲಿದ್ದ ಪರೆಲ್ಲರೂ ಒಬ್ಬಿಬ್ಬರಾಗಿ ಇಂದು ನರೇಂದ್ರನನ್ನು ಶವದಂತಿ ಹೆಗಲ ಮೇಲೆ ಹೊತ್ತು ಕೊಂಡು ವನದ ಮಧ್ಯವನ್ನು ಪ್ರವೇಶಮಾಡಿದರು. ಜನರ ಕಾಲಿಗಳಿಂದ ದಳಿತವಾದ ಶುಷ್ಕಪತ್ರಗಳು ಸರಸರಿಬ್ಬಿನಾಡಿದುವು. ಒಣಿ ಹೋದ ಎಲೆಗಳ ಈ ಅವಸ್ಥೆಯನ್ನು ನೋಡಿ ಗಡಡೆಲೆಗಳು ಭಯ ದಿಂದಲೋ ಎಂಬಂತೆ ನಡುಗಿದುವು. ಕೆಲವು ಸಣ್ಣ ಸಣ್ಣ ಎಲೆಗಳು ಗರ್ವದಿಂದ ಉದುರಿಹೋಗಿದ್ದ ಎಲೆಗಳನ್ನು ನೋಡಿ ನಿಮ್ಮ ದುರವಸ್ಥಿಯು ನಮಗೆ ಎಂದಿಗೂ ಬರಲಾರದು. ನಾವು ಯಾವಾಗಲೂ ಈ ರೀತಿಯಾಗಿಯೇ ಸುಖವಾಗಿ ಕಾಲವನ್ನು ಕಳೆಯುವೆನ್ನ ಎಂದು ಹಾಸ್ಯಮಾಡಿದುವು. ಜಗತ್ತಿನ ವ್ಯಾಪಾರವೇ ಹೀಗೆ. ಜನರು ಮೋಹಿಸಾದಲ್ಲಿ ಬಿದ್ದ ಇತರರ ದುರವಸ್ಥಿಯನ್ನು ನೋಡುತ್ತಿದ್ದರೂ ತಮ್ಮ ಅವಸ್ಥೆಯನ್ನು ಮರೆತೆಬಿಡುವರು. ನಮಗೂ ಎಂದಾದ ದೋಂದು ದಿನ ಈ ಅವಸ್ಥೆಯೇ ಬರುವುದೆಂದು ಯಾರು ತಾನೇ ಜಗತ್ತಿನ್ನು ಸಮಾಧ್ಯಾಯಿಂದ ನೋಡುವರು? ಯಾರು ತಾನೇ ದರಿದ್ರರಾದ ನೆರೆಹೊರೆಯವರ ಮೇಲೆ ಅತ್ಯಾಚಾರನಾಡುವುದನ್ನು ಬಿಟ್ಟಿರುವರು? ಯಾರು ತಾನೇ ಮೋಹಾಂಥ ಕಾರವನ್ನು ಇದು ಮೋಹಿಸ್ತೇಗಳಾಗಿ ಧರ್ಮದಲ್ಲಿ ದೃಷ್ಟಿಯಿಟ್ಟಿರುವರು?

ಕಳ್ಳರು ನರೇಂದ್ರನನ್ನು ಹೊತ್ತು ಕೊಂಡು ಆ ಅರಣ್ಯಮಧ್ಯದಲ್ಲಿದ್ದ ಒಂದು ದೊಡ್ಡದಾದ ಗುಪ್ತಗೃಹವನ್ನು ಪ್ರವೇಶಮಾಡಿದರು. ಆ ಗೃಹದ ಸುತ್ತುಲೂ ಒಂದು ದೊಡ್ಡದಾದ ಪೌಳಿಗೋಡೆ. ವಾಹಕರು ನರೇಂದ್ರನನ್ನು ಮನೆಯೋಜಗೆ ಕರೆದುಕೊಂಡು ಹೋಗಿ ಒಂದು ಕೋಣೆಯಲ್ಲಿ ಮಲಗಿಸಿ ಬಿಟ್ಟು ಹೊರಟುಹೋದರು. ನರೇಂದ್ರನು ಸ್ವಲ್ಪಹೊತ್ತು ಹಾಗೆಯೇ ಬಿದ್ದಿದ್ದನು, ಅನಂತರ ಒಬ್ಬ ಮನುವ್ಯನು ಒಂದು ನರೇಂದ್ರನ ಕಣ್ಣಗೆ ಕಟ್ಟಿದ್ದ ಬಟ್ಟಿಯನ್ನು ಬಿಂಬಿ ಉಟ್ಟುಕೊಳ್ಳುವುದಕ್ಕೆ ಒಂದು ವಸ್ತುವನ್ನು ಕೊಟ್ಟನು.

ಆ ಮನೆಯಲ್ಲಿದ್ದವರೆಲ್ಲರೂ ನರೇಂದ್ರನನ್ನು ಉಪಚರಿಸಲು ಉಪಕ್ರಮಿಸಿದರು. ದಿನೇ ದಿನೇ ನರೇಂದ್ರನಿಗೆ ದೇಹದಲ್ಲಿ ಶಕ್ತಿಯಂಟಾಗುತ್ತಿಂದಿತು. ಅವನಿಗೆ ಶಕ್ತಿಯಂಟಾದ ಹಾಗೆಲಾಲ್ಲಿ ಶೋಭನೆಯು ಜ್ಞಾಪಕಕ್ಕೆ

ಬರಲಾರಂಭಿಸಿದಳು “ಇಪ್ಪು ದಿವಸಕ್ಕೆ ಶೋಭನೆಗೆ ಮದುವೆಯಾಗಿರಬಹುದು. ಅವಳು ಇನ್ನು ಮೇಲೆ ಪರಸ್ಪೀ. ಇಂದು ಹೊದಲು ನಾನು ಅವಳ ಸುದ್ದಿಯನ್ನೇ ಎತ್ತುವುದಿಲ್ಲ. ಎತ್ತಿದರೂ ಪ್ರಯೋಜನಕರವಾಗಿ ಕಂಡುಬರುವುದಿಲ್ಲ” ಈ ರೀತಿಯಾದ ಆಲೋಚನೆಯಿಂದಲೇ ನರೇಂದ್ರನು ದಿನೇ ದಿನೇ ಕೃಷ್ಣನಾಗುತ್ತಬಂದನು. ಚಂದ್ರಮಾಮನ ಕಡೆಯವರಲ್ಲಿ ಯಾರಾದರೂ ನರೇಂದ್ರನನ್ನು ಕುರಿತು “ಇದೇನು ಹೀಗೆ ವ್ಯಾಸನವಡುವೆ ?” ಎಂದು ಕೇಳಿದರೆ ಅವರಿಗೆ ತನ್ನ ವ್ಯಾಸನವನ್ನು ಕಪಟವಿಲ್ಲದಂತೆ ಹೇಳಿಬಿಡುತ್ತಿದ್ದನು. ಆದರೆ ಮಾತ್ರ ರಮೇಶನ ಹೆಸರನ್ನಾಗಲಿ ಅವನ ಮಗಳ ಹೆಸರನ್ನಾಗಲಿ ಒಂದು ದಿನವೂ ಎತ್ತಿದವ ನಲ್ಲ. ನರೇಂದ್ರನ ದುಃಖವನ್ನು ವಿಚಾರಿಸಿದವರಲ್ಲಿ ಕೆಲವರು ಬಲು ವ್ಯಾಸನವಟ್ಟಿರು. ಮತ್ತೆ ಕೆಲವರು ಹಾಸ್ಯಮಾಡಲಾರಂಭಿಸಿದರು. ಮತ್ತೆ ಕೆಲವರು “ನಮ್ಮ ಒತ್ತೆಯಲ್ಲಿ ಬರುವುದಾದರೆ ನಿನಗೆ ಮನಸ್ಸಾಪ್ತಿದ ಸುಂದರಿಯೆಬ್ಬಿಳಿಸ್ತು ಮದುವೆನಾಡಿಸಿಕೊಡುವೆವು. ಅನಂತರ ನೀನು ಸುಖವಾಗಿರಬಹುದು” ಎಂದು ಹೇಳಿದರು.

ನರೇಂದ್ರನಿಗೂ, ಚಂದ್ರಮಾಮನ ಕಡೆಯವರಿಗೂ ಈ ವಿಷಯದಲ್ಲಿಯೇ ವಿಧವಿಧವಾಗಿ ಮಾತ್ರಕ್ತಿಗಳು ನಡೆದುವು. ಇಷ್ಟಾದರೂ ನರೇಂದ್ರನು ತಾನು ಆರೆಂಬಾದನ್ನು ತೀಳಿಸಲಿಲ್ಲ. ಪರಿಚಯವನ್ನು ಕೊಡದೆ ಇರುವುದಕ್ಕೂ ಕಾರಣ ವಿದ್ದಿತು. ಸಿಜವಾಗಿಯೂ ನರೇಂದ್ರನನ್ನು ಪ್ರೀತಿಸಂತಿದ್ದವರು ಅವನ ಪರಿಚಯವನ್ನು ಕೊಡಕೊಡಡೆಂತಲೂ ಹಾಗೆ ಕೊಡುವುದಾದರೆ ಮುಂದೆ ಪ್ರಾಣಭಯ ಸಂಭವಿಸಬಹುದೆಂತಲೂ ನರೇಂದ್ರನಿಗೆ ತಿಳಿಯೇಳಿದರು. ಲೋಕದಲ್ಲಿ ಎಲಾಳಿಬಯಕ್ಕಿಂತಲೂ ಪ್ರಾಣಭಯಪ್ರಾಂದೇ ದೊಡ್ಡದು. ನರೇಂದ್ರನಿಗೆ ಬದುಕ ಬೇಕೆಂಬ ಆಶೀರ್ಯ ಅಪ್ಪು ಇಲ್ಲದಿದ್ದರೂ, ಪ್ರಾಣಬಿಡುವುದರಲ್ಲಿ ಅವನಿಗೆ ಇಪ್ಪು ವಿರಲಿಲ್ಲ. ಅವನ ಮನಸ್ಸಿನಲ್ಲಿ ಒಂದು ಆಲೋಚನೆಯು ಹುಟ್ಟಿತ್ತು. ಅದೇ ನೆಂದರೆ—“ಈಗಲೇ ಸಾಯುವುದಾದರೆ ಶೋಭನೆಯನ್ನು ನೋಡುವ ಆಶೀರ್ಯ ಇರುವುದಿಲ್ಲ. ದೂರದಿಂದಲಾದರೂ ಒಂದಾವೃತ್ತಿ ಶೋಭನೆಯನ್ನು ನೋಡಿ ಪ್ರಾಣಬಿಡಬೇಕು” ಇದರಿಂದಲೇ ನರೇಂದ್ರನಿಗೆ ಸಾಯುವುದಕ್ಕೆ ಇಪ್ಪುವಂಟಾಗಲಿಲ್ಲ. ಸಾಯುವುದೆಂದರೆ ಅವನಿಗೆ ಭಯವಾಗುತ್ತಿತ್ತು. ಅದಕ್ಕಾಗಿಯೇ ಅವನು ಎಲಾಳಿಕ್ಕೆ ಶಂಕಾದನ್ನೂ ಸಹಿಸುತ್ತಿದ್ದನು. ನರೇಂದ್ರನ ದುಃಖವನ್ನು ನೋಡಿ ದಯಾಳುಗಳಾದ ಕೆಲವು ಕಳ್ಳರು ಇವನನ್ನು ಸಂತ್ಯೇಸುವರು. ಕೆಲವರು ದುಃಖೋಪಶಮನಾರ್ಥವಾಗಿ ಕಢಿಗಳನ್ನು ಹೇಳಿವರು. ಮತ್ತೆ ಕೆಲವರು ಅವನಿಗೆ ಬೇಕಾದ ವಸ್ತುವನ್ನು ತಂದುಕೊಡುವುದಾಗಿಯೂ ಹೇಳಿಡಿದರು. ಇವರ ಇಪ್ಪು ಒಳ್ಳೆಯ ಮಾತ್ರಗಳೆಲ್ಲವೂ ನರೇಂದ್ರನಿಗೆ ಮತ್ತೆಪ್ಪು ವ್ಯಾಸನ

ವನ್ನು ಹೆಚ್ಚುಮಾಡುತ್ತಲಿದ್ದಿವು. ಇದೇ ರೀತಿಯಲ್ಲಿಯೇ ನರೇಂದ್ರನು ದಿನಗಳನ್ನು ಕಳೆಯಲಾರಂಭಿಸಿದನು.

ಇಪ್ಪತ್ತನಾಲ್ಕನೇಯ ಪರಿಜ್ಞೀದ

ಇಂದು ಪೂರ್ಣಮಾ; ಆಕಾಶದಲ್ಲಿ ಪೂರ್ಣಚಂದ್ರನು ಪ್ರಕಾಶಿಸುತ್ತಲಿರುವನು. ಪ್ರಥಿವಿಯಲ್ಲಿರುವ ಪದಾರ್ಥಗಳಲ್ಲವೂ ಚಂದ್ರಕರಣಗಳಿಂದ ಅಪೂರ್ವ ಶೋಭಾರಾತೀಯನ್ನು ಧಾರಣಮಾಡಿದ್ದಿವು. ಚಂದ್ರಮಾಮನ ಸೇವಕರೆಲ್ಲರೂ ನೂತನವಸ್ತುಗಳನ್ನು ಧಾರಣಮಾಡಿ ತಂತಮ್ಮ ಕೆಲಸಗಳಲ್ಲಿ ಆಸಕ್ತಿರಾಗಿರುವರು. ದರಬಾರ ಮಂಡಪವು ವಿಶೇಷವಾಗಿ ಅಲಂಕರಿಸಲ್ಪಡೆದ್ದರೂ ಸುಸಜ್ಜಿತವಾಗಿದ್ದಿತು. ಮಂಡಪದ ಮಧ್ಯದಲ್ಲಿ ಒಂದು ದೊಡ್ಡದಾದ ವೇದಿಕೆ. ಅದರ ಮೇಲೆ ಮುಖಮಲ್ಲಿ ಹಾಸಿದ್ದಿತು. ಅದರ ಮೇಲೆ ದಳಪತಿಯು ಕುಳಿತುಕೊಳ್ಳುವುದಕ್ಕೆ ಒಂದು ಉಚ್ಛ್ರಾವಾದ ಆಸನವಿದ್ದಿತು. ಅದರ ಉಭಯಾಶ್ವರದಲ್ಲಿಯೂ ದೀಪಸ್ತುಂಭಗಳು ಇಡಲ್ಪಟ್ಟಿದ್ದಿವು. ಉಚ್ಛ್ರಾಸನದ ಉಭಯಾಶ್ವರಗಳಲ್ಲಿಯೂ ಜನಗಳು ಕುಳಿತುಕೊಳ್ಳುವುದಕ್ಕೊಂತೇ ಸ್ನೇಹ ಯೋಗ್ಯತಾನುಸಾರವಾಗಿ ಆಸನಗಳು ಏರಿಟ್ಟಿದ್ದಿವು. ಸಭಾಮಂದಿರವು ವಿಶೇಷವಾದ ದೀಪಮಾಲೆಗಳಿಂದ ಅಲಂಕರಿಸಲ್ಪಟ್ಟಿದ್ದಿತು.

ಸ್ವಲ್ಪಕಾಲದಲ್ಲಿಯೇ ಆ ವನವೆಲ್ಲವೂ ಒನಗಳಿಂದ ಪೂರ್ಣವಾಗಿ ಹೋಯಿತು. ವಾದ್ಯವಿಶೇಷಗಳು ಪಾರಂಭವಾದುವು. ಒನಗಳೆಲ್ಲರೂ ಒಂದು ತಮ್ಮ ತಮ್ಮ ಸ್ಥಳದಲ್ಲಿ ನಿಂತುಕೊಂಡರು. ಎಲ್ಲರ ತಲೆಯಲ್ಲಿಯೂ ಉಷ್ಣೀಷಗಳಿದ್ದಿವು. ಎಲ್ಲರೂ ಕಾವೀರಂಗಿನ ವಸ್ತುವನ್ನು ಧಾರಣಮಾಡಿದ್ದರು. ಎಲ್ಲರ ಕೊಂಕುಳಿಲ್ಲಿಯೂ ಒಂದು ದೊಡ್ಡದಾದ ದೊಡ್ಡಾಗಿದ್ದಿತು.

ಜನಗಳೆಲ್ಲರೂ ಬಂದನಂತರದಲ್ಲಿ ಚಂದ್ರಮಾಮನ ಬಂದನು. ಜನರ ಗದ್ದಲವೆಲ್ಲವೂ ಏಕಕಾಲದಲ್ಲಿಯೇ ನಿಂತಹೋಯಿತು. ಚಂದ್ರಮಾಮನ ಉಚ್ಛ್ರಾಸನದ ಹತ್ತಿರ ಬಂದೊಡನೇಯೇ ಎಲ್ಲರೂ ಮರ್ಮಾದೆಯನ್ನು ಮಾಡಿದರು. ಚಂದ್ರಮಾಮನ ನಿರ್ದಿಷ್ಟವಾದ ಆಸನದಲ್ಲಿ ಕುಳಿತನು. ಈ ದಿನ ಚಂದ್ರಮಾಮನ ಪಶ್ಚಿಮದೇಶದ ರಾಜನಂತೆ ವೇಷವನ್ನು ಧಾರಣಮಾಡಿದ್ದನು. ಅವನ ತಲೆಯಲ್ಲಿ ಅಮೂಲ್ಯ ರತ್ನಾಭರಣಗಳಿಂದ ಕೂಡಿದ ಉಷ್ಣೀಷ. ಉಷ್ಣೀಷದ ಮೇಲೆ ನವರತ್ನಾಭಿಕವಾದ ತುರಾಯಿ. ಚಂದ್ರಮಾಮನ ಶಬ್ದವಾಗಿದ್ದ ಕವಚ ಪ್ರೋಂದನ್ನು ತೊಟ್ಟಿದ್ದನು. ಕಂಡಲ್ಲಿ ಮುತ್ತಿನ ಸರ. ಈ ದಿನ ಈ ರೀತಿ

ಯಾದ ವೇಷವನ್ನು ಏತಕ್ಕೆ ಧಾರಣಮಾಡಿದನೇಂಬುದನ್ನು ವಿಚಾರಿಸುವುದು ನಮ್ಮ ಕರ್ತವ್ಯವಲ್ಲ. ಆವನು ಲೋಕದ ಹಿತಸಾಧನೆಯಲ್ಲಿ ಬದ್ದ ಕಂಕಣನೋ, ಇತರರ ದುಃಖವನ್ನು ಮೂರ ಮಾಡುವುದೇ ಆವನ ಜೀವನದ ಪರಮೋದೀಶನೋ, ದರಿದ್ರರನ್ನು ರಕ್ಷಿಸುವುದೇ ಆವನ ಕೆಲಸನೋ, ಅಂತಹವನು ಈದಿನ ಈ ವೇಷವನ್ನು ಧಾರಣಮಾಡಿದ್ದುದನ್ನು ನೋಡಿ ಅಧಿಕಾರಿಗಳು ಸ್ವಲ್ಪ ವಿಸ್ತಿತರಾದರು.

ಚಂದ್ರಮಾಮನು ಆಸನದ ಮೇಲೆ ಕುಳಿತೊಡನೆಯೇ ಇಬ್ಬರು ಆವನ ಅಕ್ಷಪಕ್ಷಗಳಲ್ಲಿ ನಿಂತು ಬೀಸುತ್ತಿದ್ದರು. ಆವನ ಅಪ್ಪಣಿಯನ್ನು ನೆರವೇರಿಸುವುದಕ್ಕೂ ಸ್ನಾಯು ಭೃತ್ಯರ ಹಿಂದುಗಡಿಯೂ ನಿಂತಿದ್ದರು.

ಚಂದ್ರಮಾಮನು ಕುಳಿತೊಡನೆ ಎಲ್ಲರೂ ಕುಳಿತುಕೊಂಡರು. ಎಲ್ಲರೂ ಕುಳಿತೆಮೇಲೆ ಆ ರಾತ್ರಿಯ ಕಾರ್ಯವು ಪ್ರಾರಂಭವಾಯಿತು. ಮೊದಲು ಚಂದ್ರಮಾಮನು ಸನ್ಯಾಸಿನಿಯನ್ನು ತನ್ನ ಸಮಿಂಶಕ್ಯ ಬರುವಂತೆ ಅಪ್ಪಣಿಮಾಡಿದನು. ಸನ್ಯಾಸಿನಿಯು ಬಂದು ಪ್ರಣಾಮ ಮಾಡಿ ಹತ್ತಿರ ನಿಂತುಕೊಂಡಳು. ಚಂದ್ರಮಾಮನು ಸನ್ಯಾಸಿನಿಯನ್ನು ಕುರಿತು ಹೇಳಲಾರಂಭಿಸಿದನು. “ನಿನ್ನ ಕೆಲಸವನ್ನು ನೋಡಿ ನಾನು ನಿಜವಾಗಿಯೂ ಸಂತುಷ್ಟನಾದೆನು. ಶತ್ರುವೇ ಆಗಲಿ ಮಿಶ್ರನೇ ಆಗಲಿ, ವಿಪತ್ತಿನಲ್ಲಿ ಬಿದ್ದವನನ್ನು ರಕ್ಷಣಿಮಾಡುವುದೇ ಪರಮಧರ್ಮವು. ನೀನು ಆ ಧರ್ಮವನ್ನು ಜೀನ್ನಾಗಿಯೇ ಕಾಪಾಡಿರುವೆ. ಆ ಸಮಯದಲ್ಲಿ ನೀಂಚಿನಾದ ಉಪೇಂದ್ರನಾರಾಯಣನಿಂದ ಆವನ ತಂಡೆಯು ಜೈಧ್ವಾದ್ಯೇಹಿಕಕಾರ್ಯವು ನೆರವೇರುವ ಸಂಭವವಿರಲಿಲ್ಲ. ನೀನು ಆಗ ಉಪೇಂದ್ರನಿಗೆ ಮಹತ್ತಾದ ಉಪಕಾರವನ್ನು ಮಾಡಿದೆ. ಆದರೆ ಆವನು ಮಾತ್ರ ನಿನ್ನ ವಿವಯದಲ್ಲಿ ಶತ್ರುತ್ವವನ್ನೇ ಸಾಧಿಸುತ್ತಿರುವನು. ಆವನು ಯಾವಾಗಲೂ ನಿನ್ನನ್ನು ಬಲೆಯಲ್ಲಿ ಹಾಕಿಕೊಳ್ಳುವದಕ್ಕೇ ಸಮಯವನ್ನು ನಿರೀಕ್ಷಿಸುತ್ತಿರುವನು. ವಾಸಿಯಾದ ಉಪೇಂದ್ರನಿಗೆ ದುಷ್ಪಾರ್ಥದಲ್ಲಿ ರಾಧಾನಾಥನು ಪರಮಸಹಾಯನು. ಆವನು ನಿನ್ನನು ಹುಡುಕುತ್ತಿರುವನು. ನೀನು ನಮ್ಮ ಆಶ್ರಯದಲ್ಲಿರುವುದು ಆವನಿಗೆ ಗೊತ್ತೇ ಇಲ್ಲ. ಆವನಿಗೆ ಗೊತ್ತಾದಲ್ಲಿ ನಿನ್ನ ಒಕ್ಕೆಯ ಉದ್ದೇಶಗಳಿಗೆ ಭಂಗವುಂಟಾಗುವುದರಲ್ಲಿ ಸಂಶಯವಿರಲಾರದು.”

ಈ ಮಾತನ್ನು ಕೇಳಿ ಸನ್ಯಾಸಿನಿಯು ಹೇಳತೊಡಿಗಿದಳು. “ತಂಡೆಯಿ! ಕ್ಷಮಿಸಬೇಕು. ಆರಿಂದಲೂ ನನಗೆ ಆವ ವಿಧವಾದ ವಿಷ್ಣುವೂ ಉಂಟಾಗಲಾರದು. ಆವನು ನನ್ನನ್ನು ವೋಸಗೊಳಿಸಿ ನನ್ನ ವಾತಿವರ್ತ್ಯವೆಂಬ ಅನರ್ಥವಾದ ರತ್ನವನ್ನು ಪಹರಿಸಲೇಳಿಸಿದನೋ, ಆವನು ನಂಬಿದ್ದವರಲ್ಲಿಯೇ. ಅತ್ಯಾಚಾರಮಾಡಿದನೋ, ಆವನು ಕೇವಲ ಆತ್ಮಸುಖಕ್ಕೂ ಸ್ನಾಯು ವಾಗಿಯೇ ಇತರರ ಸರ್ವ

ವುಂಟಾಯಿತು. ಶೋಭನೆಯು ಒಂದಾವೃತ್ತಿ ಸುತ್ತಲೂ ನೋಡಿದಳು. ಅನಂತರ ಚತುರೆಯನ್ನು ನೋಡಿ “ನಾನು ಎಲ್ಲಿರುವೆನು? ನಾನು ಇಲ್ಲಿಗೆ ಹೇಗೆ ಬಂದೆನು?” ಎಂದಳು. ಅದಕ್ಕೆ ಚತುರೆಯು ಉತ್ತರ ಕೊಟ್ಟುದನ್ನು ನೋಡಿ ಶೋಭನೆಯು ಬಾಯಿಯು ಒಣಿಹೊರೀಯಿತು. ಚತುರೆಯು ಶೈತ್ಯೋಪಚಾರ ವನ್ನು ಮಾಡತ್ತೊಡಗಿದಳು. ಇದರಿಂದ ಶೋಭನೆಗೆ ಮತ್ತೆ ಚೈತನ್ಯಬಂದಿತು. ಆಮೇಲೆ ಚತುರೆಯು ಕುಡಿಯುವುದಕ್ಕೆ ನೀರನ್ನು ಕೊಟ್ಟಳು. ಶೋಭನೆಯು ನೀರನ್ನು ಕುಡಿದಳು.

ಶೋಭನೆಯು ಸ್ಪೃಲ್ಪ ಚೇತರಿಸಿಕೊಂಡು “ನೀನಾರು?” ಎಂದಳು.

ಚತುರೆ—ನಿಮ್ಮ ತಾಯಿಯು ನಿನ್ನೊಡನೆ ನನ್ನನ್ನು ಕಳುಹಿಸಿರುವಳು. ಅವರೆಲ್ಲರೂ ಬರುವುದಕ್ಕೆ ಸ್ಪೃಲ್ಪ ಹೊತ್ತಾಗಬಹುದು. ಅವರು ಇಲ್ಲಿಗೆ ಬರುವ ವರೆಗೂ ನಿನ್ನನ್ನು ನೋಡಿಕೊಂಡಿರುವಂತೆ ಹೇಳಿರುವರು.

ಶೋಭನೆ—ಈಗ ನಾನು ಎಲ್ಲಿರುವೆನು? ಈ ಮನೆಯು ನಮ್ಮದಾಗಿ ಕಾಣಿಸುವುದಿಲ್ಲ. ಯಾರ ಮನೆಗೋ ಹೋಗುವುದಕ್ಕೆ ನನ್ನೊಡನೆ ನಿನ್ನನ್ನು ಕಳುಹಿಸಿರುವಳೇ?

ಚತುರೆ—ಇದು ಉಪೇಂದ್ರನಾರಾಯಣನ ಮನಿ.

ಶೋಭನೆಯು ಉಪೇಂದ್ರನ ಹೆಸರನ್ನು ಕೇಳಿಡೊಡನೆಯೇ ತನ್ನ ವರಡು ಕೆವಿಗಳನ್ನು ಮುಚ್ಚಿಕೊಂಡಳು. ಉಪೇಂದ್ರನ ಹೆಸರನ್ನು ಕೇಳಿದಳೇ ಇಲ್ಲವೋ ಅವರಿಗೆ ಹಿಂದಿನ ಚರಿತ್ರೆಯಲ್ಲವೂ ಜ್ಞಾನಕ್ಕೆ ಬಂದಿತು. ಶೋಭನೆಯು ಮತ್ತೆ ಕೇಳಿದಳು, “ನನ್ನನ್ನು ಇಲ್ಲಿಗೆ ಕಳುಹಿಸುವುದರಲ್ಲಿ ಅವರಿಗೆ ಉದ್ದೇಶ ವೇನು?”

ಚತುರೆಯು ಸ್ಪೃಲ್ಪ ನಕ್ಕಳು. ಆ ನಗುವನ್ನು ನೋಡಿ ಶೋಭನೆಯ ಮೈಲ್ಲಿ ನಡುಗಿತು. ಚತುರೆಯು ಮತ್ತೆ ಮಾತನಾಡಿದಳು. “ಶೋಭನೆ! ನಿನ್ನನ್ನು ನರೇಂದ್ರನಿಗೆ ಕೊಟ್ಟು ವಿವಾಹವಾಗಬೇಕೆಂದು ನಿಶ್ಚಯವಾಗಿತ್ತಲ್ಲವೇ? ಆ ನರೇಂದ್ರನು ವಿಶಾಲಾಕ್ಷಿಯಲ್ಲಿ ಮುಳುಗಿಹೊದ ಸಂಗತಿಯನ್ನು ನಿಮ್ಮ ತಾಯಿಯು ಕೇಳಿ ನಿನ್ನನ್ನು ಉಪೇಂದ್ರನಾರಾಯಣನಿಗೆ ಕೊಟ್ಟು ಮದುವೆ ಮಾಡುವುದಕ್ಕಾಗಿ ಇಲ್ಲಿಗೆ ಕಳುಹಿಸಿಕೊಟ್ಟಿರುವಳು. ಅವಳು ಇಲ್ಲಿಗೆ ಬಂದ ಹಿಂದರೆ ನಿನ್ನ ಮದುವೆಯು ನಡೆದುಹೋಗುವುದು.”

ಸಾವಿರಾರು ವೃತ್ತಿಕಗಳು ಏಕಕಾಲದಲ್ಲಿಯೇ ಕಚ್ಚುವುದಾದರೆ ಎಂತಹ ಯಾತನೆಯಂಟಾಗುವುದೇ, ಶೋಭನೆಗೆ ಆ ಮಾತನ್ನು ಕೇಳಿದೊಡನೆಯೇ ಅಂತಹ ಯಾತನೆಯಂಟಾಯಿತು. ಅವಳ ಕಣ್ಣು ತುಂಬಾ ನೀರು ತುಂಬಿ ಕೊಂಡಿತು. ಇದನ್ನು ನೋಡಿ ಚತುರೆಯು ಮತ್ತೆ ನಕ್ಕು ಮಾತನಾಡತ್ತಿಂದ ಗಿದಳು. “ಮುದುವೆಯೆಂದರೆ ನಿನ್ನ ಹಾಗೆ ಅಳುವವಳನ್ನು ನಾನೆಲ್ಲಿಯೂ ಕಾಣಿಸು. ಉವೇಂದ್ರನು ಯಾವಾ ಅಲ್ಲದೆ ದೊಡ್ಡ ಜಮಾದಾರ; ವಿಶುಲ ವಾದ ಸಂಪತ್ತಿಗೆ ಅಧಿಕಾರಿ. ಇಂತಹವನನ್ನು ಮುದುವೆಯಾದರೆ ನಿನಗೆ ಉಂಟಾಗತಕ್ಕ ಸುಖವು ಮುಂದೆ ತಾನಾಗಿಯೇ ಗೊತ್ತಾದೀತು. ಇದಾವು ದನ್ನೂ ತಿಳಿಯದೇ ನಿನ್ನ ತಾಯಿತಂದೆಗಳು ಸುಮ್ಮುಕ್ಕೇ ಇಲ್ಲಿಗೆ ಕಳಾಹಿಸಿ ಕೊಟ್ಟಿರುವರೆ? ಅದು ಹೋಗಲಿ. ಮುಂದಕ್ಕೆ ಹೇಗಾಗಬೇಕೊ ಹಾಗೆಯೇ ಆಗುವುದು. ಸಧ್ಯಕ್ಕೆ ಸ್ವಲ್ಪ ಆಹಾರವನ್ನು ತೆಗದುಕೊ. ನಿನಗೆ ಈ ಮುದುವೆಯಲ್ಲಿ ಇಷ್ಟವಿಲ್ಲದೇಯೋದರೆ ನಿಮ್ಮ ತಾಯಿತಂದೆಗಳು ಇಲ್ಲಿಗೆ ಬಂದೊಡನೆ ಹೊರಟಿಹೋಗು. ಯಾರು ಬೇಡವೆನ್ನುವರು. ನನಗಾದರೂ ನೀನು ಈ ವಿವಾಹಕ್ಕೆ ಒಪ್ಪುವುದಾದರೆ ನೀನು ಭಾಗ್ಯವತೀಯಾಗುವುದೇನೋ ನಿಜವೆಂದು ನಂಬಿಗೆಯುಂಟು.”

ಚತುರೆಯ ಮಧುರವಾದ ಮಾತುಗಳು ಶೋಭನೆಯ ಕಿವಿಯಲ್ಲಿ ವಿಷ ಪರಫಣವನ್ನು ಮಾಡಿದುವು. ಶೋಭನೆಯು ಆದಕ್ಕೆ ಏನೋಂದು ಉತ್ತರವನ್ನೂ ಕೊಡಲಿಲ್ಲ, ಉಟಪವನ್ನೂ ಮಾಡಲಿಲ್ಲ. ಕ್ರಮವಾಗಿ ರಾತ್ರಿ ಕಳಿದು ಬೆಳ್ಗಾಯಿತು. ಪಾರಕರೆ! ಚತುರೆಯನ್ನು ಬೆಳಕಿನಲ್ಲಿ ನೋಡಿರಿ. ಅವಳು ನಮಗೆ ಪೂರ್ವ ಪರಿಚಿತಯಾದ ಗೊಲ್ಲರ ಹೆಂಗುಸು. ಇವಳೇ ಇಂದಿರೆಯ ಪಾತಿವೃತ್ಯ ವನ್ನು ಹೋಗಲಾಡಿಸಲು ಮಹಾಪುರುತ್ವವನ್ನು ಮಾಡಿದವಳು ಇಂದಿರೆಯಾಯಿತು. ಶೋಭನೆಯನ್ನು ಮೋಸಪಡಿಸಲು ಈಗ ಸನ್ನದ್ಧಾಗಿರುವಳು.

ಇಪ್ಪತ್ತಾರನೆಯ ಪರಿಚ್ಯೇದ

ಈ ದಿನ ಉದ್ಯಾನವನದಲ್ಲಿ ಒಂದು ಮಹೋತ್ಸವ. ರಾಧಾನಾಥನು ಈದಿನ ಬಹು ಸಂತೋಷದಿಂದಿರುವನು. ರಾಮುದಾಸನು ರಾಧಾನಾಥನ ಇಷ್ಟವು ನುಸಾರವಾಗಿ ಶೋಭನೆಯನ್ನು ಅವಳ ತಾರುಮನೆಯಿಂದ ಹೊತ್ತು ಕೊಂಡು ಬಂದು ಬೇರೆಂದು ಸ್ಥಳದಲ್ಲಿ ನಿಬಂಧಿಸಿರುವನು. ಈದಿನ ಉವೇಂದ್ರನ ಮನೋರಥವು ಸಂಪೂರ್ಣವಾಗಿ ನೆರೆವೇರುವುದೆಂದು ರಾಧಾನಾಥನು ಪರಮಾ

ನಂದಭರಿತನಾದನು. ಆದುದರಿಂದ ಅವನು ಬೆಳಗನಿಂದಲೂ ಮದ್ಯವನ್ನು ಪಾನಮಾಡಲು ಉಪಕ್ರಮಿಸಿದನು. ಎಲ್ಲರ ಬಾಯಿಯಲ್ಲಿಯೂ ಸಂಭರಮದ ಮಾತುಗಳು. ಸಂತೋಷವಾದರೋ ತನ್ನರೂಪವಾಗಿ ಹೋಗಿತ್ತು.

ಈರ್ಥನು ಕ್ರಮವಾಗಿ ಯೋವನಾವಸ್ಥೆಯನ್ನು ತಾಳಿದನು. ಅವನ ಕಿರಣಗಳಿಂದ ಧರೀಯು ತಪಿಸಿಹೋಗುತ್ತಿತ್ತು. ಉಪೇಂದ್ರನು ಆಗ ತಾನೆ ನಿದ್ರೆಯಿಂದ ಎಚ್ಚತ್ತಿತ್ತನು. ಎದ್ದುವನು ಉದ್ದಾನದ ಕಡೆ ತಿರುಗಿದನು. ರಾಧಾನಾಥನು ಉಪೇಂದ್ರನನ್ನು ಸೋಡಿ ಗಂಭೀರಭಾವದಿಂದ ತನ್ನ ಯುಕ್ತಿಯನ್ನೂ ರಾಮಾನಾಸನ ಭಕ್ತಿಯನ್ನೂ ಆದ್ಯೋಪಾಂತವಾಗಿ ವಿವರಿಸಿದನು. ಉಪೇಂದ್ರನು ಒಬ್ಬ ಸಂತೋಷಪಟ್ಟು ಮದ್ಯಸೇವನೆಗೆ ಉದ್ದ್ಯಕ್ತನಾದನು.

ಕಾರ್ಯಸಿದ್ಧಿಯಾಯಿತೆಂದು ಉಪೇಂದ್ರನ ಸಂತೋಷಕ್ಕೆ ಪಾರವೇ ಇರಲಿಲ್ಲ. ಆದರೆ ಶೋಭನೆಯನ್ನು ಒಂದು ಸಲ ಕಟ್ಟಿನಿಂದ ಸೋಡಿಬಿಡೆಬೇಕೆಂದು ಉಪೇಂದ್ರನು ತನ್ನ ಅಭಿಪೂರ್ಯವನ್ನು ತೋರಿಸಿದನು. ರಾಧಾನಾಥನು ಇದಕ್ಕೆ ಆಸ್ಪದ ಕೊಡಲಿಲ್ಲ. ಅವನು ಉಪೇಂದ್ರನ ಮನಸ್ಸನ್ನು ಬದಲಾಯಿಸುವುದಕ್ಕೂ ಸ್ವರ್ಗ ವಿಧವಿಧವಾಗಿ ಮಾತನಾಡುವನು. ಏನು ಮಾಡಿದರೂ ಆ ಆಶಿ ಬೇರೆ ಉಪೇಂದ್ರನನ್ನು ಬಿಟ್ಟು ತೊಲಗಲಿಲ್ಲ. ಉಪೇಂದ್ರನು ರಾಧಾನಾಥನನ್ನು ಕುರಿತು, “ಮಿತ್ರನೇ! ಒಂದಾವೃತ್ತಿ ಅಲ್ಲಿಗೆ ಹೋಗಲು ಆಸ್ಪದ ಕೊಡು, ಅನಂತರ ನಾನು ಮತ್ತೆ ಅಲ್ಲಿಗೆ ಹೋಗುವುದಿಲ್ಲ.” ಎಂದನು. ರಾಧಾನಾಥನಿಗೆ ಇದು ಇವ್ವಾಗಲಿಲ್ಲ. ಕೊನೆಗೆ ಉಪೇಂದ್ರನು ಈ ಅಭಿಪೂರ್ಯವನ್ನೇ ಬಿಟ್ಟುಬಿಡೆಬೇಕಾಗಿ ಬಂದಿತು. ಮನಸ್ಸಿನ ಆವೇಗವನ್ನು ಕಡವೆ ಮಾಡುವುದಕ್ಕೂ ಸ್ವರ್ಗ ಉಪೇಂದ್ರನು ರಾಮಾನಾಸನನ್ನು ಹತ್ತಿರಕ್ಕೆ ಬರಹೇಳಿದನು. ರಾಮಾನಾಸನು ಶೋಭನೆಯನ್ನು ಅಪಹರಿಸಲು ತಾನು ಮಾಡಿದ ಕೆಲಸವೆಲ್ಲವನ್ನೂ ಒಂದೂ ಬಿಡೆದೆ ಹೇಳತ್ತಿದ್ದಿಗಿದನು. ಉಪೇಂದ್ರನು ಅತ್ಯಾದರದಿಂದ ಕೇಳಲಾರಂಭಿಸಿದನು.

ಶೋಭನೆಯ ಮನಸ್ಸನ್ನು ಸಂಪೂರ್ಣವಾಗಿ ಹಿಂತಿರುಗಿಸುವ ಪರ್ಯಂತವೂ ಉಪೇಂದ್ರನು ಅವಳ ಕಟ್ಟಿಗೆ ಬೀಳದಿರುವುದು ಒಳ್ಳೆಯದು, ಎಂದು ಜತುರೀಯಾದ ಗೋಪಕಸ್ಯೇಯು ರಾಧಾನಾಥನಿಗೆ ತಿಳಿಸಿದ್ದಾರು. ಅದಕ್ಕಾಗಿಯೇ ರಾಧಾನಾಥನು ಉಪೇಂದ್ರನನ್ನು ಅಲ್ಲಿಗೆ ಹೋಗದಂತೆ ತಡೆದು ಇಟ್ಟುಕೊಂಡಿದ್ದನು. ಇವಳ ಆಂತರ್ಯವನ್ನು ಉಪೇಂದ್ರನಿಗೆ ತಿಳಿಸದೇ ಕಾರಣಾಂತರದಿಂದ ರಾಧಾನಾಥನು ಅಡ್ಡಗಿಸುತ್ತಿದ್ದನು. ಇದರ ಕಾರಣವನ್ನು ತಿಳಿಯುವುದು ಉಪೇಂದ್ರನಿಗೆ ಅವಶ್ಯಕವಾಗಿರಲಿಲ್ಲ. ಅವನಿಗೆ ಮುಖ್ಯವಾಗಿ ಶೋಭನೆಯು

ಬೇಕಾಗಿದ್ದಳು. ಪ್ರಸ್ತೀಯಾದರೇಂದೆ ಹಂಚರದಲ್ಲಿ ಸಿಕ್ಕಬಿಡಿ ರುಪುದು. ಈ ಹೊತ್ತುಗಲಿ ನಾಳೆಯಾಗಲಿ ಎಂದಾದರೇಂದು ದಿನ ತನ್ನ ಕೈವಶವಾಗದೇ ಇರಲಾರದೆಂದು ತಿಳಿದು, ಉಪೇಂದ್ರನು ಮನಸ್ಸಿಗೆ ಸಮಾಧಾನವನ್ನು ತಂದು ಕೊಂಡನು. ಚತುರೆಯು ಈ ಕಾರ್ಯವನ್ನು ಕೈಕೊಂಡಿರುವಾಗ ಯಾವುದೂ ಅಸಾಧ್ಯವಾಗಲಾರದೆಂದು ಉಪೇಂದ್ರನಿಗೆ ನಂಬುಗೆಯಿಡಿತು. ಆದುದರಿಂದ ಈ ವಿಷಯದಲ್ಲಿ ರಾಧಾನಾಥನನ್ನು ವದೇವದೇ ಪೀಡಿಸುವುದು ಸರಿಯಲ್ಲವೆಂದು ತಿಳಿದು ಪ್ರಕೃತಕಾರ್ಯದಲ್ಲಿ ಮಗ್ನಾಗಿಹೋದನು. ಮಾತಿನ ಸಂದರ್ಭದಲ್ಲಿ ರಾಧಾನಾಥನು ರಾಮದಾಸನನ್ನು ಕುರಿತು, “ರಾತ್ರಿಯೆಲ್ಲಾ ನಿದ್ರೆಗಿಟ್ಟು ಬಹಳ ಕಷ್ಟವಟ್ಟಿರುವೆನು.” ಎಂದನು.

ರಾಮದಾಸ—ಬಾಬುನಿನ ಕೆಲಸದಲ್ಲಿ ನಮಗೆ ಕಷ್ಟವೆಂದರೇನು? ಆದರೆ ನಿಜವಾಗಿಯೂ ಹೇಳುವೆನು. ಈಸಲ ಪಟ್ಟೆ ಶ್ರಮ ನಾನು ಯಾವಾಗಲೂ ಪಟ್ಟಿರಲಿಲ್ಲ. ನಾನು ಯಾವಾಗಲೂ ಹೇದರತಕ್ಕ ಮನುಷ್ಯನಲ್ಲ. ಹಾಗಿದ್ದರೂ ಈ ಕೆಲಸವು ಗುರುತರವಾದುದರಿಂದ ನನಗೆ ಪ್ರತಿಕ್ರಿಣಿದಲ್ಲಿಯೂ ಪಾರಣಭಯ ವಿದ್ದೇ ಇದ್ದಿತು. ಸಮಯದಲ್ಲಿ ನಾನೆಂದಿಗೂ ಧೈರ್ಯಗಿಡತಕ್ಕ ವನಿಲ್ಲ. ಪಾರಣವನ್ನಾದರೂ ತ್ಯಜಿಸಿ ಕಾರ್ಯಸಾಧನೆಯನ್ನು ಮಾಡತಕ್ಕ ವನೇ ಹೊರತು ನಾನು ಮುಮ್ಮನೆ ಬಿಡತಕ್ಕ ವನಿಲ್ಲ.

ಉಪೇಂದ್ರನು ರಾಮದಾಸನ ಪಾರುವವನ್ನು ಕೇಳಿ ಬಹಳ ಸಂತೋಷ ಪಟ್ಟಿನು. ಮಾತಿನ ಹೇಳಿ ಮಾತುಗಳು ಜರುಗಿದುವು. ಎಷ್ಟು ಮಾತನಾಡಿದರೂ ಉಪೇಂದ್ರನಿಗೆ ತ್ಯಾಪ್ತಿಯೆಂಬುದೇ ಕಾಣಬರಲಿಲ್ಲ. ರಾಮದಾಸನು ಉಪೇಂದ್ರನ ಪ್ರೀತಿಯನ್ನು ಸಂಪಾದಿಸುವುದಕ್ಕೆ ಇದೇ ಸಮಯವೆಂದು ನಡೆದ ಸಂಗತಿಗಳ ಜತಿಗೆ ಅಧ್ಯತ್ವಾದ ಘಟನಾವಳಿಗಳನ್ನು ಸೇರಿಸಿ ವಣಣನೇ ಮಾಡಲಾರಂಭಿಸಿದನು. ಇದನ್ನು ಕೇಳಿ ಉಪೇಂದ್ರನಿಗೆ ಇನ್ನೂ ಕೇಳಬೇಕೆಂಬ ಕುಶಲಹೆಲವು ಹೆಚ್ಚುತಲಿದ್ದಿತು. ಇದನ್ನು ತಿಳಿದು ರಾಮದಾಸನು ತನ್ನ ವಾಗ್ವಾಖಿರಿಯನ್ನು ವಿಚ್ಯಂಭಿಸುತ್ತಿದ್ದನು. ಹೀಗೆಯೇ ಕೆಲವು ಕಾಲವು ಕೆಳೆಯಿತು. ಮಧ್ಯೇಮಧ್ಯೇ ಸುರಾಪಾತ್ರಿಯು ಎಲ್ಲರ ಮುಖವನ್ನೂ ಚುಂಬನಮಾಡುತಲಿದ್ದಿತು. ಸುರೆಯು ರಾಮದಾಸನ ಮುಖವನ್ನೂ ಅಲಂಕರಿಸಿತು. ಇಷ್ಟಕ್ಕೇ ಅವನ ತಲೆಯು ತಿರುಗಿಹೋಯಿತು. ತಾನೇ ಸರಸ್ವತಿಯ ಅವತಾರವೆಂದೂ, ತನ್ನನ್ನು ಬಿಟ್ಟರೆ ದುಷ್ಪರವಾದ ಕೆಲಸವನ್ನು ಮತ್ತಾರೂ ಮಾಡಲಾರರೆಂದು ಮುಖದಲ್ಲಿ ಒಂದು ವಿಧವಾದ ಭಂಗಿಯನ್ನು ತೋರಿಸಿದನು. ಜನರ ಸ್ವಭಾವವೆಲ್ಲ ಹೀಗೆಯೇ ಸರಿ. ಸ್ತೋತ್ರದಿಂದ ಜನರಿಗೆ ಮನಸ್ಸು ಕರಗುವಂತೆ ಮತ್ತೇ ತರಿಂದಲೂ

ఆగలారదు. రామదాసను విద్యావంతనల్ల. ఆవనిగే హీగాదుదు ఏనొ ఆళ్ళయువల్ల. రామదాసను వణస్పీమాడతోడిగిదను. ఆవన హేళకే యెల్లవన్నో ఏకత్ర సంగ్రహిసిదరే ఒందు దొడ్డ ఉపన్యాసవాగువుదరల్లి ఏనొ సంశయనిరువుదిల్ల. ఆదరే ఆవను లేదొకాలయదల్ల ఆవరిచిత నాగియూ అతీష్టితనాగియూ ఇద్దుదరింద ఆవన ఉపన్యాసరజనేయు ప్రచారక్కే బరలు ఆవకాశ దొరయల్ల. ఇదు హాగిరలి.

క్రమవాగి సురావానదిందుంటాద మత్తుతీయు ఉపేంద్రన మేలే స్పృతంతార్థికార మాడితు. రాధానాథనూ ప్రతిభపిసదే ఆధి పత్యేక్క వశనాదను. ఉపేంద్రను మత్తొందు సల వానమాడలు రామదాసనిగే సంజ్ఞీమాడిదను. రాధానాథను మద్యపాత్రీయన్న క్షేయల్లి హిదిదు తెగెదుకొఱ్ఱువంతి రామదాసనన్న పీడిసిదను. రామదాసను వోదలు ఆడక్కే ఒప్పల్లిల్ల. నిబంధవు బలవాయితు. రామదాసను యత్నసిల్లదే కుడిదను. ఆవన తలేగూ రుచియు హత్తితు. ఆనంతర ఆవనే మద్యవన్న బట్టలుగళల్లి కాకిచేండు ఆసంతపూతి యాగి కుడిదుబట్టను. మదవేరితు. మావరూ మత్తురాగి కుణీ యుత్తులూ మనబందంతి మాతనాడుత్తులు కాలవన్న కళిదరు.

ఉపేంద్రను రాధానాథ మత్తు రామదాస ఇవరిబ్బరన్నో జతే యల్లి కరేదుకేండు హోగి శోభనేయన్న నోడబేంబ ఆశియన్న ప్రకాశపడిసిదను. ఇబ్బరు సమ్మతిసిదరు. వోదలు ఉపేంద్రను శోభనేయన్న నోడబేంబు హేళిదాగ, రాధానాథను ఏతక్క నివారణ మాడిద్దనో ఈగ ఆ కారణవు మరితు హోగత్తు. సంతోషదింద ఈ మావరూ విలక్షేణవాగి చీత్తారమాడిదరు. ఈ ధ్వనియింద ఉద్యానద శాంతిభావవు భంగవాయితు. ఆదు హాగిరలి. ఉపేంద్రన భృత్యవగ్గ దవరీలు బెచ్చిబిద్ద ఏనో అమంగళవేందు శంకిసిదరు.

జ్ఞానశున్యరాద ఇవరు ముందే ఏనేను కార్యగళన్న మాడిద రేంబుదన్న నమ్మ వాచకమహాశయిరిగే తిళిసలు నావు లజ్జి సువేపు. నమ్మ పవిత్రవాద లేఖనియూ కలంకితవాగి హోగువుదు. ఆదుదరింద ఆదన్న నావు త్యాగమాడిబిడువేపు.

యావునిద్వానదల్లి ఈ మావరూ హేళ్లురంతి సంచరిసుతలిద్ద హో, అల్లియే సంజరదల్లి నిబంధిసల్పట్టుద్ద పట్టియు ఇద్దుతు. ఈ మారు

ಜನಗಳೂ ಅಲ್ಲಿಗೆ ಹೋರಟಿರು. ಮುಕವರಲ್ಲಿ ಬಬ್ಬನಿಗೂ ಬುದ್ಧಿಯು ಸ್ಪಾಧಿನೇ ದಲ್ಲಿರಲ್ಲ. ಅಲ್ಲಿದ್ದ ಮತ್ತೊಬ್ಬ ಭೃತ್ಯನು ಇವರು ಬಂದ ಸಂಗತಿಯನ್ನು ಚತುರೆಗೆ ತಿಳಿಸಿದನು. ಅವಳು ಕೋಪದಿಂದ ಹೋರಗೆ ಬಂದು ರಾಧಾನಾಥನನ್ನು ಖಾಯಿಗೆ ಬಂದ ಹಾಗೆ ಬೈದಳು. ಅವಳಿಗೆ ಉಪೇಂದ್ರನನ್ನೇ ಬೈಯ್ಯಬೇಕೆಂಬ ಉದ್ದೀಕ, ಆದರೆ ಅವಳಿಗೆ ಅವನನ್ನು ಅನ್ನುವಷ್ಟು ಸಾಹಸವಿಲ್ಲದೇ ರಾಧಾನಾಥ ನನ್ನು ಬೈದಳು. ಚತುರೆಗೆ ನಿಯಮಿಸಿದ್ದ ಕಾರ್ಯವು ಇನ್ನೂ ಫಲಿಸಿರಲಿಲ್ಲ. ಅವು ಯೋಜನೆಗಾಗಿಯೇ ಇವರು ಬಂದು ಬಿಟ್ಟಿರು. ಅವಳಿಗೆ ದಿಕ್ಕು ತೋರದಂತಾಗಿ ಮನೆಯೋಳಗೆ ಪ್ರವೇಶಮಾಡಿದಳು. ಉಪೇಂದ್ರನೂ ಅವಳ ಹೀಂದೆಯೇ ನುಗ್ಗಿದನು.

ಅವು ಹೊತ್ತಿಗೆ ಶೈಭನೆಯ ಪಾರ್ತಿಕೃತ್ಯವು ಇನ್ನೂ ಮುಗಿದಿರಲಿಲ್ಲ. ಅವಳ ಮುಖವು ಪುರಣೋನ್ನಾಲಿವಾದ ಹಿಮಸಿಕ್ತವಾದ ಕಮಲದಂತೆ ಕಾಂತಿಹೀನವಾಗಿದ್ದಿತು. ರಾತ್ರಿಯೆಲ್ಲಾ ಅಳುತ್ತಿದ್ದರಿಂದ ಅವಳ ಕನ್ನೆಯ ಮೇಲೆ ಧಾರಾಕಾರವಾಗಿ ಹರಿದು ಬರುತ್ತಿದ್ದ ಕಣ್ಣೀರಿನ ಕಲೆಯು ಇನ್ನೂ ಅಳಿಸಿರಲಿಲ್ಲ. ರಾತ್ರಿ ಜಾಗರದಿಂದಲೂ ಉಪೇಂದ್ರನಲ್ಲಿನ ಆಗ್ರಹಿದಿಂದಲೂ ಅವಳ ಕಣ್ಣಗಳಿರುತ್ತೂ ರಕ್ತವಣವನ್ನು ತಾಳ ಸೋಡುವುದಕ್ಕೆ ಬಹಳ ಭಯಂಕರಗಳಾಗಿದ್ದವು ಕೇಶರಾಶಿಯು ಬಿಚ್ಚಿಹೊಗಿ ಶರೀರದಲ್ಲಿ ಅಕ್ರಮವಾಗಿ ಕೆದರಿಹೊಗಿತು. ಉಟ್ಟಿ ಸೀರೆಯು ಅವು ಚಿನ್ನಾಗಿ ಶರೀರವನ್ನು ಮುಚ್ಚಿರಲಿಲ್ಲ. ಸುಂದರವಾದ ಅವಳ ದೇಹದಲ್ಲಿ ಬಂದು ವಿಧವಾದ ಕಪ್ಪುಬಣ್ಣ ಬಳಿದಿದ್ದಂತೆ ಕಂಡುಬರುತ್ತಿದ್ದಿತು.

ಶೈಭನೆಯು ಇಂತಹ ಅವಸ್ಥೆಯಲ್ಲಿರುವಾಗಲೇ ಚತುರೆಯು, ಆ ಕೋಣಗೆ ಬಂದಳು. ಅವಳ ಹೀಂದೆಯೇ ಉಪೇಂದ್ರನೂ ಸಿದ್ಧನಾಗಿದ್ದನು. ಉಪೇಂದ್ರನು ಅಲ್ಲಿಗೆ ಬಂದುದನ್ನು ಚತುರೆಯು ಸೋಡಿ ಏನೇನೋ ಮಾತ್ರನಾಡಿದಳು. ಇದಾವುದೂ ಉಪೇಂದ್ರನಿಗೆ ಗೊತ್ತಾಗಲೇ ಇಲ್ಲ. ಅನಂತರ ಚತುರೆಯು ಮನಸ್ಸಿನಲ್ಲಿ ಏನೋ ಭಾವಿಸಿಕೊಂಡು ಆ ಕೋಣೆಯನ್ನು ಬಿಟ್ಟು ಹೋರಕ್ಕೆ ಹೋರಟಿಹೊಡಳು. ಉಪೇಂದ್ರನು ಮಿತಿಮಾರಿದ ಪ್ರೇಮದಿಂದ “ಶೈಭನೆ” ಎಂದನು.

ಭಯಪಟ್ಟ ಹೆಂಡುಬೆಂಕೆಯು, ವ್ಯಾಧನ ಪದ ಶಬ್ದವನ್ನು ಕೇಳಿದ ಮಾತ್ರಕ್ಕೇ ಚಕ್ಕಿತವಾಗಿ ಬಂದೇ ದೃಷ್ಟಿಯಿಂದ ಆ ದಿಕ್ಕನ್ನೇ ಹೇಗೆ ಸೋಡುವಡೀ, ಹಾಗೆಯೇ ಶೈಭನೆಯೂ ಉಪೇಂದ್ರನ ಕಂತಸ್ಪರವನ್ನು ಕೇಳಿಡೆಡು

నేయే తన్న సీరేయన్న సరిమాడికొండు ఉహేంద్రనన్నే దురగుట్టు కొండు నోడిదళు.

ఉహేంద్రను ఇదన్న గమనిసదే శోభనేయ హత్తిరక్షే హోదను. శోభనేగి మైయెల్ల కంపవేరితు. బాయియు ఒణగి హోయితు. మైయల్ల చివరిట్టుతు. భయదింద జ్ఞానశాఖన్యాఖాదవళ హాగాదళు. ఉహేంద్రను మత్తు ఆదరింద “ శోభనే ” ఎందు కొగిదను. ఉత్తర విల్ల. ఉత్తరవిల్లదుదన్న నోడి, ఉహేంద్రను ఆవళన్న హిడిదుకొళ్లు పుదక్కే హత్తిరహోదను. శోభనేయ మైయల్ల దైవయోగదింద ఒందు విధవాద శక్తియుంటాయితు. ఆ శక్తియింద శోభనేయు ఒందు నేగియన్న నేగిదు దూరదల్లి హోగి నింతుకొండళు. ఉహేంద్రను ఆల్లిగూ బిడలిల్ల. శోభనేయు ఈ దురాచారియ సహవాసపన్న తప్పిసికొండు హోగలోసుగ బాగిల హత్తిర ఒందు, బాగిలన్న తెగియలు యత్న మాడిదళు. ఆదరే హోరగడి యారో చిలుకహాకికొండు హోగిద్దరు.

ఈ మోసకృత్యవు చతురేయదెందు శోభనేగి గొత్తుగి బహచ వాగి పరితాపవట్టు, ఆవళు ఒందు ములెయల్ల హోగి నింతుకొండళు. ఉహేంద్రను ఆవళన్న హిడిదుకొళ్లుపుదక్కే హోదను. శోభనేయు కిటికియ హత్తిరక్షే ఓడిదళు. అల్లియు బాధేయు తప్పదే మత్తొందు కడిగే ఓడిదళు. ఇదరిందలూ ముక్కియు కండుబరదే శోభనేయు ఉవాయాంతరపన్న హుడుకువ వ్యాజదింద కోణయు నాల్చు దిక్కున్ని సోడిదళు. మంజద కెళగి ఒందు ఒడిదుహోగిద్ద గాజిన బట్టలు, ఒందు సణ్ణ హలగెయు బిద్దిద్దువు. కూడలే శోభనేయు అల్లిగి హోగి అపుగళన్న తెగిదుకొండళు. ఉహేంద్రనిగి, మత్తతెయిందలూ, శోభనేయన్న హోందువేనేంబ ఆశేయిందలూ, ఇవళు తెగిదుకొండ పదాథగళు కాణిసలిల్ల. ఉహేంద్రను మత్తొందావృత్తి ఆవళన్న హిడియలు ఓడిదను. శోభనేయు నిరువాయిలాగి ఇద్దల్లియే ఇద్దబిట్టుళు. ఉహేంద్రను సమాపిసిదను. ఆవళ క్షేసోకితు. కూడలే శోభనేయు, ఉహేంద్రనన్న నోడి, “ నీఇచనే దూరహోగు. నారిమణిగళిగి సతీత్వవే పరమధమి. ఆదన్న కాపాడికొళ్లుపుదన్న అభ్యాస మాడుపుదక్కుగియే ఆవరు ప్రవంజించల్లి జన్మగ్రహమాడిరువరు. యావ హంగుసు పితాచియో, యావళిగి ధమిదల్లి విశ్వాసవిల్లపోఇ,

ಯಾವಳಿಂದ ಭೂಮಾತೀಯು ಕೆಳಂಕಿತಳಾಗುವ ಸಂಭವವುಂಟೋ, ಅಂತಹ ಖೊಡನೆ, ನರಪಿಶಾಚನು ಪಶುವೃತ್ತಿಯನ್ನಾಚರಿಸಲು ಶಕ್ತನಾಗಬಹುದು.” ಉಪೇಂದ್ರ! ಪತಿವರತಾಶೀರೋಮಣಿಯ ಪಾತಿವೃತ್ಯವನ್ನು ಲೋಪಮಾಡುವುದು ನಿನ್ನಿಂದ ಸಾಧ್ಯವೇ?” ಎಂದು ಗದ್ದರಿಸಿದಳು.

ಹೀಗೆ ಹೇಳುತ್ತ ಹೇಳುತ್ತ ಶೋಭನೇಯು ಸ್ವಲ್ಪ ಹಿಂದೆ ಸರಿದಳು. ಉಪೇಂದ್ರನಿಗೆ ಸ್ಥಿರಗಂಭೀರವಾಗಿಯೂ ಪ್ರತಿಜ್ಞಾವ್ಯಂಜಕವಾಗಿಯೂ ಇರುವ ಶೋಭನೇಯ ಆ ಮೂರ್ತಿಯನ್ನು ನೋಡಿ ಸ್ವಲ್ಪ ಭಯವುಂಟಾಯಿತು. ಉಪೇಂದ್ರನು ಏನೊಂದನ್ನೂ ಮಾತನಾಡಿದೇ, ಆ ಕೋಣೆಯನ್ನು ಬಿಟ್ಟು ತೊಲಗುವುದಕ್ಕೊಂದ್ದು ಸ್ವರ ಚತುರೆಯನ್ನು ಕೂಗಿದನು. ಚತುರೆಯು ಬಾಗಿಲ ಹೊರಗೇ ನಿಂತುಕೊಂಡು, ಒಳಗಿನ ಸಂಗತಿಯೆಲ್ಲವನ್ನೂ ನೋಡುತ್ತಿದ್ದಳು. ಉಪೇಂದ್ರನು ಧ್ವನಿಯನ್ನು ಕೇಳಿದೊಡನೆಯೇ ಅವಳು ಬಾಗಿಲನ್ನು ತೆಗೆದಳು. ಉಪೇಂದ್ರನು ಹೊರಗೆ ಬಂದು ಏನೇನೇಕೇ ಗೊಳಿಗುಟ್ಟಿಕೊಳ್ಳುತ್ತಾ ರಾಧಾನಾಥನನ್ನೂ, ರಾಮದಾಸನನ್ನೂ ಕರೆದುಕೊಂಡು ಹೊರಟುಹೊಡನು.

ಇಪ್ಪತ್ತೀಳನೆಯ ಪರಿಜ್ಞೀದ

ಇಂದಿರೆಯು ಚಂದ್ರಮಾಮನ ದಳದಲ್ಲಿ ಸೇರಿಕೊಂಡು ಕೆಲಸಮಾಡುತ್ತಿರುವಳಿಂಬುದು ನಮ್ಮ ವಾಚಕರಿಗೆ ಗೊತ್ತೇ ಇರಬಹುದು. ಆ ದಳದಲ್ಲಿ ಇಂದಿರಿಗೆ ಬಂದು ಗಣ್ಯವಾದ ಅಧಿಕಾರವು ಇದ್ದಿತು. ಚಂದ್ರಮಾಮನ ಪ್ರಕೃತಕಾಲದಲ್ಲಿ ಸಮಸ್ತವಾದ ಕಾರ್ಯಭಾರವನ್ನೂ ಇವಳ ಮೇಲೆ ಹಾಕಿ ತಾನು ನಿಶ್ಚಯಂತಿಸಾಗಿತ್ತದ್ದನು. ಇಂದಿರೆಯು ಈಗ ವಹಿಸಿದ್ದ ಕಾರ್ಯವು ಸ್ವಲ್ಪ ಗುರುತರವಾಗಿಯೇ ಇದ್ದಿತು. ಅದಕ್ಕಾಗಿಯೇ ಅವಳು ಅಲ್ಲಿ ಸಂಚರಿಸಬೇಕಾಗಬಂದಿತು. ಏನು ಮಾಡಿದರೆ ಕಾರ್ಯಸಾಧನೆಯೆಂಟಾಗುವುದೆಂದು ಇಂದಿರೆಯು ಆಲೋಚಿಸುತ್ತಿರುವಾಗ ಅವೇಗೆ ಸುಲೋಚನೆಯ ಜ್ಞಾಪಕವು ಬಂದಿತು. ಸುಲೋಚನೆಯಿಂದ ಅನೇಕ ಸಂಗತಿಗಳು ಹೊರಪಡೆಬಹುದೆಂದು ತಿಳಿದು ಅವಳು ಅಲ್ಲಿಗೆ ಹೊರಟಿಂದು.

ರಾತ್ರಿ ಕಾಲ. ಮೇಲು ಭಾಗದಲ್ಲಿ ಅನಂತವಾದ ನೀಲಾಕಾಶ. ಅಲ್ಲಿ ಅನೇಕಾನೇಕ ಸ್ವರ್ವತ್ರಗಳು ವಜ್ರದ ಬಂಡಗಳಂತೆ ಮಿನುಗುಟ್ಟಿರುವವು. ಸವ್ತಮಿಯ ಚಂದ್ರನು ತಾರಕೆಗಳಿಂದನೆ ವಿಧವಿಧವಾದ ಕ್ರೀಡೆಗಳನ್ನಾಡುತ್ತಾ ಗಗನಾಂಗವನ್ನು ಬಿಟ್ಟು ತೆರಳುವುದರಲ್ಲಿದ್ದನು. ಈ ಸಮಯಕ್ಕೆ ಸರಿಯಾಗಿ

ಇಂದಿರೆಯು ಸುಲೋಚನೆಯ ಮನೆಯ ಬಾಗಿಲಲ್ಲಿ ಬಂದು ನಿಂತಳು. ಅದಿನ ಸುಲೋಚನೆಯು ಇನ್ನೂ ನಿದ್ರೆ ಹೋಗಿರಲಿಲ್ಲ. ಅನ್ನು ಹೋತ್ತಾಗಿದ್ದರೂ, ಅವಳಿಗೆ ರಾತ್ರಿಯ ಉಟವು ಇನ್ನೂ ಅಗಿರಲಿಲ್ಲ. ಆ ದಿನ ಅಗ್ನಿದೇವನಿಗೆ ದುರಂತವಾದ ಕೋಪವು ಬಂದಿದ್ದಿತು. ಆ ಕೋಪವು ವೃದ್ಧಿಯಾದ ಸುಲೋಚನೆಯ ಮುಖದ ಫೊತ್ತುರದಿಂದ ಶಮನವಾಗಲಿಲ್ಲ. ಹೊಗೆಯಂದ ಮುದಕಿಯ ಕಣ್ಣಗಳಲ್ಲಿ ಬಲವಾಗಿ ನೀರು ತುಂಬಿಕೊಂಡಿತು. ಅವಳೂ ಅತ್ತುಬಿಟ್ಟುಳು. ಅತ್ತೂ ಅತ್ತೂ ಸಾಕಾಯಿತು. ಅವಳ ರಕ್ತಹೀನವಾದ ಕಣ್ಣಗಳು ಕೆಂಪೇರಿದುವು. “ಈ ಹಾಳು ಹೊಟ್ಟಿಗೋಿಸ್ತುರವಲ್ಲವೇ ಕಣ್ಣಗಳನ್ನು ಕೂಡ ಕೆಂದುಕೊಳ್ಳುವ ಹೊತ್ತುಬಂದಿತು” ಎಂದು ವೃದ್ಧಿಯು ಬಹಕಳವಾಗಿ ಮನನೊಂದುಕೊಂಡಳು. ಇವಳ ವೃಸನವನ್ನು ತಿಳಿಯುವವರಾರು? “ಒಂದು ದಿನ ಆಹಾರವಿಲ್ಲದೇ ಹೋದರೆ ತಾನೆ ಏನು?” ಎಂದು ವೃದ್ಧಿಯು ನಿಶ್ಚಯಿಸಿ ಅಗ್ನಿಯ ತಲೆಯ ವೇಲೆ ನೀರು ಸುರಿದುಬಿಟ್ಟು, ಹಾಸಿಗೆ ಹಾಸಿಕೊಂಡು ಮಲಗಿಕೊಳ್ಳುವುದೇ ಸರಿಯೆಂದು ಇತ್ಯಧ್ವನಾಡುವುದರಲ್ಲಿದ್ದಳು. ಅನ್ನು ಹೊತ್ತಿಗೆ ಸರಿಯಾಗಿ ಇಂದಿರೆಯು ಅಲ್ಲಿಗೆ ಬಂದುಸೇರಿದಳು. ಬಾಗಿಲು ಹಾಕಿದ್ದ ದನ್ನು ನೋಡಿ, “ಅಮಾತ್ತು!” ಎಂದು ಕೂಗಿದಳು. ಇಂದಿರೆಯು ಕೂಗುವಳಿಂದು ಸುಲೋಚನೆಗೆ ಗೊತ್ತಾಯಿತು. ಅದರೂ ಅವಳು ಬಂದು ಬಾಗಿಲನ್ನು ತಿಗೆಯಲಿಲ್ಲ.

ಇಂದಿರಾ—(ಗಟ್ಟಿಯಾಗಿ) “ಅಮಾತ್ತು!”

ಸುಲೋಚನಾ—ಯಾರು—ಇಂದಿರೆಯೆ?

ಇಂದಿರಾ—ಹೋದು ತಾಯೆ.

ಸುಲೋಚನೆಯು ಬಂದು ಬಾಗಿಲನ್ನು ತೆರೆದಳು. ಈ ಹೊತ್ತು ಅವಳಿಗೆ ಪಿಶಾಚದ ಭಯವಿರಲಿಲ್ಲ. ಏತಕ್ಕೆಂದರೆ—ರಾತ್ರಿಯು ಬಹಕಳ ಹೊತ್ತಾಗಿರಲಿಲ್ಲ. ಇನಗಳು ಇನ್ನೂ ಬೀದಿಗಳಲ್ಲಿ ತಿರುಗಾಡುತ್ತಿದ್ದರು. ಅದಕ್ಕಾಗಿಯೇ ಸುಲೋಚನೆಯು, ಇಂದಿರೆಯು ಕಳಿಗಿದೊನೆಯೇ ಬಂದು ಬಾಗಿಲು ತೆರೆದಳು. ಬಾಗಿಲು ತೆರೆದ ಕೂಡಲೇ ಇಂದಿರೆಯು ಸುಲೋಚನೆಯನ್ನು ನೋಡಿದಳು. ಅವಳ ಕಣ್ಣಗಳಲ್ಲಿಯೂ ಮಾರಿನಲ್ಲಿಯೂ ನೀರು ಸುರಿಯುತ್ತಿದ್ದಿತು. ಇದನ್ನು ನೋಡಿ ಇಂದಿರೆಯು “ಅಮಾತ್ತು, ಏತಕ್ಕೆ ಅಳುತ್ತಿರುವೆ?” ಎಂದಳು.

ಸುಲೋಚನಾ—ಅಳುವುದಿಲ್ಲ. ಈ ಹಾಳು ಹೊಟ್ಟಿಗೋಿಸ್ತುರವಾಗಿ ಕಣ್ಣಗಳೆರಡನ್ನೂ ಕೆಂದುಕೊಳ್ಳಬೇಕಾಗಿದೆ.

ಇಂದಿರಾ—ಅದೇಕೆ?

ಸುಲೋಚನಾ—ಈದಿನ ಹಗಲಲ್ಲಿ ಏನೂ ಸಿಕ್ಕುಲಿಲ್ಲ. ಮನೆಯಲ್ಲಿರು ವುದನ್ನೇ ರಾತ್ರಿಯಲ್ಲಿ ಒಂದಾವೃತ್ತಿ ಬೇರಿಸಿಕೊಂಡು ಉಟಪಾಕೋಣವೆಂದು ಈಗ ಒಲೆಗೆ ಬೆಂಕಿಯನ್ನು ಹಾಕಿದೆನು. ಹಾಳು ಬೆಂಕಿಯು ಏನು ಮಾಡಿದರೂ ಉರಿಯುವದಿಲ್ಲ. ನನಗೆ ಉಟವಿಲ್ಲದೆ ಮಲಗಿಕೊಂಡುಬಿಡುವಪ್ಪು ಬೇಜಾರಾಗಿ ಹೋಗಿದೆ.

ಇಂದಿರಾ—(ಸ್ಪುಲ್ಪ ನಕ್ಕು) ಅಮ್ಮೆ! ಮುದುಕಿಯೊಡನೆ ಯಾರಾದರೂ ಸರಸವಾಡಬಹುದೆ! ನಿನ್ನ ಮುಖ ನೋಡಿ ಆಗ್ನಿದೇವನು ನಗುವುದೆಂದರೇನು? ನೋಡು ನನ್ನ ಮುಖವನ್ನು ನೋಡಿದೆಂದನೆಯೇ, ಬ್ರಹ್ಮಾಂಡವನ್ನಾದರೂ ದಗ್ಧವಾಗಿ ಮಾಡಬಿಡುವ ಆಗ್ನಿಯು ಆನಂದದಿಂದ ಪ್ರಜ್ಞಲಿಸುವನು.

ಸುಲೋಚನಾ—ಅದೇನೋ ನಿಜ. ನಾನೂ ನಿನ್ನಂತೆಯೇ ಇದ್ದಿದ್ದರೆ, ಆಗ್ನಿಯೇ ಅಲ್ಲ—ಯಾರಾದರೂ ಆನಂದದಿಂದ ಹಿಗ್ಗು ತಿದ್ದರು.

ಇಂದಿರಾ—ನಿನಗೆ ಅಂತಹ ದಿನಗಳು ಕಳೆದುಹೋಗಿದ್ದರೂ, ಕೇವಲ ಚಾವಲ್ಯಪೂಂಡೇ ಉಳಿದಿರುವುದು. ಇತ್ತುಬಾ. ಕೈಲಾಗದ ವೇಲೆ ಇಂತಹ ಕೆಲಸಕ್ಕೆ ಏತಕ್ಕೆ ಪ್ರವೇಶಿಸಬೇಕು?

ಇಂದಿರೆಯು ಈರೀತಿಯಾಗಿ ಹೇಳುತ್ತಾ, ಅಡಿಗೆಯ ಮನೆಯೊಳಗೆ ಪ್ರವೇಶ ಮಾಡಿದಳು. ಅಲ್ಲಿ ಅಡಿಗೆಗೆ ಬೇಕಾದ ಸಾಮಗ್ರಿಯು ಸಿದ್ಧವಾಗಿದ್ದಿತು. ಒಲೆಯು ಮಾತ್ರ ಉರಿಯದೆ ತಂಟಿಪಾಡುತ್ತಿದ್ದಿತು. ಇದನ್ನು ನೋಡಿ ಇಂದಿರೆಯು, “ಅಮ್ಮೆ! ನಾನೂ ಇಲ್ಲಿಯೇ ಈ ದಿನ ಉಟಪಾಡುವೆನು.” ಎಂದು ಹೇಳಿ, ಒಲೆಯನ್ನು ಉದುವುದಕ್ಕೆ ಕುಳಿತುಕೊಂಡಳು. ಆಗ್ನಿಯು ತನ್ನ ಆನಂದವನ್ನು ಶಿಖಿಗಳ ಮುಖಾಂತರ ತೋರ್ವಡಿಸಲಾರಂಭಿಸಿದನು. ನಿರಾಶೆಯಾಗಿದ್ದ ಮುದುಕಿಯ ಹೈದರಾಬಾದಲ್ಲಿ ಸ್ಪುಲ್ಪ ಆಶಾಸಂಚಾರವಾಯಿತು. ಬೆಂಕಿಯು ಧಕ್ಕಾಧಕ್ಕಾ ಎಂದು ಉರಿಯುತ್ತಿತ್ತು. ಇಂದಿರೆಯು ಅಡಿಗೆಯನ್ನು ಮಾಡಿದಳು. ಸುಲೋಚನೆಯು ಇಂದಿರೆಯ ಹತ್ತಿರವೇ ಕುಳಿತು ಏನೇನೋ ಮಾತುಗಳನ್ನಾಡುತ್ತಿದ್ದಳು.

ಅಡಿಗೆಯಾಯಿತು. ಇಬ್ಬರೂ ಉಟಕ್ಕೆ ಕುಳಿತರು. ಉಟ ಮಾಡುತ್ತಿರುವಾಗ, ಇಂದಿರೆಯು ಮುದುಕಿಯನ್ನು ನೋಡಿ “ಅಮ್ಮೆ ಇಮಿಾಡಾರನ ಮನೆಯ ವರ್ತಮಾನವೇನು?” ಎಂದು ಕೇಳಿದಳು.

ಸುಲೋಚನಾ—ನಾನು ಈ ನಡೆವೆ ಅಲ್ಲಿಗೆ ಹೋಗಲಿಲ್ಲ. ಕೆಲಸ ತಾನೇ ಏನು? ಇಮಿಾಡಾರನು ಬೇಕಾದಪ್ಪು ಹಣ ವೆಚ್ಚುಮಾಡಿ ಎಲ್ಲಿಂದಲೋ ಒಬ್ಬ

ಹುಡುಗಿಯನ್ನು ಕದ್ದು ತಂದಿರುವನನಂತೆ. ಅವಳಿಗೇ ಸ್ವರ್ಗ ಸ್ವವರ್ಣನ್ನೂ ಕಳೆದುಕೊಳ್ಳುವುದರಲ್ಲಿರುವನನಂತೆ, ಆ ಹುಡುಗಿಯನ್ನು ನೋಡಿಕೊಳ್ಳುವುದಕ್ಕೆ ಒಬ್ಬ ಹೆಂಗಸನ್ನು ಸಂಬಳ ಕೊಟ್ಟು ಇಟ್ಟುಕೊಂಡಿರುವನನಂತೆ.

ಇಂದಿರಾ—ಆ ಹುಡುಗಿ ಯಾರು ಗೊತ್ತುಂಟಿ? ಅವಳನ್ನು ಎಲ್ಲಿ ತಂದಿಟ್ಟಿರುವನು?

ಸುಲೋಚನಾ—ಅವನ ಸ್ವೇಹಿತನ ತೋಟದಲ್ಲಿ.

ಇಂದಿರಿಯ ಮತ್ತಾವ ಮಾತನ್ನೂ ಆಡಲಿಲ್ಲ. ಇಬ್ಬರೂ ಉಂಟವನ್ನು ತೀರಿಸಿಕೊಂಡು ಒಟ್ಟಿಗೆ ಮಲಗಿರು. ಮತ್ತಾವ ಮಾತ್ರ ಸಡೆಯಲಿಲ್ಲ.

ಬೆಳಗಾಯಿತು. ಇಂದಿರಿಯು ಬೇಗನೆ ಹಾಸಿಗೆಯಿಂದೆದ್ದು ಮನೆಯ ಕೆಲಸ ವನ್ನೆಲ್ಲಾ ತೀರಿಸಿಕೊಂಡು, ಮುದುಕಿಯ ಕೃಗೆ ಕೆಲವು ರೂಪಾಯಿಗಳನ್ನು ಕೊಟ್ಟು, ಮನೆಗೆ ಬೇಕಾದ ಸಾಮಾನುಗಳನ್ನು ತರುವುದಕ್ಕೆ ಅಂಗಡಿಗೆ ಕಳುಹಿಸಿದಳು.

ಸುಲೋಚನೆಯ ಸಂತೋಷಕ್ಕೆ ವಾರವೇ ಇರಲಿಲ್ಲ. ಅವಳು ಅಂಗಡಿಗೆ ಹೋಗಿ ತನಗೆ ಇಷ್ಟಬಂದ ಪದಾರ್ಥಗಳನ್ನೆಲ್ಲವನ್ನೂ ತಂದಳು. ಇಂದಿರಿಯು ಅಡಿಗೆ ಮಾಡಿ ಮುದುಕಿಗೆ ಬಡ್ಡಿಸಿ ತಾನೂ ಉಂಟಮಾಡಿದಳು. ಬಳಿಕ ಮುದುಕಿಯು, “ಮಾಗು, ನೀನು ಸ್ವಲ್ಪ ಇಲ್ಲಿಯೇ ಇರು. ನಾನು ಒಂದಾವೃತ್ತಿ ಜಮಾದಾರನ ಮನೆಗೆ ಹೋಗಿ ಬರುವೆನು” ಎಂದಳು.

ಇಂದಿರಿಗೂ ಅದೇ ಇಷ್ಟವಿದಿದ್ದಿತು. ಆದರೆ ಅವಳು ಕೇಳಲಿಲ್ಲ. ಈಗ ಮುದುಕಿಯು ಕೇಳಿದೆದರೆ ಮೇಲೆ “ಅಮಾತ್! ತಿಳಿಯಬಹುದಾದರೆ ಆ ಹುಡುಗಿಯ ವೃತ್ತಾಂತವನ್ನು ಅದ್ಯೋವಾಂತವಾಗಿ ತಿಳಿದುಕೊಂಡು ಬಾ.” ಎಂದು ಇಂದಿರಿಯು ಹೇಳಿದಳು. ಮುದುಕಿಯು ಹೊರಟುಹೋದಳು. ಇಂದಿರಿಯು ಮನೆಯಲ್ಲಿಯೇ ಇದ್ದ ಕೊಂಡು ಬೇರೆ ಕೆಲಸವನ್ನು ನೋಡಿಕೊಳ್ಳುತ್ತಿದ್ದಳು.

ಸ್ವಲ್ಪ ಹೊತ್ತಾದ ಮೇಲೆ, ಮುದುಕಿಯು ಹಿಂದಿರುಗಿ ಬಂದು, ಶೋಭನೆಯ ವೃತ್ತಾಂತವೆಲ್ಲವನ್ನೂ ತಿಳಿಸಿದಳು. ಇದನ್ನು ಕೇಳಿದೊಡನೆಯೇ ಕೊಂಡಿದ ಇಂದಿರಿಯ ಮೈಲ್ಲಿನಲ್ಲಾ ಉರಿಯಲಾರಂಭಿಸಿತು. ಅವಳು ತನ್ನ ಕೊಂಡ ವನ್ನು ಬಹಿರಂಗಮಾಡಿ, ಸುಲೋಚನೆಯನ್ನು ಕುರಿತು, “ಅಮಾತ್! ನಾನು ದೂರವಾಗಿರುವ ಬಂದು ಗ್ರಾಮಕ್ಕೆ ಹೋಗಬೇಕೆಂದಿರುವೆನು. ಹೊತ್ತಾಗಿ ಹೋದರೆ, ರಾತ್ರಿ ಅಲ್ಲಿಗೆ ಹೋಗಲು ಸಾಧ್ಯವಿಲ್ಲ. ಆದುದರಿಂದ ಈಗಲೇ ಹೋಗಿ

ಬಿಟ್ಟು ಬರುವೆನ್ನು” ಎಂದು ಹೇಳಿ, ಮುದುಕಿಯಿಂದ ಅಪ್ಪಣಿಯನ್ನು ತೆಗೆದು ಕೊಂಡು ಚಂದ್ರಮಾನನು ಇದ್ದ ಸ್ಥಳಕ್ಕೆ ಹೊರಟಿಳು. ಸುಲೋಚನೆಯು ಆ ರಾತ್ರಿ ಏನನ್ನೂ ಉಣಿವಾಡದೆ ಮಲಗಿಬಿಟ್ಟಿಳು.

ಇಪ್ಪತ್ತಿಂಟಿನೆಯ ಪರಿಜ್ಞಾನ

ಉಪೇಂದ್ರನಾರಾಯಣನು ಶೋಭನೆಯನ್ನು ಬಿಟ್ಟು ಹೊರಟಿಹೋದುದು ಸರಿಯಷ್ಟು. ಆದರೆ ಶೋಭನೆಯ ಹೈದರಯದಲ್ಲಿ ಆವ ಶಂಕೆಯು ವ್ಯಾಪಿಸಿ ಕೊಂಡಿದ್ದ ಶೋಭನೆಯ ಅದು ಮಾತ್ರ ಇನ್ನೂ ಬಿಟ್ಟಿರಲಿಲ್ಲ. ಆದಕ್ಕಾಗಿಯೇ ಆವಳು, ಚತುರೆಯು ಬರುವುದಕ್ಕೆ ಮುಂಚೆ, ಆತ್ಮರಕ್ಷಣಿಗಾಗಿ ಸಂಗ್ರಹಿಸಿದ್ದ ಎರಡು ಪದಾರ್ಥಗಳನ್ನು ಹಾಸಿಗೆಯ ಕೆಳಗೆ ಮುಚ್ಚಿಟ್ಟಿದ್ದಳು.

ಸ್ವಲ್ಪ ಹೊತ್ತಿನ ಮೇಲೆ ಚತುರೆಯು ಕೋಣೆಯೋಳಗೆ ಪ್ರವೇಶಿಸಿ, ಶೋಭನೆಯನ್ನು ಭೋಜನ ಮಾಡುವುದಕ್ಕೆ ಬಳ್ಳಿಸಿದಳು. ಶೋಭನೆಯು ಯಾವ ಮಾತನ್ನೂ ಆಡದೆ ಹಾಸಿಗೆಯ ಮೇಲೆ ಸುಮ್ಮನೆ ಮಲಗಿದ್ದಳು. ಎಪ್ಪು ವಿಧವಾಗಿ ಕೇಳಿ ಕೊಂಡರೂ, ಶೋಭನೆಯು ಭೋಜನಕ್ಕೆ ಏಳಿದಿರುವುದನ್ನು ನೋಡಿ ಚತುರೆಯು ಬೇಸತ್ತು ಬಾಯಿಗೆ ಬಂದ ಹಾಗೆ ಬೃಯುತ್ತಾ ಹೊರಟಿಹೋದಳು. ಆವಳು ಹೊರಟಿಹೋದಿದನೆಯೇ ಶೋಭನೆಯು ಒಳಗಡೆ ಚಿಲಕಹಾಕಿಕೊಂಡು ಕಿಟಕಿಯ ಬಳಿ ಬಂದು ಕುಳಿತಳು.

ನೋಡುತ್ತಿದ್ದ ಹಾಗೆಯೇ ಸೂರ್ಯನು ಅಸ್ತಾಚಲ ಪ್ರಣಯಿಯಾದನು. ಅಂಥಕಾರವು ಎಲ್ಲೆಲ್ಲಿಯೂ ಆವರಿಸಲು, ಘರುಮಿಯು ಕರಿಯ ಸೀರೆಯನ್ನು ಟ್ಟಿಪ್ಪ ಕೊಂಡಿರುವಂತೆ ಕಾಣಿಸಿಕೊಂಡಿತು. ಈ ಸೌಬಗನ್ನು ನೋಡುವುದಕ್ಕೆ ಚಂದ್ರನು ಆಕಾಶವನ್ನೇ ರಿ ಸಂತೋಷದಿಂದ ತನ್ನ ಕರಗಳನ್ನು ಘರುಮಿಯ ಮೇಲೆ ಪ್ರಸರಿಸಿದನು. ಘರುಮಿಯು ಸ್ತ್ರೀಜನ ಸಾಧಾರಣವಾದ ನಾಜಿಕೆಯಿಂದ ತನ್ನ ಅಂಗಾಂಗಗಳನ್ನು ಸೀರೆಯಿಂದ ಅಲ್ಲಲ್ಲಿ ಮರೆಮಾಡಿಕೊಳ್ಳುತ್ತಿದ್ದಳು. ಶೋಭನೆಯು ಕಿಟಕಿಯಿಂದ ಪ್ರಕೃತಿಯ ಸೌಂದರ್ಯವನ್ನು ನೋಡುತ್ತಾ ಏನೇನೋ ಚಿಂತಿಸುತ್ತಿದ್ದಳು. ಮನಸ್ಸಿನ ಆವೇಗವನ್ನು ಒಂದೇ ಸಲ ನಿಲ್ಲಿಸಬಿಡುವುದು ಶೋಭನೆಗೆ ಅಸಾಧ್ಯವಾಗಿ ಕಂಡುಬಂದಿತು. ತನ್ನ ಪ್ರಥಮಾವಸ್ಥೆಯು ಜಾಳ್ವಪಕಕ್ಕೆ ಬಂದಿತು. ಅದು ಕ್ರಮವಾಗಿ ವಿವರಿತವಾಗಿ ಪರಿಣಮಿಸಿ ಶೋಭನೆಗೆ ದಿಕ್ಕು ಶೋರದಂತೆ ಮಾಡಿಬಿಟ್ಟಿತು. ಮಧ್ಯೇಮಧ್ಯೇ ನರೇಂದ್ರನಾಥನ ವಿಷಯವು ಜಾಳ್ವಪಕಕ್ಕೆ ಬಂದು, ಶೋಭನೆಯನ್ನು ಅಳುವಂತೆ ಮಾಡುತ್ತಿದ್ದಿತು. ಶೋಭನೆಯು ಸ್ಥಿರಮಾಡಿಕೊಂ

ದೇಳು. “ನರೇಂದ್ರನಾಥನು ಬಹುಕಿರ್ತ ಪಕ್ಷದಲ್ಲಿ ತನಗೆ ಇಂತಹ ದುರ್ದಶೀಯು ಎಂದಿಗೂ ಬರುತ್ತಿರಲಿಲ್ಲ; ತಾಯ್ತಂದಿಗಳೂ ಈರೀತಿಯಾಗಿ ತನ್ನನ್ನು ತಾಯ್ಗ ಮಾಡುತ್ತಿರಲಿಲ್ಲ. ಇದನ್ನು ನೋಡಿದರೆ ನರೇಂದ್ರನು ಸತ್ತಮೋಗಿ ನನ್ನನ್ನು ಶಾಶ್ವತವಾಗಿ ಬಿಟ್ಟುಬಿಟ್ಟಿರುವನು.”

ಶೋಭನೆಯು ಹೀಗೆಲ್ಲಾ ಚಿಂತಿಸುತ್ತಾ ಮತ್ತೂ ಚಿಂತಿಸಲಾರಂಭಿಸಿದಳು. ಆದೇನೆಂದರೆ—ಮನುವುನು ಸತ್ತರೆ ನಕ್ಷತ್ರವಾಗಿವನೆಂದು ಕೇಳಿರುವೆನು. ನರೇಂದ್ರನೂ ಹಾಗಿಯೇ ಒಂದು ನಕ್ಷತ್ರವಾಗಿರಬೇಕು. ಅವನು ಆಕಾಶದಲ್ಲಿಯೇ ಇದ್ದ ಕೊಂಡು ನನ್ನ ದುರ್ದಶೀಯನ್ನು ನೋಡುತ್ತಿರಬಹುದು. ನನ್ನ ಈ ಕಷ್ಟವನ್ನು ನೋಡಿಕೊಂಡು ಅವನೆಂದಿಗೂ ಸುಮ್ಮಿರಲಾರನು. ನನ್ನನ್ನು ಕಷ್ಟದಿಂದ ಉದಾರಮಾಡುವುದಕ್ಕೆ ಅವನು ಪ್ರಯುಕ್ತ ಮಾಡುತ್ತಲೇ ಇರುವನು. ಹಾಗೆ ಅವನು ನನ್ನನ್ನು ಅಷ್ಟ ಪೀಠಿಸುತ್ತಿದ್ದು, ಈಗ ನನ್ನನ್ನು ಉದಾರಮಾಡಿದೇ ಹೋದಲ್ಲಿ, ಅವನು ಖಂಡಿತವಾಗಿಯೂ ನಕ್ಷತ್ರವಾಗಿರಲಾರನು.” ಎಂದು ಮುಂತಾಗಿ ಚಿಂತಿಸತ್ತೊಡಗಿದಳು.

ಕ್ರಮವಾಗಿ ರಾತ್ರಿಯು ಗಂಭೀರವಾಗುತ ಬಂದಿತು. ಶೋಭನೆಯು ನೋಡುತ್ತಿದ್ದ ಹಾಗಿಯೇ ಆಕಾಶದಿಂದ ಒಂದು ನಕ್ಷತ್ರವು ಕಳಜಿಬಿಡಿದ್ದತು. ಶೋಭನೆಯು ನೋಡಿದಳು. “ನರೇಂದ್ರನೇ ನನ್ನನ್ನು ಉದಾರಮಾಡಲು ಬರುತ್ತಿರುವನು. ಹಾ ನರೇಂದ್ರ! ” ಎಂದು ಗಟ್ಟಿಯಾಗಿ ಅರಚಿಕೊಂಡಳು. ಅಷ್ಟ ಹೊತ್ತಿಗೆ ಸರಿಯಾಗಿ ಉದ್ಯಾನದಿಂದ ಒಂದು ಕಂಠಸ್ಪರವು ಕೇಳಿಸಿತು. “ನೀನು ಭಯಪಡಬೇಡ. ಈಶ್ವರನು ನಿನಗೆ ಸಹಾಯಕನು.” ಈ ಮಾತನ್ನು ಕೇಳಿ ಶೋಭನೆಯು ಮತ್ತು ಮೈ ಗಟ್ಟಿಯಾಗಿ “ನರೇಂದ್ರ! ಹಾ ನನ್ನ ಪಾರಣದ ವದಕವೇ! ಬಂದಿಯಾ? ” ಎಂದು ಅರಚಿದಳು. ಉದ್ಯಾನ ಮಧ್ಯದಲ್ಲಿದ್ದ ಆ ಮೂರು ತೀರ್ಥಯು ಬೇಗಬೇಗನೆ ಶೋಭನೆಯು ಇದ್ದಲ್ಲಿಗೆ ಬರಲಾರಂಭಿಸಿತು. ಆ ಮೂರ್ತಿಯನ್ನು ನೋಡಿ ಶೋಭನೆಯು ಮೂರ್ತಿತೀರ್ಥಯಾಗಿ ಕೇಳಿಗೆ ಬಿದ್ದುಬಿಟ್ಟಳು. ಆ ಮೂರ್ತಿಯೇ ನಮ್ಮ ಪೂರ್ವ ಪರಿಚಿತೀಯಾದ ಜತುರೆ. ಅವಳು ಶೋಭನೆಯ ಚೀತ್ಯಾರವನ್ನು ಕೇಳಿ, ಆ ಕೇಳಿಸಿಯ ಹತ್ತಿರಕ್ಕೆ ಬಂದು ಬಾಗಿಲನ್ನು ನುಕಿದಳು. ಒಳಗಡಿ ಚೆಲಕ ಹಾಕಿತ್ತಾದುದರಿಂದ ಬಾಗಿಲನ್ನು ತೆರೆಯಲು ಆಗಲಿಲ್ಲ. ಜತುರೆಯು ಕಿಟಕಿಯ ಕಡೆ ಬಂದು, ಶೋಭನೆಯ ಕೂಗಿಗೆ ಕಾರಣವೇನಿರಬಹುದೆಂದು ನೋಡಿದಳು. ಶೋಭನೆಯು ಜ್ಞಾನ ತಪ್ಸಿ ಭಂಗಿಯ ಮೇಲೆ ಬಿಡಿದ್ದಳು. ಜತುರೆಯು ಕೂಗಿದಳು. ಉತ್ತರವಿಲ್ಲ. ಒಕ್ಕೆಯ ಮಾತುಗಳನ್ನೂ ಕಿ ನೋಡಿದಳು. ಯಾವುದಕ್ಕೂ ಉತ್ತರವಿಲ್ಲ. ಆಗಲೂ ಶೋಭನೆಗೆ ಜ್ಞಾನ ಬಂದಿರಲಿಲ್ಲ.

ಹನೋ ಪ್ರಮಾದವಾಗಿರಬಹುದೆಂದು ತಿಳಿದು, ಚತುರೆಯು ಗಟ್ಟಿಯಾಗಿ ಕೊಗಿ ಕೊಂಡಳು. ಆ ಧ್ವನಿಯನ್ನು ಕೇಳಿದೊಡನೆಯೇ ಉಪೇಂದ್ರನ ಕಡೆಯವರು ಓಡಿಬಂದರು. ಅವರ ಜತೆಯಲ್ಲಿಯೇ ಪಶ್ಚಿಮ ದೇಶೀಯರಂತೆ ಉಡುವನ್ನು ಹಾಕಿಕೊಂಡಿದ್ದ ಒಬ್ಬ ಯುವವರುಷನೂ ಬಂದನು. ಅವನು ಪರಮ ಸುಂದರ ನಾಗಿದ್ದನು; ಅವನನ್ನು ನೋಡಿದೊಡನೆಯೇ ಎಲ್ಲರ ಮನಸ್ಸು ಅವನಲ್ಲಿ ಸಂಕಾರಂತವಾಗಿ ಬಿಡುತ್ತಿತ್ತು. ಎಲ್ಲರೂ ಬಂದು ಬಾಗಿಲನ್ನು ತಟ್ಟಿದರು. ಒಳಗಡೆ ಚಿಲಕ ಹಾಕಿತ್ತಾದುದರಿಂದ ಏನು ಮಾಡಿದರೂ ಬಾಗಿಲು ತೆಗೆಯುವುದು ಅಸಾಧ್ಯವಾಗಿ ಕಂಡುಬಂದಿತು. ಕೊನೆಗೆ ಬಾಗಿಲನ್ನು ಒಡೆಯುವುದೇ ಸರಿಯೆಂದು ಎಲ್ಲರೂ ನಿರ್ಧರಮಾಡಿದರು. ಪಶ್ಚಿಮದೇಶದ ಯೋವನಸ್ಥನು ಎಲ್ಲರನ್ನೂ ಕುರಿತು, “ನೀವು ಸುಮೃದ್ಧಿ ಗಲಾಟೆಯನ್ನು ಮಾಡಿದೆ ನಿಮ್ಮನಿಮ್ಮ ಕೆಲಸಗಳಿಗೆ ಹೊರಟು ಹೋಗಿ; ನಾನು ಯುಕ್ತಿಯಿಂದ ಬಾಗಿಲನ್ನು ತೆಗೆಯಿಸುವೆನು” ಎಂದನು. ಕೆಲವರು ಈ ಮಾತಿಗೆ ನಕ್ಷರು. ಮತ್ತೆ ಕೆಲವರು ಸದ್ಗುರುವಾಡದೇ ಹೊರಟು ಹೋದರು.

ಕ್ರಮವಾಗಿ ಜನಗಳು ಕಡೆಮೆಯಾದರು. ಶೋಭನೆಯ ಅವಸ್ಥೆಯನ್ನು ನೋಡಿ ಚತುರೆಗೆ ಬಲು ಭಯವುಂಟಾಯಿತು. ಕಾರಣವೇನೇಂದರೆ—ಶೋಭನೆಯು ಎರಡು ದಿನಗಳು ಪೂರ್ತಿಯಾಗಿ ಒಳಗೆ ಚಿಲಕ ಹಾಕಿಕೊಂಡು, ಬಂದು ತೊಟ್ಟು, ನೀರನ್ನೂ ಕುಡಿಯದೆ ಶುದ್ಧಿಸ್ತೇವಾಸ ಮಾಡಿದಳು. ಶೋಭನೆಯು ಹೀಗೆ ನಿರಾ ಹಾರೆಯಾಗಿ ಪಾಣ ಬಿಡುವಚೆಂದು ಉಪೇಂದ್ರನು ಕೇಳಿದಲ್ಲಿ, ಅವನೂ ಪಾಣ ಬಿಡುವುದರಲ್ಲಿ ಸಂಶಯವಿಲ್ಲ. ಇದಕ್ಕಾಗಿಯೇ ಚತುರೆಗೆ ತುಂಬಾ ಭಯವುಂ ಟಾಗಿ, ಹೇಗಾದರೂ ಮಾಡಿ ಬಾಗಿಲನ್ನು ತೆಗೆಯಿಸಬೇಕೆಂದು ಬಹು ಸಾಹಸಪಟ್ಟಿದುದಾಯಿತು. ಚತುರೆಯು ಮತ್ತೆ “ಶೋಭನೆ, ಶೋಭನೆ, ಬಾಗಿಲನ್ನು ತೆಗೆಯಾರೋ ನಿನ್ನನ್ನು ಹುಡುಕಿಕೊಂಡು ಬಂದಿರುವರು” ಎಂದು ಕೊಗಿಕೊಂಡಳು.

ಶೋಭನೆಯನ್ನು ಉದಾಧರ ಮಾಡುವುದಕ್ಕಾಗಿ ಇಂದಿರೆಯು ಪಶ್ಚಿಮದೇಶದ ಯೋವನಸ್ಥನು ನಂತರ ನೇವಕಾಕಿಕೊಂಡು ಬಂದಿರುವಚೆಂದು, ಚತುರೆಗೆ ತಿಳಿಯದು. ಹೇಗಾದರೂ ಮಾಡಿ ಬಾಗಿಲನ್ನು ತೆಗೆಯಿಸುವ ನಿಮಿತ್ತವಾಗಿ ಅವಳು “ಯಾರೋ ಬಂದಿರುವರೆಂದು” ಹೇಳಿದಳು.

ಸ್ವಲ್ಪ ಕಾಲದ ಮೇಲೆ ಶೋಭನೆಗೆ ಜಾಳಾನೋದಯವಾಯಿತು. ಚತುರೆಯ ಮಾತು ಅವಳ ಕಿವಿಗೆ ಬಿತ್ತು. ಆ ಮಾತು ಅವಳ ಕಿವಿಗೆ ಬೀಳುತ್ತಲೇ, ಅವಳಿಗೆ ಚಿಂತಿಗಿಟ್ಟಿತ್ತು—ಆ ಯಾವ ನಕ್ಷತ್ರವು ಆಕಾಶದಿಂದ ಬಿದ್ದ ಶೈ, ಅದೇ ಮನುಷ್ಯ ರೂಪವನ್ನು ಧಾರಣಮಾಡಿ ತನ್ನನ್ನು ಉದಾಧರ ಮಾಡುವುದಕ್ಕೆ

ಬಂದಿರಬಹುದು. ನಾನು ಯಾರನ್ನು ನೋಡಿ ಮಾಲ್ಕಿತೆಯಾದೇನೋ, ಅವನೇ ನನ್ನ ನರೇಂದ್ರನಾಗಿರಬಹುದು. ಆ ನರೇಂದ್ರನೇ ಇಲ್ಲಿಗೆ ಬಂದಿರುವನು” ಎಂದು ಆಲೋಚಿಸಿ ಬೇಗಬೇಗನೇ ಹೋಗಿ ಬಾಗಿಲನ್ನು ತೆಗೆದಳು. ಹಾ! ಆ ನರೇಂದ್ರನು ಈಗ ಎಲ್ಲಿ?

ಬಾಗಿಲು ತೆರೆದೊಡನೆ, ಚತುರೆಯೂ ಅಪರಿಚಿತನಾದ ಯುವಕನೂ ಒಳಗೆ ಪ್ರವೇಶಮಾಡಿದರು. ಯುವಕನನ್ನು ನೋಡಿದೊಡನೆಯೇ, ಶೋಭನೆಯು ಮತ್ತೆ ಉಪೇಂದ್ರನು ಬಂದುಬಿಟ್ಟುನೆಂದು ಭಯದಿಂದ ನೆಲದ ಮೇಲೆ ಬಿದ್ದುಬಿಟ್ಟುಳು. ಚತುರೆಗೆ ಕೈಕಾಲುಗಳು ನಡುಗಿದ್ದು. ಯುವಕನು ಶೋಭನೆಯನ್ನು ತೊಡೆಯ ಮೇಲೆ ಮಲಗಿಸಿಕೊಂಡು ತಲೆಗೆ ನೀರನ್ನು ತಟ್ಟಿ, ಬೀಳಣಿಗೆಯಿಂದ ಬೀಳಣಾರಂ ಭಿಸಿದನು. ಶೋಭನೆಗೆ ಎಚ್ಚುರವಾದುದನ್ನು ಕಂಡು, ಸ್ವಲ್ಪ ನೀರನ್ನೂ ಆಹಾರವನ್ನು ತರುವಂತೆ ಚತುರೆಗೆ ಹೇಳಿದನು. ಚತುರೆಯು ತರಲು ಹೊರಟುಹೋದಳು.

ಶೋಭನೆಯು ಮತ್ತೆ ಜೀತರಿಸಿಕೊಂಡು ನೋಡಿದಳು. ಒಬ್ಬ ಯುವಕನು ತೊಡೆಯ ಮೇಲೆ ತಾನು ಮಲಗಿರುವುದನ್ನು ನೋಡಿ ಗಾಬರಿ ಬಿದ್ದು ಎದ್ದು ಹೋಗಲು ಪ್ರಯತ್ನಿಸಿದ್ದಳು. ಇದನ್ನು ನೋಡಿ ಯುವಕನು, “ಶೋಭನೆ! ನೀನು ಭಯವಡಬೇಡ. ನಾನು ಗಂಡಸಲ್ಲ. ಚಂದ್ರಮಾಮನು ನಿನ್ನನ್ನು ಉದಾರಮಾಡಲೋಸುಗ ನನ್ನನ್ನು ಈ ವೇಷದಲ್ಲಿ ಕಳುಹಿಸಿರುವನು,” ಎಂದನು.

ಶೋಭನೆಗೆ ಸಂಬಿಕೆಯಾಗದಿರುವುದನ್ನು ನೋಡಿ, ಯುವಕನು ಮತ್ತೆ ಹೇಳತೊಡಿದನು. “ಶೋಭನೆ! ನೀನು ಖಂಡಿತವಾಗಿಯೂ ಭಯವಡಬೇಡ. ನಿನಗೆ ಆಹಾರವನ್ನು ತರುವುದಕ್ಕೊನ್ನೇಸ್ತರ ಚತುರೆಯನ್ನು ನಾನು ಕಳುಹಿಸಿರುವೆನು. ಅವಳು ಬಂದೆಂದೆನೆಯೇ ಕಣ್ಣು ಮುಚ್ಚಿಕೊಂಡುಬಿಡು. ಏನು ಮಾತನ್ನು ಆಡಬೇಡ. ಆಮೇಲೆ ಅವಳನ್ನು ಮತ್ತೊಂದು ಕೆಲಸಕ್ಕೆ ದೂರವಾಗಿ ಕಳುಹಿಸಿಬಿಡುವೆನು. ಅನಂತರ ನೀನು ಏನನ್ನು ಮಾಡಬೇಕೋ ಅದನ್ನು ನಾನು ಹೇಳಿಕೊಡುವೆನು. ನಾನು ನಿನ್ನನ್ನು ಜಾಗ್ರತೆಯಾಗಿ ಈ ಕಷ್ಟದಿಂದ ನಿವಾರಿಸುವೆನು.”

ಅಮ್ಮೆಹೊತ್ತಿಗೆ ಚತುರೆಯು ಆಹಾರವನ್ನು ತೆಗೆದುಕೊಂಡು ಬಂದಳು. ಶೋಭನೆಯು, ಯುವಕನು ಹೇಳಿದಂತೆ ಕಣ್ಣು ಮುಚ್ಚಿದಳು. ಯುವಕನು ಚತುರೆಯನ್ನು ಕುರಿತು “ಚತುರಿಕೆ, ಬೇಗ ಮನೆಗೆ ಹೋಗಿ ನೀರನ್ನು ಕಾಯಿಸಿ ತೆಗೆದುಕೊಂಡು ಬಾ. ಇನ್ನೂ ಸ್ವಲ್ಪ ಹೊತ್ತು ಜಾಳನ ಬರದೇ ಅವಳು ಹೀಗೆಯೇ ಇರುವದಾದರೆ, ಈ ಸಂಗತಿಯನ್ನು ಜಮಾಡಾರೆನಿಗೆ ತಿಳಿಸಬೇಕಾಗುವುದು.” ಎಂದನು.

ಚತುರೆಯು ಜಮಾಡಾರನ ಹೇಸರ ಕೇಳಿ ನಡುಗಿದಳು. “ ಈ ವಿಷಯ ವನ್ನು ಜಮಾಡಾರಿಗೆ ತಿಳಿಸತಕ್ಕ ಆವಶ್ಯಕತೆಯೇನು ? ಎಂದಳು.” ಅದಕ್ಕೆ ಯುವಕನು, ಅಲೋಚಿಸುವವನಂತೆ ನಟಿಸುತ್ತಾ “ ಇಲ್ಲ ಆಪ್ಪೇನೂ ಆವಶ್ಯಕ ಕಾಣುವುದಿಲ್ಲ. ನೀನು ಜಾಗ್ರತ್ತಯಾಗಿ ಬಿಸಿನೀರನ್ನು ತೆಗೆದುಕೊಂಡು ಬಾ. ಸುಮ್ಮನೆ ಗಲಾಟಿ ಮಾಡಿ ಪ್ರಯೋಜನ ತಾನೇ ಏನು ? ಇನ್ನು ತಡವಾಡಿದೇ ಕೊರಡು ” ಎಂದು ಚತುರೆಯನ್ನು ಕಳುಹಿಸಿಕೊಟ್ಟುನು.

ಭಯದಿಂದ ಚತುರೆಗೆ ಏನೂ ಶೈಲಿಚದೇ, ನೀರು ತರುವುದಕ್ಕೆ ಹೊರಟಿಳು. ಶೋಭನೆಯು ಮತ್ತೆ ಕಣ್ಣಿಬಿಟ್ಟು ನೋಡಿದಳು. ಯುವಕನು ಮಾತನಾಡಿದನು. “ ಯಾವ ದಿನ ಈ ನೀಚರು ನಿನ್ನನ್ನು ಕದ್ದು ತಂದು ಬಿಟ್ಟು ರೋಂದಿನಿಂದಲೂ ನಾವುಗಳು ನಿನ್ನನ್ನು ಎಲ್ಲಿಲ್ಲಯೋ ಹುಡುಕಿದೆವು. ಆ ವಾಸಿಗಳು ಯಾರ ಕಣ್ಣಿಗೂ ಕಾಣಿರಲೆಂದು ನಿನ್ನನ್ನು ಈ ಸ್ಥಳದಲ್ಲಿ ನಿಬಂಧಿಸಿ ನಿನಗೆ ಕೊಡಬಾರದ ಕವ್ವವನ್ನು ಕೊಟ್ಟಿರು. ಇಂದು ಹೆಡಲು ನಿನ್ನ ಕವ್ವಗಳಿಲ್ಲವೂ ಹೋದುವೆಂದು ತಿಳಿ. ನೀನು ಇನ್ನು ವ್ಯಾಸನ ಪಡಬೇಡ. ನಿನ್ನ ಯೋಗ ಕ್ಷೇಮವು ನನಗೆ ಸೇರಿದುದಾಗಿರುವುದು. ಘೃರ್ಜವನ್ನು ತೆಗೆದುಕೊಳ್ಳು; ಪಾಪೀ ಯಸಿಯಾದ ಚತುರೆಯು ಬರುವ ಹೊತ್ತಾಯಿತು.”

ಯುವಕನ ಮಾತು ಪೌರ್ಯಸುವುದರೆಂಳಗಾಗಿಯೇ ಚತುರೆಯು ಬಂದು ಬಿಟ್ಟಿಳು. ನೇವಧಾರಿಯಾದ ಯುವಕನು, ಆವಳನ್ನು ಕೂಗಿ, “ ಇವಳು ಸ್ಪುಲ್ಪ ಜೀತರಿಸಿಕೊಂಡಿರುವಳು. ಇನ್ನು ನಾನು ಇಲ್ಲಿರುವುದು ಸರಿಯಾಗಿ ಕಾಣುವುದಿಲ್ಲ. ಇವಳಿಗೆ ಸ್ಪುಲ್ಪ ಆಹಾರವನ್ನು ತಿನ್ನಿಸು. ಇವಳನ್ನು ಮಾತ್ರ ಜಾಗರೂಕತೆಯಿಂದ ಕಾಪಾಡಬೇಕು ” ಎಂದು ಹೇಳಿ ಅಲ್ಲಿಂದೆದ್ದು ಹೊರಟು ಹೋದನು. ಶೋಭನೆಗೆ ಆಹಾರವನ್ನು ಕೊಟ್ಟು ಮೇಲೆ ಚತುರೆಯು ಅಲ್ಲಿಯೇ ಮಲಗಿಕೊಂಡಿಳು. ಹಾಸಿಗೆಯಲ್ಲಿ ಮಲಗಿಕೊಂಡು ಚತುರೆಯು ತನ್ನ ಮನಸ್ಸಿನಲ್ಲಿಯೇ ಚಿಂತಿಸಿದಳು. “ ಈ ಯುವಕನನ್ನು ನಾನು ಎಲ್ಲಿಯೋ ನೋಡಿದಂತಿದೆ. ಆದರೆ ಎಲ್ಲಿ ಎಂಬುದು ಮಾತ್ರ ತಿಳಿಯಾಗಿದೇನೆ. ಇಂದಿರೆಯಾದರೋ ಇವನಂತೆಯೇ ಇರುವಳು. ಆವಳು ಹೆಂಗುಸು. ಯುವಕನು ಹೆಂಗುಸಾಗಿದ್ದರೆ, ಇಂದಿರೆಯೇಂದೇ ಹೇಳಬಹುದು. ಇಂದಿರೆಯಾಗಿದ್ದ ಪಕ್ಕದಲ್ಲಿ ಆವಳನ್ನೂ ಹೀಗೆಯೇ ನಿಬಂಧದಲ್ಲಿಟ್ಟುಬಿಡುತ್ತಿದ್ದೇನು.” ಎಂದು ಮುಂತಾಗಿ ಚಿಂತಿಸುತ್ತಲೇ ಚತುರೆಯು ನಿದ್ರೆಮಾಡಲಾರಂಭಿಸಿದಳು. ಶೋಭನೆಯ ಕಣ್ಣ ಗಳಿಗೆ ಮಾತ್ರ ನಿದ್ರೆಯು ಹತ್ತುಲೇ ಇಲ್ಲ.

జప్తేష్టంబత్తనేయ పరిజ్ఞీద

దినపు కచేయితు. క్రమవాగి రాత్రియాగుత బందితు. ఉహేంద్రను దివసవేలాల్ సురాపాన వాడి మత్తునాగి రాత్రియల్లి పైకాజె వృత్తియన్న ఆజరిసువుదకోస్తుర ఎద్దను. అవసొడజనే రాధానాథను ఎద్దను. ఇబ్బరో స్ఫుల్ప దూర బంద మేలి ఉహేంద్రను “రాధానాథ! నీను మనిగే హిందిరుగు, ఇల్లవే నన్న చ్యూర్కా లానేయల్లియే ఇరు. నానొబ్బనే హోగి జాగ్రత్తయాగి బందు బిడువేను” ఎందు హేళిదు దన్న రాధానాథను కేళి స్ఫుల్ప విషణ్ణునాగి హిందిరుగి హోరటు హోదను.

ఉహేంద్రను మెల్లమెల్లిగే బరుత్తు, యావ కేఱిక్కయల్లి తోభు నేయిం జీ తు రెయిక ఇద్దచేలి, ఆ కేఱిక్కయ హత్తిరక్కె బందు బాగిలన్న బలవాగి నూకిదను. ఆ నూకిద శబ్దవన్న తోభునేయు కేళి భయదింద ఎద్దు కుళతటు. జతురేయన్న మాత్ర ఎచ్చిసలిల్ల. ఆ హేత్తినల్లి జతురేయు ఒందు ఆద్భుతవాద స్ఫువ్వువన్న కాణుతిద్ద లు. అదేసేందరే—యారో అవళన్న కష్టికాకి మరఖుత్తిరువ ఎణ్ణెయ కోపురిగియల్లి ముఖుగిసిదంతేయి, అవళ శరీరవెల్లివూ సుట్టుహోఇ దంతేయి, ఆ యాతనేయింద అవళు చీత్తారమాదుతిద్ద ంతేయి, ఆగ ఉహేంద్రను మత్తిచ్చిరు హెంగుసరం ఇదిరినల్లిద్దరు, ఇవళ సకాయక్కు యారు బరదే ఇరువంతేయి స్ఫువ్వువాయితు. ఈ స్ఫువ్వువన్న కండొడనేయే జతురేయు గాబిరియింద “జిః! ఉహేంద్ర, ఏను కెలన మాదువే! నిన్న కెలసవన్న సుడు” ఎందు ఆరచికోండఁ.

ఉహేంద్రను ఈ సమయదల్లి బాగిల హత్తిర సింతిద్దను. ఈ జతురేయ కనవరికియు అవన కివియల్లి బిద్దితు. ఇదన్న కేళిమొడ నేయే అవనిగి కేఱివపు మేరేదప్పితు. కేఱివదింద బాగిలన్న ఛెడిదను. ఈ శబ్దదింద జతురేగి సిద్ధాభంగవుంటాయితు. అవళు కొడలే ఎద్దు బందు బాగిలన్న తేరేదఁ. బాగిలు తేరేదొడనేయే ఉహేంద్రను అవళ తలేయ కొదలన్న హిదిదుకొండు నాల్చు ఒదేఒదను. ఆ మేలి అవళన్న నోఇ, “నిన్నంతకె పాపిష్టేగే స్తుళకోట్టు దు నన్న తప్ప. కాలసవమన్న మనేయల్లిట్టుకొండిరువేనేందు ననగే తిళయదే హోయితు. నిన్న మనేయ అన్న వన్న తిందు బళుదు

ನನ್ನನ್ನೇ ನಿಂದಿಸುವೆಯಾ? ಇರಲಿ. ಇಂದು ವೊದಲು ನಿನ್ನ ಅವಸ್ಥೆಯು ಏನಾಗುವುದೋ ನಾನು ನೋಡಿಕೊಳ್ಳುವೆನು.” ಎಂದು ನಿಮ್ಮರೊಕ್ತಿಗಳನ್ನಾಡಿದನು.

ಚತುರೆಗೆ ಏನು ತೋರದೇ ಹೋಯಿತು. ಅವಳು ಏನನ್ನೂ ಮಾತ್ರಾದೆ ಸುಮೃದ್ಧೇ ನಿಂತುಬಿಟ್ಟುಳು. ಅವಳು ಮನಸ್ಸಿನಲ್ಲಿಯೇ “ಆ ಯುವಕನೇ ನಾದರೂ ನನ್ನ ಮೇಲೆ ಕ್ಷೇದ್ರವನ್ನು ಹೇಳಿರಬಹುದೆ? ಅಥವಾ ಆ ಯುವಕನ ತೋಡಿಯ ಮೇಲೆ ಶೋಭನೆಯು ಮಲಗಿದ್ದ ದನ್ನು ಉಪೇಂದ್ರನೇನಾದರೂ ನೋಡಿ ನನ್ನನ್ನು ಹೀಗೆಲ್ಲ ಬಾಯಿಗೆ ಬಂದ ಹಾಗೆ ಬೈಯುತ್ತಿರುವನೇ? ಮನಸ್ಸು ಬಂದ ಹಾಗೆ ಅನ್ನವೆಡಕ್ಕೆ ಏನು ತಪ್ಪು ತಾನೇ ಮಾಡಿರುವೆನು?” ಎಂದು ವ್ಯಾಸನ ಪಡುತ್ತಾ ಉಪೇಂದ್ರನ ಅಡಿದಾವರೆಗೆ ಎರಗಿ, ಕ್ಷಮಿಸಬೇಕೆಂದು ಪ್ರಾರ್ಥಿಸಿ ಕೊಂಡಳು. ಕ್ಷಮಿಸುವುದೆಂದರೇನೋ ಅದನ್ನು ಉಪೇಂದ್ರನು ಕಾಣಲೇ ಕಾಣನು. ಗೊತ್ತಿದ್ದರೂ ಅದು ಅವನ ಸ್ಪಭಾವವೇ ಆಗಿರಲಿಲ್ಲ. ಯಾತಕ್ಕೆಂದರೆ—ಅವನು ತನ್ನ ಜೀವಮಾನದಲ್ಲಿ ಯಾರನ್ನೂ ಯಾವಾಗಲೂ ಕ್ಷಮಿಸಿದವನೇ ಅಲ್ಲ. ಚತುರೆಯು ಹೀಗೆ ಕೇಳಿದೊಡನೆಯೇ ಉಪೆಂದ್ರನು ಅವಳನ್ನು ಮೈ ಮುರಿಯ ಒದ್ದು ಒದ್ದು ಕೆಡಿಹಿಡನು. ಚತುರೆಯು ಈ ಒದೆಗಳನ್ನು ತಡೆಯು ಲಾರದೇ ಗಟ್ಟಿಯಾಗಿ ಅಳುತ್ತಾ ಹೊರಗೆ ಓಡಿಹೋದಳು.

ಉಪೇಂದ್ರನು ಚತುರೆಯನ್ನು ಹೀಗೆ ಒದೆಯುತ್ತಿದ್ದುದನ್ನು ಶೋಭನೆಯು ನೋಡಿ, ಆತ್ಮಸಂರಕ್ಷಣೆಗೋಸ್ಕರವಾಗಿ ಹಾಸಿಗೆಯ ಕೆಳಗೆ ಮುಚ್ಚಿಟ್ಟಿದ್ದ ಆ ಯೆರಡು ಪದಾರ್ಥಗಳನ್ನೂ ಕೈಯಲ್ಲಿ ತೆಗೆದುಕೊಂಡು ಹಾಸಿಗೆಯ ಮೇಲೆ ಕುಳಿತುಕೊಂಡಳು.

ಚತುರೆಯು ಹೊರಗೆ ಹೊರಟುಹೋದುದನ್ನು ನೋಡಿ ಉಪೇಂದ್ರನು ಕೊಣಿಯೊಳಗೆ ಪ್ರವೇಶಿಸಿ ಶೋಭನೆಯ ಹತ್ತಿರ ಬಂದು ನಿಂತು, ಬಂದೆರಡು ಮಧುರವಾದ ಮಾತುಗಳನ್ನಾಡಿದನು. ಶೋಭನೆಯಲ್ಲಿ ಅವನ ಪ್ರಾರ್ಥನೆಗಳು ಫಲಿಸದಿರುವುದನ್ನು ನೋಡಿ ಬಲಾತ್ಮಾರದಿಂದ ವಶಮಾಡಿಕೊಳ್ಳುವುದಕ್ಕೆ ಯಶ್ವಿಸಿದನು. ಶೋಭನೆಗೆ ಯಾವ ಉಪಾಯವೂ ತೋರದೆ, ಹಿಂದಕ್ಕೆ ಸರಿದು ಕೈಯಲ್ಲಿದ್ದ ಮುರುಕು ಗಾಜಿನ ಪಾತ್ರೆಯನ್ನು ವೇಗವಾಗಿ ಉಪೇಂದ್ರನ ಮೇಲೆ ಎಸೆದಳು. ಆ ಪಾತ್ರೆಯು ಉಪೇಂದ್ರನ ತೋಳಗೆ ಬಲವಾಗಿ ತಗುಲಿ ಕಿಟಕಿಯಿಂದ ಹೊರಗೆಹೋಗಿ ಬಿಡ್ಡಿತು.

ಏಟು ತಗುಲಿಯೊಡನೆಯೇ ಉಪೇಂದ್ರನು ಕತ್ತಿಯಂತೆ ಆರಚುತ್ತಾ, ಕೊಪಪರವಶನಾಗಿ ಶೋಭನೆಯ ಮೇಲೆ ಬೀಳುವುದಕ್ಕೆ ಹೊದನು. ಇದನ್ನು

ನೋಡಿ ತೋಭನೆಯು ಮಹಾಕಾಳಿಯ ಅವತಾರವನ್ನು ತಾಳಿದಳು. ಅವಳ ಕಣ್ಣಗಳಿಂದ ಬೆಂಕಿಯ ಕಿಡಿಗಳೇ ಉದುರುವಂತೆ ತೋರಿತು. ಅವಳು ಗಂಭೀರಸ್ವರದಿಂದ “ಎಲೋ ನೀಜ! ಪ್ರಾಣದ ಮೇಲೆ ಆಸೆಯಿರುವುದಾದರೆ ಅಲ್ಲಿಯೇ ನಿಲ್ಲ. ಒಂದು ಹೆಚ್ಚೆ ಮುಂದೆ ಬರುವುದಾದರೂ ನಿನ್ನನ್ನು ಧ್ವಂಸ ಮಾಡಬಿಡುವೆನು. ಪಾಪಿ! ಈಶ್ವರನು ಎಂದಿಗೂ ಪಾಪಕೆಲಸಕ್ಕೆ ಸಹಾಯ ಮಾಡಲಾರನು. ಪತಿವೃತ್ಯೆಯಿರಿಗೆ ಉಂಟಾಗುವ ಅಪಮಾನವನ್ನು ದೇವತೆಗೆ ಓಂದಿಗೂ ಸಹಿಸಿಕೊಂಡಿರಲಾರರು. ನಿನ್ನ ಇಪ್ಪು ಅತ್ಯಾಜಾರಗಳಿಗೆ ತಕ್ಕು ಫಲವು ಈಗಲೇ ಸಿದ್ಧವಾಗಿರುವೆದೆಂದು ತಿಳಿ. ನಾನು ಅಬಲೆ, ಅಸಹಾಯಳು, ಎಂದು ತಿಳಿದು ನೀನು ಇಪ್ಪು ಗರ್ವದಿಂದ ಮೆರೆಯುವೆಯೋ? ನಿನ್ನ ಅಹಂ ಕಾರವನ್ನು ಒಂದು ನಿಮಿಷಮಾತ್ರದಲ್ಲಿಯೇ ಸುಟ್ಟು ಬಳಿದಮಾಡಬಿಡುವೆನು. ನನ್ನೆ ದುರಿಗೆ ನಿಲ್ಲದೆ ಬೇಗನೆ ತೋರಿಗೆ ಹೋಗು” ಎಂದು ಗಡೆಸಿದಳು.

ಉಪೇಂದ್ರ—ಧರ್ಮ! ನಿನ್ನ ಧರ್ಮಕರ್ಮಗಳಿಗೆ ಜಲಾಂಜಲಿಯನ್ನು ಕೊಟ್ಟು ಈ ಕಾರ್ಯದಲ್ಲಿ ಪ್ರವೃತ್ತನಾಗಿರುವೆನೆಂದು ನಿನಗೆ ತಿಳಿಯೋ? ತೋಭನೆ! ನೀನು ನನಗೆ ಸ್ವಾಧೀನಜಾದಲ್ಲಿ ಧರ್ಮವನ್ನು ಪಾಲನೆ ವಾಡುವುದು ಉಚಿತವೋ ಅನುಚಿತವೋ ಎಂಬುದನ್ನು ಆಮೇಲೆ ಆಲೋಚಿಸುವೆನು.

ತೋಭನೆ—ನಿನ್ನಂತಹ ಚಂಡಾಲನು ನನ್ನನ್ನು ಸ್ವಾಧೀನಪಡಿಸಿಕೊಳ್ಳು ಬಲ್ಲನೆಂಬುದನ್ನು ನಿನ್ನ ಸ್ವಪ್ನದಲ್ಲಿಯೂ ನೀನೆಸಬೇಡ.

ಉಪೇಂದ್ರ—ನಿನ್ನನ್ನು ಬಲಾತ್ಮಕಿಸಿ ಸ್ವಾಧೀನ ಮಾಡಿಕೊಳ್ಳುವೆನು.

ತೋಭನೆ—ನಿನ್ನ ಹಣೆಯಲ್ಲಿಯೇ ಬರೆದಿಲ್ಲ. ನಾನು ನಿಜವಾಗಿಯೂ ಪತಿವೃತ್ಯೆಯ ಹೆಚ್ಚೆಯಲ್ಲಿಯೇ ಹುಟ್ಟಿದ್ದ ಪಕ್ಷದಲ್ಲಿ, ನರೇಂದ್ರನ ಚರಣದಲ್ಲಿ ನನಗೆ ನಿಶ್ಚಯಂಚಲವಾದ ಭಕ್ತಿಯು ಇರುವ ಪಕ್ಷದಲ್ಲಿ, ನನ್ನ ಧರ್ಮವೇ ನನ್ನನ್ನು ಎಲಾ ಕಷ್ಟಗಳಿಂದಲೂ ಕಾಪಾಡುವುದು.

ಉಪೇಂದ್ರ—(ನಕ್ಕು) ನಿನ್ನ ನರೇಂದ್ರನು ವಿಶಾಲಾಕ್ಷಿಯಲ್ಲಿ ರುವ ಜಲಜರಗಳ ಹೆಚ್ಚೆಯಲ್ಲಿ ಬೀಳೆಸಿರುವನು. ಅವನನ್ನು ಕಟ್ಟಿಕೊಂಡು ಪ್ರಯೋಜನವಿಲ್ಲ. ಅವನ ಹೆಸರನ್ನು ಮರಿತುಬಿಡು, ಎಂದು ಹೇಳಿದನು.

ತೋಭನೆ—ನರೇಂದ್ರನು ಬದುಕಿಯೇ ಇರಲಿ, ಅಥವಾ ಸತ್ಯೇಹೋಗಿರಲಿ, ಅವನೇ ನನಗೆ ಸ್ವಾಮಿ. ಅವನೇ ನನಗೆ ಪ್ರಾಣೇಶ್ವರ. ನಾನು ಅವನ ಪಾದಪೂರ್ಣದಲ್ಲಿ ನನ್ನ ತನುಧನಮನಗಳನ್ನು ಅರ್ಥಸಿರುವೆನು. ಆದುದ

ರಂದ ನಾನು ಬದುಕಿದರೂ ಸತ್ತರೂ ಯಾವಾಗಲೂ ಅವನವಳು. ನರೇಂದ್ರನು ಒಂದು ವೇಳೆ ಸತ್ತುಹೊಗಿದ್ದರೂ—ಎಂದು ಹೇಳುವುದರೂಳಗಾಗಿಯೇ ಅವಳ ಕೆಂಠವು ರುದ್ಧವಾಗಿಹೊಯಿತು. ಕಣ್ಣಗಳಿಂದ ದರದರನೆ ನೀರು ಸುರಿಯ ಲಾರಂಭಿಸಿತು. ಮತ್ತೆ ಶೋಭನೆಯು ಜೀತರಿಸಿಕೊಂಡು, “ನಾನು ಎಂತಹ ಕೆಲಸಮಾಡುತ್ತಿರುವೆನು! ಇದು ಅಳುವುದಕ್ಕೆ ಕಾಲವಲ್ಲ. ಬಂದಿರುವ ವಿಪತ್ತಿನ್ನು ಹೊಗಲಾಡಿಸುವುದಕ್ಕೆ ಯತ್ನಮಾಡಬೇಕಾದುದು ಧರ್ಮ,” ಎಂದು ನಿರ್ಧರಿಸಾಡಿಕೊಂಡು, “ಹಾಗಾಗಿದ್ದರೂ ನಾನು ಅವನವಳು” ಎಂದೆಳು.

ಉಪೇಂದ್ರನಿಗೂ, ಶೋಭನೆಗೂ ಈ ರೀತಿಯಾಗಿ ಮಾತುಕತೆಗಳು ನಡೆಯುತ್ತಿರುವಷ್ಟು ರಲ್ಲಿಯೇ ಆ ಕೋಸೆಯ ಬಾಗಿಲು ತೆರೆಯಲ್ಪಟ್ಟಿತು. ಶೋಭನೆಯು ಆಕಡೆ ನೋಡಿದಳು. ‘ಈ ವಿಪತ್ತಿನಿಂದ ತನ್ನನ್ನು ಯಾರಾದರೂ ಉದಾರ ಮಾಡುವುದಕ್ಕೆ ಬರುತ್ತಿರಬಹುದು. ಹಾಗೆ ಯಾರೂ ಬಾರದ ಪ್ರಕ್ಕದಲ್ಲಿ ಆತ್ಮಕರ್ತೆಯನ್ನು ಮಾಡಿಕೊಳ್ಳುವುದೇ ಸರಿ’ ಎಂದು ಆಲೋಚಿಸುತ್ತು ಅತ್ತ ಕಡೆ ನೋಡಿದಳು. ಹಾಗೆಯೇ ನೋಡುತ್ತ ಮತ್ತೂ ಆಲೋಚಿಸಿದಳು. “ನನಗೆ ಯಾರೋ ಭರವಸೆಯನ್ನು ಕೊಟ್ಟಿರುವರು. ನರೇಂದ್ರನ ವಿಯವನ್ನು ಕೇಳಿದ ಹೊರತು ಪಾರುಣಬಿಡುವುದಿಲ್ಲ. ಯಾವನಿಗೋಸ್ಯರವಾಗಿಯೇ ಈ ನನ್ನ ಶರೀರವು ಪಡಬಾರದ ಕಷ್ಟವನ್ನು ಅನುಭವಿಸುತ್ತಿರುವುದೋ ಅಂತಹ ಜೀವಿತೀಶನಾದ ನರೇಂದ್ರನು ಬದುಕಿರುವನೋ, ಸತ್ತಿರುವನೋ, ಅದಾವುದನ್ನೂ ತಿಳಿದು ಕೊಳ್ಳದೇ ಸಾಯುವುದು ಧರ್ಮವಾಗಿ ಕಾಣುವುದಿಲ್ಲ.”

ಶೋಭನೆಯು ನೋಡುತ್ತಿದ್ದ ಹಾಗೆಯೇ, ಕೊಂಚ ಕಾಲಕ್ಕೆ ಮುಂಚಿತನ್ನನ್ನು ಯಾವ ಯಾವಕನು ತೊಡಿಯ ಮೇಲೆ ನುಲಗಿಸಿಕೊಂಡು ಶುಶ್ರಾವೆಯನ್ನು ಮಾಡಿದನೋ, ಆದೇ ಯುವಕನು ಕೋಕೆಯನ್ನು ಮೆಲ್ಲಮೆಲ್ಲಗೆ ಪ್ರವೇಶಿಸಿ ಉಪೇಂದ್ರನ ಹಿಂದುಗಡೆ ಬಂದು ನಿಂತನು. ಉಪೇಂದ್ರನಿಗೆ ಇದಾವುದೂ ಗೊತ್ತಾಗಲಿಲ್ಲ. ಉಪೇಂದ್ರನು, ಶೋಭನೆಯ ಮಾತನ್ನು ಕಿವಿಗೆ ಹಾಕಿ ಕೊಳ್ಳದೆ, ಅವಳನ್ನು ಮುಟ್ಟುವುದಕ್ಕೆ ಮುಂದೆ ಸರಿದನು. ಶೋಭನೆಯು ಮತ್ತಾವ ಮಾತನ್ನೂ ಆಡದೆ ಸ್ಪೃಲ್ಪ ಹಿಂದಾದಳು. ಉಪೇಂದ್ರನು ಒಂದೇ ಪೆಟ್ಟಿಗೆ ಅವಳ ಮೇಲೆ ಹಾರಿ ಅವಳನ್ನು ಹಿಡಿದುಕೊಳ್ಳುವುದರಲ್ಲಿದ್ದನು. ಅಷ್ಟ ರಲ್ಲಿಯೇ ಹಿಂದೆ ನಿಂತಿದ್ದ ಯುವಕನು ಉಪೇಂದ್ರನ ಬೆಸ್ಸಿನ ಮೇಲೆ ಬಲವಾಗಿ ತನ್ನ ಜೂರಿಯಿಂದ ಜುಳ್ಳಿದನು. ಉಪೇಂದ್ರನು ದಾರುಣವಾದ ಜೀತಾರ ವನ್ನು ಮಾಡುತ್ತ ಭೂಮಿಯ ಮೇಲೆ ಬಿದ್ದಬಿಟ್ಟುನು.

ఆమేలే వేషధారయాద యువకను శోభనేయన్న కురతు, “నీను జాగ్రత్తియాగి ఈ మనేయన్న బిట్టు హొరడు. హొరగి ఉపేంద్రన దాసదాసియరాయ ఇరువుదిల్ల. మనేయ ముందుగడియే ఒబ్బ పురుషను నిన్నన్న కాణిసికోణ్ణవను. శత్రువుడవనేందు హదర చేండ. ఆవనన్నో నీను హింబాలిసిదరే ఆవను నిన్నన్న చంద్రమామన కట్టిరక్ష కరెదుకెండుహోఏగి బిడువను. బేరే విధవాగి ఆలోచిసదే కొడలే ఇల్లింద హొరడు” ఎందు హేళిదను.

శోభనే—నాను హొరటుహోఏదరే నినగి కష్టవాగువుదిల్లవే? నీనేబుఁఁ ఇల్లిరువుదన్న కండరే, ఉపేంద్రన కడియవరు నిన్నన్న సుమ్మనే బిడువరే? ఇదూ అల్లదే ఉపేంద్రను నిన్నన్న సోఇదరే, అత్యాచార మాడెదిరువనే? నానేబుఁఁ హోఏగలారేను.

జందిరా—నీనేతక్కే భయపడువే? ననగి యావ విధవాద తొందరెయం బరదంతి నాను నూడికొండిరువేను.

ఎందు రక్కెదింద తోయిసల్పట్టుద్ద తన్న చూరియన్న శోభనేగి తోరిసిదఱు.

శోభనేయు యావ మాతన్న ఆడదే జందిరెయ ఇష్టానుసార వాగి నడిదుకొండిఁఁ. శోభనేయు హొరటుహోఏదోడనే జందిరెయు తన్న యువకన వేషవన్న తేగెదుకొఁ, అల్లియే నింతిద్ద ఁఱ. ఉపేంద్రన ఆత్మస్పృశెవన్న కేళిద కొడలే, కేలవు దాసదాసియరు ఓడి బందరు. అల్లియే నింతిద్ద హెంగుసన్న, చేత్తారక్ష కారణవేనేందు కేళిదరు. ఆదక్కే ఇందిరెయు, “ఉపేంద్రను మతిమారి మద్యవన్న పానమాడిబిట్టును. ఆదక్కాగియే చేత్తార మాడతొడిడిదను. ఆవనిగి సమాధానమాడి మలగిసిరువేను, నిమ్మిందేనూ ఇల్ల కేలసనిరలారదు. నీపు ఇల్లియే బహిళ హొత్తు ఇరువుదాదరే ఆవనిగి నిద్రాభంగవాగువ సంభవవుంటు. ఆదుదరింద నీపు ఇల్లి నిల్లదే హొరటుహోఏగిరి, బేకా దాగ నాను నిమ్మన్న కరెయిసువేను.” ఎందు హేళిదఱు.

భృత్యైర్లిరూ యథాయథా హొరటుహోఏదరు. ఇందిరెయు మత్తె తన్న ప్రావేషవన్న థారణమాడి, భూతలశాయియాగిద్ద ఉపేంద్రనన్న సోఇ, “జండాల! జగత్తినల్లి ధనుష ఇరువుదు. ఇన్నూ సంపూణవాగి హోగిల్ల. పతివృతీయ పాతివృత్యవన్న భంగ

ಪಡಿಸಬೇಕನ್ನುವರಿಗೆಲ್ಲಾ ಇದೇ ಗತಿ!” ಎಂದು ಹೇಳುತ್ತಾ, ಆ ಕೊಣೆಯ ದ್ವಾರವನ್ನು ಹಾಕಿಕೊಂಡು ಹೊರಟಿಹೊಂಡಬು.

ಇಂದಿರೆಯು ಹೊರಟಿಹೊಂಡಬು. ಉಪೇಂದ್ರನ ಶರೀರದಿಂದ ರಕ್ತವು ಸೋರಿ ಭೂಮಿಯನ್ನು ನನೆಯಿಸುತ್ತಿದ್ದಿತು. ಉಪೇಂದ್ರನಿಗೆ ಏಳುವುದಕ್ಕೆ ಮಾತನಾಡುವುದಕ್ಕೂ ತಾರಣವೇ ಇರಲಿಲ್ಲ. ಜ್ಞಾನಾಜ್ಞಾನದಿಂದ ಆಲೋಚಿಸಲಾರಂಭಿಸಿದನು.—“ಯಾರೋ ನನ್ನನ್ನು ಆನಂದಮಯವಾದ ಸ್ಥಾನದಿಂದ, ಆಳವಾಗಿಯಾ, ಅಂಥಕಾರಮಯವಾಗಿಯಾ ಇರುವ ಒಂದು ಕೂಪದಲ್ಲಿ ತಳ್ಳಿ ಬಿಟ್ಟಿರುವರು. ಇದು ನರಕ ಕೂಪವೇ ಸರಿ. ದುರ್ಗಂಥವಾದರೋ ಸಹಿಸಲಾಧ್ಯ. ಅಗ್ನಿದೇವನಾದರೂ ತನ್ನ ಯೌವನಾವಸ್ಥೆಯಿಂದ ಪ್ರಹಿಸುತ್ತ ಲಿರುವನು. ಆ ಪ್ರವಾಹದಲ್ಲಿ ಸರ್ವಾಂಗ ವಿವರೂಣವಾದ ಸರ್ವಗಳೂ, ವೃತ್ತಿಕಗಳೂ, ಇತರ ದುಷ್ಪಂತಗಳೂ, ಗಜಿಬಿಜಿ ಸರಿದಾಡುತಲಿರುವವು. ನಾನು ಕೂಪದಲ್ಲಿ ಬಿದ್ದೂಡನೆಯೇ ಎಲ್ಲವೂ ನನ್ನನ್ನು ಕಜ್ಜಲಾರಂಭಿಸಿದುವು. ಉಕ್ಕೋಪಲಕ್ಷ ಕ್ರಿಮಿಕೆಟಗಳು ನನ್ನ ಕಣ್ಣು, ಕಿನಿ, ಮೂಗು, ಬಾಯಿ ಮುಂತಾದುವುಗಳನ್ನು ಪ್ರವೇಶಿಸಿ ಒಳಗೇ ಕೂರೆಯುತ್ತಿರುವವು. ಅಗ್ನಿಯಾದರೋ ನನ್ನ ಶರೀರವನ್ನು ದಗ್ಗರಮಾಡಿಬಿಡುತಲಿರುವನು. ಇಂತಹ ಸಮಯದಲ್ಲಿ ಅಗ್ನಿಯ ಪ್ರವಾಹದಲ್ಲಿ ತೇಲಿ ಮುಳುಗಿಹೊಗುತ್ತಿರುವನನ್ನು ಯಾರೂ ಕಾಪಾಡುವ ರಿಲ್ಲವೇ?”

ಆ ಅಗ್ನಿಯ ಪ್ರವಾಹದಲ್ಲಿ ಉಪೇಂದ್ರನು ತೇಲಿಹೊಗುತಲಿದ್ದನು. ಅವನು, ತನ್ನನ್ನು ಉದಾಧರಮಾಡುವುದಕ್ಕೆ ಯಾರೂ ಬಾರದಿರುವುದನ್ನು ಸೋಡಿಕಿಡಿಸಿಯಾದನು. ಅವನು ತೇಲಿಹೊಗುತ್ತಾ ಹೊಗುತ್ತಾ, ಕೆಲವು ದೇವಕನ್ನೆಯರು ಮಧುರವಾಗಿ ಗಾನಮಾಡಿಕೊಂಡು ಹೊಗುತ್ತಿದ್ದಿರುವನ್ನು ಸೋಡಿದನು. ಕಾತರನಾದ ಉಪೇಂದ್ರನು, ತನ್ನನ್ನು ಉದಾಧರಮಾಡುವಂತೆ ಅವರನ್ನು ಬೇಡಿಕೊಂಡನು. ಅವರು ನಗುತ “ನಿನ್ನಂತಹ ಫಾತುಕನಿಗೆ ರಕ್ಷಣೆಯನ್ನು ಅಂತಹ ಮಾಡುವುದರಿಂದ ಪಾಪಕ್ಕೆ ಆಸ್ಪದಕೆಂಟ್ಟಿರುವಾಗಿದ್ದು. ಧರ್ಮದ ಗತಿಯು ಅಪ್ರತಿಹಿತವಾಗಿರಲೆಂಬುದಕ್ಕೆನ್ನೇಸ್ತರವೇ ಈಶ್ವರನು ನಿನ್ನಂತಹ ನೀಜರನ್ನು ಇಂತಹ ಸ್ಥಳದಲ್ಲಿ ಕೆಡಹಿರುವನು. ನೀನು ಹಿಂದೆ ಮಾಡಿದ ಪಾಪಕರ್ಮಗಳೆಲ್ಲವನ್ನೂ ಸೃಷ್ಟಿಕೊಂಡು ಪ್ರಕೃತಯಾತನೆಯನ್ನು ಸಹಿಸಿಕೊ” ಎಂದುತ್ತರ ಕೊಟ್ಟಿರು.

ಉಪೇಂದ್ರನು ನಿರುಪಾಧನಾಗಿ ತೇಲಿಹೊಗುತಲಿದ್ದನು. ಹೀಗೆಯೇ ಹೊಗುತ್ತಿರುವಾಗ ಸ್ವಲ್ಪ ದೂರದಲ್ಲಿಯೇ, ನದಿಯ ಪಕ್ಕದಲ್ಲಿ ಒಬ್ಬ ಅರ್ಥದಗ್ಗಾದ ಪುರಾಣನು ನಿಂತುಕೊಂಡು ಏನೋ ಸೋಡುತ್ತದ್ದನು. ಉಪೇಂದ್ರನು

ಅವನನ್ನು ಗುರುತಿಸಿದನು. ಆ ಕೂಡಲೇ ಅವನನ್ನು ನೋಡಿ, “ಹಾ ತಂದೆಯೇ! ನನ್ನನ್ನು ರಕ್ಷಿಸು, ನನ್ನನ್ನು ರಕ್ಷಿಸು,” ಎಂದು ದೈನ್ಯದಿಂದ ಬೇಡಿಕೊಂಡನು. ನಿಂತಿದ್ದ ಮನುಷ್ಯನು, ಈ ಹೃದಯಬೇಧಿಯಾದ ಆರ್ಥಿಕ್ಕಾರನ್ನು ಕೇಳಿದ ಕೂಡಲೇ, ಆ ಮನುಷ್ಯನ ಕಡೆ ತಿರುಗಿ “ಎಲೊ ನೀಚನೇ! ಯಾವ ಪ್ರಶ್ನನಿಂದ ವಂಶಕ್ಕೆ ದುಷ್ಪಲಂಕವೇರ್ಪಟ್ಟಿತೋ, ಯಾವನ ಪಾಪಗಳಿಂದ ಪಿತೃಗಳೆಲ್ಲರೂ ನರಕಭೂಯಿಸ್ತೂ ರಾದರೋ, ಯಾವನ ಆಧಮರ್ದಿಂದ ಪೂರ್ವಪುರುಷರ ಪುಣ್ಯಗಳೆಲ್ಲವೂ ನಾಶವಾಗಿ ಹೋದುವೋ, ಯಾವನು ಸತಿಯ ಸತೀತ್ವವನ್ನು ನಾಶ ಮಾಡಲು ಹಿಂಜರಿಯಲಿಲ್ಲವೋ, ಯಾವನಿಂದ ಪೃಥಿವಿಯಲ್ಲಿ ಪಾಪವು ಪರಿವರ್ಥಿತ ವಾಗುತ್ತಲಿದ್ದಿತೋ, ಅಂತಹ ಸರ್ವನಾಶಕರನಾದ, ಕುಲಾಂಗಾರನಾದ ಪಾಪಿಗೆ ಉದ್ಧಾರವು ಎಲ್ಲಿಂದ ಬಂದಿತು? ನನ್ನಿಂದ ನಿನಗೇನೂ ಉಪಕಾರವಾಗಲಾರ ದೆಂದು ತಿಳಿ,” ಎಂದು ಹೇಳಿಟ್ಟುನು.

ಉಪೇಂದ್ರನು ತೇಲಿಹೋಗುತ್ತಲಿದ್ದನು. ಅವನಿಗೆ ಯಾರಿಂದಲೂ ಉದ್ಧಾರ ವಾಗುವ ಭರವಸೆಯೇ ತಪ್ಪಿಹೋಯಿತು. ಅನನ್ಯಗತಿಕನಾಗಿ ಆಗ್ನಿಯ ಪ್ರವಾಹೆ ದಲ್ಲಿ ತೇಲುತ್ತಲೂ ಮುಖುಗುತ್ತಲೂ, ಸಂಕಟವಹುತ್ತಾ ಹೋಗುತ್ತಿದ್ದನು; ಮೃತ್ಯುವು ತನ್ನ ಭಯಂಕರವಾದ ಬಾಯನ್ನು ತೆರೆದುಕೊಂಡು, ಉಪೇಂದ್ರನನ್ನು ನುಂಗಿಬಿಡುವುದಕ್ಕೆ ಸಮಯವನ್ನು ನೋಡುತ್ತಿದ್ದಳು. ಅಪ್ಪು ಹೋತ್ತಿಗೆ ಸರಿ ಯಾಗಿ ಬಹುಭಾಗಿ ಪೆಟ್ಟಿತ್ತಿಂದ ಚತುರೆಯೂ, ಕೆಲವು ಜನ ರಾಜಪುರುಷರೂ ಅಲ್ಲಿಗೆ ಬಂದು ಸೇರಿದರು. ಸ್ವಲ್ಪ ಹೋತ್ತಿನಲ್ಲಿಯೇ ಚಂದ್ರಮಾಮನೂ ಅಲ್ಲಿಗೆ ಬಂದ ನು. ಅಪ್ಪು ಹೋತ್ತಿಗೆ ಉಪೇಂದ್ರನು ಮೃತಪಾರ್ಯನಾಗಿದ್ದನು. ರಾಜಪುರುಷನು ಉಪೇಂದ್ರನನ್ನು ಏನೇನೋ ಕೇಳಿದನು. ಏನೊಂದುತ್ತರವೂ ಬಾರದಿರು ಪುದನ್ನು ನೋಡಿ ಅವನು ಚತುರೆಯನ್ನು ಕರೆದುಕೊಂಡು ಹೊರಗೆ ಹೋದನು. ಚಂದ್ರಮಾಮನೊಳ್ಳುವೇ ಅಲ್ಲಿ ನಿಂತಿದ್ದನು. ಚಂದ್ರಮಾಮನು, ಭೃತ್ಯರನ್ನು ನೋಡಿ ಉಪೇಂದ್ರನಿಗೆ ಕುಡಿಯುವುದಕ್ಕೆ ನೀರನ್ನು ತಂದು ಕೊಡಿರಿ, ಎಂದು ಹೇಳಿದನು. ನೀರು ತಂದುದಾಯಿತು. ಚಂದ್ರಮಾಮನು ಉಪೇಂದ್ರನ ಮುಖ ದಲ್ಲಿ ಸ್ವಲ್ಪಸ್ವಲ್ಪವಾಗಿ ನೀರನ್ನು ಹಾಕುತ್ತಿದ್ದನು. ನೀರೂ ಅವನ ಗಂಟಲಿನಲ್ಲಿ ಇಳಿಯದೇ ಹೋಯಿತ್ತಾರೆ. ನೋಡುತ್ತಿದ್ದ ಹಾಗೆಯೇ ಉಪೇಂದ್ರನ ಕಣ್ಣಗಳು ಕಾಂತಿ ಹೀನವಾದುವು. ಕಣ್ಣಗುಡ್ಡಗಳು ಸಿಂಧಾವವನನ್ನು ವಹಿಸಿದ್ದುವು. ಉಪೇಂದ್ರನು ಒಂದೆರಡಾವೃತ್ತಿ ಬಾಯನ್ನು ತೆರೆದು, ಇಹಲೋಕ ವ್ಯಾಪಾರದಿಂದ ಮುಕ್ತನಾದನು. ಪೃಥ್ವಿಯ ಭಾರವು ಸ್ವಲ್ಪ ಮಟ್ಟಿಗೆ ಇಂದಂತಾಯಿತು. ಅನಂತರ ಚಂದ್ರಮಾಮನು ಅಲ್ಲಿಂದೆದ್ದ ಎಲ್ಲಿಯೋ ಹೊರಟ್ಟಿಹೋದನು.

ಮೂನತ್ತನೆಯ ಪರಿಚೇಷೆ

ಅಡಿಗೆನೂಡಿದನಂತರದಲ್ಲಿ, ನರೇಂದ್ರನಾಥನು ಉಟ್ಟಮಾಡಿ, ಎಲ್ಲರಿಗೂ ಅನ್ನವನ್ನು ಬಡ್ಡಿಸಿದನು. ಎಲ್ಲರಿಗೂ ಉಟ್ಟವಾದನಂತರದಲ್ಲಿ ಚಂದ್ರಮಾಮನು ಕಡೆಯವರು ಬಂದು ಕಡೆ ಕುಳಿತುಕೊಂಡು “ಸನ್ಯಾಸಿನಿಯು ಒಬ್ಬ ಹೆಣ್ಣು ಹುಡುಗಿಯನ್ನು ಕರೆದುಕೊಂಡು ಬಂದಿರುವಳು. ನಮ್ಮ ಯಜಮಾನನು ಅವಳನ್ನು ಮಾಡುವೆಯಾಗಬಹುದು” ಎಂದು ಮಾತನಾಡಿಕೊಳ್ಳುತ್ತಿದ್ದರು. ನರೇಂದ್ರನು ಇದೆಲ್ಲವನ್ನೂ ಕೇಳುತ್ತಿದ್ದರೂ, ಅವನಿಗೆ ಯಾವುದೂ ಗೊತ್ತಾಗಲಿಲ್ಲ. “ಉಪೇಂದ್ರನು ಒಬ್ಬ ರಮಣಿಯನ್ನು ಅವರಿಸಿಕೊಂಡು ಬಂದಿರುವನು. ಅವಳ ಪೂರ್ಣಾರ್ಥಿ ಸಂಪನ್ಮೂಲ ಮತ್ತೂ ದೇವಕನ್ಯೇಯಂತೆ ಲಾವಣ್ಯ ಮಯಿ” ಎಂಬ ವಿಷಯಮಾತ್ರ ನರೇಂದ್ರನಿಗೆ ಗೊತ್ತಿದ್ದಿತು.

ಕೆಲವು ಕಾಲದ ಮೇಲೆ ಇಂದಿರೆಯೂ, ಚಂದ್ರಮಾಮನೂ ಆಲ್ಲಿಗೆ ಬಂದು ಸೇರಿದರು. ಶೈಲಭನೆಯೂ ಅಲ್ಲಿಗೆ ತರಲ್ಪಟ್ಟಿಳ್ಳಬು. ಶೈಲಭನೆಗೆ ಇನ್ನೂ ಆಹಾರ ವಾಗಿರಲಿಲ್ಲವೆಂದು ತಿಳಿದು, ಚಂದ್ರಮಾಮನು ಅವಳಿಗೆ ಆಹಾರ ಕೊಡೆಲು ಅದೇಶ ಮಾಡಿದನು. ಎಲ್ಲವೂ ಸಿದ್ಧವಾಯಿತು. ನರೇಂದ್ರನು, ಆಹಾರ ಪದಾರ್ಥಗಳನ್ನು ಪಾತ್ರೀಯಲ್ಲಿಟ್ಟುಕೊಂಡು ಬಡ್ಡಿಸುವುದಕ್ಕೆ ಹೋದನು. ಶೈಲಭನೆಯನ್ನು ಸೋಡಿದೊಡನೆಯೇ, ಅವನ ಕೈಯಿಂದ ಪಾತ್ರೀಗಳು ಜಾರಿಬಿದ್ದವು. ಪಾತ್ರೀಯು ಬಿದ್ದ ಶಬ್ದದಿಂದ ಶೈಲಭನೆಯು ಚಕ್ಕಿತಳಾಗಿ, ತನ್ನ ಮುಖವನ್ನು ಮೇಲಕ್ಕೆ ಎತ್ತಿದ್ದಳು. ನರೇಂದ್ರನು ನಿಂತಿದ್ದನು. ಇಬ್ಬರೂ ನಿವಾರಿ, ನಿಷ್ಪಂದ. ಯಾರಿಗೂ ಮಾತನಾಡುವುದಕ್ಕೆ ಶಕ್ತಿಯೇ ಇರಲಿಲ್ಲ. “ಶೈಲಭನೆಯ ಆಹಾರಪದಾರ್ಥವೆಲ್ಲವೂ ನಷ್ಟವಾಗಿ ಹೋಯಿತು” ಎಂದು ಯಾರೋ ಚಂದ್ರಮಾಮನೆಡನೆ ತಿಳಿಸಿದರು. ಚಂದ್ರಮಾಮನಿಗೆ ಕೋವವುಂಟಾಗಿ, ಶೈಲಭನೆಯಿದ್ದಲ್ಲಿಗೆ ಹೋಗಿ ಹೋಗಿಬಿಟ್ಟಿನು.

ಚಂದ್ರಮಾಮನು ಹೊರಟುಹೋದೆಡನೆಯೇ ಇಂದಿರೆಯು ಅಲ್ಲಿಗೆ ಬಂದಳು. ಇವಳಿಗೆ ಅಲ್ಲಿ ನಡೆದ ಸಂಗತಿಯೆಲ್ಲವೂ ಗೊತ್ತಾಯಿತು. ಅನಂತರ ಇಂದಿರೆಯು, ಶೈಲಭನೆಯ ಕೈಯನ್ನು ಆದರದಿಂದ ಹಿಡಿದುಕೊಂಡು, “ತಂಗೆ, ನಿನ್ನ ವಿಷಯವೆಲ್ಲವೂ ನನಗೆ ಮೊದಲೇ ಗೊತ್ತು. ನಿನಗೆ ಉಟ್ಟವಾಗಿದಿರುವುದನ್ನು ಸೋಡಿ ಎಲ್ಲರೂ ವ್ಯಾಸನವಡುವರು. ನಾನಾದರೋ ಬಹಳ ಸಂತೋಷ ಪಡುವೇನು. ನೀನು ಉಟ್ಟಮಾಡುವುದಕ್ಕೆ ಕುಳಿತ್ತಿದ್ದರೂ, ನಿನಗೆ ಬಂದು ಅಗಳು ಅನ್ನವೂ ನಿನ್ನ ಹೊಟ್ಟಿಗೆ ಹೋಗುತ್ತಿರಲಿಲ್ಲ. ಅಮೃತವನ್ನು ಬಿಟ್ಟು

ಯಾರು ತಾನೇ ಅನ್ನ ಸಾರವನ್ನು ಕುಡಿಯುವರು? ಯಾವನಲ್ಲಿನ ಆಶೀರ್ಯಂದ, ಅನೇಕ ಕಷ್ಟಗಳನ್ನು ಹೊಂದಿ, ದಾರುಣವಾದ ಶೋಕಭಾರವನ್ನು ಹೊತ್ತು ಕೊಂಡೆಯೋ, ಅವನೇ ನಿನ್ನಿದಿರಿಗೆ ಬಂದು ನಿಂತಿರುವನು. ಅದಕ್ಕಿಂತಲೂ ನಿನಗೆ ಬೇಕಾದುದೇನು? ಅವನೇ ಜನ್ಮಜನ್ಮದಲ್ಲಿಯೂ ನಿನಗೆ ಪತಿಯಾಗಿರಲಿ; ಅಮುಳ್ಯ ರತ್ನಪ್ರಾಯನಾದ ಶ್ರೀಯತ ನರೇಂದ್ರನಾಥಬಾಬುವನ್ನು ನೀನು ಯಾವಚ್ಚೀವ್ವಾ ಕಂತಾಭರಣವನ್ನಾಗಿ ಧರಿಸು, ಎಂದು ನಾನು ನಿನಗೆ ಆಶೀರ್ವದಿಸುವೇನು.” ಹೀಗೆ ಆಶೀರ್ವದಿಸಿ ಇಂದಿರೆಯು ಶೋಭನೆಯನ್ನು ಜತೆಯಲ್ಲಿ ಕರೆದುಕೊಂಡು ಚಂದ್ರಮಾಮನ ಬಳಿಗೆ ಹೋದಳು. ಸ್ವಲ್ಪಹೊತ್ತಿನ ಮೇಲೆ ಮತ್ತೊಂದು ಬ್ರಂಬು ದೂಡನು ಬಂದು ನರೇಂದ್ರನನ್ನು ಚಂದ್ರಮಾಮನ ಬಳಿಗೆ ಕರೆದುಕೊಂಡು ಹೋದನು. ಚಂದ್ರಮಾಮನ ಅವನನ್ನು ನೋಡಿ, “ನರೇಂದ್ರ, ನೀನು ಇಷ್ಟದಿನವೂ ನನ್ನ ಆಸರೆಯಲ್ಲಿರುವುದು ನನಗೇ ತಿಳಿಯದೇ ಹೋಯಿತು. ನಿನಗೆ ಅನೇಕ ಕಷ್ಟಗಳುಂಟಾಗಿರಬಹುದು. ಅದಕ್ಕಾಗಿ ನಾನು ಬಲು ವ್ಯಾಸನವಡುವೇನು. ನೀನು ಆದೆಲ್ಲವನ್ನೂ ಮನಸ್ಸಿಗೆ ತೆಗೆದುಕೊಳ್ಳು ಕೂಡದು. ಈ ದಿನವೇ ನಾವೆಲ್ಲರೂ ಸೇರಿ ನಂದನಪುರಕ್ಕೆ ಹೋಗಬೇಕು. ನಾನು ನಿನ್ನ ಮನೆಗೂ ಶೋಭನೆಯ ಮನೆಗೂ ಈ ಸಂಗತಿಯನ್ನು ನೊದಲೇ ಹೇಳಿ ಕಳುಹಿಸಿರುವೇನು. ನಿಮಿಷಭಿರಿಗೂ ಜಾಗ್ರತೆಯಾಗಿ ವಿವಾಹ ಸಂಬಂಧವು ಬಳಿವುದನ್ನು ನಾವು ನೋಡಿ ಸಂತೋಷವಡಬೇಕೆಂದರುವೇನು,” ಎಂದು ಹೇಳಿದನು.

ಹೀಗೆ ಹೇಳಿ ರಮೇಶಬಾಬುವಿಗೆ ತಮ್ಮ ವಿಷಯವನ್ನು ತಿಳಿಸುವುದ ಕ್ಷೇತ್ರಾನ್ವಯ ಇಬ್ಬರನ್ನು ನೊದಲೇ ಕಳುಹಿಸಿ ತನ್ನ ಜತೆಯಲ್ಲಿಯೇ ಶೋಭನೆ ಮತ್ತು ನರೇಂದ್ರ ಇವರಿಬ್ಬರನ್ನು ಕರೆದುಕೊಂಡು ಹೋಗಲು ತಕ್ಕ ಸನ್ನಾಹ ಗಳನ್ನು ಮಾಡಬೇಡಿದನು.

ಎಲ್ಲವೂ ಸಿದ್ಧವಾಯಿತು. ಹೊರಡುವ ಸಮಯದಲ್ಲಿ ಚಂದ್ರಮಾಮನ ಮನಸ್ಸಿಗೆ ಏನೋಂ ಹೇಳಿಯಿತು. ಅವನು ಆ ಕೂಡಲೇ ಮನೆಯೊಳಗೆ ಹೋಗಿ ಮತ್ತೆ ಹೊರಗೆ ಬಂದನು. ಬಂದವನು ಇಂದಿರೆಯನ್ನು ಕರೆದು, “ನೀನು ಶೋಭನೆಗೆ ಅಲಂಕರಿಸು. ನಾನು ವರನಿಗೆ ಯೋಗ್ಯವಾದ ವೇಷಭೂಷಣಿಂದ ನರೇಂದ್ರನನ್ನು ಅಲಂಕರಿಸುವೇನು” ಎಂದನು.

ನರೇಂದ್ರನೂ ಶೋಭನೆಯೂ ಅಲಂಕರಿಸಲ್ಪಟ್ಟರು. ಇಂದಿರೆಯು, ಸವಾರಭರಣಭೂಷಣಿತೆಯಾಗಿ ಲಪ್ಪಿಯಂತೆ ಶೋಭನೆಯನ್ನು ನೋಡಿ ಗಟ್ಟಿಯಾಗಿ ನಕ್ಕಿಕು. ಇದನ್ನು ನೋಡಿ ಚಂದ್ರಮಾಮನನೂ ನಕ್ಕಿನು. ನರೇಂದ್ರನ ಹೃದಯವು ಆನಂದದಿಂದ ತುಂಬಿಹೋಯಿತು.

ಇಂದಿರೆಯು ಶ್ಲೋಭನೆಯೊಡನೆ ಬಹಳ ಹೊತ್ತು ಮಾತನಾಡಿದಳು. ಶ್ಲೋಭನೆಗೆ ಅನೇಕ ವಿಧವಾಗಿ ಬುದ್ಧಿವಾದಗಳನ್ನು ಹೇಳಿದಳು. ಶ್ಲೋಭನೆಯು ಅನುಮತಿಯನ್ನು ಸೂಚಿಸುವ ಸುಂದರವಾದ ಕಟ್ಟಾಕ್ಷವನ್ನು ಇಂದಿರೆಯ ಮೇಲೆ ಖಚಿತವಾಗಿ ಇಂದಿರೆಯ ಪರಮ ಸಂತೋಷಪಟ್ಟೆ ಶ್ಲೋಭನೆಯನ್ನು ಆಪ್ತಿ ಕೊಂಡಳು. ಇಂದಿರೆಯ ಪರಮ ಸಂತೋಷಪಟ್ಟೆ ಶ್ಲೋಭನೆಯನ್ನು ಆಪ್ತಿ ಕೊಂಡಳು. ಶ್ಲೋಭನೆಯ ಕಣ್ಣಾಗಳಿಂದ ಆನಂದಬಾಪ್ಪವು ಸುರಿಯಲಾರಂಭ ವಾಯಿತು.

ಕಾಲಕ್ಕೆ ಸರಿಯಾಗಿ ನಂದನಪುರಕ್ಕೆ ಹೊರಡುವುದಕ್ಕೆ ಗಾಡಿಗಳು ಸಿದ್ಧ ವಾದುವು. ಶ್ಲೋಭನೆಯು, ನರೀಂದ್ರನು ಇಬ್ಬರೂ ಒಂದು ಗಾಡಿಯಲ್ಲಿ ಕುಳಿತರು. ಉಳಿದವರು ಚಂದ್ರಮಾಮನ ಸಂಗಡ ನಿಂತರು.

ಗಾಡಿಯ ಮೇಲೆ ಕುಳಿತುಕೊಂಡು ಶ್ಲೋಭನೆಯೂ ನರೀಂದ್ರನೂ ಏನೇನು ಮಾತನಾಡಿದರೋ, ಎಷ್ಟೆಷ್ಟು ಅತ್ಯರ್ಥ ಅವರ ಪರಸ್ಪರ ಸಂತೋಷವು ಯಾವ ವಿಧವಾಗಿ ಪರಿಣಿಸಿದ್ದ ಶ್ಲೋ ಅದೆಲ್ಲವನ್ನೂ ಇಲ್ಲಿ ತಿಳಿಸುವುದಕ್ಕೆ ಆಗಲಾರದು. ಒಂದುವೇಳೆ ತಿಳಿಸಿದರೆ, ಗ್ರಂಥಕರ್ತರು ಚೇಜಾರಿಲ್ಲದೆ ಹೇಳಿದುದನ್ನೇ ಹೇಳುವ ರೆಂಬ ಪಾಠಕರ ಅಪವಾದ ಚೇರೆ. ಆದುದರಿಂದ ಇಂತಹ ಸಂದರ್ಭಗಳಲ್ಲಿ ನಮ್ಮ ಪಾಠಕಮಹಾಶಯರ ಉಳಿಗೆ ಅನ್ನದವನ್ನು ಕಲ್ಪಿಸಿಕೊಡುವೆವೆ. ಚೇಕಾ ದವರು ಚೇಕಾದ ಹಾಗೆ ಉಳಿಸಿದರೂ, ಅದು ನಮ್ಮ ಕಥೆಯ ನಾಯಕ ನಾಯಿಕೆಯರಲ್ಲಿ ಅತ್ಯುಕ್ತಿಯಾಗಿರಲಾರದೆಂದು ಮಾತ್ರ ನಾವು ಧೈಯರಾಗಿ ಹೇಳಬಲ್ಲವರಾಗಿರುವೆವೆ.

ಚಂದ್ರಮಾಮನ ಇಂದಿರೆಯನ್ನು ನೋಡಿ “ನಿನಗೂ ಬರುವುದಕ್ಕೆ ಇಷ್ಟವಿರುವಂತೆ ಕಾಣುವುದು” ಎಂದನು. ಇಂದಿರೆಗೆ, ನಂದನಪುರಕ್ಕೆ ಒಂದು ಮುದುನೆಯ ಕಾಲದಲ್ಲಿ ವಧುವರಿಗೆ ಗುಬ್ಬಿಯನ್ನು ಹೊಡಿಯಬೇಕೆಂದು ಇಷ್ಟವಿದ್ದಿತು. ಆದರೆ ಚಂದ್ರಮಾಮನು ಕರೆಯದೆ ತಾನು ಹೋಗುವುದು ಸರಿಯಲ್ಲವೆಂದು ತಿಳಿದು ಹಿಂದಿರುಗಿ ಹೊರಟಿಳು. ಹೊರಡುವುದಕ್ಕೆ ವುಂಚಿ ಒಂದಾವೃತ್ತಿ ವಧುವರರನ್ನು ನೋಡಿದಳು. ಇಬ್ಬರೂ ಅಳುತ್ತಿದ್ದರು. ಇದನ್ನು ನೋಡಿ, ಇಂದಿರೆಯು, ನರೀಂದ್ರನನ್ನು ಆ ಗಾಡಿಯಿಂದಿಳಿದು ಚೇರೆ. ಗಾಡಿಯೊಳಗೆ ಕುಳಿತುಕೊಳ್ಳುವಂತೆ ಹೇಳಿದಳು. ನರೀಂದ್ರನು ಯತ್ನವಿಲ್ಲದೆ ಚೇರೆ ಗಾಡಿಯಲ್ಲಿ ಹೋಗಿ ಕುಳಿತುಕೊಂಡನು. ಇಂದಿರೆಯು, ಶ್ಲೋಭನೆಯನ್ನು ಮುದ್ದಿಟ್ಟುಕೊಂಡು, “ತಂಗೆ, ನಿನ್ನ ಸುಖಕ್ಕೆ ನಾನು ಕುಂದನ್ನು ಒಟ್ಟುಮಾಡಿದೆ ನೆಂದು ತಿಳಿಯಬೇಡ. ನಿಮ್ಮ ಈ ಅಳುವಿನಲ್ಲಿ ಎಂತಹ ಸುಖವಿದೆ ಎಂಬುದನ್ನು ಬಲ್ಲವರೇ ಬಲ್ಲರು. ಆದರೆ ನಾನು ಕಾರಣಾಂತರದಿಂದ ನಿಮ್ಮ ಪ್ರಕೃತ ಸುಖಕ್ಕೆ

ಭಂಗವನ್ನು ಅಟುಮಾಡಬೇಕಾಗಿ ಬಂದು ಸೇರಿತು. ಆದುದರಿಂದ ನೀನು ಸ್ಪೇಲ್ಪಿ ಹೊತ್ತು ಧೈಯವನ್ನು ತಾಳು” ಎಂದು ಹೇಳುತ್ತ ಹೇಳುತ್ತ ತಾನೂ ಅಳು ವುದಕ್ಕೆ ಪ್ರಾರಂಭ ಮಾಡಿದಳು. ಇದನ್ನು ನೋಡಿ ಚಂದ್ರಮಾಮನು ಅಲ್ಲಿಗೆ ಬಂದನು. ಮತ್ತಿಬ್ಬಿರೂ ಅಲ್ಲಿಗೆ ಬಂದರು. ಎಲ್ಲರೂ ಬಂದೇ ಗಾಡಿಯಲ್ಲಿಯೇ ಕುಳಿತು ನಂದನಪುರಾಭಿಮುಖವಾಗಿ ತೆರಳಿದರು.

ಉವಸಂಹಾರ.

“ನಾಯಕ ನಾಯಿಕೆಯಿರಿಗೆ ವಿವಾಹವಾಯಿತೆ?” ಎಂದು ಅನೇಕರು ಕೇಳುವರು. ವಿವಾಹವಾಯಿತೋ, ಇಲ್ಲವೋ ಆದು ನಮಗೆ ಗೊತ್ತಿಲ್ಲ. ರಮೇಶ ಬಾಬುವಿನ ಗೃಹವು ಮತ್ತೆ ನಗಲಾರಂಭಿಸಿತು. ಅನೇಕರು ಅಲ್ಲಿಗೆ ಬಂದು ತೃಪ್ತಿಯಾಗಿ ಭೋಜನ ಮುಂತಾದುವನ್ನು ಹೊಂದಿ ಪರಮಾನಂದ ಭೂತರಾದರು. ಸಾವಿತ್ರಿಗೂ ಮತ್ತು ರಮೇಶಬಾಬುವಿಗೂ ಹೋಗಿದ್ದ ಪ್ರಾಣ ಮತ್ತೆ ಬಂದಿತು. ನರೇಂದ್ರನ ಮಾತಾಪಿತೃಗಳೂ ಅಲ್ಲಿಗೆ ಬಂದು, ಮಹೋತ್ಸವದಲ್ಲಿ ಭಾಗಿಗೂಳಾದರು. ಆದರೆ ಗ್ರಂಥಕರ್ತರು, ಮತ್ತು ಸ್ತ್ರೀ ಪುರುಷ ಪಾಠಕರು ಮಾತ್ರ ಆ ವಿವಾಹಕ್ಕೆ ಹೋಗಲು ಅನುಕೂಲಿಸಲಿಲ್ಲ.

ಇಂದಿರೆಯು, ವಿವಾಹಮಂಟಪದಲ್ಲಿ ಪ್ರಕಾಶಿಸುತ್ತಲಿದ್ದ ವಧೂವರರಿಗೆ ಗುಬ್ಬೀ ಹೊಡಿಯುವುದನ್ನು ಮಾತ್ರ ಮರೆಯದೆ, ಸಾಂಗವಾಗಿ ತನ್ನ ಮನೋರಥವನ್ನು ತೀರಿಸಿಕೊಂಡಳು.

ಚಂದ್ರಮಾಮನ ಕೌಶಲದಿಂದ ಚತುರೆಗೂ, ರಾಧಾನಾಥ ಮತ್ತು ರಾಮದಾಸ ಇವರಿಗೂ ಕಾರಾಗ್ರಹಪ್ರಾಪ್ತಿಯುಂಟಾಯಿತು. ಉವೇಂದ್ರನಾರಾಯಣನ ಸಂಪತ್ತಿಲ್ಲವೂ ಅವನ ಜ್ಞಾತಿವರ್ಗದವರ ಹಸ್ತಗತವಾಯಿತು.

ಇಂದಿರೆಯು, ಕೆಲವು ದಿನ ನಂದನಪುರದಲ್ಲಿಯೇ ಇದ್ದು, ಸಾವಿತ್ರೀ-ರಮೇಶ ಬಾಬು, ಶೋಭನೆ ಇವರ ಅನ್ವಯಿತ್ಯನ್ನು ತೆಗೆದುಕೊಂಡು ಸಲೇಕೇಷನೆಯಿದಲ್ಲಿಗೆ ಬಂದು ಅವಕಿಗೆ ಬೇಕಾದನ್ವಯ ಹಣವನ್ನು ಕೊಟ್ಟಿಂತು. ಅಲ್ಲಿ ಕೆಲವು ದಿನಗಳಿದ್ದು ಅನಂತರ ಚಂದ್ರಮಾಮನ ದಳದಲ್ಲಿ ಬಂದು ಸೇರಿಕೊಂಡಳು.

ಚಂದ್ರಮಾಮನ ಯಾವಾಗಲೂ ವರಹಿತಕಾರ್ಯದಲ್ಲಿಯೇ ದೀಕ್ಷಿತನಾಗಿ ಕಾಲವನ್ನು ಕಳೆಯುತ್ತಿದ್ದನು.

ಬಾಲಸರ್ವತೀ ಗ್ರಂಥಮಾಲಾ
ಬಿಕರಿಗೆ ಸಿದ್ಧವಾಗಿರುವ ಗ್ರಂಥಗಳು

ಅಂತರಾಳ

೧.	ಕಂಠಾಭರಣ	ಚೆಲೆ ೦-೧೨-೦
೨.	ಕುಮಾರ ಕಂಠೀರವ	„ ೦-೪-೦

ಪ್ರಭಾವಳಿ

೧.	ರಾಣೀ ಚೌಧುರಾಣೀ (ಪ್ರಥಮ ಭಾಗ) „ ೦-೧೪-೦
೨.	ಡಿಟೋ (ದ್ವಿತೀಯ ಭಾಗ) (ಮುದ್ರಣವಲ್ಲಿದ್ದುತ್ತೇ.)
೩.	ಮಹಾರಾಜಸಿಂಹ ಚೆಲೆ ೧- ೦-೦
೪.	ಶೋಽಭನೆ „ ೮-೧೦-೦

ಚಿತ್ರಗುಪ್ತನ ಮೊದಲನೆಯ ದಸ್ತರ

೧.	ದುಷ್ಪಿಂಜತುಷ್ಪಿಯ	ಚೆಲೆ ೦- ೫-೦
೨.	ಗುರುತುಕಂಡ ಕಂಡ	„ ೦- ೫-೦
೩.	ನರಬಲಿ	„ ೦- ೬-೦

ಚಿತ್ರಗುಪ್ತನ ಎರಡನೆಯ ದಸ್ತರ

೧.	ಪಿಶಾಚ ಪರಿವಾರ	ಚೆಲೆ ೦-೧೦-೦
೨.	ಚಿನ್ನದತ್ತಿದ ಚೀತಾಳ	„ ೦-೧೨-೦
೩.	ಕಮಲಾಕಾಂತನ ಉಯಿಲು	„ ೦-೧೨-೦

ನೀಂಚಿನ ಗೊಂಚಲಿನಲ್ಲಿ

೧.	ಸೌಭಾಗ್ಯ ಸಂಪತ್ತುಮಾರ	ಚೆಲೆ ೦- ೬-೦
೨.	ಹೆಂಗುಸು—ನಂದರೆ, ಹೆಂಗುಸು.	„	೦-೧೨-೦

(ಭಿಲ್ಲ ನ ಬಾಲ್ಯ)

ಮುದ್ರಣಕ್ಕೆ ಸಿದ್ಧವಾಗಿರುವುದು.

